


**UNIVERSAL
LIBRARY**

OU_200086



೩೧ ರೇಖಾಜ್ಞ - ಸ್ರಂಥವಾನ್, ಅನಂದವಾನ್

ಕಾಲಸಪ್ತೆ

(ಅತ್ಯುತ್ತಮ ಪತ್ತೆದಾರಿ ಕತೆ)



ಸಂಗ್ರಹಕ, ಮುಸ್ರಕೆ, ಸ್ರಕಾರಕೆ.

ಭಿ. ಪ. ಕಾಳಿ,

ಶ್ರೀ ಶೇಣಾ ಚಲ ಪ್ರಸ್ಸ,

ಅನಂದವನ (ಅಗಣಿ)

—(೬)—

ಸಷ್ಟಂಬರೆ ಗ್ರಂಥ



ప్రకటన

అనుక్రమణికి

CHECKED. 1951

శత

ఱ కరచోట్టఫన పంతావ!	౨— ౧౦
అ అవరు నన్న సోదరత్తియష్టజీస్తుణరల్ల	౧౧— ౧౨
ఇ వ్యేరియ సవ్ఫనాళవే చింతిగి కారణ	౧౩— ౧౭
ఒ కిల్చేయారను ఇష్ట్ట మూబ్ఫనే?	౧౮— ౨౦
అ నాను అవన్నే అవలంబిషబేకు.	౨౧— ౨౬
ఔ ఈ రాస్ట్రల్లను ఇంథ దుఃసాకష మాడిదనే?	౨౭— ౪౭
ఉ టొయిగరమోడనే నన్నన్న నుసరిచు	౪౮— ౫౬
అ ఈ కశఫూ సాధారణవల్ల; కళ్ళనూ సాధారణనల్ల	౫౮— ౬౮
ఏ నీను యావాగలూ నేళలినంతి కావిరు	౬౯— ౮౮
గం బిక్క బిక్క ఆళహత్తిద	౮౦— ౮౮
గా ఇల్లదిద్దరి మకావిష్టిగీడావీ.	౮౯— ౯౬
గు అందిన ఆ సేలమనే గొత్తిచెయిష్టే?	౯౭— ౧౦౪
గు అదు అష్ట్ చక్కజ కేలచవల్ల	౧౦౬— ౧౧౪
గఖ ఒడెయా, ముళుగుత్తిరువేను; రక్కము-రక్కము	౧౧౮— ౧౨౫
గఖ అదారు హేళువరు, అఫమంక్షే జయివేంచు?	౧౨౬— ౧౩౬
గట ఇంగ్లంటు జమఫనియు విరుద్ధ యుద్ధ సారితు	౧౩౬— ౧౪౭
గట కిల్చేయారనన్న నానే తోధిసువేను	౧౪౭— ౧౪౭
గయ నావిష్టరూ నాళయే ఘ్రాస్తిగి కొరడోఇ	౧౪౭— ౧౫౭
గయ ఎలో, వ్యేరిగళు సోక్కరు; మున్నగీర!	౧౫౭— ౧౬౭
అం కాలశప్ఫన కొనేయ కొంచు	౧౬౭— ౧౭౭
అా ఉపసంహార	౧౭౭

ಶ್ರೀಮತೀ ಶಾಸ್ತ್ರಜ್ಞರು ಸ್ವಾಧೀನದಲ್ಲಿ, ಅನಂದಪ್ರಕಾಶ

Checked 1969

ಕಾಲಸರ್ವೇ.

ಗೆಂಡಿ ಪ್ರಾಣಾರ್ಥಿ

(ವತ್ತಿದಾರಿ ಕತೆ.)



ದರಕೊಳೆಟ್‌ನ ಸಂತಾಪ!

ಹರತ್ವಾಲದ ರಾತ್ರಿ. ಒಟ್ಟು ಹಾಗು ಓಟ್ಟನ್ನಿಂದ ಹೆಚ್ಚಾಗಿ ಬಿಡ್ಡಿನೆ. ನಾವು ಯಾವ ಕಾಲದ ಸಂಗತಿ ತಿಳಿಸುತ್ತಿರುವೇನೋ ಅಗ ಯುರೋಪದಲ್ಲಿದೆ ಗತ ಮಾರ್ಯಾದವು ಸಂಭಿನಿಸಬಯಾದೆಂಬ ವಿಷಯದ ಕಲ್ಪನೆ ಕೂಡ ಅದೂ ಬಗ್ಗೆ ಇರಲಿಲ್ಲ. ಸಂಧಾರ್ಯಕಾಲದಲ್ಲಿ ಲಂಡನ್‌ನ ರಾಜಬೀದಿಗಳು ಉಷ್ಣಲ ವಿಷ್ಣುವೃದ್ಧಿನ ಮಾಲೆಗಳಿಂದ ಒಷ್ಟುತ್ತಿದ್ದುವು. ಪ್ರಮೋದ ವನಗಳಲ್ಲಿಲ್ಲ ಆಮೋದದ ಉತ್ತರವರ್ಗೂ ಉತ್ತಾಯಭರಣಿದ ಸದೆದ್ದುವು. ಬೀದಿ-ಬೀದಿಗಳಿಂದ ಬರುತ್ತಿದ್ದ ಉತ್ತಮ ಉದ್ದೇಶನ ಸ್ತ್ರೀ-ರೂಪನರ ಸಮೂಹಗಳು ಆ ಉದ್ಘಾನಗಳನ್ನು ಪ್ರಮೋದಾತ್ಮಾವರಿಂದ ನೇರುತ್ತಿದ್ದುವು. ಪ್ರತಿ ಮನಸೆಗಳೂ ಆನಂದದ ಕೋಲಾ ರೂಪೆಯಿತ್ತು! ಇಂತಹ ಪ್ರಮೋದ ಪ್ರಮೋದ ಉತ್ತರವನ್ನು ವಾಗಿರುವಂತೆ ಭಾವ ರಾಗತಿಲಿತ್ತು.

‘ಹೇ’ ಮಾಕೇಟ್‌ನ ತಲೆಬಾಗಿಲ್ಲ ಎಂದೇ ಇಂದಿರಾಯಲ್ಲ ಧೇಇಟರಿನ ಸ್ವಚಂದವಾದ ಕಟ್ಟಡ. ಆ ದಿನ ಇ ನಾಟಕ ಶಾಲೆಯ ಹೊರಮನಗೆಲು ಬಹು ಮೊದ್ದೆ ವಿದ್ಯುದ್ದಿ ಪರಿಗಳು ಪ್ರಕಾಶಿಸುತ್ತಿದ್ದು, ಅನು ಪೂರ್ಣಾಚಂದ್ರನ ಬೆಳಕನ್ನು ಪವ ಮಾರುತ್ತಿದ್ದವು. ಆ ಧೇಇಟರಿನ ಪ್ರಸ್ತರಾರದಲ್ಲಿಯ ಆ ಚಂದ್ರಾತ್ಮವಾದಂಥ ಬೆಳಕಿನಲ್ಲಿ ಕೆಳಗಡಿಗೆ ಚಿತ್ರ ಪಟಿತ್ರ ಬಣ್ಣದ ಯಾಗು ಕಲಾಕಾರಲ್ಯಾ ಪೂರ್ಣಾರಕ್ತವಣಿ ಪದ್ಯರಗಣಾದ ಜಮಾನೆಗಳು ಯಾವಲ್ಪಟ್ಟಿದ್ದುವು. ಅದನ್ನು ನೋಡುತ್ತುಲೇ ಈ ದಿನ ಈ ಧೇಇಟರಿನಲ್ಲಿ ಯಾವುದೋ ಒಂದು ವಿಶೇಷ ಕಾಢ್ಯಕ್ರಮವಿರುತ್ತದೆಂದು ತಿಳಿಯುವಂತಿತ್ತು. ಆ ದಿನ ಅದಾವುದೋ ಒಂದು ಸಂಸ್ಥೆಯ ಸಹಾಯಕ್ಕೆಂದು ಅಂದಿನ ನಾಟಕದ ಆದಾಯವನ್ನೆಲ್ಲ ದಾನವಾಗಿ ಕೊಡ ಲಾಗುತ್ತಿತ್ತು. ನಾಟಕದ ಭಾವೇಯಲ್ಲಿ ಅದಕ್ಕೆ ‘ಸಹಾಯ ರಜನೀ’ ಎಂಚೆನ್ನು ವರು. ಅದಕ್ಕೆಂದೇ ಆ ರಾತ್ರಿ ಅಲ್ಲಿಗೆ ಲಂಡನ್‌ನ ಬಹುಜನ ಸಿರಿವಂತ ಸ್ತ್ರೀ-

ಪ್ರಮುಖರ ಬಂದಿದ್ದರು. ಇನ್ನೇ ಅಲ್ಲ, ಅಂದಿನ ಆ ನಾಟಕಾವ ವೋಕೆನಕ್ಕೆ ಸಮಾರ್ಥ-ಸಮಾರ್ಥಕ ಯರೂ ಆಗಿನಿಸಿ, ಆ ನಾಟಕವ ಮುಖ್ಯ ನಾಯಕ-ಸಾಯಕ ಪಾಟೀದಾರರನ್ನು ಧನ್ಯವಾ ಕೃತಾರ್ಥರೂ ಆಗ ವಾಡಿದರು. ಆದ್ದರಿಂದಲೇ ಅರ್ಮಾಂದು ಆ ಇಂಸೀರೀಯಲ್ ಧೈತಪರಿಸ ಸಂಪೂರ್ಣೀಯ ದಿನ ವೆಂದೇ ಹೇಳಬಹುದು.

‘ಕೆಂಪುಸ್ವನ್ಯ’ ಎಂಬ ಹೆಚ್ಚಿನ ಸಮಾರ್ಥಿನ ಒಂದು ರಕ್ಷಕ ಸ್ವನ್ಯನು ರಾಜದಂಡತಿಗಳನ್ನು ನಾಟಕಾಲಯಕ್ಕೆ ತಲುಪಿಸಿ, ಆ ಧೈತಪರಿನ ಸಮಾನದ ಚಾಲ್ಫ ಸ್ವಿಟ್ಟೆಟಿನಲ್ಲಿ ಕಾದಿದ್ದಿರು. ಸಮಾರ್ಥ-ಸಮಾರ್ಥಕ ಯರನ್ನು ಬ್ಯಾಕಿಂಗ್ ಹ್ಯಾನ್ ಅರಮನೆಗೆ ಮತ್ತೆ ಕರೆಮೊಯ್ದ ಮೊರತು ಆ ದಂಡಿಗೆ ಬಿಂಬಿರ ಲಿಳ್ಲ. ಆ ದಂಡಾರುಗಳು ಅಲ್ಲಿಯ ಸುಸ್ತುಕಾಂಡ ದಾರಿಯಲ್ಲಿ ಎರಡೂ ಮಗ್ಗಲು ಸಾಲುಗಟ್ಟಿಕೊಂಡು ಸಿಂಧಿದ್ದರು. ಅವರಲ್ಲಿರ ಆ ಅಷ್ಟ ಕರ್ತೀ ಬಣ್ಣದ ಕುದುರೆಗಳೂ, ವಿಚಿತ್ರವಾದ ವೇಷ-ಭೂಷಣಗಳೂ, ರಕ್ತಪ್ರಗಳೂ, ಶಿರಶ್ರಾಣಗಳ ಮೇಲಿನ ಪರ್ಕ್ಯೂಡಿ ತರತರದ ಚಿಕ್ಕಗಳೂ ಇವುಗಳನ್ನೆಲ್ಲ ನೋಡುವ ಸಲುವಾಗಿ ಅಸಂಖ್ಯ ನರ-ನಾರಿಯರು ನಾಲ್ಕು ದಿಕ್ಕುಗಳಲ್ಲಿ ಕೆಕ್ಕಿರುವ ನಿಂತು ಕೊಂಡಿದ್ದರು; ಯಾಕಂದರೆ ಈ ಬಗೆಯ ವಾಸ್ತವಿಕರ ಪ್ರಕೃತನ್ನು ನೋಡುವ ಸುಯೋಗವು ಲಂಡಸ್‌ನಿವಾಸಿಗಳಾಗೂ ಕೂಡ ಆಗಾಗ್ಗೆ ಮೊರಿಯುತ್ತಿರಲಿಲ್ಲ. ಆ ರಕ್ಷಕ ದಂಡಿನ ಮುಖ್ಯಸ್ವರು ತತ್ವಂತ ಗಂಭೀರಭಾವದಿಂದ ಆ ದಾರಿಯಲ್ಲಿ ಆಗಾಗ್ಗೆ ತಿರುಗಾಡುತ್ತಿದ್ದರು.

ಹಲವು ಜನರು ದಾರಿದಲ್ಲಿ ಸಿಂತುಕೊಂಡೇ ಮಾತನಾಡುತ್ತಿದ್ದರು; ಆದರೆ ಕೆಲವರು ಅತ್ಯ ದಾರಿಯ ಮಧ್ಯದಲ್ಲಿ ಎನ್ನೇ ಒಣಕಟ್ಟಿಗೆಗಳ ನೂಲಕ ಬೆಂಕಿ ಹೊತ್ತಿಂದಿದ್ದರು; ಯಾಗು ಎಕ್ಕುವುಂದಿ ಇಲ್ಲ ಬೆಂಕಿಯನ್ನು ಸುತ್ತುವ ರೆದು ನಿಂತು ಕಾಸಿಕೊಳ್ಳುತ್ತಿದ್ದರು. ಆ ಅಗ್ನಿ ಕುಂಡದ ಬೆಳಕಿನಲ್ಲಿ ದಾರಿಯ ಆಕ್ಷಪಕ್ಷದ ಮನಗಳಲ್ಲಿ ಪ್ರಕಾಶಿಸುತ್ತಿದ್ದಿವು; ಯಾಗು ಆ ಪ್ರಕಾಶವು ಆ ರಕ್ಷಕ ದಂಡವರ ಮೊಳಸಿನ ಉದುಗಿತೊಡಿಗೆಗಳ ಮೇಲೂ ಮೊಳಪ್ಪಳ್ಳಿ ಶಿರ ಸ್ತಾಣಗಳ ಮೇಲೂ ಬಿದ್ದು, ಅದು ಪರಾನತ್ವನ ಮೇಂದಿ ರಘುರಘುಗಿನ ಹತ್ತಿತ್ತು.

ಚಾಲ್ಫ ಸ್ವಿಟ್ಟೆಟಿನ ತುದಿಯಂದ ಕೆಲ ಗಜಗಳ ಅಂತರದಲ್ಲೀ ಚೇ ಮಾಕ್ ಕೆರ್ಚಿನ ಸುಪ್ರಸಿದ್ಧ ಭೂಜನಾಲಯವಾದ “ರಿಜೆಂಟ್ ರೆಸ್ಟ್ರೆಂಟ್.” ಆ ದಿನ ಸಂಚಯ ನಂತರ ಲಂಡನ್‌ನ ಹಲವು ಜನ ಸನ್ಯಾಸಿತ ನರನಾರಿಯರು ಆ ಹೋಟಲ್‌ಗೆ ಖಾಬ-ಖಾಪಕಾರಕ್ಕೆಂದು ಬಂದಿದ್ದರು. ಚೇರೆ ಚೇರೆ ಮೇಜುಗಳ

ಬಂತೆಲ್ಲಿ ರಾತ್ರಿಯ ತರತರದ ಉಡಿಗೆ ತೊಡಿಗೆಳನ್ನು ಧಾಸಿದ್ದೆ ಆ ಸ್ತೋ ಪುರುಷರು ಕುಳಿತುಕೊಂಡಿದ್ದರು. ಆ ಬಾನಾವೇಯೆಲ್ಲೆಲ್ಲ ಉಪ್ಪಲವಾದ ವಿದ್ಯುದ್ದೀಕರೆ ಪ್ರಕಾರಿಸುತ್ತಿದ್ದಷ್ಟು. ಅಲ್ಲಿ ಕಲೆತಿದ್ದವರೆಲ್ಲರೂ ನಗೆದಾಟ-ಕಲೆದಾಟ, ಮಾತು-ಕತೆ, ಗುಣಗುಣ್ವವ ಗಾಯನ ಮುಂತಾದವುಗಳಲ್ಲಿ ತೊಫ್ಫಿಗಿದ್ದಂದ ಅಗ ಆ ಬಾನಾವಳಿಯು ಅತ್ಯುಂತ ರಚಾದ್ಯಂತವಾದವಾಗಿತ್ತು. ಆ ಬಾನಾವಳಿಯೊಳಗಿನ ಒಂದು ಮೇಜಿನ ಮುಂದೆ ನಾಲ್ಕು ಜನರು ಕುಳಿತು ಉಣಿಮಾಡುತ್ತಿದ್ದರು. ಅವರುಗಳೂದೆಸೆಯೇ. ನಮ್ಮ ಪ್ರಷ್ಟು ಕತೆಯ ಸಂಬಂಧವಿರುತ್ತದೆ. ಆ ಖಾಟ ಮಾಡುವ ಸಭ್ಯರಲ್ಲಿ ಯಾರ ಹೆಸರನ್ನು ಎಲ್ಲಕ್ಕೂ ಮೊದಲು ಹೇಳಿ ಉಮಡೋ ಆತನೆಂದರೆ ಲಾರ್ಡ ಮೇಸಿಂಡೇಲ್. ಆತನು ಇಂಗ್ಲಂಡೆಮೋಳೀನ ಮನ್ಯಾನ್ನು ಮಂತ್ರಿಯನು. ಹಾಗೆಂದು ಆತನ ಮುಖಚಯಾವಲೋಕನ ದಂಡಲೇ ಒಡೆದು ಕಾಣುತ್ತಿತ್ತು. ಆತನು ವನತ್ತೆಕ್ಕೆ ಮಾರಿದ ವಯಸ್ಸಿನವ ಸಾಗಿಲಿಲ್ಲ. ಮೈ ಬಣ್ಣ ಸಾದುಗಷ್ಟು. ಮೋರೆಯ ಮೇಲೆ ಸರ್ವಸಾಧಾರಣ ನಾದ ಗಡ್ಡ ಮುಕ್ಕಿಗಳು. ಅವನಿಗೆ ಮೊಂದಿ ಕುಂತವರ್ಣ ಅವನ ಹೆಂಡತೀ-ಲೇಡಿ ಮೇಸಿಂಡೇಲ್ಕು. ಪ್ರೌಢ ವಯಸ್ಸಾಗಿದ್ದರೂ ಅವಳು ತಾರುಣ್ಯದ ರೂಪರಾಶಿಗ-ಗಿನ್ನಾ ಮಂಡತಕಾಗಿಲಿಲ್ಲ. ಈ ವಯಸ್ಸಿನಲ್ಲಿ ಅವಳು ಆಭರಣಗಳನ್ನು ಧರಿಸಿಕೊಳ್ಳಲಿಕ್ಕೆ ಬಹು ಉಂಟು. ಅದರಂದಲೇ ಅವಳ ಮೈ ಮೇಲೆ ಚಲನ್ಯ ಅವಳಿಯ ಮೂಲ್ಯ ಚೆಲೆಯ ಆಭರಣಗಳಿದ್ದಷ್ಟು. ಅವರ ಕೊರಜೊಳಿಗೊಂದು ರತ್ನ ಸಚಿತವಾದ ಸರಪತ್ರ. ಅದು ಆ ವಿದ್ಯುತ್ತಿಕಾಶದಲ್ಲಿ ಹೆಚ್ಚಾಗಿ ರುಗುರುಗಿಸುತ್ತಿತ್ತು. ಆ ರತ್ನಾಕಾರದ ಮೂಲ್ಯವು ಇವುತ್ತು. ಸಾವಿರ ಪೂರ್ಣಾರ್ಥಿ ಹೆಚ್ಚಿದ್ದೇ ಮೊರತು ಕಿಡಿಮೆ ಇರಲಿಲ್ಲ; ಅಂದರೆ ಅಮೋಂದು ರತ್ನಾಕಾರದ ಚೆಲೆಯೇ ಒಂದು ಲಡ್ಡ ರೂಪಾಯಿ!

ಲೇಡಿ ಮೇಸಿಂಡೇಲ್ ಮಗಳಾದ ಡಾಫನ್ ಭಾರನನ್ನು ಕುತಾಯಿಯ ಪಕ್ಷದಲ್ಲಿ ಕುಳಿತು ಉಣಿತ್ತಿದ್ದಾನು. ಭಾರನನ್ ಕುತಾಯಿಯು ಕತೆಯೊಂಬತ್ತು ವಯಸ್ಸಿನವರು. ಆ ತರುಣೀಯು ಅರಳಿದ ಶತದಲ ಕಮಲದಂತೆ ಅಲ್ಲಾಕಿಕ ಸುಂದರಿಯು. ಯೋವನದ ಲಾರುಣ್ಯವು ಅವಳ ರೂಪ ಮಾಧುರ್ಯವನ್ನು ಸೂರಾರು ಪಟ್ಟು ಹೆಚ್ಚಿಸಿಬಿಟ್ಟಿತ್ತು. ಆ ತರುಣೀಗೆ ಮೊಂದಿ ಒಬ್ಬ ಸುರೂಪಿಯಾದ ಯುವಕನು ಕುಳಿತು ಮೋಜನ ಮಾಡುತ್ತಿದ್ದನು. ಆತನನ್ನು ನೇಭಿಲ್ ಹರಕೆಂಪಿಸಿನೆಂದು, ಕರೆಯುತ್ತಿದ್ದರು. ಆತನು ಮುಂತ್ತೆ ವರ್ಷದವನಿರಬಹುದು. ದಿಫ್ಫೆ ಕಾಯ, ಬಲವ್ಯಾದೇದ, ಕಷ್ಪಕೂದಲು. ಆತನ ಕಣ್ಣಗುಡ್ಡಿಗಳು ಸಾಧಾರಣ ಇಂಗ್ಲಿಷ್ ಮನುಷ್ಯನಂತೆ ಬೆಕ್ಕಿಸಂತಿರದೆ ಕಪ್ಪಿಗಿದ್ದಷ್ಟು.

ಮೋರೆಯ ಮೇಲೆ ಗಡ್ಡ-ಮಾಸೆಗೆರಲಿಲ್ಲ. ಆ ಯುವಕನ ಮುಖವನ್ನು ಸೋಡಿದ ಕೂಡಲೆ ಅತನು ಹಂಭಾವಿತ ಮನೆತನದಲ್ಲಿ ಹುಟ್ಟಿದವನು ಎಂದು ಅನಿಸುತ್ತಿತ್ತು; ಆದರೆ ಅತನ ಸೊಂಟ ದಲ್ಲಿ ಮಾತ್ರ ಸರಲತೆಯಿರಲಿಲ್ಲ. ಯಾರು ಯಾವನೊಬ್ಬ ಮನುಷ್ಯನ ಮುಖವನ್ನು ಸೋಡುತ್ತಲೆ ಅತನ ಸ್ವಭಾವವಿಂತಹದೇ ಎಂದು ಗುರ್ತಿಸಬ್ಲಾರ್ಹೋ, ತಾತರೆ ಅವನನ್ನು ಕಂಡರೆ ಅವನು ಕೂರಣೂ ಕವಟಿಯೂ ಎಂದು ಅನ್ನಬಂದಿತ್ತು. ಅತನು ಅತ್ಯಂತ ಧೂರ್ಣನೂ ಕುರಕನೂ ಆಗಿದ್ದನು.

ಕ್ರಮವಾಗಿ ಹನ್ನೊಂದು ಗಂಟೆ ರಾತ್ರಿಯಾಯಿತು. ಚೂಲ್ಬಿ ಸ್ತ್ರೀ ನೋಡಿನ ಆಗ್ನಿ ಕುಂಡಪ್ರಾ ಸಂದರ್ಭತ್ತಿತ್ತು. ರಕ್ಷಕ ಸೈನಿಕರು ತಮ್ಮ ಕುದುರೆಗಳ ಮೇಲೆ ಕೈಯಾಡಿಕುತ್ತ ಲಾಗಾಮುಗಳನ್ನು ಸಾರಪಡಿಸುತ್ತಿದ್ದರು. ಈ ಸೈನ್ಯದ ಇಟ್ಟರು ಅಧಿಸಾಯಕರು ಚಂಚಲ ವೈಸ್ವಾರ್ಯಿಂದ ವಿದ್ವಾನ್ಯಿದ್ದೇ ಗಳಿಂದ ಬೆಳಗುತ್ತಿದ್ದ ಇಂಸೀರಿಯಲ್ ಫೇಲಟರಿನೇ ತಲೆಬಾಗಿಲ ಕಡೆಗೆ ನುತ್ತಿ ಮತ್ತೆ ನೋಡತ್ತೊಡಗಿದ್ದರು.

ಅವರೊಳಗಿನ ಒಟ್ಟನು ಧನಾಧ್ಯ ಬ್ರಾಹ್ಮಣಸ್ಟ್ರೀನು. ಪ್ರಪಂಚದಲ್ಲಿ ಅವನಿಗೇನೂ ಕೊರತೆಯಿರಲಿಲ್ಲ. ಆದ್ದರಿಂದ ತಾನಾಗಿಯೇ ಅತನು ಈ ಸಣ್ಣನಿತ ವದವರ್ತನ್ನು ಸಂಪಾದಿಸಿದ್ದನು. ಹೇರೆಯುವನ ಹೆಚರು ಲೆಫ್ಟ್ ಸೊಟ್ ಬ್ರಾಹ್ಮಣ ಕಿಲ್ಲೇಯಾರ. ಮಂಡಿನ ಕೊರತೆಯಿಂದ ಈ ಯುವಕನ ಯಾವ ಆಶೆಯೂ ಬಹುತ್ವಾ ಪೂರ್ಣವಾಗಿರಲಿಲ್ಲ. ಲೇ. ಕಿಲ್ಲೇಯಾರನು ಇಪ್ಪತ್ತೀದು ವರ್ಷಕ್ಕಿಂತ ಮೊದಲ್ಲಿ ವನಿರಲಿಲ್ಲ. ವೇವವೇವನಂತೆ ಸುಂದರವಾದ ಮುಖಮಂಡಲ, ಪೈತ್ತನಂತೆ ಬಲಿಕ್ಕು, ಇಗಜಟ್ಟಿಯಂತೆ ಮದ್ದಧವಾದ ಕಾಯ. ಕೂದಲು ಪವರೆಯಾಗಿ ಕತ್ತಲಿರಿಸಲ್ಪಟ್ಟಿವೆ. ಕರ್ಣಾಗಳು ಸೀಲವಣಿದಂತೆ. ಮೋರೆಯ ಮೇಲೆ ಸೈನಿಕನಂತೆ ಕಲ್ಲೀಸೂಚೆಗಳು; ಆದರೆ ಗಡ್ಡಿಗಳು ಮಾತ್ರ ಇರಲಿಲ್ಲ. ಲೇ. ಕಿಲ್ಲೇಯಾರನು ಆ ‘ಕಂಪು ಸ್ವಂತ್ಯ’ ದಳದಲ್ಲಿ ಕೆಲಸಕ್ಕೆ ಸೇರಿ ಸ್ವಲ್ಪೀ ದಿನಗಳಾಗಿದ್ದಷ್ಟು. ಆ ರೆಚಮೆಂಟಿನ ನಾಕರಿಯು ವ್ಯಯಸಾಧ್ಯವಾದುದು. ಅವರು ಯಾವ ಬಗೆಯ ಮಂದುಗಾರಕೆ ಮತ್ತು ಬಾಹ್ಯಾಂಬರ ಗಳನ್ನು ಮಾಡಬೇಕಾಗುತ್ತಿತ್ತೋ, ಆ ಪದವಿಯ ಸಣ್ಣನ ಕಾಯ್ದು ಕೊಳ್ಳಲಿಕ್ಕಿಂದು ಯಾವ ಬಗೆಯ ವರ್ತನವಿಡಬೇಕಾಗುತ್ತಿತ್ತೋ ಅದನ್ನೆಲ್ಲ ಆ ಶಾಕರಿಯ ಸಂಬಳದಲ್ಲೇ ಶಾಗಿಸಿ ಮಂದವನ್ನು ವಾಗುವದು ಶಕ್ಯವಿರಲಿಲ್ಲ. ಅದಿಂದಲೇ ಅದು ಸಿರಿವಂತರ ಮಕ್ಕಳಿಗೊಪ್ಪಬಹುದಾದ ಬಾಕರಿಯು; ಆ ಶಾಕರಿಯಿಂದಲೇ ಹಣ ಸಂಪಾದಿಸಿ ಪ್ರಪಂಚ ಶಾಗಿಸುವನಿಗೆ ಅದು ತರ

ವಾದವ್ಯಾಳ್. ಪ್ರಸ್ತುತವ ಮಹಾಯಾದ ದಲ್ಲಿ ನಮ್ಮೆ ದೇಶದ ರಾಜುಷುಜನ ಹಿರಿ ವಂತರೆ ಮತ್ತಿಂತೆ ಮಾತ್ರ ಇಲ್ಲ, ‘ಕೀರ್ತಿಗ್ರಂಥಾಶಿಂಶಾಸನ’ ಮೊದಲಾದ ಪುಸ್ತಕ ನ್ಯಾಯ ಸಾರಾಯ ಕ್ರಮಾಶಿಂಶಾಸನ’ ಮೊದಲಾದ ಪುಸ್ತಕ ನ್ಯಾಯ ಪಡೆದು ಧಂಡಿಸೋಣಿಗನ ಮೊಡ್ಡೆ ಮೊಡ್ಡೆ ತಲಬಿನ ನ್ಯಾಕರಿಗೇನೋ ಮೋಗುತ್ತಾರೆ; ಅದರೆ ಅವರಿಗೆ ಬರುವ ಸಂಬಳವು ಅವರ ಖಚಿತಗೆ ಸಾಳುತ್ತಿರುವವರಿಳ್ಳ, ಮನಸೆಯಿಂದ ಲೇಖಿತ ಶಿಂಗಳಿಗೆ ಕೆಲ ಹಣವನ್ನು ಅವರ ಖಚಿತಗೆಂದು ಕ್ರಾಸುವ ಪ್ರಾಂಗಣವೇ. ಇಂಥದರಲ್ಲಿ ಅವರಿಂದ ಹಣ ತರಿಸಿ ಇತ್ತೇಣ ಅರ್ವತಾ ಸಾಂಜಾರ ಸಾಗಿತ್ತಾವ ಬಗೆಯುಂಟೀ? ಇದರಂತೆಯೇ ಆ ಲೇ. ಕೆಲ್ಲೇಯಾರನ ಅವ- ಯಿಂದ ಈ, ಅದರ ಆತನ ಆಧ್ಯಾತ್ಮಿಕ ಸ್ಥಿರಿಯೂ ಚೆನ್ನಾಗಿ ಗೆರಲಿಳ್ಳ. ಅವನ ತಂಚೆಯೂ ಸಾಯಂ ಕಾಲಕ್ಕೆ ತನ್ನ ಮಗನಿಗೆ ವರ್ಣಕ್ಕೆ ಒಂದು ಸಾ- ಕ್ರಾಸು ಮಂಗಳ ಅಧಾರ ವಸ್ತುಪ್ರೇ ಮಾಡಿಟ್ಟು ಮೌರಿದ್ದನು. ಕೆಲ್ಲೇಯಾರನು ಆ ತಂಚೆಯ ಪ್ರತಿ ದಾಗು ತನ್ನ ಸಂಬಳ ಇವನ್ನೆಲ್ಲ ಸೇರಿಸಿ ಕೊಂಡರೂ ಆಷ್ಟು ರಲ್ಲಿ ಆತನ ಪರಾಂಕ ಅಜುಂ ನಿವರ್ಣಿಸುತ್ತಿರಲಿಲ್ಲ. ಮನ್ನಾ ನಿತ ಇಸರ್ಪಣೆ ಕೊಡು ಸಂಭಾಷಿಕಾರಕೆ ಎರಡೂ ಕೈಗಳಿಂದ ಹಣವನ್ನು ಖಚಿತ ಮಾಡುತ್ತಿರಬೇಕು. ಈಷ್ಟ ರೂಪ ಅವನಕ್ಕೆ ದೂರಿಸುತ್ತಿರಬೇಕು? ಅದಕ್ಕೆಂದೇ ಆತನು ಯಾವಾಗೂ ಜೀಂತರ್ಗಂತಸಾಂಕ್ರಾಂತಿಕದ್ದನು. ಅಭಿವಾದ ಕಾಟ ದಿಂದ ಆತನು ಯಾವಾಗೂ ಒಪ್ಪಂತ ಮಾಡಬಿಡನಾಗಿರುತ್ತಿದ್ದನು. ಅವನಿಗೊಬ್ಬಳು ಮೂರುದರತ್ತಿಯಿರುವ್ವು. ಈವರ್ಧು ಖಚಾಗಿ ದುಡ್ಡಿಡಿತು. ಅವಳು ನ್ನೀ ರೂಡರ- ಯುಗನೆ ತಿಂಬಾ- ನಾ- ಗ ಕೆಲ ಹಾವನ್ನು ಕೊಡುತ್ತಿದ್ದಳು; ಉದರೆ ಕೆಲ್ಲೇಯಾರನು ಈ ವರಯಾಧ ಚಾರಿಗೆ ಸೇರಿಕೊಂಡಂದಿನಿಂದ ಅನಂತ ತನ್ನಾ ಸಾರಾಯ ಪ್ರವೃತ್ತಿ ಕೊಡುವದನ್ನು ಕಟ್ಟಿ, ಮಾಡ್ದಾಕು. ಅವಳು ಪ್ರಷ್ಟವಾಗಿ ತಿಳಿಸಿದ ಹೇಳಂದರೆ:—“ಅವನವು ಯಾಡಿ ಕಣ ಹಾಳು ಮಾಡದ ದೂರಿತು ಆ ನಿನ್ನ ಚಾಕರಿಯ ಸಾರ್ಥಕ ಉತ್ತಿಯಿಂಬಂದು ಗೊತ್ತಿದ್ದೂ ನಿನು ಅಂಥ ಚಾಕರಿಗೆ ಸೇರಿರುತ್ತೀಯಾದ್ದಿಂದ ನಿನಗೆ ನಾನಿನ್ನು ಒಂದು ಬಿಡಿ ಕಾಸು ಕೂಡ ಸಹಾಯವಿಯಿಂಬಾರೆನ್..”

ಆಗ ಲೇ. ಕೆಲ್ಲೇಯಾರನು ಅಲ್ಲಿ ನಿಂತು ನಿಂತಿರಲಿಕ್ಕೇ ತನ್ನ ಅವನಕ್ಕೆ ರೂಪನ್ನು ಕುರಿತು ಚಿಂತಿಸುತ್ತಿದ್ದನು. ಅದೇ ಕಾಲಕ್ಕೆ ಬ್ಯಾರೆನೇಟ್ ಮಹಾರಾಜಾನು ‘ಕೆಲ್ಲೇಯಾರ, ಮಾನಾರ!’ ಎಂದು ಕೂಗಿದನು.

ಬ್ಯಾರೆನೇಟ್‌ನು ಅವನನ್ನು ಹಾಗೆ ಎಚ್ಚರಪಡಿಸಲಿಕ್ಕೊಂದು ಕಾರಣವಿದ್ದಿತು; ಯಾಕಂದರೆ, ಕೇವಲ ಅದೇ ಕಾಲಕ್ಕೆ ಒಬ್ಬ ಸುಂದರ ವೇಷಧಾರಿಯಾದ ರಾಜಮಾತನು ಒಡುತ್ತ ಬ್ಯಾರೆನೇಟ್‌ನ ಬಳಿಗೆ ಒಂದು ತಿಳಿಸಿದನೇನಂದರೆ,

ನಾಟಕದ ಕೋಸಿಯ ಪರದೆ ಬೀಳಕ್ಕೆನ್ನು ಅವಕಾಶಪಡಿ. ಆ ವಾತೀ ತಿಳಿಯತ್ತಲೆ ರಕ್ಷಕ ಸ್ವರ್ನಸ್ವ ಪಚಾಗಿ ಸ್ವಂತಕೋಂಡಿತು. ಶ್ರೀನಿಕರೂ ಸೇನಾನಿಗಳೂ ಅರಮಾನಗೆ ಹಿಂದರುಗಳಿಕ್ಕೆ ಸಿದ್ಧರಾದರು. ಅವರು ಮೆಲ್ಲಮೀಲ್ಲನ್ನೆ ಚಾರ್ಕ್‌ಸ್ವ ಸ್ವೀಕ್ಷಿಪಿಸಿದೆ ಮೊರಟು ಹೇ ಮಾಕ್ರೆಚಿನೆದರುಗಣಗೆ ಒತ್ತೊಡಗಿದರು.

ಅವರೆಲ್ಲರೂ 'ರಜಮೆಂಟು ರಕ್ಷಾರ್ಕೆಂಟ್'ನ ಎದುರಿಗೆ ಬಂದರು. ಈಹೇ ಶಮಯಿಕ್ಕೆ ತಮ್ಮಾಖಾಟವನ್ನು ನುಗಿಸಿಕೊಂಡಿದ್ದ ಲಾರ್ಡ ಮೇಸಿಂಡೇಲರು ಸ್ವರಿಪಾರಮೀಂದಿಗೆ ಆ ಖಾನಾವಳಿಯನ್ನು ಬಿಟ್ಟು ಬಂದು ದಾರಿಯನ್ನು ದಾಟಿ ಆ ಕಡೆಗಿದ್ದ ತಮ್ಮ ಮೊಟರನಲ್ಲ ಕೂಪ್ರಲ್ಕೆ ಹೋಡರು. ಬ್ರಿಂಗ್‌ನ ಕಿಲ್‌ರೀಯಾರನ ದೃಷ್ಟಿಯು ಆ ಜರರ ಕಡೆಗೆ ಹೂಡಿತು; ಅದರೆ ಲಾರ್ಡ ಮೇಸಿಂಡೇಲನ ಪರಿವಾರವು ಆ ದಾರಿಯ ಮಥ್ತು ಇಕ್ಕೆ ಬಂದ ಕೂಡಲ್ ಯಾವ ಫಳನೆಯು ಫಳಿತಿತ್ತಾ, ಅದನ್ನು ಕಂಡು ಲೇ. ಕಿಲ್‌ರೀಯಾರನ ವಿಷಯಕ್ಕೆ ನೇರೆಯೇ ಉಕ್ಕೆಯಲ್ಲ. ಅದೊಂದು ಅಂಥ ಅಚಿಂತ್ಯಾರ್ಥ ವಿಷ್ಣುರ್ಕರ ವಾದ ವ್ಯಾಪಾರವೇ ಆಗಿವೆ ತು.

ಅವನಿಗೆ ಆಗ ಕಂಡದ್ದೇನಂದರೆ, ಸಾಕ್ಷೀಯಿಂದು ಮಂದಿ ಒಲ್ಲವ್ಯಾರಾದ ಜನರು ಒತ್ತುಲೇ ಲಾರ್ಡ ಮೇಸಿಂಡೇಲರ ಪರಿವಾರದೇವರಿಗೆ ಬಂದು ಸ್ವಂತರು; ಯಾಗು ಅವರೂಗಿನವನೊಬ್ಬನು ಕಣ್ಣು ರೆಪ್ಟ್ ಯಾರ್ಡ್‌ವರಕ್ಕೆ ರೆಲ್ಲೆ ಲೇಡಿ ಮೇಸಿಂಡೇಲರ ಕೂರಿಕೆಗಿನ ಆ ಅವುಗಳ್ಯಾ ರತ್ನ ಯಾರವನ್ನು ಕೀರ್ತುಕೊಂಡು ತನ್ನ ಸಂಗೀಗನೊಬ್ಬನ ಕೈಗೆತ್ತಿನು! ಆ ಮನುಕ್ಕನು ಆ ರತ್ನಯಾರವನ್ನು ತನ್ನ ಜೀಬಿಗೆ ಯಾಕಿಕೊಂಡು ಲಗುಬಗನೆ ಅಲ್ಲಿಂದ ಹಾರಿಕೊಂಡನು. ಅತನು ತನೆ ದೂರ ಮೋದೊಡಸಂಯೇ ಲೇಡಿ ಮೇಸಿಂಡೇಲ್‌ಗೆ ತನ್ನ ಕಂಠಾಭರಣವು ಕಳವಾಯಿತೆಂಬದು ತಿಂಯ ಬಂತು. ಇಸೆಲ್ಲವೂ ಅತ್ಯಾ ಅವಧಿಯಲ್ಲಿಯೇ ಸಂಘಟಿಸಿತು.

ಅದರೆ ಲೇ. ಕಿಲ್‌ರೀಯಾರನು ಸಮಾಖದಲ್ಲೀ ಸ್ವಂತಿದ ರಿಂದ ಅವನಿಗೆ ಅದೆಲ್ಲವೂ ಕಾಣಿಸಿತು. "ರತ್ನ ಯಾರವನ್ನು ಜೀಬಿಗಿಟ್ಟು ಕೊಂಡು ಕಳ್ಳನ ಸಂಗಡಿಗನು ಒಡಿಯೋಗುತ್ತಿರುವದನ್ನು ಕಂಡು, ಅತನು ಗಟ್ಟಿಯಾಗ ಅಂದನೇನಂದರೆ: "ಕಳ್ಳ! ಕಳ್ಳ! ಅತನನ್ನು ಹಿಡಿಯಿರಿ!!"

ಅದರೆ ಅದೇ ಕಾಲಕ್ಕೆ ಸುತ್ತುಲೂ ಗಲಬೇ. ಸಮಾಖದ ರೈಲ್‌ಲಾರಿಯಲ್ಲಿ ಹೋಗುತ್ತಿದ್ದ ಎಕ್ಸ್‌ಪ್ರೆಸ್ ಟ್ರೀನಿನ ಧಸ್-ಧಸ್, ಫಸ್-ಫಸ್ಸಿನ ವಿಚತ್ರವಾದ ಶಳಿ. ಅದರಿಂದ ಕಿಲ್‌ರೀಯಾರನ ಕೂಗು ಬಹು ಮಂದಿಯು ಕೇವಿಗೆ ಕೇಳಿಸಲಿಲ್ಲ. ಅತನೆ ಸಮಾಖದಲ್ಲಿದ್ದ ಅ-ಇ ಜನರಿಗೆ ಕೇಳಿಸಿದರೂ ಅವರು ಆ ಕಡೆಗೆ ಅನ್ವೇಷಣೆ

ಗಮನಪಿಯಾದ್ದು; ಅದರೆ ಯಾವಾತನ ಜೀಬಿನಲ್ಲಿ ರತ್ನ ಪಾರಪಡಿತೋ ಆತನ ಕೆವಿಗೆ ಕೆಲ್ಲೇ ಯಾರನ ಕೊಗು ಕೇಳಿಸಿಮೊಡನೆಯೇ, ತಾನಿನ್ನು ಸಿಕ್ಕುಬಿಡುವೆಂಬ ಭಯದಿಂದ ಆತನು ವೇಗದಿಂದ ಒಡತೊಡಗಿದನು. ಆತನು ಒಡತೊಡಗಿದ್ದನ್ನು ಕುಪುಷುನ ಕೆಲ್ಲೇ ಯಾರನು ಆತನನ್ನು ಹಿಡಿಯುವದಕ್ಕೆಂದ ಕುದುರೆಯನ್ನೇ ಇಂಬಾಲಿಸಿದನು. ಓಟುವವನು ಕಾಲುನಡಿಗೆಯಿಂದ ಮುಕ್ಕಿದ್ದನು. ಅದರಿಂದ ಕುದುರೆಯು ಓಟಿದ ಮುಂದೆ ಆತನು ಎಷ್ಟು ಮಾರ್ಪಿಡುವನು? ಆತನು ಕೆಲ್ಲ ಮಾರ್ಪಿಡ ಸಂತರ ಹಿಂದು ಕೂಟಿಗೆ ತಲುಪಿ. ಅಲ್ಲಿಂದ ಯಾವ ಕಡೆಗೆ ಓಡಬೇಕೆಂಬ ಬಗೆ ಯೋಚಿಸಬಹುದ್ದನು. ಅಷ್ಟ, ರಲ್ಲೇ ಬಾಪುನ ಕೆಲ್ಲೇ ಯಾರನ ಕುದುರೆಯು ಅವನ ಬೆನ್ನು ಮೇಲೆಯೇ ಬಂದು ಸ್ಥಿತು. ಕುದುರೆಯ ಕಾಲ ಮೂಡಿತೆರದ ಆ ಕಳ್ಳನ್ನು ಒಮ್ಮೆಲ್ಲ ಸೆಲಕ್ಕು ಬಿಡ್ಡಬಿಟ್ಟುನು. ಕೆಲ್ಲೇ ಯಾರನು ಪೆಮುಷಾರ್ಥದಲ್ಲಿ ಕುದುರೆಯಿಂದ ಕೆಲಕ್ಕು ಜಿಗಿಸು, ಸೆಲಕ್ಕು ಬಿಡ್ಡ ಕೆಳ್ಳನ ಎದರು ಮೇಲೆ ಕುಳಿತು ಆತನ ಕುತ್ತಿಗೆ ಕೈ ಹಾಕಿದನು, ಆದರೆ ನಭ್ಯಗ್ರಹಣ ಸಂತಿಷ್ಟ ಆ ಕಳ್ಳನಾದರೂ ದುರ್ಬಲನಿರಲಿಲ್ಲ. ಆತನು ಆ ಅವಕಾಶ ಯಾಲೂ ಕೆಲ್ಲೇ ಯಾರನ ಕೈಯಿಂದ ಪಾರಾಗಿ ಹೋಗುವ ಬಗೆ ಕೂಸುತ್ತಿದ್ದೆಂದ್ದಿದನು. ಆಗ ಅವರಿಬ್ಬಿಗೂ ರಾಜಬಿಧಿಯಲ್ಲಿ ಕುತ್ತಿಗೇ ಪ್ರಾರಂಭವಾಯಿತು. ಬಾಪುನ ಕೆಲ್ಲೇ ಯಾರನು ಬಂಧುನಾದ ಯುವಕನು.. ಅವನವೇಂದು ಗುಣಿಸುಂದರೆ ಆ ಕಳ್ಳನಿಗೆ ತತ್ವ ತಿರಗಬಹುದ್ದಿತು. ಅವೇ ಕಾಲಕ್ಕೆ ಆ ಇನ್ನನ ಸೂರ್ಯಕರಾದ ಇಬ್ಬರು ಧಾರಿಸುತ್ತ ಅಲ್ಲಿಗೆ ಬಂದರು. ಅವರ ಉಚ್ಚೇಶವು ಈ ಮೊದಲು ಸಿಕ್ಕಿದ್ದ ಕೆಳ್ಳನನ್ನು ಬಿಡಿಸಲಾಗಿದ್ದರೂ ಆತನಲ್ಲಿಯ ಜೀನಸನ್ನು ದಾಖಿಸಬೇಕೆಂದಿತ್ತು. ಕೆಲ್ಲೇ ಯಾರನಿಗೆ ಅವರು ಗಳ ಹೇತುವು ತಿಳಿಮೊಡನೆಯೇ ಆವನು ತನ್ನ ಎದಗ್ರೀಯಿಂದ ಸೆಲಕ್ಕು ಬಿಡಿದ್ದ ಕೆಳ್ಳನನ್ನು ಒತ್ತಿ ಹಿಡಿದು, ಬಂಧುಗ್ರೀಯಿಂದ ತನ್ನ ಮೇಲೆ ಏಂ ಬಂದಿದ್ದ ವರಲ್ಲಿಯ ಒಬ್ಬನ ಮಾರಿಗೆ ತನ್ನ ಬಂಧವಾದ ಮುಷ್ಣಿಯಿಂದ ಇಕ್ಕರಿಸಿದನು. ಆ ವಜ್ರಮುಷ್ಣು ಯ ಹೊಡಿತೆದಿಂದ ಪಾಪ! ಆ ಬಡವನೆ ಹಲ್ಲಾಗಳೇ ಬಿಟ್ಟು ಬಿಡ್ಡವು. ಬಾಯಿ-ಮಾಗುಗಳಿಂದ ಸ್ತ್ರೀರವು ಮರಿಯ ಹತ್ತಿತು. ಆತನು ತನ್ನ ಎರಡೂ ಕೈಗಳಿಂದ ಮೂಗು-ಬಾಯಿಗಳನ್ನು ಹಿಡಿದು ಕೂಂಡು ಸೆಲಕ್ಕು ಕುಸ ಕುಳಿತನು! ಅವನ ಆ ದುರ್ದರ್ಶಿಸಿದನ್ನು ಕಂಡು ಹಾಗು ಸುತ್ತಿಲೂ ಜನಸಂದರ್ಶಿಯು ಸೇರುತ್ತಿರುವದನ್ನು ಲಕ್ಷಿಸಿ ಇನ್ನೂ ಬ್ಬಿ ಸರಾಯಕ ಕಳ್ಳನು ಆ ಹಲ್ಲಾಗುರುಕನನ್ನು ಒಗ್ಗಿಕೊಂಡು ಓಡಿಕೊಂಡನು.

ಆಗ ಕೆಲ್ಲೇ ಯಾರನು ಕೆಳಿಗೆ ಬಿಡಿದ್ದ ವನ ಮೇಲೆ ಗಜಿಸಿ:—“ಎಲ್ಲೇ

ಕ್ಷಮ್ಮ, ರತ್ನ ಹಾರವೆಲ್ಲದೆ? ತೆಗೆ ಹೇರಗೆ.” ಹೀಗೆಂದು ಅನ್ನುತ್ತ, ಆ ಕ್ಷಮ್ಮನ ಜೆಬಿನ್ಮಾಳಿಗಿನ ರತ್ನ ಹಾರವನ್ನು ಮೊರತೆಗೆದನು. ಒಳಿದಿಯೋಳಿಗಿನ ಉಜ್ಜುಲ ವಾದ ಪ್ರಕಾಶದಲ್ಲಿ ಅದು ರಖುಗಾ ರಖುಗಾ ಎಂದು ಹೊಳೆಯೆಡಿಗಿತು.

ಅಪ್ಪರೋಗೆ ಅವರ ಸುತ್ತಲೂ ಬಲವು ಮಂದಿ ಕಲೆತಿದ್ದರು; ಕೆಲ ಮಂದಿ ಪ್ರೇರಿಸ ಕಾಸ್ಟಟಿಬಲ್‌ರ್ ಬಂದಿದ್ದರು. ಮುಂದೆ ಬಂದೆರಡು ನಿಮಿಷಗಳಲ್ಲೇ ಲಾರ್ ಮೆಸಿಂಡೆಲನ ಹೆಂಡತಿಯು ತನ್ನ ಮಗಳಾಡನೆ ಆ ಜನಸಮಾಜವನ್ನು ಬದಿಗೆ ಸರಿಸಿ ದಾರ್ ಮಾಡಿಕೊಂಡ್ತು ತು. ಕಿಲ್ಲೆ ಯಾರನ ಎದುರಿಗೆ ಹೋಗಿ ನಿತ್ಯತೆಕೊಂಡ್ತಾ. ಅಗ ಲೇಣಿ ಸೆಚ್ಚಿತೇಲರು ಉತ್ತೇ ಜಿತೆ ದೈಯಿಂದ:—“ಅದು ನನ್ನ ರತ್ನ ಹಾರ! ನನ್ನ ಕೂರ್ಹಾಳಿಗಿನ ಆ ಹಾರವನ್ನು ಕಢವರಾರು? ಕ್ಷಮ್ಮನು ಸಿಕ್ಕಿರುವನೇನು?” ಎಂದು ಕೇಳಿದ್ದಾ.

ಬ್ರಾಹ್ಮನ ಕಿಲ್ಲೆ ಯಾರನು ಆ ಕೂಡಲೇ ಬೇಡಿ ವೇ, ಬಂಡೆಲಭನ್ನು ಸನ್ಯಾಸಪೂರ್ವಕ ಅಭಿವಂದಿಸಿ, ಅವರು ಕ್ಷೀಗೆ ಅವಳ ಆ ರತ್ನಾಭರಣವನ್ನು ಕೊಟ್ಟಿನು; ಹಾಗು ಸಮಾವದಲ್ಲಿಯೇ ಇದ್ದ ಕ್ಷಮ್ಮನನ್ನು ಅವರಂತಿಗೆ ತೋರಿಸಿದನು.

ಲೇಡಿ ಮೆಸಿಂಡೆಲ್‌ರು ಕಿಲ್ಲೆ ಯಾರನನ್ನು ಮುಕ್ತಕಂದಂದ ತೊಗಳಿದಳು. ಲಾರ್ ಮೆಸಿಂಡೆಲನಾದರೂ ಆ ಕಾದೆಸೀ ಸೈಪಿಕ ಯುವಕನನ್ನು ಪ್ರಶಂಸಿಸತೊಡಗಿದನು; ಆದರೆ ಆತನ ಹೊತೆಯಲ್ಲಿದ ನೇಭಿಲ್ ಚರಕೋರಿಟನು ಮಾತ್ರ ಮಾರವಲ್ಲೇ ಸಿಂತಕೊಂಡಿದ್ದನು. ಆತನ ಮುಖವು ಭಯಾನಕವೂ ಅಸ್ವಾಸ್ಥ್ಯ ಶ್ರೋಗಿಸುತ್ತಿದ್ದ ಅವನ ಕಣ್ಣಗಂಂದ ಕೆರ್ಕ ನೀರು ದೂರವಾಗಿ ಪ್ರಯಾಗಿತ್ತು. ಆಗ ಆತನು ಯಾವ ಮಾತನ್ನು ಆಡಬಿಂದು.

ಲಾರ್ ಮೆಸಿಂಡೆಲನು ಬ್ರಾಹ್ಮನ ಕಿಲ್ಲೆ ಇರಾರೆನ ಹೆರನ್ನು ಕೇಳಿ ಜನ್ಮನು. ಮೊಟ್ಟಮೊದಲು ಆತನ ಅನ್ನ ಹೆರನ್ನು ಹೇಳಲಿಲ್ಲ; ಸಮ್ಮನೆ ನೀಂತು ಬಿಟ್ಟಿನು; ಆದರೆ ಲಾರ್ ಸಾಯ್ಯಬರ ವಿಕೇಷ ಬಿಂದು ಮನುಗಾಗಿ ಕಡಿಗೆ ಅವನು ಜನ್ಮನು ಹೆರನ್ನು ತಿಳಿಸಿದನು.

ಬ್ರಾಹ್ಮನ ಕಿಲ್ಲೆ ಯಾರನ ಹೆರಿ ಕೇಳಿ ಲಾರ್ ಮೆಸಿಂಡೆಲನು ಅಸ್ವಾಸ್ಥಿವಾಗಿ:—“ಕಿಲ್ಲೆ ಯಾರ! ಓಮೋ, ನಾನು ನಿನ್ನನ್ನು ಗುರ್ತಿಸಿದೆನು. ನಿನು ಮಿಸೆಸ್ ಟೊಯನ್ ಡೇನಿಳ ತಮ್ಮನ ಮಗನಲ್ಲವೆ? ಅಹುದು. ಖಂಡಿತ ವಾಗಿಯೂ ಅವನೇ ನಿನೆ. ಅವಳನ್ನು ನಾನು ಚೆನ್ನಾಗಿ ಬಲ್ಲಿನು. ನಿನ್ನ ತಂಡಯಾದರೂ ನನ್ನ ಗುರ್ತಿನವನೇ. ನಾನು ನಿನಗೆ ಚಿರಫುಣಿಯಾಗಿರುತ್ತೇನೆ. ನಿನು ನನಗೆ ಇನ್ನೊಮ್ಮೆ ಭೀಟಿ ಕೊಟ್ಟರೆ ನಾನು ಅತ್ಯಂತ ಸಂತೋಷಗೊಳ್ಳುವೆನು. ನಿನಗೆ ಯಾವಾಗ ಬರದೇಕೆಂದೈನುವೆದೋ ಆಗ

ಸೇನು ಕೃಷ್ಣ ಸ್ವೀಕಿರ್ಣೋಳಿಗಿನ ಸಹ್ಯ ಬಂಗ್ಲೆಗೆ ಬಂದು ಭೇಟಿಯಾಗು.”

ಬ್ರಾಹ್ಮನ್ ಕೆಶ್ವೇಷಾರಸು ಹಾಗೆಯೇ ಆಗಲೆಂದು ತಲೆಯಲ್ಲಿ ದಿನ ಆ ಕೆಂಡಿ ಸ್ವಾರ್ಥಿಯಲ್ಲಿ, ಲಾರ್ಡ ಮೆರ್ಟಿಂಡೆಲನ ಕನ್ನೆಯು ದೃಷ್ಟಿಯೂ ಇವನ ದೃಷ್ಟಿಯೂ ಬಂದು ಗೊಡಿದೆನು. ಆಗಿನ ಆ ಕುಮಾರೀ ಭಾರತನನ್ನು ಈ ದೃಷ್ಟಿಯು ಅವನನ್ನು ಅನುರೋಧಗೊಳಿಸಿದುತ್ತಾಯಿತು. ಆಕೆಯು ಆ ದೃಷ್ಟಿಯು “ತಂಚೆಯವರ ಇಚ್ಛೆಯ ಮೇರಿಗೆ ನೀವು ಖಂಡಿತವಾಗಿಯೂ ನಮ್ಮೆಲ್ಲಿಗೆ ಬ್ರಹ್ಮಾ. ಅಪ್ಪನ ಕರೆಯನ್ನು ಅಭಿಗ್ರಹಿಯಿಚ್ಚಿದ್ದೀ” ಎಂದು ಸೂಚಿಸುವಂತಿತ್ತು.

ಆ ಸುಂದರ ಯುವತೀಯು ಮುಖವನ್ನು ಕಂಡೊಡನೆಯೇ ಲೇ. ಕೆಲ್ಲೇ ಯಾರನ ಪ್ರದರ್ಶಿಸಿದ್ದಿಲ್ಲ ವಿದ್ವುತ್ತ ಕ್ರಿಯೆ ಚಂಚರಿಸಿದಂತಾಯ್ತು. ಎಂಥ ಅಪರೂಪ ವಾದ ರೂಪಲಾವಣ್ಯವದು! ಅಂಥ ಸುಂದರಿಯನ್ನು ಆತನು ಇದುವರೆಗಿಂದೂ ನೋಡಿರಲಿಲ್ಲ. ಅದು ಶರಲತೆಯ ಸಜೀವ ಮೂರ್ತಿಯೇ ಆಗಿದ್ದಿತು. ಅವರು ದೇವಲೋಕ ನಿವಾಸಿಯಾದ ಯಾವ ಶೋಭ್ಯ ಅಪ್ಪರ ಕನ್ನೆಯೇ ಇರ ಬೇಕೆಂದೂ, ಸೂರ್ಯಾಂಶತವಾದ ಬಹು ಪ್ರಣಾಫಲದಿಂದ ಇಂದು ತನಗೆ ಅವಳ ದರ್ಶನವಾಯಿತೆಂದೂ ಆತನು ಭಾವಿಸಿದನು.

ಒಳಕ ಆತನು ಆಷ್ಟು ದ್ವಾಯಿಂದ:—“ಮಾಡಿ ಭಾವರೇ, ತಮಗೆ ಧನ್ಯವಾದಗೆ. ತಮ್ಮ ಅಸುಗ್ರಹಕ್ಕಾಗಿ ಅತ್ಯಂತ ಅಭಾರಿಯಾಗಿರುತ್ತೇನೆ” ಎಂದೆನು. ಆಗ ಆಪ್ಪಿಗೆ ಮತ್ತೆ ನಿನ್ನ ಪ್ರಾಳಿಕ್ಕಾಗಿ ಸಮಯಸಿರಲಿಲ್ಲ; ಯಾಕಂ ಪರೆ ಅಪ್ಪರೂಳಿಗೆ ರಾಜವಂಶತಿಗೂ ನಾಟಕಶಾಲೆಯು ಬುಭಾರ್ಥಗದ ಚಂಡ್ರ ತವಾದ ಪ್ರಕಾಶಮೋಳಿಗಿನ ಜಮಾಬಾನೆಯ ಮೇಲೆ ಬಂದು ನಿಂತುಕೊಂಡಿದ್ದರು. ಲೆಫ್ಪನೆಂಟನು ತನ್ನ ಉತ್ತಮಿನ ಮೇಲಿನ ಘೂಳವನ್ನು ಕೊಡವಿಕೊಂಡು, ವಿಶ್ವಂಬಲವಾದ ಉದುಪನ್ನು ಸರಿವಡಿಸಿಕೊಂಡು ಅಕ್ಕದಳದನ ರನ್ನು ಕೂಡಿಕೊಳ್ಳುವದಕ್ಕೆಂದು ಹೊರಟು ಹೋದನು. ಸಮಾಪದಲ್ಲಿದ್ದ ಇಬ್ಬರು ಪ್ರೋಲೀಸ ಶಿಷ್ಯಾಯಿಗಳು ಆ ಕಳ್ಳನನ್ನು ಸೆರೆಹುಡಿದು ಪ್ರೋಲೀಸ ಚೌಕಿಗೆ ಶಾಗಿಸಿದರು. ಲಾರ್ಡ ಮೆಸಿಂಡೆಲನು ಸ್ವೇಪರಿವಾರಮೋಡವೆ ತನ್ನ ಮೊಟರನ್ನು ಹತ್ತಿದನು. ರಾಜದಂಶತಿಗಳ ಬಾಡಿಗಾರ್ಡ ಜನರು ಪ್ರತಿ ಪ್ರತೀಕವಾದ ಮೊಟರಗಳನ್ನು ರೋಕೆಟ್ ಮಾಡಿದರು. ಬಳಿಕ ರಕ್ಕೆ ಸ್ವೇಸ್ಯ ದಳದ ಕುದುರೆ ಸವಾರರಲ್ಲಿ ಕೆಲವರು ರಾಜದಂಶತಿಗಳ ಮುಂದುಗಡೆಯಲ್ಲಿ, ಕೆಲವರು ಹಿಂದುಗಡೆಯಲ್ಲಿ ಒಂದೇ ಪದ್ಧತಿಯಿಂದ ಸಾಗಿದರು. ಆಗ ನಾಲ್ಕು ದಿಕ್ಕೆನಿಂದ “God Save the King” ಎಂಬ ಹೆಮೋಡಿದಾರಗಳು ಹೊರಟು, ಆ ಮಧ್ಯ ರಾತ್ರಿಯಲ್ಲಿ ಆಕಾಶಕ್ಕೆ ಪ್ರತಿಧ್ವನಿಗೊಡುಹಕ್ತಿದನ್ನು.

ಅತ್ಯ ಬ್ರಾಹ್ಮನ ಕೆಲ್ಲೇಯಾರನು ರಾಜದಂಪತಿಗಳ ಒಂದುಗಡಿಯ ಬ್ರಾಚನಲ್ಲಿದ್ದನು. ಆಗ ಆತನ ಮನಸ್ಸು ನಾನಾ ತರದ ಚಿಂತಿಯಂದ ವ್ಯಾಕುಲವಾಗಿ ಬಿಟ್ಟಿತ್ತು. ಆನ ಮನಸ್ಸು ಚಿಂತಿಸುತ್ತಿದ್ದಿಂದ ತೇನಂದರೆ, ‘ಎಂಥ ಸುಂದರ ರೂಪವನು? ನನಗೆ ಆಗ ಒಮ್ಮೆಲ್ಲೆ ಏನಾಗಿರುತ್ತೇನು? ಆ ಯುವತಿಯನ್ನು ನಾನು ಇನ್ನೊಮ್ಮೆ ಸಂವರ್ತಿಸದಿದ್ದರೆ ಸನ್ನ ಜೀವನವೇ ವ್ಯಾಖ್ಯಾನ.’

ಇತ್ತು ಲಾರ್ಡ ಮತ್ತು ಲೇಡಿ ಮೇಸಿಂಗೆಲರು ಆ ವಿದ್ದುವ್ಯಾದಿಇವಗಳಿಂದ ಪ್ರಕಾಶಿಸುತ್ತಿದ್ದ ರಾಜಭಿಂದಿಯಲ್ಲಿ ಮೊಟ್ಟರ ಮೂಲಕ ಸ್ರಯಾಣ ಚೆಳುತ್ತಿರುವಾಗ ಆ ದುಸ್ಸಾಹಸಿಕವಾದ ಕಳವನ ಬಗ್ಗೆ ಅರ್ಜೋಚಿಂಹಕತ್ತಿದರು; ಆದರೆ ಕುಮಾರ ಭಾರನನಾ ಕು ಆ ಯೋಚನೆಯಲ್ಲಿ ಭಾಗವಹಿರಲಿಲ್ಲ. ಆಗ ಅವಳ ವಿನಿಷ್ಠೆ:—“ಲಂಡನ್ ಪಟ್ಟಣದಲ್ಲಿ ರೂಪಸಂಪನ್ನರೂ ಸಿರಿವಂತರೂ ಆಗಿರುವ ಹಲವು ಮಂದಿ ತರುಣರನ್ನು ನಾನು ನೇರ್ಜಿರುತ್ತೇನೆ; ಆದರೆ ನವ್ಯ ಹೃದಯವನ್ನು ಇದುವರೆಗೆ ಅದಾರಲ್ಲಾ ಇಂದಿನಂತೆ ಆಕಷಿಂಘಲ್ಪಪಟ್ಟಿರಲಿಲ್ಲ ಅನೇನನ್ನು ನಾನು ಮತ್ತೆಂದು ಕಂಡೇನು? ಎಂಥ ಸಾರ್ಥಕ, ಎಷ್ಟು ಸಾಮ್ಯವಾದ ಮೂರ್ತಿ, ಅದೆಷ್ಟು ವಿನಯ,-ನವ್ಯಭಾವಗಳು? ಇತರ ಎಲ್ಲ ಯುವಕರು ಆತನ ಪಾರಂಗಡ್ಡೆ ಕೂಡ ಪತ್ತೆಲೂರು. ಸ್ವಾರ್ಥ ಚಂದ್ರಮನೆಂದುಗೆ ಮಂದ ಪ್ರಕಾಶದ ಹೊನ್ನೇ ಮಳಗಳೇ ಅವು!” ಎಂಬ ಯೋಚನೆಯಲ್ಲಿ ನಿರತವಾಗಿತ್ತು.

ನೇಭಿಲ್ ಹರಕೊಂಟಿನು ಆ ಮೊಟ್ಟರಿನ ಒಂದು ಸಾರ್ಪ್ರದಲ್ಲಿ ಗಂಭೀರ ಭಾವದಿಂದ ಕುಳಿತುಕೊಂಡಿದ್ದನು. ಆತನ ನುನಾಶರೂ ಚಿಂತಾವಿಹಿಂನ ವಾಗಿರಲಿಲ್ಲ. ಆತನ ಕಟ್ಟುಕಟ್ಟು ಗಳಿರಡಿಂದಲೂ ಪ್ರಖರವಾದ ಬೆಂಕಿಯ ಕಿಡಗಳು ಹಾರಹತ್ತಿದ್ದವು. ಅವನು ತನ್ನ ಮನಸ್ಸಿನೊಳಗೇ:—“ಆ ಹತಭಾಗ್ಯ ಕೆಲ್ಲೇಯಾರನ ತಲೆಯು ವಜ್ರಾಫಾತದಿಂದವೇಕೆ ಇಬ್ಬಾಗವಾಗಿರಲಿಕ್ಕೆಲ್ಲ! ಇಂದಿನ ರಾತ್ರಿಯಲ್ಲಿ ಆತನು ನನ್ನ ಸಂಕಲ್ಪಗಳನ್ನು ವ್ಯಾಖ್ಯಗೊಳಿಸಿರುತ್ತಾನೆ. ಒಂದು ವೇಳೆ ಆತನು ನನ್ನ ಬಗಲ್ಲೂಡಿನ ಈ ಡಾಫ್ಫಿಯಿನನ್ನು ಕೂಡ ಕೆತ್ತುಕೊಳ್ಳಲಿಕ್ಕೆ ಪ್ರಯತ್ನಿಸಬಹುದು. ನನ್ನ ಪ್ರಣಯಕ್ಕೆ ಎದುರಾಳಿಯಾಗಿ ಸಿಲ್ಲಲೂ ಬಹುದು! ಆ ದಿನವು ಚೀಗನೆ ಉದಯಿಸಬಲ್ಲದು. ಅವನು ಒಂದು ವೇಳೆ ಆ ಪ್ರಯತ್ನಕ್ಕೇನಾದರೂ ತೊಡಗಿರೆ, ನಾನು ಆತನನ್ನು ಕೂಡು ಕೀಟಕದ ಹಾಗೆ ಕಾಲಿನಿಂದ ತುಳಿದುಬಿಟ್ಟೇನು. ತಾನು ಕ್ಷುದ್ರನಾಗಿದ್ದರೂ ಆಕಾಶದೊಳಗಿನ ಚಂದ್ರನನ್ನು ಹುಡಿಯುವ ಸಾಹಜಕ್ಕೆ ಹೋಗುವ ದುಂಬುಧ್ವಿಯು ಅವನಿಗುಂಟಾಗದಿರಲೇಂದರಾಯಿತು.

ಅವರು ನನ್ನ ಸೋದರತ್ತೆಯಂತೆ ಜಿಪ್ಪಣಾರೆಲ್ಲ.

ಈ ಮೊದಲಿನ ಫಟನೆ ಫಟಿಕಿದ ಯಥನ್ಯೇದು ಎನಗಳ ನಂತರ ಒಂದು ದಿನ ಸುಪ್ರಭಾತವಲ್ಲಿ ಬ್ರಾಹ್ಮನ ಕೆಲ್ಲೇಯಾರನು ಸರೇ ಜಲ್ಲೇಯಾಳಗನ ಪರಾತ ಪ್ರವೇಶಮಾಡಿ ಒಂದು ಕಡೆಯ ಒಂದು ರೇತ್ತೆಸ್ವೇಶನಲ್ಲಿದೆನು. ಆ ಏನ ಅತನ ಮನಸ್ಸು ಅತ್ಯಂತ ಪ್ರಫಲವಾಗಿತ್ತು. ಮುಂಚಿನ ಆ ವಿಷಣ್ಣ ತೆಯು ಇಂದಿಗರಲ್ಲ. ಮೂನ ಆತೆ ಮತ್ತು ಯೋಸ ಉತ್ಸಾಹ ಇವುಗಳು ಅತನ ಸಾರಾಂಶಗಳಲ್ಲಿ ಒಡೆದು ಕಾಣುತ್ತಿದ್ದವು. ಅತನು ಆ ಸ್ವೇಶನಿನ್ನಿಂದ ಯೋರ ಬಿಂದುವನೇ ಒಂದು ಮಾರ್ಗವನ್ನು ಹಿಡಿದು ಅರ್ಥ ಮೇಲು ಮಾರ ನಡೆದು ಒಂದು ಯಕೀ ಕಾಲದ ಮೇಲಂತಹಿನ್ನು ಮನಸೆಗೆ ಹೋಗಿ ತಲುಪಿದನು. ಅಲ್ಲಿಯವರು ಆ ಮನಸೆಗೆ “ಟಾವರ್” ಎಂದೆನ್ನುತ್ತಿದ್ದರು. ಅವೇ ಬ್ರಾಹ್ಮನ ಕೆಲ್ಲೇಯಾರನ ಸೋದರತ್ತೀಯ ಮನಸೆಯು. ಬಹು ದಿನಗಳ ನಂತರ ಅತನ ಸೋದರತ್ತೀಯು ಇಂದು ಆತನನ್ನು ತನ್ನ ಹಳ್ಳಿಗೆ ಬರಮಾಡಿಕೊಂಡಿದ್ದಾರು. ಅರಣ್ಯ ಯಾವ ಶ್ವರ್ಮೀರದಿಂದ ಕರೆಯಿಸಿರುವಳಿಂಬ ಬಗ್ಗೆ ಬ್ರಾಹ್ಮನನು ತನ್ನ ಮನವಲ್ಲಿ ಒಂದು ಶಾಂತಿಕಾರಕ ಅನುಮಾನ ಮಾಡಿಕೊಂಡು ಬಂದದ್ದು ರಂದಲೇ ಇಂದು ಅತನು ಇಷ್ಟ ಉತ್ಸಾಹಿಯಾ ಪ್ರಫಲನೂ ಆಗಿದ್ದನು.

ದಾಂ ನಡಿಯುತ್ತಿರುವಾಗ ಕೆಲ್ಲೇಯಾರನು ತನ್ನ ಮನಸ್ಸಿನಲ್ಲೇ ಅಂದು ಕೊಳ್ಳುತ್ತಿದ್ದ ನೇನಾದರೂ - “ನನ್ನ ಸೋದರತ್ತೀಗೆ ಈ ದಿವಸ ತನ್ನ ಬುದ್ಧಿಭೂ ರವು ತಿಳಿದಿರ್ಬೇಕು. ಆದೆಂದ ಇಂದು ಅರಣ್ಯ ನನಗೆ ಕೆಲ ಮಾಸಿಕ ವೃತ್ತಿಯನ್ನು ಕೊಡುವ ವಜನವೀಯಿಬಹುದು; ಆದಕ್ಕೆಂದೇ ಅರಣ್ಯ ನನ್ನನ್ನು ಕರೆದಿರಬೇಕು. ಈ ಸಾರ್ವಿಯ ಅರಣ್ಯ ವೃತ್ತಿಯ ಪ್ರಮಾಣವು ಈ ಮೊದಲಿಗಂತೆ ಕೆಲಮಟ್ಟಿಗಾದರೂ ಹೆಚ್ಚಿದಿರಬೇಕು.” ಇತ್ಯಾದಿ

“ಟಾವರ್” ಎಂಬ ಹೆಸರಿನ ಆ ಮೇಲಂಪುರಿಗೆಯನ್ನು ದೃಷ್ಟಿಸುತ್ತಿಲೇ, ಈ ಮನಸೆಯಾತಕಿಯ ಆರ್ಥಿಕ ನ್ಯಾತಿಯು ಸರಯಾಗಿಲ್ಲ. ಆದರಿಂದಲೇ ಇವಳು ಇದನ್ನು ರೀಪೇರ ಮಾಡಿಕಿರಲಿಕ್ಕಲ್ಲಿ ಎಂದೇನಿಚುತ್ತಿತ್ತು. ಆ ಮನಸೆಯ ಮುಂಭಾಗದ ಗೀಟಿನ ಬಾಗಿಲ ಪಲಾಕಿಗಳು ಕತ್ತು ಹಿಡಿದಿದ್ದವು. ಗೋಡೆಯು ಹಲ ಕೆಲವೆಡೆಗಳಲ್ಲಿ ಬಿದ್ದಿತ್ತು. ತಲೆಬಾಗಿಲ ಬಳಯಲ್ಲಿ ಮುಖ ಕಂಟಿಗಳು ಚೆಕ್ಕಿದಿದ್ದವು. ಮೇಲಂತಹಿನ್ನು ಎದರುಗಡೆಯ ಪ್ರಶಾಂತ ಉದ್ದಾನವು ಯೋಗ್ಯವಾದ ಜೋಷಾಸನೆಯಿಲ್ಲದ್ದರಿಂದ ಶ್ರೀ ಹೀನವಾಗಿ ತೋರುತ್ತಿತ್ತು. ಆ ಟಾವರ್ ಮನಸೆಯ ಸುತ್ತುಮನುತ್ತೆಲೂ ಕಾನವನೇ ಚೆಕ್ಕಿದು ಹೋಗಿತ್ತು.

ಬ್ರಾಹ್ಮನ ಕೆಲ್ಲೇಯಾರನು ಆ ಮನಸೆಯನ್ನು ಪ್ರವೇಶಿಸಿದ ಕೂಡಲೇ

ಮಾನಿದ ಬಟ್ಟೆ ಬರೆಗಳನ್ನು ಧರಿಸಿದ್ದ ಒಬ್ಬ ಪರಿಚಾರಕೆಯು ಅವನ ಸೇರಿದರತ್ತಿಯು ಕೂಡುವ ಕೋಣೆಗೆ ಕೆರೆಮೊಯಿಂದು. ಅಟ್ಟಿದ ಮೇಲನ ಒಂದು ಪ್ರಶ್ನಾದ ಮಾಡಿಲಿಸಲ್ಪಿಲ್ಲ ಅವನ ಸೇರಿದರತ್ತಿಯು ಕಿಟಕಿಯು ಬಳಿರು ಒಂದು ದೊಡ್ಡ ಕುಚ್ಚಿಯಲ್ಲಿ ಕುಳಿತಿದ್ದು.

ಪ್ಲಾಕ್ಟ್‌ರಿಯಾ ನುಂಬಾಣಿಯು ರಾಜಕ್ಕೆ ಸ್ವಾರಂಭದಕಾಲಕ್ಕೆ ಇಂಗ್ಲೆಂಡ್‌ನ ದದ ಸನ್ಯಾಸ್‌ನ ಸಮಾಜದ ರುಚಿ ಮತ್ತು ಫ್ರಾನ್ಸ್‌ನ ಗಳು ಯಾವ ಬಗೆಯಾಗಿದ್ದುವೇ, ಅವೇ ಬಗೆಯ ಮತ್ತು ಫ್ರಾನ್ಸ್‌ನ ವಿಧಾನಯೆಯ ಕೂಡುವ ಕೋಣೆಯಲ್ಲಿ ಸಜ್ಜಿಗಿದ್ದವು ಹುಸೆನ್‌ ಓರಾಯಂಡೇನಿಂದು ಆ ಯ ಗದ ಹಂಗಸಾಗಿದ್ದು. ಅವಳ ಉಡಿಗೆಯು ಅತಿ ದೀರ್ಘಸ್ಥಾ ಹಚ್ಚು ನೀರಿಗೆಗಳು ಮೂಡು ಆಗಿತ್ತು. ಒಂದು ಬಹು ಮೂಲ್ಯವಾದ ಜರತಾರೀ ಕಾಟ್‌ರೀ ರಾಲಿನಿಂದ ಅವಳ ಸವಾರಿಗೆ ಮುಂಚ್ಚಿರುತ್ತಿತ್ತು. ಅವಳು ದೇಹಾರ್ಥೀಗ್ರಾಹ ಬಗ್ಗೆ ಸ್ವರ್ಯತ್ವ ಸ್ವರ್ವವರ್ಕವಾಗಿ ಎಚ್ಚರಿಸಿತ್ತಿದ್ದೇ ಕು. ಅವಳು ತನ್ನ ದೇಹವೆ ಪ್ರಯ ಬಗ್ಗೆ ಅಷ್ಟು ಜಾಗ್ರತ್ತ ಪಹಿಸುತ್ತಿದ್ದು ದರ್ಶಿಸಿತ್ತೇ ಅವಳಿಗೆ ಅಷ್ಟು ಹಚ್ಚಿ ವರ್ಷಾಗಿರಬಹುದೆಂದು ಯಾರೂ ಉಂಟಿಸುತ್ತಿರಲಿಲ್ಲ. ಅವಳು ಯಾವ ಹಣರುದಲ್ಲಿ ಸಂಯುನದ ಮೇರೆಯನ್ನೆಂದೂ ಹೂರಿ ಸಾಂಪರ್ಯವುತ್ತಿರಲಿಲ್ಲ. ಆಕೆಯು ಆತ್ಮಂತ ಮುತ್ತೆಯು ದವಳು; ಅದರೆ ವಾತಂ-ಕಥೆಗಳಲ್ಲಿ ಯಾಗು ವ್ಯವಹಾರ-ಉದ್ದಿಮೆಗಳಲ್ಲಿ ಸೇರಿದೆ ಅವಕೊಬ್ಬಿ ಕೇವಲ ಮಾತಿನ ಮತ್ತು ಸಂಪನ್ಮಾನಿತಿದ್ದು. ಅವಳು ಬಹು ಸ್ವಷ್ಟವಾಕ್ಷರಿಸಿದ್ದು. ಇನರೆ ಮೋರೆಯು ಎದುರಿಗೇ ಅಸ್ತಿಯವಾದ ಶಬ್ದವನ್ನು ಸುಧಿಯಲ್ಕೈ ಅವಳಿಗೆ ಕೊಂಬವೂ ಸಂಕ್ಷೇಷಣೆಸುತ್ತಿರಲಿಲ್ಲ. ಇದಕ್ಕು ಗಿಯೇ ಜಲವರು ಆಕೆಯನ್ನು ನಿಂದಿಸುತ್ತಿದ್ದರು; ಅದರೆ ಆಕೆಗೆ ಕೇಳುವಾಗಿಯಾರೂ ಏನೂ ಮಾತಾಡಲ್ಕೈ ಸಾರವ ಪಡೆತ್ತಿರಲಿಲ್ಲ. ಅವಳು “ಬಹು ಧನಾರ್ಥ್ಯ” ಎಂಬದನ್ನು ಎಲ್ಲರೂ ಅರಿತಿದ್ದರು. ಅವಳ ವಾಸೀಕ ಆದಾಯವು ಹದಿನ್ಯೇದು ಸಾವಿರ ಪೊಂಡಿಗಂತ ಕಡಿಮೆ ಇರಲಿಲ್ಲ; ನವ್ಯ ದೇಶದ ಲೆಕ್ಕಿದಿಂದ ಅದು ಎರಡು ಲಕ್ಷ ರೂಪಾಯಿ! ಈ ದೇಶಮೊಳಗಿನ ಜಲವು ಜನ ಸಣ್ಣ-ಪುಟ್ಟ ರಾಜನುಹಾರಾಜರ ಆದಾಯಕ್ಕೆಂತಲೂ ಅದು ಹೆಚ್ಚಿದಿಲ್ಲ; ಅದರೆ ಅವಳು ತನ್ನಜೀವನ ನಿರ್ವಹಣಾಕ್ಷಾಗಿ ನಿಷ್ಪು ಹಣ ವ್ಯಯ ಮಾಡುತ್ತಿದ್ದ ಹೋ ಜಲವು ನುಂಡಿ ಬಡಗ್ಗೆ ಕುಪ್ಪಿರ ಪ್ರಪಂಚದ ಬಿಚುಗೆ ಕೂಡ ಅದಕ್ಕೆಂತಲೂ ಎಷ್ಟೋಷಟ್ಟು ಹೆಚ್ಚಿರಬಹುದು. ಆದುದರಿಂದಲೇ ಆ ಕೃಪಣಳ ಧನಭಾಂಡಾರವು ದಿನದಿನಕ್ಕೆ ವೃಧಿಂಗತಗೊಳ್ಳುತ್ತಿತ್ತು. ಅವಳು ತನ್ನ ಆಡಿಗೆಯವರಿಗೆ ನಿಷ್ಪು ಸಂಬಳ ಕೊಡು ತ್ವಿದ್ದ ಹೋ ಅವ್ಯು ಕೂಡ ಆಕೆ ತನ್ನ ಹೊಟ್ಟಿಗೆಂದು ಬಿಚುವಾಡುತ್ತಿರಲಿಲ್ಲ!

ಇಂಗ್ಲಿಷ್ ಪದ್ಧತಿಯಂತೆ ಬ್ರಾಹ್ಮನನು ತನ್ನ ಸೋದರತ್ವಯನ್ನು ಆಲೆಂಗಿ, ಚುಂಬಿಸಲಿಕ್ಕೆ ಧ್ಯೇಯರೂಪಿಯರೂ ಅರಿಲಿಲ್ಲ. ಯಾಕಂದರೆ ಒಮ್ಮದಿನಗಳ ಸಂಶರದ ದಲ್ಲಿ ತನ್ನಲ್ಲಿಗೆ ಬಂದಿವೆ ತನ್ನ ಸೋದರರೂ ಯನನ್ನು ಕಂಡು ಅವಳು ಅವನಲ್ಲಿ ಸ್ವೀಕೃಂದು ಆದರೆ ತೋರುವಲಿಲ್ಲ. ಕೇವಲ ಓದಾಸೀನ್ಯವ್ಯಂಜಕ ಭಾವದಿಂದ ದರ್ಶಿಸಲಿಲ್ಲ ಸೋದರತ್ವಯ ಆ ಅನಾದರ್ಪದ ವರ್ತನವಿಂದ ಕಿಲ್ಲೇ ಯಾರನು ಮರಗಾರಕರನಾದರೂ ತನ್ನ ಅಂತರಂಗದ ಅಂತರಣವನ್ನು ಪ್ರಕಟಿಸಲಿಲ್ಲ. ಮುಂದಕೆಯಾದ ಅತ್ಯಯು ಆತನೆಂಬಂಗೆ ತನ್ನ ಮೂರೇ ಚೊಳ್ಳಿಸಿದ್ದಿನ್ನು ಮುಂದವಾಡಲು, ಕಿಲ್ಲೇಯಾರನು ಸಂಭ್ರಮದಿಂದ ಅವಿಗೆ ಸ್ವಾಧೀನದಿಂದ ಅದನ್ನು ಹೊರಿಸಿದನು. ಒಳಕ ಮುದುಕೆಯು ಅವನಿಗೆ ಸಮಾಪದಲ್ಲಿಯು ಕುಚೆಯನ್ನು ತೋರುಸಿ ಅದರ ಮೇಲೆ ಕೂಡುತ್ತೇತ್ತೆದೆ.

ಬ್ರಾಹ್ಮನನು ಕುಳಿತ ಕೂಡಲೇ ಮುದುಕೆಯು ಖಣಬಣಾದ ದಸೆಯಿಂದ ಎಲ್ಲಕೂ ಮೊದಲು ತನ್ನ ಸೋದರರೂ ಯನನ್ನು ಕುಂತು ಪ್ರತ್ಯೇಕಿಸಿದ ಕೇನಂದರೆ:—“ನೀನು ಲೇಡೀ ಮೆನ್‌ಫೇಲ್‌ ಕ್ರಿಸ್ಟಾಫ್‌ ಹಾರ್ಟ್‌ನಾಗಿರುತ್ತೀರೀಯೇನು?”

“ನಾನು ಒಬಾಸ್ತೋಂದು ದವಸ ಆಕೆಗೆ ಕೊಂಡ ಶುಕ್ರಕಾರ ವಾಡಲು ಪ್ರಯತ್ನಿಸ್ತೇನು. ಅವಕ್ಕಾಗಿ ಅವಳು ಬುಷಿಯಾಗಿರುವುದು. ಇದಕ್ಕೇ ನೀವು ಅವರ ಕ್ರಿಸ್ಟಾಫ್‌ನಿಂದು ಅನ್ನತ್ವಿರುವೆಂಬೇ ಏನೋಽತ್ಯಾಯಾದು.”

“ಮುಂದು ಹುತುಗ್ಗಾ! ಯಾವಸೂಬ್ದ ಕ್ರಿಸ್ತನು ನನ್ನಲ್ಲಿಯು ಅಂಥ ಒಮ್ಮುಂಬ್ರಾ ರತ್ನಾಭರಣವನ್ನು ಕವಿದ್ವರೆ ಹಾಗು ಯಾರೊಬ್ಬರು ಅದನ್ನು ಪತ್ತಿರಚಿಸಿದ್ದರೆ ಕೊಳ್ಳಬೇಕೆಂದು ಆತನ ಆ ಕಾರ್ಯಕ್ರೇ ‘ಯತ್ಪ್ರಿಯಿತಾ’ ಉಪಕಾರವನ್ದು ನಾಂತರ ತಿಳಿಯುತ್ತಿರಲಿಲ್ಲ. ಅದಿಲ ಬಿಡು. ಅದನ್ನುಲ್ಲಿ ತಕ್ಷಾಂಡ ಸಮಯಗಳಿಂದುವರದಂದೇನು ಪ್ರಯೋಜನ! ನೀನು ಅವಳ ಕ್ರಿಸ್ಟೀಯಿನೊಳಗಿನ ಬಂಗಿಗೆ ಎಂದಾದರೂ ಹೋಗಿವೆಯಾ?”

ಬ್ರಾಹ್ಮನಾ:—“ಅಹುದು, ಹೋಗಿವೆನಿಸ್ತೇ ಅಲ್ಲ; ಯಲವು ಸಾರೆ ಹೋಗಿದ್ದೇನು.”

ಆ ವೈದಿಕ ಶಿಕ್ಷಣ ದೃಷ್ಟಿಯಿಂದ ಆತನ ಮುಖವನ್ನು ನಿಂತ್ತೇಸಿದ ಸಂಶರ:—“ನೀನು ಲಾಡ್‌ ಮೆಸಿಂಡೇಲ್‌ ಮಾಗಳಾದ ಡಾಫನ್‌ ಭಾರನನ್ನು ಇವೆನುಕ್ಕೆ ಗುರಯಾಗಿರುವೆಯಾ? ನಿಜ ಸಂಗತಿಯನ್ನೇ ಹೇಳು.”

ಬ್ರಾಹ್ಮನನು ತನ್ನ ಕಣ್ಣ-ಮೋರೆಗಳನ್ನು ಕಂಪಿಗೆ ಮಾಡಿಕೊಂಡು ಕುಗ್ಗನ ದ್ವಾರಿಯಿಂದ:—““ಅತ್ಯಾವಾಪ್ತಿ, ನಿನ್ನದೆಯಲ್ಲ ಅದನ್ನೇಕೆ ಬಹುದೆಲ?”

ನಾನು ನಿಜವಾಗಿಯೂ.....” ಎಂದಂದು, ಕತ್ತಲ್ನು ತಗ್ಗಿಸಿದನು.

ವ್ಯಧಳು ಮತ್ತಿಷ್ಪೃ ಉತ್ತೇಜಿತ ದಸೆಯಂದು:— “ಎಲೆ, ಮುಂಡ ಮಂಗಳ ವೇ! ನಿನ್ನ ದಸೆಯೇಕೆ ಕುಗಿ ತು? ವಾರೇ ಏಕೆ ಕಟ್ಟಾಯಿತು? ನನ್ನ ಪ್ರಕ್ಷೇಗೆ ಉತ್ತರವೀಯಲಿಕ್ಕಿಷ್ಪೃ ಸಂಕೋಚವೇಕೆ? ನಾನು ತಿಳಿಯಲಿಕ್ಕಿಷ್ಪೃ ಸತ್ತೀನೇನಂದರೆ, ನೀನು ಡಾಫನಿ ಭಾರವನ್ನು ಈ ಪ್ರಮಾರದಲ್ಲ ಸಿಲುಕೆರುತ್ತೀರೋ? ಸರಳವಾದ ಉತ್ತರವನ್ನು ಕೊಡು.”

ಬ್ರಾಹ್ಮನನು ತೀರ ಸರಳವಾಗಿ ಹೇಳಿದನು:— “ಕರಮಾರ್ಥ ಭಾರವನ್ನು ಇಂಬಂದನ್ನು ನನ್ನಲ್ಲಿ ಅಕ್ಕಂತ ಪ್ರೇಮಪುಂಖಾಗಿವೆ ಎಂಬದನ್ನು ನಾನು ಒಪ್ಪಿದೆಯನು.”

ವ್ಯಧಳು ದಸೆಯನ್ನು ಹೆಚ್ಚಾಗಿ ತಗ್ಗಿಸಿ:— ‘ಘ್ರಾಣನ್, ಅವಳಾ ನಿನ್ನ ನ್ನು ಪ್ರೀತಿಷ್ಣವಳಿಸ್ತೇ?’

ಬ್ರಾಹ್ಮನನು ಮತ್ತೆ ಕುಂಠತ ಸ್ವರದಿಂದ:— “ಅತ್ಯಾವಾಪ್ತಿ, ನನಗದು ಚೆನ್ನಾಗಿ ತಿಳಿಯದು; ಅವರೂ ಅವರೂ ವ್ಯವಹಾರವಿಂದ ಅವರು ನನ್ನನ್ನು ಅನಿಷ್ಟೆಯಿಂದ ಸೋಧುತ್ತಿಲ್ಲವಿಂದು ಕಂಡುಬರುತ್ತಿದೆ.”

ವ್ಯಧಳು ಆಗ ಅಕ್ಕಂತ ಯುಸಿಯಾಗಿ, ಬರು ಉತ್ಸಾಹದಿಂದ:— “ಬ್ರಾಹ್ಮನ್, ನಿನ್ನ ನಂಡಿಯನ್ನು ಕೇಳಿ: ನನಗೆ ಬಲು ಸಂತೋಷವಾಯಿತು. ನಾನು ಈಗ ನಿನಗೆ ಏನು ಹೇಳಿ, ನೇನೂ ಅವನ್ನು ನೀನು ಸುಖೋಧ ಮತ್ತು ಮತ್ತಿಲ ಹುಡುಗನಂತೆ ಕೇಳಿ. ಲಾರ್ಡ ವೇ, ನಂಬೇಲನ ಪರನೆತನವು ಇತ್ತೀಚೆಗೆ ಬೆಳಿದ ವರ್ಣಕಥಲ್ಲ. ಬರ್, ಕಾರ್ಬಿನ ರನ್ನಾನ್ನು ವರ್ಣಿಸಬೇಕು. ಅವರು ಎಸ್ಪೃ ಧನಾಧ್ಯರಾಗರುವೇ, ಸಮಾಜದಲ್ಲಿ ಅವರಿಗೆ ಅವಕ್ಕಂತಲೂ ಹೆಚ್ಚಾದ ಮಾನ್ಯತೆಯಿದೆ. ಲಾರ್ಡ ಮೇಸಿಂಡೇಲನ ಪರಿಂ ಬರು ಸಂಪೇಲಳು. ಅತಿ ಕೋರುವ ಸ್ವಭಾವದವರು; ಅಲ್ಲದೆ ಸುತ್ತಿಕ್ಕೆತಕ್ಕಾ. ಅವರು ಎಷ್ಟು ಸುಂದರ ಶರುವಳಿಂಬದನ್ನು ನಾನು ನಿನಗೆ ತಿಳಿಸಿ ಹೇಳಬೇಕಿಲ್ಲ. ನಿನ್ನಂತಹ ನವಯುವಕರಿಗೆ ರೂಪದ ಹುಡ್ಡಿಂದು ಹಿಡಿವಿರುತ್ತದೆ. ಅವಳು ನಿನ್ನ ಹೆಂಡತಿಯಾಗಲಿಕ್ಕೆ ಸಂಸೂಳಿ ಯೋಗ್ಯಾಳು. ನೀನು ಅವಳನ್ನೇ ಲಗ್ಗಿ ವಾಗಬೀಕೆಂದು ನನ್ನಿಷ್ಟೆಯಿದೆ. ನನ್ನ ಸೋದರಳ ಯನು ಲಾರ್ಡ ಮೇಸಿಂಡೇಲನ ಆಳಯನಾದರೆ ನನಗಮೊಂದು ಗೌರವದ ವಿಷಯವೇ ಆದೀತು. ನೀನು ಕೇಳಿತಿಳಿದರು ವಯೇನಂದರೆ, ನಾನು ನನ್ನ ಎಲ್ಲ ಧನ- ಚಂಪತ್ತಿಗಳನ್ನು ದೇಶಪಿತಾರ್ಥಕ್ಕೆ ಕೊಡುವ ಮೃತ್ಯುಪತ್ರ ಮಾಡಿರುತ್ತೀನೆಂದು; ಆದರೆ ಯಾವ ದಿವಸ ಡಾಫನಿ ಭಾರವನ್ನು ಇಲ್ಲಿನ್ನಿಡನೆ ಲಗ್ಗಿ ವಾಗಿರುವಕೆಂದು ನನಗೆ ತಿಳಿದು ಬರುವದೋ ಅಂದೇ ನಾನು ನನ್ನೀ ಪ್ರಮುತ್ತಿದ ಮೃತ್ಯುಪತ್ರವನ್ನು ರದ್ದು ಪಡಿಸಿ, ನನ್ನ ಎಲ್ಲ

ಸಿರಿ-ಸಂಪತ್ತುಗಳು ಸಿನಗೇ ಮೊರೆಯುವ ಹಾಗೆ ಯೋಂ ಮೃತ್ಯುಪತ್ರ ಬರೆ
ದಿದ್ದತ್ತೀನೇ."

ಮೋದರತ್ತೀಯ ಮಾತು ಕೇಳಿ ಉಲ್ಲಖಿತನಾದ ಬ್ರಾಹ್ಮನನು ಭರದಿಂದ
ಕುಂಫಯಂದೆದ್ದು ಸಿಂಶುಕೊಂಡನು; ಆದರೆ ಪರಕ್ಷೇಣದಲ್ಲಿಯೇ ಹೆಚ್ಚಿದ
ಂಧಯಮನದಿಂದ ಮತ್ತೆ ಕುಳಿತನು. ಆಗ ಆತನ ಕಣ್ಣಗಳಲ್ಲಿ ಯಾವ
ಭಾವವು ಘ್ರಸ್ತವಾಯಿತೋ, ಅದು ಆನಂದ ಅಧವಾ ಕೃತಜ್ಞತೆಯ ಭಾವವಾಗಿ
ರಲ್ಲಿ. ಆದು ಹೆಚ್ಚಿದ ಅವಳ ತೆಯ ಕಾಗು ವಿರತ್ತಿಸ್ತಾಣವಾದ ಉನ್ನೇಕ್ಕೆ
ಯ ಭಾವವಾಗಿದ್ದಿತು!

ಮೂರು ಚೆಂಗನೇ ಆತ! ಆ ಬ್ರಾಹ್ಮನನು ಬುದ್ಧಿವಂತನಾಗಿದ್ದ
ತನ್ನ ಮೋದರತ್ತೀಯ ಆ ಅಸುಗ್ರಹದ ಒಗ್ಗಿ ಅವನು ಅವಳಿಗೆ ಹೆಚ್ಚಿಗೆ
ಧನ್ಯವಾಗಳನ್ನು ಏರೇಸ ಭಕ್ತಿಭರದಿಂದ ಅಸೀರು ಆ ಆತ್ಮವ್ಯಾಸನನ್ನು ಹೆಚ್ಚಿಗೆ
ಸುತ್ತಷ್ಟಿಗೊಂಡುಕ್ಕಿಂತಿದ್ದನು; ಆದರೆ ಆ ಮೂರು ಬುದ್ಧಿಯೇ ವಿರಂತನ
ಬ್ರಾಹ್ಮನನು ಮುಖವನ್ನು ಗಂಭೀರವಾಗಿ ಮಾಡಿಕೊಂಡು: — 'ಆತ್ಮವ್ಯಾಸ, ಸಿನ್ನ
ಮಾತುನನಗೆ ಸರಿಮೋರುವದಿಲ್ಲ!' ಎಂದು ಹೇಳಿದನು.

ವೃದ್ಧರು ಆತ್ಮಂತ ವಿಕ್ಷಿತರಾಗಿ ವೃಷ್ಪಯನ್ನು ಮೇಲಕ್ಕೆರಿಸಿ: — 'ಸರಿ
ಮೋರುವದಿಲ್ಲವೇ? ಅದಕ್ಕೆ ಕಾರಣವೇನು? ಸಿನಗ ರಂಮೋರದಂತಹ ಸುಂ
ಗಳು ನನ್ನ ಬಾಯಿಂದವೇನು ಮಾರಬ್ಬವು? ಅದನ್ನಾದರೂ ಹೇಳಿಸೋಡೋಽಾ'

ಬ್ರಾಹ್ಮನನು ಸೂಕ್ತಸಂದರ್ಭೇ: — "ನಾನು ಬಡವನಾಗಿದ್ದರೂ ನನಗೆ
ಆತ್ಮಂತನಾಗ್ನಾನವಿವೆ. ಡಾಫನಿಯನ್ನು ನಾನು ಪ್ರೀತಿಸುತ್ತೀನೆಂಬದನ್ನು ನಾನು
— ಪಜವಾಗಿಯೇ ಒಷ್ಟುತ್ತೀನೇ: ಆದರೆ ನಾನು ಅವರನ್ನು ಪ್ರೀತಿಸುತ್ತೀನೆಂದ
ಪಾತ್ರಕ್ಕೆ ನಾನು ಅವಳನ್ನು ಲಗ್ಗಿವಾಗುವೆನೇ? ನಾನು ಅದಾವ ಸ್ವಾಭಾವಿಕವ್ಯಾ
ಾಗಿ ಅವಳನ್ನು ಲಗ್ಗಿವಾಗಿಕೇರಂಬಂ ನನಗಂತೂ ಅಸಹ್ಯವೆನಿಸುತ್ತಿದೆ
ಈ ಬಗೆಯ ಲಾಭಜನಕವಾದ ನೂತಿಗೆ ಸಮ್ಮತಿಸಿ, ನಾನು ಸ್ವೇಮಂದ ಮರಾಡಿ
ಯನ್ನು ಕ್ಷೇಣತರಕ್ಕೆ ಮನಮ್ಮ ಮಾಡುವದಿಲ್ಲ. ದುಡ್ಡಿನ ಲೋಭಕ್ಕಾಗಿ
ಸ್ವೇಮಂನನ್ನು ಲಘುಗೊಳಿಸಲಿಕ್ಕೆ ಮುಟ್ಟಿಸಲು ನಾನು ಬಯಸುವದಿಲ್ಲ. ನೀವು
ನನ್ನ ಮಾತು ಕೇಳಿ ಅಸಂತುಷ್ಟರಾಗಬೇಕಿರಿ; ಆದರೆ ಸಮಾಬ್ಲಂ ಅತುಲವಾದ
ಧನಭಾಂತಾರವನ್ನು ಕೊಟ್ಟರೂ ಕೂಡ ನಾನು ಯಾವಳನ್ನು ಪ್ರೀತಿಸುವದಿ
ಲ್ಲನ್ನೋ ಅವಳನ್ನೇಂದೂ ಮಾಡುವೆಯಾಗಲಿಕ್ಕೆ ಸಿದ್ಧಾಂತಾರೆನು."

ಮೋದರತ್ತೀಯ ಬ್ರಾಹ್ಮನ ಆ ಬಿಡಿನುಡಿಗಳನ್ನು ಕೇಳಿ ಸಿಟ್ಟಾಗ
ಲಿಲ್ಲ; ಕೊಂಚವೂ ತಂಚಲಿಂಗಲಿಲ್ಲ. ಕೋಮಲ ಸ್ವರದಲ್ಲಿ: — "ಮೂರು

ಪ್ರಾಂತಿಗನೆಂದು ಸಿನ್ನು ಮೊರತು ಇನ್ನಾಗಿನ್ನು ಬೇಕು? ಅದರ ಇವೆಕ್ಕೆ ತರ್ಕ ವಿಶೇಷಗಳ ಆವಶ್ಯಕತೆಯು ಪದ್ಯಕ್ಕೆ ದೇಹಿಲ್ಲ. ಸೇನು ಪ್ರೇಮವನ್ನು ಇನ್ನಾಗಿ ನಿಧು; ಆ ಒಗೆ ನನ್ನ ಆತಂಕವಿರುವವಿಲ್ಲ. ಅದರೆ ನಾನು ನಾತ್ರ ಸುಡಿದಂತೆ ಸಡಿಯ ರ್ಯಾಕ್ಯೂವೊ ತಪ್ಪಿಸಬೇಲ್ಲ. ನನ್ನ ಬಾಯಿಾದ ಏನು ಮೊರಬಿವಿರುವ ಹೋಂ ನಾನು ಅದರಂತೆಯೇ ಮಾತತಕ್ಕೆ ನಾನು. ಸೇನು ಸಿನ್ನು ಪರಕಾರೀ ಕೆಲವು ದಲ್ಲಿ ಹೆಚ್ಚಿಗೆ ನಿರತನಾಗರುವೆ; ಇಲ್ಲಿವ್ಯಾತ ನಾನು ಸಿನ್ನೆ ಬಿಡುವು ಪ್ರಾಂತು ಬರಮೇಲ್ಲ, ತ್ವಿಷ್ಯಾಸ್ಯಾ ಸ್ವಿಷ್ಯಾ. ಉಂಟಿನ್ನು ನಿಂತು ಸೇನು ಸಿನ್ನು ಉಮ್ಮೆಯೇಗೆತ್ತೆ ಚೈತ್ಯ ಸ್ವಾಂಟು ವಾಡಿಕೊಳ್ಳಬೇಕೆಂದು ನನಗಿಸುವವಿಲ್ಲ. ಇನ್ನು ಅಧರ ತಾಷಿನಲ್ಲಿ ಯೇ ಸಿನಗೆ ಮರಳಲಕ್ಕೆ ರ್ಯಾಲು ಇದೆ. ಸೇನು ಉಗುಬಗೆಯಿಂದ ಸಿಲ್ಲಾಣಕ್ಕೆ ಹೋಗಿದ್ದರೆ ಆ ಪ್ರೇನು ತಪ್ಪಿತ್ತು; ವಾಗು ಸಿನ್ನು ಪರಕಾರೀ ಕೆಲವಕ್ಕೆ ಚೈತ್ಯಯುಂಟಾದಿತ್ತು."

ಆ ಸೋದರತ್ತಿಯು ಎಷ್ಟು ಕರುಣಾಮಯಃಃ! ತಮ್ಮನು ಮಗನನ್ನು ಲಂಜನ್ನಿನಿಂದ ಇಷ್ಟು ದಾರ ಬರಮಾಡಿಕೊಂಡು, ಉಣಿಸ-ತಿನಿಸದೆ, ಉಪವಾಸವೇ ತಿರುಗಿ ಕೆಂಪಲಕ್ಕೆ ಆ ಮುದುಕಿಗೆ ಕೊಂಡಬ್ಬು ಸಂಕ್ಷೇಪೇಷಣಲ್ಲಿ. ಅವಳಿಗಲ್ಲವೇ ತೋರುವೊಂದಿಗೆ ಇದ್ದು ಇನ್ನಾಗಿನ್ನು ಬೇಕು?

ಸೋದರತ್ತಿಯು ತೀವ್ರವೇ ಮೊರಬ್ಬು ಹೋಗಿಂದರೂ ಭೂಸು ನನು ಅವಳ ಅಪ್ಪಣಿ, ಸ್ವಾಂಭಾವ, ಆ ಕುಚಿಂಯ ಮೇಲೆ ಹಾಗಿಯೇ ಕುಳಿತನು. ಸಿಟ್ಟಿಸಿಂದ ಅವನ ಟಾಂಡಾಂಗರಳ್ಲಿ ಸರುಗಾತ್ತಿದವು. ಖಾವುಮ್ಮೋ ಒಂದು ಮಾತನ್ನು "ಆದಕ್ಕೆ ಇಂಬೇಷ್ಟ್ರೆ?" ಎಂದು ಸಲಾರು ನಾರ ಯೋಚಿಸಿದರೂ ಕೊನೆಗೂ ಆತನಿಂದ ಅದನ್ನಾಡಿಲಾಗಲಿಲ್ಲ; ಅಲ್ಲದೆ ಅದನ್ನಾಗಿ ಅಡವ ಮೊರತು ಕ್ರಿತ ರಾಧಿಂದ ವಿಷೇಳಿಲಿಕ್ಕಾ ಇಟ್ಟಿಲಿಲ್ಲ.

ವೃದ್ಧಿಳು ಆತನ ಆ ಚಂಚಲ್ಯವನ್ನು ಅರತಳು. ಆತನ ಮನಸ್ಸಿನ ಭಾವವನ್ನು ಅನುಮಾನದಿಂದ ತೋರಿಸಿಕೊಂಡು ಆಕೆ ಅಂದಂಧು:—"ಬ್ರಾಹ್ಮನ, ನೀನು ನನ್ನ ಕಾಗದವನ್ನು ಕಂಡು ಯಾವ ಆರೆಯನ್ನು ಧರಿಸಿದ್ದೆ? ಮೊದಲಿನಂತೆ ನಾನು ನಿನಗೆ ಮತ್ತೆ ಮಾಸಿಕ ವೃತ್ತಿಕೊಡುಬಂದಂದು ತಿಳಿದಿದ್ದೆಯಾ?"

ಭೂಮಿನನು ಕೆಳಮೋರಿಯಿಂದಲೇ:—"ಅಮುದು, ಅತ್ಯಾವಾಸ್ತಾ; ನಾನು ಆ ಬಗೆಯ ಆಕೆ ತಾಳಿಯೇ ಲಂಜನ್ನಿನಿಂದ ಇಲ್ಲಿಯವರಿಗೆ ಬಂದಿರುತ್ತೀನೇ."

ಆಗ ಆ ಮುದುಕಿಯು ಗಟ್ಟಿಯಾಗಿ:—"ನಿನಗೆ ಮಾಸಿಕ ವೃತ್ತಿ ಕೊಡುವ ಇಟ್ಟಿಯು ನನಗೆ ಎಂದಿನಿಂದಲೂ ಇಲ್ಲ. ಈಗ ಕೊಟ್ಟಿದ್ದರೆ ಕೊಡೆಬಹುದಿತ್ತು; ಅದರೆ ಕೊಡುವದೇ ಇಲ್ಲ."

ಬ್ರಾಹ್ಮನನು ರೋಷಗೊಂಡು: —“ಆದರೆ ಅತ್ಯೈವ್ಯಾ, ನಾನು ಒಮ್ಮೆ ಆಶೇ ಗೊಂಡೇ ಇಲ್ಲಿಯವರಿಗೆ ಒಂದಿಟ್ಟೇನು. ಕೆಂಪು ಸ್ವೇಷ್ಯದಳಿದಲ್ಲಿ ನನ್ನನ್ನು ಸೇರಿಕೊಂಡರುವರೆಂದು, ಗೆಜಬಿಸಲ್ಲಿ ಪ್ರಸಿದ್ಧವಾದಂದಿನಿಂದ ನನಗೆ ಹಣದ ಕೊರತೆಯು ಎಷ್ಟುಂತಾಗಿವರೀನ್ನಲಿ? ಅದನ್ನು ನಾನು ನಿನಗೆ ತಿಳಿಹೇಳಲಿಕ್ಕೆ ರಕ್ತಸ್ಲಿಲ್ಲ. ಆ ಹಾಕಂತು ಎಷ್ಟು ನಾನು ಸಮ್ಮೋಽಪ್ರೇ ಏಷ್ಟೇ ವರರೀತ ಖಚಿತವಾಗಿದೆ.”

“ಆ ಅವವ್ಯಯ ಅನಾಪ್ರಯಗಳ ಸಂಖಾರಿಯೇ ನಾನು ನಿನಗೆ ಮಾಸಿಕ ಪೃಶ್ನೆ ಕೊಂಡಿದನ್ನು ಸಿಲ್ಲಿಸಿದ್ದು. ಸಿನ್ನ ತಂದೆಯು ನನ್ನ ತವ್ಯನಾದರೇನಾ ಯಿತು? ಅವನಂತರ ಮೂರು ಸಿನ್ನ ನಾನು ಈ ಲೋಕದಲ್ಲೇ ಕಾಣಲಿಲ್ಲ. ಆತನು ಪ್ರಾಣ ಸ್ವಾ ಕೂಡ ತಾರಲ್ಪರದಂತೆ ಎರಡೂ ಕೈಗಳಿಂದ ಯಣವನ್ನು ಹಾಳುವಾಡಿದನು. ಅಂಥವನನ್ನು ಮೂರು ಸಿನ್ನ ದಿನ್ನೇ ನೇನಿಂದೇಕೂ? ಆದರೆ ಆತನಿಗ ಜೀವಿಸಿಲ್ಲ. ಆತನ ರುಚಿ-ಸ್ವರ್ವತ್ತಿಗಳನ್ನು ನಿಂದಿಸಿ ನಿನಗೆ ದುಃಖ ಕೊಂಡಿದನ್ನಿಲ್ಲ. ಅಷ್ಟು ಘನವಂತಕ್ಕುಗಳನ್ನೇಲ್ಲ ಹಾಳು ವಾಡಿ ಅವನು ನಿನ್ನನ್ನು ಬೀರಿದಿಯು ಭಿಕಾಂಯನ್ನಾಗ ವಾಡಿ ಹೋಗಿರುವನು. ನಾನು ನಿನ್ನನ್ನು ಸಿನ್ನ ತಂದೆಯ ಮಾರ್ಗ ಹೀಡಿಯಿಂದಿನೆಂದು ತಿಳಿದಿರುತ್ತೀರೋನು? ನಿನ್ನ ಜೊತೆಯ ಎಲ್ಲ ಸ್ವರ್ಪಿಕರೂ ನಿರ್ಬಂತತೆ ಯಂತ ಖಚ್ಚಿರುವರೆಂಬ ದನ್ನು ನಾನು ಬಳ್ಳಿಸು. ನಾನು ಅವರುಗಳ ಒಂದಿಂದು ದಿನವ ಖಚಿತನ್ನು ಸೋಡಿ ಸಿಬ್ಬರ್ದ ಕಾಗಿರುವೆನು. ನಿನ್ನ ಅವರಿಗಂತಲೂ ಹೆಚ್ಚು ಅನಾಪ್ರಯ ಚಾಪಿ, ಎಲ್ಲ ಅವವ್ಯಯಿಗ ನಂಡಾ ಉಗಳಿದುರಿಗೆ ಒಬ್ಬ ಆದರ್ಥ ಪುರುಷತಾಗು ವದು ಒಮ್ಮೆ ನಾಚಿಕೆಗೇಡಿತನವಲ್ಲವೇ? ಇಲ್ಲ, ನಿನಗಿಗ ಏನೂ ಕೊಡುವದಿಲ್ಲ. ನಿನ್ನ ಲಗ್ಗಿವಾಗದ ಮೋರತು ನಿನಗೆ ನನ್ನಿಂದ ಒಂದು ಚೆಕ್ಕು ಕಾಸೂ ಶಿಗಲಿ ಕ್ಕಿಲ್ಲ. ನಾನು ನಿನಗೆ ಇದುವರೆಗೆ ಯಲವು ಸೂರ ಹೀತೋಪವೇಶ ಗೈದೆನು. ಆದ ರಿಂದ ಪ್ರಯೋಜನವೇನೂ ಆದಂತಿಲ್ಲ. ನಾನಿನ್ನ ನಿನಗೆ ಏನೂ ಹೇಳಲಾರೆನು. ನಾನು ಮೋದಲೇ ಜೀಣರ್-ತೀಣರ್ಜಾದ ರೋಗಿಷ್ಟು. ನನ್ನಿಂದ ಇನ್ನು ಹೆಚ್ಚು ಮಾತನಾಡಲಾಗುವದಿಲ್ಲ. ನಿನ್ನನ್ನು ಹೊರಡು.”

ಬ್ರಾಹ್ಮನ ಕಿಲ್ಲೇಯಾರನು ಮತ್ತೆ ಏನನ್ನೂ ನುಡಿಯಡಿ ತನ್ನ ಸೋಡ ರತ್ನೆಯು ಬೇರಿಂದ ಹೊರಟು ಬಿಟ್ಟುನು. ಆತನು ರೈಲ ನಿಲ್ಲಾಣಕ್ಕೆ ಬಂದು ತಲುಪುವವ್ಯರಲ್ಲಿ ರೈಲು ಬಂದೇಬಿಟ್ಟು. ರೈಲನ್ನೇರಿದ ಬಳಿಕ ಅವನ ಮನಸ್ಸು ಮತ್ತೆ ವಿಚಾರಮಗ್ಗೆ ವಾಯಿತು. ಲಂಡನ್ನು ನಿಂದ ಬರುವಾಗ ಆತನು ತನ್ನ ಮನಸ್ಸಿನಲ್ಲಿ ಯಾವ ಶಬ್ದಸ್ವರ್ಪವನ್ನು ಕಂಡಿದ್ದನೋ, ಸೋಡರತ್ನೀಯ

ಒಳಿಯಂದ ಹಿಂದಿರುಗಿದಾಗ ಅವೆಲ್ಲ ಬಯುಲಾಗಿ ಬಿಟ್ಟುತ್ತು. ಅದರಿಂದ ಅವನ ಮನಸ್ಸಿಗೆ ಬಲು ನೋವಾಯಿತು. ಅತನು ಪತಾಕಭಾವದಿಂದ ಮನಸ್ಸಿನಲ್ಲೇ ಸಾನು ನನ್ನ ಸಾಮಾನ್ಯ ಆದಾಯ ಯಾಗು ಸಂಬಳಗಳಿಂದ ಈ ರೇಜಿನೆಂಟಿನ ಷಿಫೆನ ಕಾಕರಿಯನ್ನು ಹೇಗೆ ನಿರ್ವಹಿಸಿದರಿ? ಇದು ನನಗೆ ಅಗನ್ಯವಾಗಿದೆ. ಅದರೆ ಆ ಬಗ್ಗೆ ಇನ್ನು ದುಃಖಿಸಿ ಫಲವೇನು? ಅದರೂ ಮುಂದೆ ಈ ಬಗೆಯ ಕೊರತೆಯು ಉಳಿಯಲಿಕ್ಕಿಲ್ಲ. ಕಾಫ್ನಿಯು ಸಿಜವಾಗಿಯೂ ನನ್ನನ್ನು ಪ್ರೀತಿ ಸುವದಾದರೆ ಅವಳು ಬುಡಿತವಾಗಿಯೂ ನನ್ನನ್ನು ಲಗ್ಗಿವಾಗಲಿಕ್ಕೆ ಸನ್ನುತ್ತಿ ಸುವಳು. ಹಾಗೆ ಆಕೆ ಸಮ್ಮತಿಸಿದಳಿಂದ ಬ್ರಿಕ ಅವಳ ತಂಡ-ತಾಯಿಗಳು ಆ ಬಗ್ಗೆ ಅಷಮ್ಮತಿ ತೋರಿಸುವರೇ? ನಾನು ಕಂಡೆ ಅವರ ನಡತೆಯಂದ ಅವರು ನನ್ನ ಸೋದರತ್ವಯಂತೆ ಜಿಪುಣಾಗಿಲ್ಲ.

ವೈರಿಯ ಸರ್ವಾಶಾಶವೇ ಚಿಂತೆಗೆ ಕಾರಣ.

ಲಂಡನ್‌ನ ಕ್ರಾಫೆಂಡಿ ಸ್ಟ್ರೀಟನ ಒಳಿಯ ಭೇಯಾರ ಪ್ರೀಟಿನಲ್ಲಿ ನೇಭಿಲ್ ಹರಕೋರ್ಟನ ನಿವಾಚಕ್ಕಾಣವು. ಅತನು ತನ್ನ ಮುಸಚ್ಚಿದ ಚೆಕ್ಕೆ ಕೋಣೆಯಲ್ಲಿ ಕುಕ್ಕತು ಒಂದುದಿನ ಚೆಕ್ಕಿಗೆ ಒಂದು ವೃತ್ತಪತ್ರವನ್ನು ಒದುತ್ತಿದ್ದನು. ಅತನು ಯಾಗಿ ಒದುತ್ತಿರುವಾಗ ಒಂದು ಸ್ಯಾರಾ ಒದಿ ಉನ್ನತನಂತೆ ಜಿಗಿದ್ದನು. ಬ್ರಿಕ ಆ ವೃತ್ತಪತ್ರವನ್ನು ಮುದಾಡಿ ವಾಡಿ ಭರದಿಂದ ಒಂದು ಮೂಲಿಗೆ ಎಸೆದನು; ಹಾಗು ಉಸ್ತೇ ಕ್ರಿತಿಯಲ್ಲಿ ಅಡ್ಡಿದೆತ್ತಿದ್ದನ್ನು ನೋಡಿದರೆ, ಈತನು ಅವಾವ ಕಾರಣದಿಂದ ದಲೋ ಬಯು ರೋವನ್‌ಗೊಂಡಿರುವನೇಂದು ತಿಳಿಯುತ್ತಿತ್ತು. ಅವನ ಏರಿತೂ ಕಣ್ಣಿಗಳು ಸ್ವಾಭಾವಿಕವಾಗಿ ಕೆಂಪಾದವು. ಅನುಗಳಿಂದ ಕಿಂಡಿಗಳು ಹಾರುತ್ತಿರುವಾಗಿ ಕಾಣಹತ್ತಿತ್ತು.

ನೇಭಿಲ್ ಹರಕೋರ್ಟನ ನಿವಾಚವನ್ನು ಆಗಿರಲಿಲ್ಲ. ನನ್ನ ದೇಶದ ಮಾನವಿಂದ ಆಶನ ಲಗ್ಗಿದ ವಯಸ್ಸು ಮಾರಿತ್ತು; ಆದರೆ ವಿಲಾಯತಿಯ ಮಾತ್ರೆ ಚೇರೆ. ನನ್ನ ದೇಶದಲ್ಲಿ ಯಾವ ವಯಸ್ಸಿನಲ್ಲಿ ಜನರು ವಾನಪ್ರಸ್ಥ ಶ್ರಮವನ್ನು ವಹಿಸುವರೋ, ಆಗ ಅಲ್ಲಿಯ ಹಲವು ಜನರು ನವಪರಾಣಿತರಾಗಿ, ಪತ್ತಿಯಾಡನೆ ಹನೀ ಮೂನಿಗೆಂದು ದೇಶವಿದೇಶಗಳಲ್ಲಿ ಭ್ರಮಿಸುತ್ತಿರುತ್ತಾರೆ. ಅದಾದರೂ ಒಂದು ಬಗೆಯ ವಾನಪ್ರಸ್ಥಮನೇ ಅಲ್ಲನೆ? ಆಗ ಅವರಾದರೂ ನನ್ನಿಂದ ವನಗಳಲ್ಲಿ ದಾಂಪತ್ಯ ಸಹಿತವಾಗಿ ಅಮೋದ-ಪ್ರಮೋದಗಳಲ್ಲಿ ನಿರಶರಾಗುತ್ತಿರುವರು.

“ನೇಭಿಲ್” ಪರಕೋಟ್‌ನು ತನ್ನ ಮನೆಯಲ್ಲಿ ಇಟ್ಟರು-ಮೂವರು ಸೇವಕರೊಡನೆ ವಾಸಿಮತ್ತಿದ್ದಿನು. ಆತನು ಲಗ್ಗಿವಾಗಿರದಿದ್ದರೂ ಆತನಿಗೆ ಸಮಯವೇ ನಾಲ್ಕುರಲ್ಲಿ. ಅವನು ಲಂಡನ್‌ನೊಳಗಿನ ಹಲವು ಸುಪ್ರಾಚ್ಯದ ಕ್ಲಬ್‌ಗಳ ಸದಸ್ಯನಾಗಿದ್ದಿನು. ಹಣಕಾಸು ಖಚುವ ಮಾಡುವ ವಿಷಯದಲ್ಲಿ ಅವನು ಕ್ರಿಪ್‌ಫೋನ್‌ನಾಗಿರಲಿಲ್ಲ. ಲಂಡನ್‌ನೊಳಗಿನ ಒಮ್ಮತರೆ ಎಲ್ಲ ಸೆನ್ಟ್‌ಜೀನ್‌ನ್ಯೂ ಗ್ರಹಣ ರಮಣೀಯ ಗಳಿಗೆ ಮಾಡುವ ಉತ್ಸವ ಜನ ದೊಡ್ಡ ದೊಡ್ಡ ಪದ್ಮೇಧರಂಗೂ ಎಲ್ಲ ಸಹಸ್ರ ಪ್ರವೇಶವಿರುತ್ತಿರಲಿಲ್ಲವೇ! ಅಂಥೇ ಎಲ್ಲ ಮನೆಗಳಿಗೂ-ನೇಭಿಲ್ ಹರ್ಕೋಟ್‌ನಿಗೆ ಮುಕ್ತಾರಾರಂಭಿಸಿತು.

ಆತನ ಆ ಖಚಿತಕರೆತನವನ್ನು ಕಂಡು ಈತನ ವಾಸ್ತವಿಕ ಆದಾಯವು ನಾಲ್ಕು ಮು ಸಾವಿರ ಪಾಂಡಿಗಂತ ಯಾವೇ ಇದ್ದಿತಲ್ಲದೆ ಕಡಿಮೆ ಇರಲಾರದೆಂದು ದಲವರು ತನ್ನ ಸುತ್ತಿದ್ದರು; ಆದರೆ ಆತನು ಅವು ಅವರಿಂದ ಹಣವನ್ನು ಯಾವ ಒಗೆಯಂದ ಸಂಪಾದಿಸುತ್ತಿದ್ದ ಸೆಂಬದು ಮಾತ್ರ ಆದಾವ ಪರಮ ಶ್ವೇತರಂಗೂ ಕೂಡ ತಿಳಿಯದು. ಆ ಒಗ್ಗೆ ಆತನಿಗೆ ಯಾರಂಗೂ ಏನೂ ಹೇಳುತ್ತಿರಲಿಲ್ಲ. ಅಷ್ಟೇಲೂ ದ ಸಿನಾಂಚಯಾದ ಒಬ್ಬ ಧನಿಕನು ಈತನನ್ನು ತನ್ನ ಉತ್ತರಾಧಿಕಾರಿಯನ್ನು ಗಿ ಮಾಡಿಕೊಂಡಿರುತ್ತಾನೆಂದೂ ಅಲ್ಲಿಂದರೇ ಇವನಿಗೆ ಕಾಲಕಾಳಕ್ಕೆ ಹಣ ಬರುತ್ತೇದೆಂದೂ ಲಂಡನ್‌ನೊಳಗಿನ ದಲವರು ತಕ್ಕಿಷುತ್ತಿದ್ದರು.

ನೇಭಿಲ್ ಪರಕೋಟ್‌ನು ಅತ್ಯಂತ ಉತ್ತೇಜಿತಭಾವದಿಂದ ತನ್ನು ಒಕ್ಕ ಕೊಡೆಯಲ್ಲ ತಿರುಗಾಡುತ್ತಿರುವಾಗ ಅಷ್ಟು ದಸ್ಯಿಂದಃ:—“ಇಡೊ ಕ್ಕೇ ಉತ್ತಮ ವಾತೆಯೇ ಸರಿ; ಉಭಯತರ ಹೆಣರುಗಳನ್ನು ಸ್ವಷ್ಟವಾಗಿ ಬರೆದಿರದಿದ್ದರೂ ಬ್ರಾಹ್ಮನ ಕಿಲ್ಲೇಯಾರ ಮತ್ತು ಧಾರ್ಷನೀ ಭಾರನ್ನು ಇವರನ್ನು ಉದ್ದೇಶಿಸಿಯೇ ಆ ಪತ್ರಕಾರನು ಈ ಪ್ರಾರ್ಥಾ ಬರೆದಿರುತ್ತಾನೆಂದು ನಾನು ತಿಳಿಯುತ್ತೀನೆ.”

“ನಾನು ಕಳೆಂದು ವಾರ ಲಂಡನ್‌ನಲ್ಲಿರಲಿಲ್ಲ. ಇಷ್ಟರೊಳಗೇ ಇಷ್ಟೆಗಿ ಸಿದ್ಧತೀಣಾಯಿತಲ್ಲವೇ! ಲಂಡನ್‌ನನ್ನು ಬಿಟ್ಟು ತೆರಳುವ ವೊದಲು ನನಗಿನಿಸಿ ತ್ತೀನಂದರೆ, ಆ ಕಿಲ್ಲೇಯಾರನು ಬೇಗನೆ ನನ್ನ ಬಾಯಿ ತುತ್ತನ್ನು ಕಸಿಯಲ್ಲಿರುವನೆಂದು. ನಾನು ಅಗ ಏನು ಉಂಟಿದೆನ್ನೋ ಅದೇ ಆಗ ಖಂಡಿತವಾಗಿದೆ! ನಾನು ಹೊಗಿ ಅಲ್ಲಿ ಇನ್ನು ಏನು ವ್ಯಾತ್ಯಾಸವನ್ನೂ ಮಾಡಲಿಕ್ಕೇ ಶಕ್ಯವಿರುವದಿಲ್ಲ ಹಾಯ್! ಹಾಯ್! ಆ ನೀಂಚ ಕಿಲ್ಲೇಯಾರನ ತಲೆಯ ಮೇಲೆ ವಜ್ರಾಘಾತವೇಕಾಗಿರಲಿಕ್ಕುಲ್ಲ?”

ಯಾವ ಪ್ರಾರ್ಥಾ ನೊಡಿ ನೇಭಿಲನವ್ಯ ಹೋವಗೊಂಡಿದ್ದನ್ನೋ ವ್ಯಾತ್ಯಾ

ಪತ್ರದೊಳಗಿನ ಆ ಪ್ರಾರೂ ಅತಿ ಸಂಕ್ಷಿಪ್ತವಾಗಿವೆತು. “ಗೃಹ್ಯಸಂಸ್ಕರ್ತ” ಎಂಬ ಕಾಲಮನಲ್ಲಿ ಮಾರು ನಾಲ್ಕು ನಾಲ್ಕುಗಳಲ್ಲೇ ಅದು ಮುಕ್ತಾಯಗೋಂಡಿದ್ದಿತು ಆ ಪ್ರಾರೂದ ಮುಖ್ಯ ಸಂಗತಿಯೆಂದರೆ—“ಲಂಡನ್‌ನ ಯಾವನೊಬ್ಬ ಸುಪ್ರಭಾತ ಮಾರ್ಚ್ ಧನಾಧ್ಯಲಾರ್ಡನ ಪರಮ ಮಂದರಿಯಾದ ಕನ್ಸೆಟ್ ವಿವಾಹವು ‘ಕೆಂಪ್ ಸ್ಟೇನ್ಸ್’ದೊಳಗಿನ ಯಾವನೊಬ್ಬ ಅಲ್ಲ, ವಯಸ್ಕನೂ ಸರ್ವಜ್ಞ ಪ್ರಿಯನೂ ಆಗರುವ ‘ಬೆಂಟ್ ಸ್ಟೇನ್ಸ್ ನೆಂಬ್ಸ್’ನೊಡನೆ ತೀವ್ರವೇ ಆಗುವದ ನಿತ್ಯತವಾಗಿದೆ. ಆ ಯುವಕ ‘ಬೆಂಟ್ ಸ್ಟೇನ್ಸ್ ನೆಂಬ್ಸ್’ನು ಪ್ರಾಂತ ಸೀರಿಯಂತನಾಗಿರುತ್ತದ್ದು ಯಾವಳೊಬ್ಬ ಅತ್ಯೇಯ ಧನಾಧ್ಯ ಇವಂಪತ್ತಿಗೆ ಆತನು ತೀವ್ರವೇ ಉತ್ತರಾಧಿಕಾರಿಯಾಗುವ ಸಂಭವವು ಚೆಚ್ಚಿಗೆರುತ್ತದೆ.”

ಆ ವೈತ್ತ ಪತ್ರವನ್ನು ನೇಭಿಲ್ ಹರಕೋರ್ಟ್‌ನು ಈ ಮೌದಲು ನಿಷ್ಪಿತ್ತಿ ನಿಂದ ಮುದುಡಿ ವಾಡಿ ಮಾಲಿಗೆಸೆವಿದ ನಷ್ಟಿ? ಈಗ ಅವನು ಮತ್ತೆ ಅದನ್ನು ಎತ್ತಿ ತಂದು ಸರಿವಡಿಕೊಂಡು ಆ ಪ್ರಾರೂಫನ್ನು ಪುನಃ ಒಂದು ಸೋರ್ಡಿದನು. ಆ ಸಂಗತಿಯು ಅವನಿಗೆ ಅತ್ಯುತ್ತಮ ಮಂಬಾಂತಿಕ ಕಣ್ಣಾಯಕ ವಾಯಿತು. ಲಾರ್ಡ ಮೆಸಿಂಡೇಲನ ಪರಿವಾರವೊಂದಿಗೆ ಈತನ ಹುಣಿಯು ಬಹು ದಿನದ್ದು. ಈತನು ಅವನ ಮಗಳಾದ ಭಾರತನ್ನು ಇನ್ನು ಪ್ರಾಣವಣಿದ ಪ್ರೀತಿಸುತ್ತಿದ್ದನು. ಸುಧಮುವನನ್ನು ಸಾಧಿ, ಡಾಫನಿಯ ಬಳಿಯಲ್ಲಿ ಲಗ್ಗಿದ ಮಾತ್ರಿತ್ಯಬೇಕೆ ದೂ ಆತನು ಯೋಚಿಸಿದ್ದನು; ಆದರೆ ಇದೆ, ವರೆಗೆ ಆತನಿಗೆ ಡಾಫನಿಯಲ್ಲಿ ತನ್ನ ವಿಷಯದ ಯಾವ ಬಗೆಯ ಉತ್ಸಾಹವೂ ಕಂಡು ಬಾರದ್ದರಿಂದ ಅವನು ಆ ಲಗ್ಗಿದ ಮಾತನ್ನಿತ್ತಲಿಕ್ಕೆ ಸಾಹಸಪಟ್ಟಿರಲಿಲ್ಲ. ಬಹು ದಿನಗಳಂದಿದ್ದ ಅವನಲ್ಲಿಯ ಆ ಆಶೇಯು ಇಂದಿಗೆ ಗಾಳಿಯ ಪಾಲಾಗತ್ತಿ. ಅವನು ಯಾವನನ್ನು ಎಲ್ಲಿರಿಗಂತಲೂ ಚೆಚ್ಚಿಗಿ ತಿರಸ್ಕರಿಸುತ್ತಿದ್ದನೋ, ಪ್ರಾಣಯದ ಪ್ರತಿದ್ವಂದ್ವದಲ್ಲಿ ಆತನೇ ಈಗ ವಿಜಯಿಯಾಗಿದ್ದನು. ಅದುಂದ ನೇಭಿಲ್ ಹರಕೋರ್ಟ್‌ನಿಗೆ ಒಂದೇ ಕಾಲಕ್ಕೆ ನೂರಾರು ಚೇತ್ಕಣಗಳು ಒಂದೇ ಮರ್ಮಸ್ಥಾಪನೆಯಲ್ಲಿ ಕಡಿಮಂತಾಗಿತ್ತು. ಅವನು ತಂಷ್ಟ ಆ ಯಾತನೆಯನ್ನು ಅನುಭವಿಸುವ ಬಗೆಯಂತು?

ನೇಬಿಲನು ಆವೇಗಭರಿದಿಂದ ಹಲ್ಲು ಕಡಿಯುತ್ತಿ:—“ಎಷ್ಟು ಅವ ಹೇಳಿನೆಯಿದು! ಭಾಗ್ಯಲಕ್ಷ್ಯಯ ಕಲೋರನಾದ ಪರಿಷಾಸವೇ ಆಗಿರಬಹುದೇನು? ಒಬ್ಬ ಹೆಸರು-ಹೆಸರೆಖಲ್ಲದ, ಅತಿ ಹೀನನಾದ, ದರಿದ್ರ ಪಹರೆಯವನ ನಾಯಕನೇ ಕೊನೆಗೆ ಅವಳ ಪ್ರಾಣಯಕ್ಕೆ ಯೋಗ್ಯನಾದನಲ್ಲವೇ? ಸ್ತ್ರೀ ಹೃದಯವು ಇಷ್ಟು ಅಸಾರವಿರುವವೇ? ಭೇ! ಭೇ! ಆ ಪ್ರೋರನು ಎಂಥ ಕಾಶಲ್ಪ

ಎಂದ ಅವಕನ್ನು ಮುಬ್ಬಿಗೊಳಿಸಿದನು! ಆದರಿನ್ನೂ ಅವರುಗಳ ಲಗ್ತು ವಾಗಿರುವ ದವಿಲ್ಲ. ಆದ್ದರಿಂದ ನಾನಿನ್ನು ಹತಾಶನಾಗುವವೇಂದು? ನಾನು ಏನಾದರೂ ಮಾಡಿ ಅವರುಗಳ ಆ ಆಗಾಮಿಯ ಸಂಬಂಧವನ್ನು ಭಂಗಪಡಿಸುವೆನು; ನಾನು ಜೀವಂತನಿರುವ ಹರಿಗೂ ಆ ಲಗ್ತು ವಾಗಿನೊಂದಾಗಿಲ್ಲ. ನನ್ನ ಕಾಶಲ್ಲಿ ಯುಕ್ತವಾದ ಯಂ ಚ ಕೆ ಯು ಅಮೆಂದೂ ನಿಷ್ಪತ್ತಿವಾಗಿಲ್ಲ. ನಾನು ಏನಾದರೂ ಮಾಡಿ ಅತನನ್ನು ಕಲಂಕಿಸಾಗರದಲ್ಲಿ ಮುಖುಗಿಸುತ್ತೇನೆ; ಅವನನ್ನು ಸರ್ವನಾಶಗೊಳಿಸುತ್ತೇನೆ; ಅತನು ಮಾನ್ಯ ಸಮಾಜದಲ್ಲಿ ಮುಖುತ್ತೀರುವೀಗೆ ಸದ್ಗುರುತ್ವದಲ್ಲಿ ನೋಡಿ ನೋಡಿ ನಾನು ಈ ನಿರ್ಣಯವನ್ನು ಮಾಡುತ್ತೇನೆಂದು ನಾನು ಈ ದಿನ ಶಪಥವನ್ನೇ ಮಾಡುತ್ತೇನೆ. ಈ ನನ್ನ ಸಂಕಲ್ಪವು ಹೇಗೆ ಸದಿ ಸುವರ್ವಾಚಿಂದನ್ನು ನಾನಿಗೆಯೇ ಸ್ಥಿರಗೊಳಿಸಿಲ್ಲ. ಆದರದಿಂದ ನನ್ನ ಬೆಕಾದಷ್ಟು ಅವಕಾಶವಿದೆ. ಈತನೆ ವಿವಾಹಪರಂಭಂಧವು ನಿಷ್ಪತ್ತಿವಾದ ಬಳಿಕ ಇವನ್ನೇ ತನ್ನ ಸಂಪತ್ತಿಗೆ ಉತ್ತರಾಧಿಕಾರಿಯನ್ನಾಗಿ ಮಾಡುವವರಿರುತ್ತಾರೆಂದು ಕೇಳಿರುತ್ತೇನೆ; ಆದರೆ ಲಗ್ತು ಯೈ ಮೊದಲು ಆ ಸೋಧರತ್ತೀಯಿಂದ ಈತನಿಗೇನೂ ದೊರೆಯುವ ಆತ್ಮರೂಪದಲ್ಲಿನೆಂಬದೂ ಪ್ರಸಿದ್ಧವಾಗಿದೆ. ಅತ್ಯುಂಬಾದ ತಂಡೆಯ ವೃತ್ತಿ ಹಾಗು ತನ್ನ ಸಂಬಳ ಇತ್ಯಾಗಳ ಮೇಲೆಯೇ ಆತನು ಅದುವರೆಗೆ ಕೈಯಾರಣೆಕೇ ವಿನಿಃ ಅರಣಿಗೆ ಬೇರೆ ಯಾವ ಖಾತ್ರಿಯೂ ಅದುವರೆಗಿಲ್ಲ. ಆ ಸಾಮಾನ್ಯ ಆದಾಯ ಯಾವಲ್ಲಿ ಅವನೆ ವಿಲಾಸವಿಲ್ಲ ಯಾಗು ಇಲ್ಲಿಯು ಸನ್ಯಾಸ ಸಮಾಜದಲ್ಲಿ ಬೆರಿಯಬೇಕಾದರಾಗುವ ಬಿಂಬಿಗಳು ಬಾಯಿಗೂ ಮಾಡುವವರಂಭವಷ್ಟು. ಪಿತೇ ಪವಾಗ ಹೇಳುವವೇನಂದರೆ, ಒಬ್ಬ ಲಾರ್ಡನ ಮಂಗಳನ್ನು ಈತನು ವಿವಾಹವಾಗಿ ಯಾವಾಗ ಬಿಂಬಿನಾಗಿರುವನೋ, ಆಗ ಈತನು ಹಲವು ಬಾಬುಗಳಿಗಾಗಿ ಆಗಾಗೆ ವಿವರಿತ ಹಣವನ್ನು ಬಿಂಬಿ ಮಾಡಲೇಬೇಕಾಗುತ್ತದೆ.”

ನೇಭಿಂನು ಈ ಬಗೆಯ ದೀರ್ಘವಾದ ಪವಂಚನೀಯಲ್ಲಿ ಆ ಇಡೀ ದಿನ ವನ್ನು ಕಳೆದನು. ಎಷ್ಟೋ ಪೈಶಾಚಿಕ ಯುಕ್ತಿಗಳು ಆತನ ತಲೆಯಲ್ಲಿ ಕುಪ್ಪಿದವು. ಕೊನೆಗೆ ಸಾಯಂಕಾಲದಲ್ಲಿ ಯಾವುದೋ ಒಂದು ಹಂಚಿಕೆಯು ಒಮ್ಮೆಲೇ ಆತನಿಗೆ ಸಮಂಜಸವಾಗಿ ತೋರಿತು. ಆವನು ತನ್ನ ನೋಟಿಬುಕ್ಕನ್ನು ತರಿದು ನೋಡಿದನು; ಬಳಿಕ ಅದನ್ನು ಮುಚ್ಚಿಟ್ಟು ವೃಗ್ರಭಾವದಿಂದ— “ಷಿಹೋ, ಮರೆತೇ ಬಿಟ್ಟಿದ್ದಿನಲ್ಲ! ಇಂತು ರಾತ್ರಿಯ ನಾಚು-ರಂಗನ ಸಂಗತಿಯನ್ನು ನರ್ವನು ಸಂಪೂರ್ಣ ಮರೆತೇ ಬಿಟ್ಟಿದ್ದೀರ್ ಅವಸರ ಪಡದಿದ್ದರೆ ತಕ್ಕು ಸಮಯಕ್ಕೆ ಅಲ್ಲಿಗೆ ಹೋಗಿ ತಲುಪುವದು ದುಸ್ತರವಾದಿತು.”

ಆದರೆ ಅತನು ಆಗ ನಾಚು ರಂಗಿಗೆ ಹೋಗುವ ಉಪವನ್ನು ಧರಿಸವೆ ಒಂದು ಬಗೆಯ ದಾರಿಮೋಕರ ಉಡುವನ್ನು ಧರಿಸಿದನು. ಅದಕ್ಕೆಂದು ಅವನು ಮೇಲಂತ್ಸ್ತಿಗೆ ಹೋಗಿ ಅಲ್ಲಿಯ ಗುಪ್ತವಾದ ಬೀರೊಂದನ್ನು ತೆಗೆದನು. ಆದ ರಲ್ಲಿ ನಾನಾ ಪ್ರಕಾರದ ಗುಪ್ತವೇಷಗಳ ಉಡುವು ತೊಡೆವುಗಳು ಎಜ್ಜಾ ಗಿಡ್ಡವು.

ಆಗ ಸೇಭಿಲ್ಲ, ತನ್ನ ಮನ್ನಿನಲ್ಲಿ..-“ಭಾರ್ತೀ-ವೇಷದಿಂದ ಹೋಗಲೈ? ಆದರೆ ಈಗಂತೂ ಆ ಭಾರ್ತೀ ವೇಷ ಧುಸುವನ್ನು ಅನುಕಾರವಿಲ್ಲ. ಬೆಂಕೇ ಯಷ್ಟುಲಿ ಆ ಭಾರ್ತೀವೇಷಕ್ಕೆ! ಮುಂದೆಂದಾದರೂ ಭಾರ್ತೀವೇಷ ಧುಸಲಿಕ್ಕೆ ಬಂದಿರು.” ಎಂದು ಅಂದುಕೊಂಡನ್ನೇ ಅಂದಿನ ಅತನ ತಪ್ಪಾಯಿತು.

ಅತನು ಆ ಭಾರ್ತೀವೇಷದುಡಿಗೆ-ತೊಡಿಗೆಯ ಬೀರನ್ನು ನುಂಜ್ಜೆ ಒಂದು ಹೊಲಸು ಕೊಟ್ಟು ಹಾಗು ದಾರಿಮೋಕರ ಸದ್ಭೂತಿಯದೊಂದು ಟೊಪ್ಪಿಗೆ ಹಾಕಿ ಕೊಂಡವನೇ ಲಗುಬಗೆಯಿಂದ ಮೇಲಂತ್ಸ್ತಿದ ಪೂರ್ವಿಗೆಗೆಂದ ಕೆಳಗಿಳಿದನು. ಕೆಳಗಿನ ಮನೆಯಲ್ಲಿ ಆಗ ಅವನ ನ್ಯಾಕರ-ಷಾಕರೂರೂ ಇರಲಿಲ್ಲ. ಅತನು ತನ್ನ ಕಾಲ ಚನ್ನಾಳವು ಕೊಂಡನ್ನೂ ಆಗದ ಹಾಗೆ ರಾಜಬೀಂದಿಗೆ ಬಂದನು; ಹಾಗು ಕ್ಷಾಭಿಂದಿಸ್ತ್ರೀಸ್ಪೀಕ್ ಇತರನ್ನು ದಾಟಿ ಆಸ್ಕರಣೆ-ಹಾಕಿನ ಬೇಕಿಗೆ ಬಂದು ಒಂದು ಬಾಡಿಗೆಯ ಟೂಕ್ಕಿಯಲ್ಲಿ ರೂಪಿತನು. ಆ ಟೂಕ್ಕಿಯೂ ಆಸ್ಕರಣೆ ಸ್ಥೀರಿಸಿದ ವೇಗವಾಗಿ ನಡೆಯಿತು. ಆಗ ಆಕಾಶ ಮನಸ್ಸು ಗಾಢವಾದ ಚಿಂತೆಯಲ್ಲಿ ಮುಂಬಿತು. ತನ್ನ ಪ್ರಣಯದ ಸೈರ್ವಾದನ್ನು ಯಾವ ಬಗೆಯಿಂದ ಸರ್ವಸಾತಗೋಳಿಸಬೇಕೆಂಬುದೇ ಆಗಿನ ಅತನ ಚೆಂತೆಯ ವಿಷಯವಾಗಿದ್ದಿತು.

ಈ ಸಂಗತಿಯನ್ನು ಚೆನ್ನಾಗಿ ನೆನಪಿಡಬೇಕು.

ಲಂಡನ್‌ನ್ನೆಲ್ಲಾ ನೊಳಗಿನ ಸ್ವಾಧ್ಯಾತ್ಮಕತೆಯನ್ನು ಕೆಲಸಿದ ಮು. ರಾಬರ್ಟ್ ಫ್ಲೆಕ್ಸನಿಗೆ ಅಂದಿನ ರಾತ್ರಿಯಲ್ಲಿ ಅಂಥ ಯಾವ ಆವ್ಯಾದ ಕೆಲಗೆಸ್ತೂ ಇರಲಿಲ್ಲ. ಅದರಿಂದ ಅತನು ತನ್ನ ಪ್ರಿಯ ಅನ್ನ ಚರನಾದ ಸ್ತ್ರೀತನನ್ನು ಹೊತೆಯಲ್ಲಿ ಕರೆದುಕೊಂಡು ರೈಲ ಮೂಲಕ ಆ ಪಟ್ಟಣದ ಪೂರ್ವಭಾಗದಲ್ಲಿ ಸಂಚರಿಸಲಕ್ಕೆಂದು ಹೋರಿಸಿದ್ದನು. ಹಾಗೆ ಹೋರಿಸಿವನು ನಂತರ ಒಂದು ಸ್ವೀಕರಿಸಿದ್ದಿನ್ನು ನಲ್ಲಿಳಿದು, ಬಡ ಹಳ್ಳಿಗಳೊಳಗಿಂದ ಕಾಲು ನಡಿಗೆಯಿಂದ ತನ್ನ ಮನೆಯ ಕಡೆಗೆ ಹೀಂದಿರುಗಿದನು.

ಅವರು ಆ ಯಾವ ಹಳ್ಳಿಗಳೊಳಗಿಂದ ಹಾಯ್ದು ಬರುತ್ತಿದ್ದರೂ ಆ ಎಲ್ಲ ಹಳ್ಳಿಗಳ ನಿವಾಸಿಗಳೆಲ್ಲರೂ ತೀರ ಬಡೆಜನರಾಗಿರಲಿಲ್ಲ; ಆದರೆ ಅವರುಗಳು ಸಮಾಜದೊಳಗಿನ ಕೇಳು ವರ್ಗದ ಜನರು. ಅವರು ನರಾಕೃತಿಯ ಪಶುಗಳು!

ಹಕ್ಕುಗಳು ಕೂಡ ಹಲವು ಬಾಧನಲ್ಲಿ ಅವರಿಗಂತಲೂ ಶ್ರೇಷ್ಠ ವಿರುತ್ತುವೆ. ಧಮ್ಮ, ನೀತಿ, ದಯೆ, ಸಹಕಾರ ಮುಂತಾದವುಗಳ ಪರಿಚಯವೇ ಅವರಿಗಿರಲಿಲ್ಲ. ಅವರ ಕುಶ್ತಿತ ಹೇಯವಾದ ಬಾಳು ಮನುಷ್ಯಕ್ಕೆ ವರ್ಚಿತವಾದದ್ದು. ಬ್ಲೇಕನು ಸಮಾಜದೇಹದ ಯಂತ್ರೆ ನೋಪಾದಿಯ ಆ ಎಲ್ಲ ನರಾಧಮರ ರೀತಿ, ಸದವರ್ಚ, ಪ್ರಕೃತಿಧರ್ಮ ಮುಂತಾದವಸ್ತುಗಳನ್ನು ಪರೀಕ್ಷೆಸಲಿಕ್ಕೆ ಬಯಸುತ್ತಿದ್ದನು. ಅದ ರಿಂದ ಅವನು ಕೆಲಿ ಜ್ಞಾನವನ್ನು ಸಂಪಾದಿಸಲಿಕ್ಕೆ ಸುತ್ತಿದ್ದನು. ಅವನು ಆ ಎಲ್ಲ ಯಾರ್ಥಿಗಳಿಗಿಂದ ಕಾರಣ ಸಹೇವರುವಾಗ ಎನ್ನು ಒಕರಿಕೆ ಬರುವಂತರ ಇಂದ ಪೃಶ್ಂಗಳನ್ನು ನೋಡೆಬೇಕಾಯಿತೋ ಅವುಗಳನ್ನು ಗೊಂಡಲು ಶಕ್ತಿಪರ ಲಲ್ಲಿ ಅಲ್ಲಿಯವರೆಲ್ಲರೂ ಮನುಷ್ಯರೇ; ಅಲ್ಲದೆ ಸುತ್ತಿಕ್ಕುತ್ತಮೂ ಅಶ್ವಿಂತ ಕಾಖ್ಯರೂ ಗರ್ವತ ಮಂಭ್ಯರೂ ಆದ ಇಂಗ್ಲಿಷ ಸಮಾಜದವರೇ ಆಗಿದ್ದರು.

ದಾಂ ಸಹೇವುತ್ತಿರುವಾಗ ಬ್ಲೇಕನು ಒಂದೆಯಿಲ್ಲ ತಟ್ಟಿನೆ ಸೂತ ನೋಡಿದನೇನಂದರೆ, ಒಂದು ಹೇಷರಗತ್ತಿಯ ಒಂದೆಯು ಬ್ರಾಹ್ಮ ಲೈಸಿನ ಮೇರೆ ಬಂದು ಮೇರೆ ಬಿಂದುಬಿಟ್ಟಿತ್ತು. ಅದರಿಂದ ಏಷಣ ಟ್ರಾಮ್ ಗಾಡಿಗಳು ಹಾಗು ಒಂದು ಮೊಟ್ಟ ಕಾರು ಇವು ದಾರಿಯಲ್ಲವೇ ನೀತು ಬಿಟ್ಟಿದ್ದವು. ಮುಂದೆ ಅಲ್ಲಿವರುತ್ತಿರುವ ಒಂದು ಚರಕ, ಬ್ರಾಹ್ಮ ಟ್ರಾಮ್ ಕೆಲ್ಲು ಅಲ್ಲಿಗೆ ಇಂದುವರುವ ಅದೂ ನೀಂತಿರಬೇಕಾಯಿತು. ಟ್ರಾಹ್ಮಿಯು ಏಕೆ ಸುಂತಿತೆಂಬ ದನ್ನು ನೋಡಲಿಕ್ಕೆಂದು ಟ್ರಾಹ್ಮಿಯೋಳಿಗಿನವನ್ನು ಕೆಟ್ಟಿಯೋಳಿಗಿಂದ ವೋರೆಯನ್ನು ಹೊರದೇಗೆನ್ನು. ಕೂಡಲೆ ಸ್ಟ್ರೇಸನ ತೀಕ್ಷಣದ ಪ್ರಾಗೀನ ಆ ಮುಖವು ಕಾಣಿಸಿಕೊಂಡಿತು. ಅದು ಆತನ ಪರಿಚಯದ ಮುಖವೇ ಆಗಿತ್ತು.

ಬ್ಲೇಕನು ಆಗ ಆ ಟ್ರಾಹ್ಮಿಯಿಂದ ತುಂಡ ಮೂರದಲ್ಲಿ ಸುಂತುಕೊಂಡಿದ್ದನು. ಅವನು ಟ್ರಾಹ್ಮಿಯೋಳಿಗಿನವನನ್ನು ಗುತ್ತಿಸಿದ ಕೂಡಲೆ ತನ್ನ ಒಂಬಿಯಲ್ಲಿದ್ದ ಸ್ತ್ರೀತ್ವನನ್ನು ಕುರಿತು: —“ಸ್ತ್ರೀತ್ವ, ಈ ಟ್ರಾಹ್ಮಿಯನ್ನು ನೋಡಿಯಾಗಿದ್ದೀರೋ?”

ಸ್ತ್ರೀತ್ವ:—“ಉಡಿಯಾ, ನೋಡಿದೇ.”

“ನೀನು ಈ ಟ್ರಾಹ್ಮಿಯನ್ನು ಅನುಸರಣ ಮಾಡು. ಇದು ಎಲ್ಲಿಗೆ ಹೋಗಿತ್ತುದೆನನ್ನು ತಿಳಿಯಬೇಕಾಗಿದೆ.”

ಸ್ತ್ರೀತ್ವ:—“ಉಡಿಯಾ, ಸಂಗತಿಯೇನು?”

“ಅದೆನ್ನು ಹೀಂದಿನಿಂದ ತಿಳಿಕೊಳ್ಳುವೆಯಂತೆ. ಮೋದಲು ನನ್ನ ಅಪ್ಪಣಿಯನ್ನು ಪಾಲಿಸು.”

ಅದರೆ ಆತನ ಅಪ್ಪಣಿ ಪಾಲಿಸಲಿಕ್ಕೆ ತಡೆಯುಂಟಾಯಿತು. ಅಪ್ಪರಲ್ಲಿ

ಮಾಗ್ರವು ಸುಕರವಾಗೆಲು, ಆ ಟ್ರೈಕ್‌ನೇಯು ವಾಯುವೇಗದಿಂದ ಸುದಿಯು ಕಡೆಗೆ ಯೋರಪಿತು; ಹಾಗು ಕಣ್ಣ ಮುಚ್ಚಿ ಕಣ್ಣ ತೆರೆಯುವನ್ನು ರಲ್ಲಿ ಅದು ಇಲ್ಲಾ ದಂತಾಯಿತು. ಆದರೂ ಸ್ತುತಿ ನು ಕೆಲ ದೊರ ಒಡಿ ಮೋದನು; ಆದರೆ ಅದನ್ನು ಅನುಭವಿಸಿ ಮೋಗುವದು ಅರಕ್ಕುವೆಂದು ತಿಳಿಯಲು, ಬೀನ್ ಮನವು ನಾಗಿ ಬ್ರಹ್ಮಕ್ಕೆ ಬಳಿಗೆ ಬಂದಿರುಗಿ ಬಂದನು; ಹಾಗು ಬ್ರಹ್ಮೇ ಬಲುವೆಯಿಂದ ಕೇರ್ಮಾದನೇನಂದರೆ: “ಉಡಿಯಾ, ಸೀವು ಆ ಟ್ರೈಕ್‌ನೇಯಲ್ಲಿ ತಾರನ್ನು ಕಂಡಿ?”

ಬ್ಲೇಕ್:—“ನಿನಗೆ ಗುರ್ತಿ ಹತ್ತುಲಿಲ್ಲವೇ? ಅವನ ಹೆಸರು ನೇಫೆಲ್ ದಾರ ಕೋಟ್‌ನೇನೆಯು.”

“ಓಮೋ! ಆ ನೂನ್ಯವಂತ ಪದ ಹೆಚ್ಚಿನೇ! ಲಂಡಪ್ಪು ಸ ಈ ಪ್ರಾಣ ಖಾಗದ ಚೆನ್ನಿಯಲ್ಲಿ ಬಂದು ಬಾಡಿಗೆಯು ಟ್ರೈಕ್‌ನೇಯೊಳಗಿಂದ ರಾಕ್ರಿಯ ಸಮಂಯದಲ್ಲಿ ಅವನಂತರ ಸನ್ಯಾಸನ್ಯಕ್ಕೆಯ ಸಂಚಾರವು ವಿಚಿತ್ರವಲ್ಲವೇ?”

ಬ್ಲೇಕ್:—“ವಿಶೇಷವೇನಂದರೆ ಆತ ದಾರಮೋಕ್ಷನ ಉದ್ದುಸಿನಲ್ಲಿ! ನಿಜವಾಗಿಯೂ ಇದರಲ್ಲೇ ನೋರ್ ಗುರ್ತುರಕ್ಷಣವಿರಬೇಕು. ಇಂದಿನ ಈ ಸಂಗತಿಯನ್ನು ನಾವು ಚೆನ್ನಾಗಿ ನೇನಪಿಡತಕ್ಕುದ್ದು.

ಕ್ಲೆಂಡ್ಯಾರನು ಇಷ್ಟು ಮೂರ್ತಿನೇ?

ಬ್ಲೇಕನ ಮನಸ್ಯ ಅವಿಗೆಯ ಕರ್ಕಾದ ವಿಕಿಸ ವಾದೀಲ್ಲಿ ತಿಬ್ಬಾಗಿಲು ಬ್ರಹ್ಮವು ಗಂಭಯ ಘಣಘಣ ರಷ್ಟುವನ್ನು ಕೇರ್ಮಾ ಬಾಗಿಲು ತೆರೆದು ನೋಡುತ್ತಾಳೆ, ಅಷ್ಟು ಕರೀ ಬ್ರಹ್ಮದ ಉಡಿಗೆ ತೊಡಿಗೆಗೆನ್ನು ಧರಿಸಿದ್ದ ಬಂಧು ಪದ ಚೆನ್ನಿನು ಬಂದಿದ್ದು, ಅವನು ಬ್ಲೇಕನನ್ನು ಕಾಣುವ ಬಗೆ ಆಶುರಗೊಂಡಿರುತ್ತಾನೆ. ಆಕೆಯು ಆತನನ್ನು ಒಳಗೆ ನಡುವುನ್ನಿಗೆ ಬರವೊಡಿಕೊಂಡು, ಅಲ್ಲಿಯ ಬಂದು ಕುಚಿಂಯ ಮೇಲೆ ಶಾರಿಸಿ, ತಾನು ಬ್ಲೇಕನಿಗೆ ಆ ಸಂಗತಿ ಹೇಳಲಿಕ್ಕೆಂದು ಅಟ್ಟುಕ್ಕೆ ಮೋದಳು. ಬ್ಲೇಕನು ಆಗ ತನ್ನ ಶಾಢುವ ಕೋಕೆ ಡಾಲ್ಲಿ ಕುಳಿತು ಯಾವಮೋ ಬಂದು ಕಾಗದವನ್ನು ಬರಿಯುತ್ತಿದ್ದನು. ಸ್ತುತಿ ನು ಆ ಕೋಕೆಯ ಕೆಟಕಿಯ ಬಳಿಯಲ್ಲಿದ್ದ ಬಂದು ಬಹು ದೊಡ್ಡ ಕೋಡಿನ ಮೇಲೆ ಬಿದ್ದ ಕೊಂಡು ಎನನ್ನೊಂದು ಯೋಚಿಸುತ್ತಿದ್ದನು.

ವಾದೀಲ್ಲಿಕು ಕೋಕೆಯ ಬಾಗಿಲು ತೆರೆದು ಬ್ಲೇಕನ ಬಳಿಗೆ ಹೋದಳು; ಹಾಗು ಹೆಚ್ಚಾಗಿ ಗಾಬರಿಗೊಂಡವರಂತೆ:—“ಉಡಿಯಾ! ಬಂಧು ಸದ್ಗುರಸ್ತಿನು-ಅವನನ್ನು ನಿರೀಕ್ಷಿಸಲಾಗಿ ಅವನು ಬಹು ದೊಡ್ಡ ಗೃಹಸ್ಥನೆಂಬಂತೆ ತೋರು

ಸಿರಿ-ಸಂಪತ್ತುಗಳು ನಿನಗೇ ಮೋರಯುವ ಹಾಗೆ ಹೋಗ ಮೃತ್ಯುಪತ್ರ ಬರೆ
ದಿದುತ್ತೀನೇ."

ಸೋದರತ್ತಿಯ ಮಾತು ಕೇಳಿ ಉಳ್ಳಿಸಿತನಾದ ಭುವನನು ಭರದಿಂದ
ಕುಂಫಯಂದೆದ್ದು ನಿಂತುಕೊಂಡನು; ಆದರೆ ಪರಕ್ಕಣದಲ್ಲಿಯೇ ಹೆಚ್ಚಿದ
ಸಂಯುನವನಿಂದ ಮತ್ತೆ ಕುಳಿತನು. ಆಗ ಆತನ ಕಣ್ಣಗಳಲ್ಲಿ ಯಾವ
ಭಾವವು ವ್ಯಕ್ತವಾಯಿತೋ, ಅದು ಆನಂದ ಅಥವಾ ಕೃಷಣ ತೀಯ ಭಾವವಾಗಿ
ರಲಿಲ್ಲ. ಅದು ಹೆಚ್ಚಿದ ಅವಧಾರಿತೀಯ ಯಾಗು ವಿರತ್ತಿಸುಣಿವಾದ ಉಪೇಕ್ಷೆ
ಯ ಭಾವವಾಗಿದ್ದಿತು!

ಮೂರು ಹುಡುಗನೇ ಆತ! ಆ ಭುವನನು ಬುದ್ಧಿವಂತನಾಗಿದ್ದು ರ
ತನ್ನ ಸೋದರತ್ತಿಯ ಆ ಅನುಗ್ರಹದ ಒಗ್ಗಿ ಅವನು ಅವಳಿಗೆ ಹೆಚ್ಚಿಗಿ ಧನ್ಯ
ವಾದಗೆನ್ನು ಏಕೇಷ ಭಕ್ತಿಭರದಿಂದ ಅಸಿರಿಸಿ ಆತ್ಮವ್ಯಾಸನನ್ನು ಹೆಚ್ಚಿಗಿ
ಸುತ್ತಬ್ಜಗೊಳಿಸುತ್ತಿದ್ದನು; ಆದೇ ಆ ಮೂರು ಬುದ್ಧಿಯೇ ವಿರರಿತನು
ಭುವನನು ಮುಖವನ್ನು ಗಂಭೀರವಾಗಿ ಮಾಡಿಕೊಂಡಃ—‘ಆತ್ಮವಾಪ್ತಿ, ನಿಷ್ಣಾ
ಮಾತುನನಗೆ ಪರಿಮೋರುವದಿಲ್ಲ!’ ಎಂದು ಹೇಳಿದನು.

ನೃಧ್ರಳು ಆಕ್ಷಣಿತ ವಿಸ್ತೀರ್ಜಾಗ ದೃಷ್ಟಿಯನ್ನು ಮೇಲಕ್ಕೆರಿಸಿ—‘ಸಂ
ಪೋರುವದಿಲ್ಲವೇ? ಅದಕ್ಕೆ ಕಾರಣವೇನು? ಇನಗೆ ಚರಮೋರಿದಂತಹ ಸುಧಿ
ಗುಂಪು ನನ್ನ ಬಾಯಿಂದವೇನು ಮೋರಿಟ್ಟವು? ಅದನ್ನು ದರೂ ಹೇಳುಸೋರೋಣ’

ಭುವನನು ಸೂಕ್ತನಿಂದದಲೇ—“ನಾನು ಬಧಿನಾಗಿದ್ದರೂ ನನಗೆ
ಆತ್ಮವಾನ್ಯಾಸವಿವೆ. ಈಫಿಲಿಯನ್ನು ನಾನು ಪ್ರೀತಿಸುತ್ತೇನೆಂಬದನ್ನು ನಾನು
ಒಹಜವಾಗಿಯೇ ಉತ್ಸತ್ತಿಸೇನೆ: ಆದರೆ ನಾನು ಅವಳನ್ನು ಪ್ರೀತಿಸುತ್ತೇನೆಂದ
ನಾತ್ಮಕ್ಕೆ ನಾನು ಅವಳನ್ನು ಲಗ್ನವಾಗುವೇನೇ? ನಾನು ಅದಾವ ಸಾಸ್ಥಿಸಿರು
ಂತಹ ಅವಳನ್ನು ಲಗ್ನವಾಗಬೇಕೆಂಬದು ನನಗಂತೂ ಅಸಹ್ಯವೇನಿಸುತ್ತಿದ್ದು.
ಈ ಬಗೆಯ ಉಭಜನಕವಾದ ಮಾತಿಗಿ ಸವ್ಯಾಸಿ, ನಾನು ಪ್ರೇಮದ ಮಾಧ್ಯಾತ್ಮಿ
ಯನ್ನು ಸ್ವೀಂತರಕ್ಕೆ ಮನಸ್ಸು ಮಾಡುವದಿಲ್ಲ. ದುರ್ದಿನ ಲೋಭಕಾಳಿ
ಪ್ರೇಮವನ್ನು ಲಘುಗೊಳಿಸಲಿಕ್ಕೆ ಮುಪ್ಪಿಸಲು ನಾನು ಬಯಸುವದಿಲ್ಲ. ನಿನ್ನ
ನನ್ನ ಮಾತು ಕೇಳಿ ಅಸಂತುಸ್ಯಾರಗದೇಹಿರಿ; ಆದರೆ ಸಮಾಪ್ತನ ಅಮಲವಾದ
ಧನಭಾಂಡಾರವನ್ನು ಕೊಟ್ಟಿರು ಶಾಂತ ನಾನು ಯಾವಾಗನ್ನು ಪ್ರೀತಿಸುವದಿ
ಲ್ಲಿನ್ನೇ ಅವಳನ್ನು ಉದ್ದೇಶಿ ಮಂದುವಯಾಗಿಕ್ಕೆ ಸಿದ್ಧಾಗಿರೆನು.’

ಸೋದರತ್ತಿಯು ಭುವನನ ಆ ಬಿಡಿಸುಡಿಗಳನ್ನು ಕೇಳಿ ನಿಟ್ಟಿಗೆ
ರಿಬ್ಬಿ; ಕೊಂಬಣ್ಣ ತಂಚಲಾಗಿರಿಬ್ಬಿ. ಕೇಳಿಮುಲ ಸ್ವಂಧರಿಬ್ಬಿ—‘ಮೂರು

“ಅಹುದು. ಕೇಲ ವರ್ಷಗಳಂದ ನಾನು ಅವನನ್ನು ಬಿಡ್ಡಿಸು. ಎಡೆದ ದ್ವಾದಶ ಏನು? ತಿಳಿಸಬಾರದೇ?”

“ಆ ತರುಣನು ಭಯುಂಕರವಾದ ವಿವಕ್ತಿಗೇಡಾಗಿದ್ದಾನೆ.”

“ಆ ಸಂಗತಿಯಿಂದ ನನಗೆ ವಿಸ್ತೃಯವೆನಿಸುವದಿಲ್ಲ. ಆತನ ಬಗ್ಗೆ ಇಂಥ ಹರುಧ್ವನಾದ ಸುವಿಗಳು ಆಗಾಗೆ ಏಂತ್ತಿರುತ್ತವೆ.”

ಲಿಬನ್:—“ಆದರೆ ಆ ಇಭ್ಯುಗ್ರಾಷ್ಟಾನು ಎಂಥ ಭಯುಂಕರ ವಿವಕ್ತಿಗೇಡಾಗಿರುವನೆಂಬದನ್ನು ಸೀನು ಅನುಮಾನಿಸಲಾರಿ. ಆತನನ್ನು ಬೇಗನೆ ಹೃಳೀಕರಿಸು ಕೆರೆಪುತ್ತಿಯುವರೆಂದು ತಿಳಿಯುತ್ತದೆ.”

ಬ್ರೇಕನು ವಿಸ್ತೃಯಭರದಿಂದ:—“ಎಂಥ ಕೇಡಿದು? ಆತನ ಹರುಧ್ವ ಅಂಥ ಫೋರವಾದ ಆರೋಪವೇನು?

ಲಿಬನ್:—“ಆತನ ವಿವರಾದ ಸಕಲ ಸಂಗತಿಯನ್ನು ಸಂಕ್ಷೇಪವಾಗಿ ಯೇ ತಿಳಿಸುವೆನು-ಕೇಳಿಕೊಳ್ಳಿ. ಸುಮಾರು ಒಂದು ವರ್ಷದಿಂದ ಲಾಡ್‌ಮೆನಿಂಡೆಲಿನ ಮಗಕೂಡನೆ ಈ ತರುಣನ ವಿವಾಹಸಂಬಂಧನು ನಿಶ್ಚಯಾಗಿರುತ್ತದೆ. ಈ ಮಧ್ಯದಲ್ಲಿ ಆತನು ಪಲವು ಕಾರೆ ನನ್ನ ಶಾಪಿನಿಂದ ಅನೇಕ ಹರಳು-ಕಲ್ಲುಗಳ ಅಲಂಕಾರಗಳನ್ನು ಶಾಲವಾಗಿ ಕೊಂಡೊಯಿಸುತ್ತಾನೆ. ನನಗೆ ಒಬ್ಬ ಮುಂದ ಕಿರ್ಯಾದ ಸೂರ್ಯದರ್ಶಿಯಿದ್ದು, ಅವಳಿಲ್ಲ ಹೆಚ್ಚಾಗಿ ಧನ ವಿವೇ. ಆ ಮುಂದಕೆಯು ನನ್ನ ಸ್ನೇಹಿತ್ಯನು ತನ್ನ ಸಂಪತ್ತಿಗೆಲ್ಲ ಖತ್ತರಾಧಿಕಾರಿಯಾಗುತ್ತಾನೆ. ಆದ್ದರಿಂದ ನಿವ್ಯಾ ಶಾಲವನ್ನು ತೀರಿಸಲಿಕ್ಕೆ ನನಗೇನು. ಕೆಣಾವಲ್ಲವೆಂದು ಅವನು ನವಾಗಿ ಹೇಳಿದ್ದನು. ಇದನ್ನೊರತ್ತಿ ತನ್ನ ಸ್ವಂತದ ಅಥವಾ ಅವನು ಅವನು ಯೂ ಚನ್ನಾಗಿದೆ, ಎಂದು ಆತನು ತಿಳಿಸಿದ್ದನು; ಆದರೆ ನಾವು ಆತನಿಂದ ಇದುವರೆಗೆ ಒಂದು ಸೇನಿಯನ್ನು ಕೂಡ ಪಡೆದಿಲ್ಲ. ಅವನಿಂದ ಇಂದಿಗೆ ನಮಗೆ ಬರಬೇಕಾದ ಹಣವು ಐದಾರು ನೂರು ಪೌಂಡು. ನಾವು ಅವನೆಡಿಗೆ ಆಗಾಗೆ ನಮ್ಮ ಬಾಕಿ ಪಟ್ಟಿಗಳನ್ನು ಕಳಿಸಿದರೂ ಅವನಿಂದ ನವಾಗಿ ಹಣ ಬರಲಿಲ್ಲ. ಲೆಫ್ಟ್ ನೆಂಬ ಕಿಲ್ಲೇಯಾರನ ರೀತಿ ನಡೆವಳಿಗಳಲ್ಲಿ ನಮಗೆ ಒಂದೇಕೆ ಹೊರಿ ಬರಲು, ನಾವು ಆತನ ವಿವರಾದ ನಿಜ ಸಂಗತಿ ತಿಳಿಯಲ್ಲಿ ನಮ್ಮ ಒಬ್ಬ ಗುಪ್ತಕ್ಕೇರನನ್ನು ನಿಯಮಿಸಿದ್ದೇವೆ. ಆ ಹೇರಿನಿಂದಲೂ ಬೇರೆ ಜನರಿಂದಲೂ ನಮಗೆ ತಿಳಿದು ಒಂದಿರುವುದೇನಂದರೆ:—“ಆತನು ದಿನಾಲು ಜೂಡು ಆಡಿ ವಿಷ್ಟು ಹಣವನ್ನು ಸೋಲುತ್ತಿರುವನೆಂದೂ, ತನ್ನ ವ್ಯವಸಾಯ ಬಂಧುಗಳಲ್ಲಿಗೂ ಗುರುತ್ವ ಪರಿಚಯದವರಲ್ಲಿಗೂ ಆವನು ಹೆಚ್ಚಾಗಿ ಶಾಲ ಮಾಡಿ ರುವನೆಂವೂ ತಿಳಿಯುತ್ತದೆ; ಅಲ್ಲವೇ ಪರಮ ವಿಸ್ತೃಯಾದ ಸಂಗತಿಯಾದರೆ,

ಆತನು ನಮ್ಮೆಲ್ಲಂದ ಯಾವ ರಲ್ಯು ವಸ್ತು-ಒವೆಗಳನ್ನು ಸಾಲವಾಗಿ ಬಯ್ದಿರುವನೋ ಆ ಕರ್ಮ-ಕಲ್ಪಗಳ ಅಲಂಕಾರಗಳಲ್ಲಿ ಕೆಲವನ್ನು ಹೀರೆ ಮಂವರಲ್ಲಿ ಒತ್ತಿ ಇರ್ಪು, ಬೇರೆ ಸಲವನ್ನು ವಾಗಿ ಆ ಹಣವಿಂದಲೂ ಒಾಜಾಡಿರುವನಂತೆ!”

ಬ್ಲೇಕನು:—“ಅಲ್ಲಲ್ಲ; ಇವೆಲ್ಲ ಸಂಗತಿಯೂ ನಂಬತಕ್ಕದಲ್ಲ.”

ಲಿಬನ್:—“ನೀವು ನಂಬಬಿರಿ, ಆದರೆ ಇದಂತೂ ಸಹ್ಯಸಂಗತಿಯು. ಪ್ರಮಾಣೀ ನೋಡೇನೇ ನಾನಿವನ್ನೆಲ್ಲ ಹೇಳುತ್ತಿರುವನೇ? ನಾವು ಹಲವು ಪ್ರಮಾಣಗಳನ್ನು ಸಂಗ್ರಹಿಸಿರುತ್ತೇವೆ. ಆತನು ಹೀಗೆ ನಮ್ಮೆಲ್ಲಿ ಸಾಲವಾಗಿ ಬಯ್ದಿ ಒವೆಗೆ-ನ್ನು ಬೇರೆಯವರಲ್ಲಿ ಒತ್ತಿ ಇರುವದು ಕಾಯಿದೆಗೆ ವಿದುಧ್ಯ ಹಾದ ಕೆಲವೆಬದು ತಮಗುರುದ ಸಂಗತಿಯಲ್ಲ.”

ಬ್ಲೇಕ:—ನನಗದು ಗೊತ್ತಿದೆ; ಆದರೆ ನೀವು ಯಾವ ಉದ್ದೇಶಕ್ಕಾಗಿ ನಷ್ಟನ್ನು ಕಾಣಬಂದಿರುತ್ತಿರೆಂಬದು ಇದುವರೆಗೂ ತಿಳಿಯಲೇ ಇಲ್ಲವಲ್ಲ?”

ಲಿಬನ್:—“ಆ ತರುಣನ ಕೂಡ ತಮ್ಮ ಖಣಣನುಬಂಧವಿದೆ. ತಾವು ಆತನೀಗೆ ಸದುಪದೇರ ಮಾಡಿ ಅವನನ್ನು ಜಾಗ್ರತ್ತವಡಿಸಬೇಕು; ಹಾಗೆ ಅವನಿಂದ ನಮಗೆ ಒರಬೇಕಾದ ಹಣವನ್ನೆಲ್ಲ ಹೇಗಾದರೂ ಮಾಡಿ ಕೊಡಿಸಬೇಕು, ಎಂದು ನನ್ನು ಇಚ್ಛಿ ಇನೆ. ತಾವು ಅವನ ಹಿತಕಾಂಕ್ಷೆಗಳೇರುವದರಿಂದ ತಾವು ಆತನೀಡನೆ ಈ ಎಲ್ಲ ಸಂಯವನ್ನು ಕುರಿತು ಆಲೋಚಿಸಬೇಕೆಂದು ನನ್ನು ಅವೇಕ್ಕಿ. ಒಂದು ವೇಳೆ ಆತನು ನಾಕೆ-ನಾಡಿದ್ದರಲ್ಲಿ ನಮ್ಮ ಹಣವನ್ನು ಸಂಪೂರ್ಣ ಕೊಡಲಾಗವಿದ್ದರೂ ಬಹುಮಟ್ಟಿಗಾದರೂ ಕೊಡಿದ್ದರೆ, ನಾವು ಆತನನ್ನು ಸರ್ಕಿಂಡಿಯುವ ವಾರಂಟನ್ನು ಹೊರ ಹೊರಡಿಸಲೇ ಬೇಕಾಗುತ್ತದೆ. ನಮ್ಮ ಅಂಗಡಿಯ ಮುಖ್ಯ ಭಾಗಿದಾರನೂ ಸವಾರಧಿಕಾರಿಯೂ ಆಗಿರುವ ಸಾ ಸಾಹೇಬನು ಈ ಬಗ್ಗೆ ಕೃತಪಂಕ್ತಿಪ್ರಾಗಿರುವನು”

ಬ್ಲೇಕನು ಕೆಲ್ಲೇಯಾರನ ವಿರುದ್ಧವಾದ ಆ ಎಲ್ಲ ಸಂಗತಿಗಳನ್ನು ಕೇಳುವುದು. ಅವು ಈಗ ಒಂಮೋಂದೇ ಆಗಿ ನೇನಿಸಿಗೆ ಬಂದವು. ಇಸ್ವೇ ಅಲ್ಲ, ಒಂದು ದಿನ ಒಂದು ಜಾಜಿನ ಅಡ್ಡಿಯಲ್ಲಿ ಆತನು ನೇಭಿಲ್ ಹರಕೋಟ್ಟಿನೊಂದಿಗೆ ಜಾಜಾಡುತ್ತಿದ್ದದ್ದನ್ನು ನೋಡಿದ್ದ ಕೂಡ ನೇನವಾಯಿತು. ಆಗ ತಾನು ಅವನಿಗೇಕೆ ಸಿಟ್ಟುವಾಡಿ ಹೇಳಲಿಲ್ಲೆಂಬ ಬಗೆ ಕೇರಿಗೊಂಡನು. ಬ್ಲೇಕನು ನಾಲ್ಕಾರು ನಿಮಿಷಗಳವರಿಗೆ ಸುಮ್ಮನೆ ಕುಳಿತ್ತಿದ್ದು, ಬೇಕ ಲಿಬನ್‌ನನ್ನು ದೈಸಿ:—“ಆದರೆ ನೀವು ನಿಮ್ಮ ಈ ಉದ್ದೇಶಕ್ಕಾಗಿ ಆತನನ್ನು ಕ್ರಿಮಿನಲ್ ಕೈದಿಯನ್ನಾಗ ಮಾಡಲಾರಿ.”

ರಿಂದನ - ನಾ ಸಾರ್ಥಕನ ಅಂಚುಡೀಳಿಸೇ ಬೇಕಿಯುದ್ದಿ. -- ರಿಂದನವಿಂದ ಅಂಬಂಕೂರಗಳನ್ನು ಕೊಂಡುಕೊಂಡು ಶೈಲೆರಲ್ಲಿ ಒಂದು ಪಟ್ಟಿ ಉಗ್ಗಾ ಅವನು ಒಮ್ಮೆ ನಿಷ್ಪತ್ತಿಗೊಂಡಿನ್ನು ಶಂಖ ತಿಂಗಳುಗೆ ಗೂ ಮಾರ್ತಿ ಇವೆಯೇ?

ಬ್ಲೇಕ್ - ಹಿಂಥಿ, ಮರಾಠಾ ಜಿಲ್ಲಾವೇಸ್ಟೇರ್ ಮುಂದು, ಶಿವರ ಸೂಕ್ತಯೇ ಸಿಹಿಗೂ ಗಳಾವೆಲ್ಲ ವಾಧುಬ್ರಹ್ಮಕ್ಕಿಂದಾದ್ದರೂ ಅಂರಕ್ತಪಾದ ಒತ್ತು ಬ್ರಹ್ಮವೇ? ನಾ ಅಕ್ಷಯಿಂದಿನ ಒಗ್ಗು ಶಿವರಿಗೆ ಶಿಂಘಿ ಮ್ಹಾ ಅವಧಿ ಕೊಂಡಿ, ವರ್ಷ ಯೊಂಗಿನ್ನು."

ಲಿಂದನ - 'ಸಾಸ್ಕಾಣ ಸೇ ಅ ಆಂಧಾಷಿಯ, ಮಾಲಕನಾಗಿದೆ ರ ನಾನು ಅಂತಹಿನ್ನು ಮುಂದು ಅತಸಿಗಿನ್ನು ಮ್ಹಾ ಅವಿದಿ ಕೊಡುತ್ತಿದ್ದೇಸ್.. ಅವರೆ ನೇ ಸಾಮ್ರಾಜ್ಯ ನಿಷ್ಪತ್ತಿ ನಿಷ್ಪತ್ತಿ ರವತ್ತು ಗುಂಪು ಕೇಂದ್ರಾರಸ್.. ಅತಸ್ರ ಇದನ್ನೇ ಕ್ರಿದಿನ ವಾರಂಂಬು ತೆಗೆದುಕ್ಕಿಂತ ತೊಡಗಿದೆ ಸ್.. ನಾಸೇ ಅತಸಿಗ್ಗು ಇಂದ್ರೇ ಮು ದಿನ ತಡೆಯ ಮಾತ್ರೆ ರ ಸೆನು. ಅವನು ಮತ್ತೆ ಅವಧಿ ಕೊಡುವಾದಿಭಂಡಾರ್ ರಿಂದ ಅವನಿಗೆ ಯೋಗ್ಯ ಮಾರ್ಗದರ್ಶನ ಮಾದು ವ್ಯಾಧಿಯೇ ಸರಿ."

ಬ್ಲೇಕ್ - 'ಸೇಸ್ ಈ ಎಂಗಳಿಯನ್ನು ಸಿಹಿಗೆ ತಿಂಗಳು ಮಾತ್ರೇ ಅಯಿತು ನಾನು ರಂಪೇ ಕಿಂತ್ರೇ ಇವರಾರಸ್ಸು ಕಾರಣತ್ತೇನೆ. ಸತತ್ತ ಮೇಲ್ ವರ್ಷ ವಾರಂ ಇಂಗಳಿಗೆ ಕ್ಷಮಿತಕ್ಕ ಇಂಧನನ್ನು ಕೇಂಡು ಚ ಸಾಗಿ ಪ್ರಯೋಜನಿಸ್ತೇ.

ರಿಂದನ - 'ತನ್ನ ಅಧಿವಚನರನ್ನು ಕೇಂದ್ರ ಸಾರ್ಥಕನು ಸಾಂದರ್ಭ ಅವ್ಯಾಯಾರಸನ್ನು ಅನುವಾನಗೇ ರಿಂದನ ವಾರ್ತೆ ರಿಂದನ ಒಂದು ಮೊಬೈಲ್ವಾಗಿ ವಂತೆ ವರ್ಷ ವರ್ಷ ಸಿಹಿಗೆ ಹೇಳಿ. ನಾವು ಅತಸ್ರ ಅನಿಷ್ಟವುಂಭಾಗಭಾರವೇಯೇ ಮತ್ತಿ ಸಾವೇಷ್ಯ.

ಬ್ಲೇಕ್ ಲಿಂದನ್ನು ಬ್ಲೇಕ್ ಕಿಸಿಂದ ಅನ್ನಿಂದ ಸುಡ್ಡಾ ಹಾರಿಯಿ ಮೋಗ್ಯಾ ಹಿಂಥಿನು ಅತ್ಯಂತ ಗಂಭೀರಭಾವದಿಂದ ಸ್ತುತಿನನ್ನು ಕುರಿತು 'ಬ್ರಾಹ್ಮನೆ ಕಿಲ್ಲೇಯಾರನು ಇಂಧನ ಮು ಟಿಫಿರಿಬುವದೆಂದು ನಾನು ಶಿಳಿದಿರಲಿಲ್ಲ; ಅದೂ ಅವನು ತನ್ನ ಉಪ್ಪಿಲ ಭವಿಷ್ಯತ್ತನ್ನು ಕಾಗಿತ್ತು ಲೆಯನ್ನಾಗಿ ಮಾಡಿಕೊಂಡುಕ್ಕೇಕೆ ಸಿದ್ಧನಾಗಿರುವನು? ನನಗಂತೂ ಅದು ಶಿಂಯಾಗಿದೆ. ಅತಸ್ರ ಈ ಸಾಖ್ಯ ವ್ಯವಹಾರದಲ್ಲಿ ಏನಾದರೂ ರಕ್ಷಣೆ ನಿರ್ಮಾಣದು ಮಂಡಿತವು."

ನಾನು ಅದನ್ನೇ ಅವಲಂಬಿಸಬೇಕು.

ಬೆಳಗ್ರೇಡಿಯಾ ಸೈನ್ಯದ ಒಳಿನ್ನು ಕೆಲ್ಲೀಯಾರನ ಸಿವಾನ್ ಹೆ - ಈ ವರ್ವೆನಾಫಾರ್ಮ ತತ್ವತ್ವತ್ವ. ನಾಜವೀದಿಯು ತುಸ್ ಮೌರಾದ್ ರೋವ್ ಚಗ್ರಿಂ ಇರ್ವೆ ಒಗ್ಗಿಗೆಯು ಬಂಡಿಗಳು ಮಾರ್ಪಾರಾದ ಸಪ್ಪುಳ ಮಾರ್ಪಾತ್ರ ಪಿಡಿತ ಮಂತ್ರನ ಜನರ ಕೆಪಗ್ಗನ್ನು ಗಡಚಿಕ್ಕಿಸ್ತಿರಲ್ಲ. ಆ ಸ್ವರ್ನಾವ ಸಿವಾಸಷ್ಟುಳವು ಒಮ್ಮೆ ಪಾತ್ರಾರಾವ ನೇ. ಇಂತಹಿನದು. ಮಂಡಾಳುಗಳ ಕೊಳ್ಳೆಗೆ ಖಂಬಿಗೆಳ್ಳು ಪರಾಲಾರ ಕೆಟ್ಟಿಗೆ ಖಾಲುಗೊಂಡಿದ್ದವು. ಆ ಕೆಟ್ಟಿಗೆ ಎಂದುರುಗಡಿಗೆ ಕ್ರಾರಾವಾದ ಉಪವನ. ರಾರಧಿತುವಿನ ಮೊಂಬಣ್ಣುದ ಕೆರಣ್ಣೆ ಅದ ಶಿಖಾಃಾನರಾದ ರೈನ್ ಭೇಷಣು ಯೆಚ್ಚಿದಿತು.

ಅಂದೇ ಅರ್ಥಾತ್ ಕೂಲಾರ್ದ್ಲ ಬ್ಲೈಕನ್ ಲೆ. ಕೆಲ್ಲೀಯಾರನನ್ನು ಕಾಣಲ ಕ್ಷೇತ್ರದು ಅಲ್ಲಿಗೆ ಮೋರಿದ್ದನು ಅವನು ಕೆಲ್ಲೀಯಾರನ ಕೊಳ್ಳಿಸಿಯ್ಲು ಅವನೆಂದು ಒಂದು ಕ್ರಾರ್ಡಿವ್, ಹೇ. ಈ ಕುಂತಿದ್ದನು. ಬ್ಲೈಕನು ದರ್ಶಿ ಕೆಲ್ಲೀ ವ್ಯಾಪಾರಸ್ತನಾದ ಉತ್ಸರ್ವಸಂದ ಏನೇನು ಕೇಳಿಕೊಂಡಿದ್ದ ಮೋ ಅದನ್ನೇಲ್ಲ ಆತನಿಗೆ ಒಂದೊಂದೇ ಆಗ ಹೇಳಲು, ಅದನ್ನು ಕೇಳಿ ಕೆಲ್ಲೀಯಾರನ ಸುಂದರ್ರೂಪಿನ್ನು ಒಡ್ಡ ಮೋಯಿತು. ತಾನು ಮೀಗೆ ಇವೆನ್ನೀಲೇ ಇಂಥ ಆವು ಎಂದಾಗಬಯಸುವೆಂಬುದು. ಅವನ ಕನಸ. ಮಾನಸ್ಸುಗಳಲ್ಲಿ ಕೂಡ ಬಂದಿರಲ್ಲಿ ಇಲ್ಲ ಸಂಗತಿವರ್ಸರ್ವು ಕೇರ್ಕಾಂತ ಬಿಂಕ ಶಿವೇಗ್ರಾಗಿ, ಅನುತ್ತಾಪಗ್ಗೆಂದ ಆತನ ಸುವರ್ತನೆಯನ್ನು ತೆಗೆದುಕೊಂಡು ಘೋರಿಸ್ತೀರ್ಥಿತ್ತು. ಅವನು ಪತಾಬಾವದಿಂದೆ ಸ್ವಾತ್ಮ ಅ ಘೋರಿಸ್ತೀರ್ಥಿತ್ತು; ಕಾಗು ಆ ಮೇಲೆ ಆವೇಗವಿಂದ ಕುಗುತ್ತಿಂದಿರುತ್ತಿತ್ತು: “ನಾನು ನುಂಬರಾಂತಿಮೇನು ನೂಡಿವೆನು?” ಎಂದು ಅಂದನ..

ಆಗ ಬ್ಲೈಕನು ಸಹಾನುಭೂತಿಯ ದಸ್ಯಿಂದ: — ‘ತು ಬಗೇ, ನೀನ ಮೊದಲೇ ಯೋಚಿಸಬೇಕಿತ್ತು; ಹಾಗೇಕೈ ವಾಡಲಿಲ್ಲ?’

ಕೆಲ್ಲೀಯಾರ: — “ನನೆಂದು ಹೇಳಲಿ? ಆಗ ನಾನು ಕೆರುಡನಾಗಿದ್ದೆ. ಈ ಕಮುಂದ ಫಲವು ಇಷ್ಟು ಭಯಾನಕವಾದಿತೆಂಬದನ್ನು ಮೊದಲು ಉಪಿಸ್ತ ಪಕ್ಕೆ ಶಕ್ಯವಾಗಲಿಲ್ಲ. ನಮ್ಮುಗಳ ಲಗ್ನವು ನಿಶ್ಚಯವಾದ್ದರಿಂದ ನನ್ನ ಬುಕ್ಕೆ ಕಂದಾಯಗಳು ವಿವರಿತ ಹೆಚ್ಚಿದ್ದನು. ನನ್ನ ಸಂಬಳ ಹಾಗು ಹಿರಯಾರ್ಥಿತ್ವ ಇವುಗಳಲ್ಲಿ ಅವನ್ನೇಲ್ಲ ಬಗೆರಿಸುವದು ಶಕ್ಯವಿಲ್ಲಿಂದು ಅನುಭವವಾಗಿ ಬೆಳ್ಳಿತ್ತು. ನನ್ನ ಉಚ್ಚಾರ ಕಲವು ಬಾಬುಗಳಿಂದ ಹೆಚ್ಚಿತ್ತು. ನಾನು ನಡುವಾದುವೆ ಡಾಫನಿಯನ್ನು ನಾಟಕ ನೋಡಲು ಕರೆದೊಯ್ದುತ್ತಿದ್ದೇನು. ಆಗ

ಯಭೇದ್ವ ಖಚಾರಗುತ್ತಿತ್ತು. ಅದಲ್ಲದೆ ಅವರು ಗೆ ಆಗಾಗೆ ಕಾಣಿಕೆ ಕೊಡುವದು ನನಗೆ ಆವಶ್ಯಕತವಾಯಿತು. ಅವು ದೊಡ್ಡ ಮನುಷ್ಯನ ಮಗಳಾದ ಅವಳಿಗೆ ಕೇವಲ ಆಟಿಗೆಯ ಸಾಮಾನುಗಳನ್ನು ಕಾಣಿಕೆಯೆಂದು ಕೊಡಲಿಕ್ಕು ದೀತೇ? ನಮ್ಮಗಳ ವಿವಾಹ ಸಂಬಂಧವು ನಿರ್ಧರಿಸಾದರೆ, ನನ್ನ ಸೋದರತ್ತಿಯು ಹೊಸ ಮೃತ್ಯುಪತ್ರ ಮಾಡಿ ನನ್ನನ್ನೇ ತನ್ನ ಎಲ್ಲ ಧನ-ಸಂಪತ್ತಿಗೆ ಉತ್ತರಾಧಿಕಾರಿಯನ್ನಾಗ ಮಾಡುತ್ತೇನೆಂದು ಹೇಳಿರುವುದು; ಆದರೆ ನಾನು ಕೆಂಪು ಸೈನ್ಯದೊಳಗೆ ಚಾಕರಿ ಹಿಡಿದಾಗಿನಿಂದ ಅವರು ನನಗೆ ಮಾಸ-ಮಾಸಕ್ಕೆ ಕೊಡುತ್ತಿದ್ದ ಪ್ರತಿಯನ್ನೂ ಕಟ್ಟಿ ವಾಟಿಬಿಟ್ಟು. ಅವರು ಜೀವಂತ ಅರುವ ವರಿಗೂ ನಾನಿನ್ನ ಅವಕಂಡ ಯಾವ ಸಾಂಯವನ್ನು ಹೊಂದುವ ಅಶಯಿಲ್ಲ. ನನ್ನ ಈ ಕೆಲಸದಲ್ಲಿ ಹೆಚ್ಚು ಖಚಾರಗುತ್ತಿದೆಂಬುದು ಅವರು ಗೊತ್ತಿದೆ. ಅವರು ನನಗೆ ಏತನ್ಯಾಯಾಗುವ ಬಗೆ ಸಾಕಷ್ಟು ಉಪದೇಶ ಮಾಡಿರುವಳು; ಆದರೆ-ಆದರೆ ನಾನು ಮಾತ್ರ ದಿನದಿನಕ್ಕೆ ಹೆಚ್ಚು ಅಧಿಕ್ಯಯಾಗಿತ್ತಿರುತ್ತೇನೆಂಬ ಸಂದೇಹದಿಂದ ಅವರು ನನಗೆ ಧನಸಹಾಯ ಮಾಡಲಿಕ್ಕೆ ಅಸಮೃತಳಾಗಿರುವಳು. ನಾನು ಅವರು ವಿಶುಲ ಸಂಪತ್ತಿಗೆ ಅಧಿಕಾರಿಯಾದರೆ ಮುಂದೆ ಫಳಗೆ ಮತ್ತಿನ ಕೊರತೆಯಾಗಲಿಕ್ಕಿಲ್ಲಂಬ ಅಶಯಿಂದ ಈ ನನ್ನ ಖಚು ಕಡಿಮೆ ಮಾಡುವ ಉದ್ದೇಶೀಗಕ್ಕೆ ಹತ್ತಿಲ್ಲ; ಆದರೆ ಫಲವಾಗಿಯೇ ಈಗ ಈ ಸಂಕಟಕ್ಕೆ ತುತ್ತಾಗಿದ್ದೇನೇ! ನನ್ನ ಎಲ್ಲ ಆಶೆ-ಅಭೀಷ್ಟಗಳು ನನ್ನವಾಗಿಕ್ಕೆ ಹತ್ತಿರುತ್ತವೆ. ಇನ್ನು ನಾನು ಏನು ಮಾಡಲಿ?”

ಬ್ಲೇಕ್:—“ನೀನು ಈಗ ಏನಾದರೂ ಮಾಡು; ಯಾವದು ಕಾಯಿದೆಗೆ ವಿರುದ್ಧವೇ ಆ ಕೆಲಸವನ್ನು ಮಾಡಿ ನೀನು ಕಾಯಿದೆಯ ಕತ್ತಿರಿಯಲ್ಲಿ ಸಕ್ಕಿರುತ್ತಿ. ನೀನು ಹೀಗೆ ಮಾಡಿದೆ? ಸಾಲವಾಗಿ ಜೀನಂಸುಗಳನ್ನು ತಿಂದು, ಅವುಗಳನ್ನು ಒತ್ತಿ ಇಟ್ಟಿ ಹಣ ಪಡೆಯುವದು ಭಯಂಕರ ಅಪರಾಧವು. ಅಳು ಸಪ್ತಮಾಣವಾದರೆ, ನಿನಗೆ ಶಿಕ್ಷೆಯಾಗಿದಿರು. ನೀನು ಸರಹಿಡಿಯಲ್ಲಿ ಟ್ಟಿರಿ, ನಿನಗೆ ಶಿಕ್ಷೆಯಾದರೆ, ಸಭ್ಯಗೃಹಸಭ್ಯನೆಂದು ನಿನ್ನನ್ನು ಯಾರು ಮನ್ನಿಸುವರು? ಲಾಡ್ ನೇಸಿಂದೇಲನು ಫೌಜದಾರೀ ಖಟ್ಟಿಗೆ ಗುರಿಯಾದವನಿಗೆ ತನ್ನ ಮಗಳನ್ನು ಧಾರೆಯೆರೆದು ಕೊಡುವ ಸಂಭಾವನೆಂಬೇ?”

ಕಿಲ್ಲೇಯಾರನು ಹತಾಶಭಾವದಿಂದ:—‘ಇದು ಕಾಯಿದೆಗೆ ವಿರುದ್ಧವಾದ ಕೆಲಸ, ಇದರಿಂದ ಶಿಕ್ಷೆ ಹೊಂದಬೇಕಾಗುವದು ಎಂಬದಾವುದೂ ನನಗೆ ಗೊತ್ತಿರಲಿಲ್ಲ. ನಾನು ಹೀಗೆ ಬೇಕೆ ಕಾಯಿದೆತೀರ ನಡೆಯುತ್ತಿರೆನೆಂಬದರ ಅಂವೇ ನನಗಿರಲಿಲ್ಲ.’

“ನಿನ್ನ ಮಾತು ನಿಜವೇಂದರನ್ನು ನಾನು ನಂಬಿತ್ತೇನೇ; ಆದರೆ ಕಾಯಿದೆ ಗೊತ್ತಿರಲಿಲ್ಲಿಂದಾಕ್ಷರಕ್ಕೆ ಅರ್ಥಾದಿಗೆ ತಿಕ್ಕೆಯಾಗದಿದ್ದೀತೇ? ಚಿಂಕಿಯ ಮೇಲೆ ಶಿಳಿದೇ ಇವಲ್ಲ, ತಿಖಿಯಾದರೇ ಇವಲ್ಲ ಕಾಲಿಟ್ಟರೆ ಅದು ಮುಡಿದಿರುವದೇ? ಯಾಗು ಅಷ್ಟ ಬಾಲಕನಿಟ್ಟಿಕೆಂದು ಆ ಅಗ್ನಿಗೆ ಕರುಣೆಯುಂಟಾಗುವದೇ? ನೀನು ಆ ಹಣವನ್ನು ಜೂಜನಾಟಪಡ್ಡ ಕೆಂದೆಯಲ್ಲ; ಅದನ್ನೂ ಸಮರ್ಥನೆ ತಕ್ಕ ವನೇ ನು? ಒಂದು ಕೇವಲ ಹೇಯಿನ್ನ! ಹೇಯಿಕಾಯಿವಾವುದೆಂದೆಂಬುದೂ ನಿನಗೆ ತಿಂಬುವೇ? ನೀನು ಜೂಜಾಮೆತ್ತಿರುವದನ್ನುಂತೂ ಒಪ್ಪಿದಿರಲಾರೆ. ನೀನು ಆಂತೃತ್ಯದನ್ನು ಹಲವು ಸಾರೆ ನಾನು ಸ್ವಂತ ನೋಡಿರುತ್ತೇನೇ.”

“ಬ್ಲೇಕ ನಾನು ಸುಕ್ಕಾಡಲಾರೆ. ನಿಜವಾಗಿಯೂ ನಾನು ಹಲವು ಸಾರೆ ಜೂಜಾಡಿರುತ್ತೇನೇ. ಅದನ್ನು ಕೇವಲ ಹಣಸಂಪಾದನೆಗಿಂದೇ ಆಡಿರುತ್ತೇನೇ. ಜೂಜಾಡಪಡ್ತಿ ನಾನು ಹಲವು ಇನ ಅಂಧಿಂಥವರಲ್ಲಿ ಕೂಡ ಸಾಲಗಾರನಾಗಿರುತ್ತೇನೇ, ಸಾಲಗಾರರ ಕಾಟವನ್ನು ಸಿಸಲಾರದೆ ಮೊಡ್ಡೆ ಮೊಡ್ಡೆ ಜನರ ಹಸ್ತಕೆನಾಗಿ ಅವರಿಗೆ ಬರ. ನ ಹಣದಲ್ಲಿ ಸಾಲುಗಾರನಾಗಿ ಜೂಜಾಡಿದೆನು. ನೇಭಿಲ್ ಹರಕೋಟ್ಟುನೇ ನನಗಾ ಸಲಹೆ ಕೊಟ್ಟನು; ಆದರೆ ಯಾವ ಬಗೆಯ ಜೂಜಿನಿಂದಲೂ ನನಗೆ ಹಣ ಹೊರಕವೇ, ಪ್ರತಿಸಾರೆಯೂ ಹಲವೊಂದು ಹೆಚ್ಚಿನ ಸಾಲಕ್ಕೇ ಗೆಯಾಗಿರುವೇಸ್ತು, ಆದರೂ ಎಂದಾದರೊಂದು ದಿನ ನಾಲ್ಕುರಾನೂರು ಪ್ರೋಂಡು ಗೆನ್ನೀರುಂಬ ತೋಭನಿಂದ ಜೂಜನ ಮೋಹವು ಬಿಡಲಿಕ್ಕಾಗಿಲ್ಲದು. ಮೊಡ್ಡೆ ಮೊಡ್ಡೆ ಜನರಲ್ಲಿಯ ಸಾಲದ ಬಗೆ ನಾನೇನೂ ಅಂಜನ ದಿಲ್ಲ; ಆದರೆ ಆ ವಸ್ತ್ರ-ರತ್ನಗಳ ವ್ಯಾಸಾವಯ ಖಣದ ಸಲುವಾಗಿಯೇ ನನಗೆ ದಿಕ್ಕು ತೋಷದಂತಾಗಿವೆ.”

ಬ್ಲೇಕ:—“ನಾ ಎಂಡ ಲಿಬನ್ ಕಂಪನಿಯವರು ತಮಗೆ ಬರಬೇಕಾದ ಬಾಕಿಯ ಬಗೆ ನಿನ್ನಲ್ಲಿ ಹಲವು ಸಾರೆ ತಮ್ಮ ಬಿಲ್ಲು ಕಳಸಿದ್ದರು; ಆದರೆ ನೀನು ಅವರಿಗೆ ಇದುವರೆಗೆ ಏನೂ ಕೊಡಲಿಲ್ಲ. ಅದರಿಂದ ಅವರು ನಿನ್ನನ್ನು ದಿವಾಳಿಯೋರನೆಂದು ನಿಣಿಯಿಸಿ, ಜೀಲಿಗೆ ಕಳಸುವ ಪ್ರಯತ್ನದಲ್ಲಿದ್ದಾರೆ. ನಾಳನ ದಿನವೇ ನಿನ್ನನ್ನು ಸೇರಿ ಹಿಡಿಯುವ ವಾರಂಟನ್ನು ಅವರು ತಿಗೆನು ವರು. ಅವರು ನಿನಗೆ ಮತ್ತೆ ಅವಧಿ ಕೊಡುವ ಆಶೀರ್ವಾತ್ಮಕ ವ್ಯಾಘರವಾದದ್ದು. ನಾಳೆಯೇ ನೀನು ಅವರಿಗೆ ಕೊಡಬೇಕಾದ ಹಣ ತಲ್ಲಿನ ಸುವ ವ್ಯವಸ್ಥೆ ಮಾಡಬೇಕು; ವಾಗೆ ಮಾಡಿದ್ದರೆ ನಿನಗೆ ಕಲ್ಪಿಣಿವಾಗದು.” ಕೆಲ್ಲೀಯಾರ.—“ನನ್ನೀಂದ ಅವರು ಎಷ್ಟೋ ಹಣ ಪಡೆಯಬೇಕು;

ಇನ್ನು ಅಲ್ಲಾವಧಿಯಲ್ಲಿ ನಾನವನ್ನು ಜೋಡಣಿ ಮಾಡುವ ಒಗೆ ಹೇಗೆ? ನಾನು ನನ್ನ ಆದಾಯಕ್ಕೆಂತ ಯಾವಾಗಲೂ ಹೆಚ್ಚು ವಚ್ಚು ಮಾಡುತ್ತಿರುವೆ ನಾಂದಂದ ನನ್ನಲ್ಲಿಗೆ ಕೊಂಡಷ್ಟು ಹೂ ಸಂಚಯವಿಲ್ಲ. ಯಾರಲ್ಲಾದರೂ ಸಾಲ ತಂದು ಅವರಿಗೆ ಕೊಡುವವನನ್ನು ಕೊಟ್ಟುಬಿಡ್ಡಾಗಿವೆಂದರೆ, ಅದಕ್ಕೆ ಬಿಂದುಮಾತ್ರವೂ ಅವಕಾಶಪಿಲ್ಲ.”

ಬ್ಲೇಕ್: —“ಅವರಲ್ಲಿಂದ ಯಾವ ಯಾವ ರತ್ನಾಳಿಕಾರಗಳನ್ನು ಸಾಲ ವಾಗಿ ತಂದಿರುತ್ತಿರೋ ಅವೇಷ್ಟಿಸ್ತೂ ಒತ್ತಿಯೆಂದೀ ಇವೆಯೇನು?”

ಕೆಲ್ಲೇ ಯಾರ್: —“ಇಲ್ಲ ನಾನು ಜಾಸ್ತಿಕಾರರಿಂದ ತಂದಿದ್ದ ಸಾಲಕ್ಕೂ, ಕೆಲವನ್ನು ಅವರಿಗೆ ಮಾರಿದ್ದು; ಮಿಕ್ಕಾಗ್ಗೆ ಸ್ವಲ್ಪ ಒತ್ತಿಯಿಂದ ಬಿಡಿ, ಕೊಂಡು ನನ್ನ ಪ್ರಾರ್ಥಕಾರಿ ದಾಖಲೆ ಬಾರವನ್ನು ಇಗೆ ರಾಷ್ಟ್ರಕೆ ಎಂಬ ಕೊಟ್ಟುಬಿಟ್ಟಿರುತ್ತೇನೆ.”

ಬ್ಲೇಕ್: —“ಯೋಗ್ಯ ನಾಯಿತಾ.. ಇನ್ನು ಸಿನ್ಹ ರಕ್ಷಣಾವಾಗಲಿಕೊಂಡೇ ಉಪಾಯವಿದೆ. ಡಾಫನಿಯು ಸಿಜವಾಗಿವ್ವಾಗಿ ಸಿನ್ಹನ್ನು ಪ್ರೀತಿಸುತ್ತಿದ್ದರೆ, ನಿನ್ನ ಮೇಲಿನ ಸಂಕಟದ ಸಂಗತಿಯನ್ನು ಕೇಳು ಅವರು, ನಾನು ಪರಿಹಾರಣೆ ನಾನು ನಿನಗೆ ಈಗ ಸಲರೀ ಕೊಡುವುದೇನಂದರೆ. ಸೀನು, ಅವನನ್ನು ಕಾಡು ಗಾಷ್ಟುವಾಗಿ ಅವನಿಗೆ ಈ ಎಳ್ಳಾ ಸಂಗತಿಯನ್ನು ಮಾಡಿ ಹೇಳಿ ಅನ್ನ ಬಳಿಯಿಂದ ಯಾಂತೆಯು ರತ್ನಾಳಿಕಾರಗಳನ್ನೆಲ್ಲ ಮಾರಿ. ಸದ್ಯಾಯಂ ಕೆಲ್ಲೇ ನಿನ್ನ ಮೇಲಿನ ಸಂಕಟನಿಂದ ಕ್ರಾಕ್ಯೆಂದು ಅವರು ಪ್ರಫುಲ್ಲ ನ. ಸ್ವಸ್ಥಾಪಿಸಿದ ತನ್ನ ಅಲಂಕಾರಗಳನ್ನೆಲ್ಲ ನಿನಗೆ ಉರ್ಗಿ ಕೊಡಬಹುದು.”

ಕೆಲ್ಲೇ ಯಾರ್: —“ತವ್ವಾಗಿ ಸಲರೀಯೇಸೇ ಯೋಗ್ಯ ನಾವದೇ ನಾಃ ಆದರೆ ನಾನು ಯಾವವುಗಳನ್ನು ಅವಕಾಗಿ ಕಾಣಿಕೊಯಿಂದು ಕೊಟ್ಟಿರುವೆನ್ನೋ. ಅವುಗಳನ್ನು ನಾನು ಯಾವ ನೊರೆಯಿಂದಾ ಅವಂದಾ ತಿಪಾಗಿ ಇವಕೊಳ್ಳಲಿ. ನಾನು ಕಾಗೆ ಮಾಡಿದ್ದ ನರೆ, ಅವನು ಸಿನ್ಹನ್ನು ತಿರು ಅಯೋಗ್ಯನೊಂದು ತಿಳಿದಾಳು; ಆಕೆಯು ನನ್ನ ವಿನಯವಾಗಿ ತನ್ನ ಮೆಸ್ಟಿನಲ್ಲ ಅಶ್ವನೇ ಸಿನ್ಹಾಗೆ. ಅವನಿಂದ ಅಶ್ವದ್ವಾ ಹೊಂದಿದ ನಂತರ ನಾನು ಜೀವಿಸುವನೇತಕ್ಕೆ? ಆದರಿಂದ ನಮ್ಮಗಳ ವಿವಾಹ ಸಂಬಂಧವು ಕೂಡ ತಪ್ಪಿ ಮೋದಿತು”

ಬ್ಲೇಕ್: -- “ಅವನು ಸಿಜವಾಗಿಯೂ ಸಿನ್ಹನ್ನು ಪ್ರೀತಿಸುವದಾದರೆ ಆಕೆಯು ಸಿನ್ಹ ವಿನಯದಲ್ಲಿ ಅಂತಹ ಸ್ವಲ್ಪಾಗಲಾರಂದು. ಸನ್ನಿಇಜೀವನದ ದುರ್ಭಿತಿಯ ಒಗ್ಗೆ ಕ್ರಮೆಸಬಲಿಂಬಿ. ಪ್ರೇನುಷು ಕೇವಲ ಸಂಪತ್ತಿನ ಸಹಾಯವೇನು? ಪರತ್ತಿನಡೇಕ್ಕಲು?”

“ಅವಳ ರುಚಿ-ಪ್ರವೃತ್ತಿಗಳನ್ನು ನಾನು ಚನ್ನಾಗಿ ಬಲ್ಲೆ. ನನ್ನ ದುರ್ಭಾಲಕೆಯನ್ನು ಅವಕೆಂದೂ ಹೈಮುಖಲಾರಿಸು. ಎಲ್ಲ ಸಂಗತಿಯನ್ನು ಕೇಳಬೊಂದ ಬೇಕಾಗಿ ಅವರು ಸನ್ನಾನ್ನು ಕೆಲಸಕ್ಕೆ ಬಾರದವನೆಂದು ಭಾವಿಸಿ ತಿರಸ್ಯಾರಿಸಬಹುದು; ಸನ್ನಾನ್ನು ಮೋರಿ ಎತ್ತಿ ಕೂಡ ನೋಡಲಿಕ್ಕೆಲ್ಲ. ಅವಳ ತಿರಸ್ಯಾರಿ-ಅವಹೇಲನೆ ಗಳನ್ನು ನಾನು ಸಹಿತಾರೆನು. ಬ್ಲೇಕರೇ, ನಾನು ಅವಕೆಂದು ರಿಂದಿಲ್ಲ ಸಂಗತಿಯನ್ನು ಸರ್ವಥಾ ಬಿಚ್ಚಿ ಹೇಳಬಾರೆನು.”

“ಹಾಗಾದೆ ನಿನ್ನನು ನಿನ್ನ ಸೋಧರತ್ತಿಯ ಬಳಿಗೆ ಹೋಗು; ಹಾಗು ಅವಕೆಂದು ಯಾವುದನ್ನೂ ಮರೆಮಾಡಬೇಕಾಗಿ ಸರಲ ಭಾವದಿಂದ ನಿನ್ನ ಸಂಕಟದ ಸಂಗತಿಯನ್ನು ರುಧು. ಯಾವಳು ಜೀವನಾಂಶ್ಯದಲ್ಲಿ ತನ್ನ ಸರ್ವಸ್ವವನ್ನೂ ನಿನಗೆ ಕೂಡಲಿರುವಳೋ, ಅವಳು ನಿನ್ನನ್ನು ಈ ವಿಪತ್ತಿನಿಂದ ಪಾರುಗಾಣಿತಾರಳಿಂದು ಅನಿಸುವದಿಲ್ಲ”

ಅದನ್ನು ಕೇಳಿ ಕೆಲ್ಲೇ ಇರಾರನಃ ಷ್ವರ್ಗಭಾವದಿಂದ:—“ಅಲ್ಲ-ಅಲ್ಲ, ಅದರ ಫಲವು ಈಗಿನಿಗಂತಲೂ ಕಟ್ಟಿದ್ದಾಗುವದು. ನನ್ನ ಸಂಗತಿಯನ್ನು ಕೇಳಿ ಅವರು ಸಿಟ್ಟಿಸಿಂದ ಖರಿಣುಹತಪ್ರವಳಿ; ಹಾಗು ಆ ಕೂಡಲೇ ಅವಳು ತನ್ನ ಹೋಸ ಮೃತ್ಯುಲೇಖಿವನ್ನು ಹರಿದೋಗೆದು, ನನ್ನ ಹಿತಕ್ಕೆ ವಿರುದ್ಧವಾದ ಮತ್ತಾಂದು ಮೃತ್ಯುಲೇಖಿವನ್ನು ಒರಿಯುವಳು. ಅದರಂದ ಅವರು ತೀರಿಕೊಳ್ಳಬೇಕಿಲ್ಲಿ ನನಗೊಂದು ಪೇನ್ನ ಕೂಡ ಅವಳ ಆಸ್ತಿಯಿಂದ ದೋರಿಯುವ ಆಶಿ ಉಂಟಾಗಿಕ್ಕೆಲ್ಲ. ನಾನು ಅವಳ ಷ್ವಾಭಾವವನ್ನು ಚನ್ನಾಗಿ ಬಲ್ಲೆನು. ಅವಳ ಅನುಗ್ರಹಕಾಂಶಾಗಿ ಒಿಕ್ಕೆ ಬೆಂಡಿದರೆ ನನ್ನ ಎಲ್ಲ ಆಶಿ-ಆಕಾಂಕ್ಷೆಗಳೂ ಲೋಪವಾಗುವವು. ಇಲ್ಲ, ನಾನು ಈ ಕರಿಣವಾದ ಸಂಕಟದಿಂದ ಪಾರಾಗುವ ಯಾವ ಮಾರ್ಗವೂ ನನಗೆ ದೋರಿಯುವದಿಲ್ಲ. ನನ್ನ ಮೂರ್ಖತ್ವಕ್ಕೆ ಯೋಗ್ಯವಾದ ಶಿಕ್ಷೆಯನ್ನು ನಾನು ಭೋಗಿಸಲೇ ಬೇಕು. ನನ್ನನ್ನು ಸೆರೆಹಿಡಿದೋಯಿ ಬಳಿಕ ನನಗೆ ಕಾರಾಗ್ಯದ ಕಾರಣದಲ್ಲಿ ಯಾವ ಸನ್ಯಾಸ್ಯ ರೀಜಮೆಂಟಿನಲ್ಲಿ ಸೇರಿಕೊಂಡಿರುವೆನೋ ನನ್ನ ದೋಷದಿಂದಲೇ ಅದರ ಒಳ್ಳೆ ಹೆಸರಿಗೆ ಕಲಂಕ ಹತ್ತುವದು. ಹೀಗೆ ಅಪಮಾನಗೊಂಡ, ಕಲಂಕಹೊಂದಿದ, ಶಿಕ್ಷೆಬಟ್ಟ ನಾನು ನನ್ನ ಜೀವನದ ಪಕ್ಷಿಲ ಆಶಿ-ಆಕಾಂಕ್ಷೆಗಳನ್ನು ತೀರಿದು, ಆ ಕಲುಷಿತ ಹಾಗು ತಿರಸ್ಯಾತ ಜೀವನವನ್ನು ಸಾಗಿಸುವದು ಕೇವಲ ವಿಷಂಬನವೇ ಶಾ. ನನ್ನ ಅಗ್ರ-ಹೋಗಿಗಳು ಅಂಥವೇ ಆಗಿದ್ದರೆ ಅದಕ್ಕೆ ಯಾರೇನು ಮಾಡುವರು? ಇಲ್ಲ, ಧ್ವಂಸದ ಕಾದಿಯಿಂದ ಹಿಂದಿರುಗಿಕ್ಕೆ ಆಸ್ಯದವೇ ಇಲ್ಲ. ಈ ದುಸ್ವಿಕ ಚಂತಿಯಿಂದ ನಾನು ಬೇಗನಿ

ಹುಷ್ಟನಾಗುವದೇ ನಿಜ.” ಹೀಗೆಂದು ಹೇಳಿ ಕಿಲ್ಲೇಯಾರನು ಎರಡೂ ಕೈಗ ಇಂದ ತನ್ನ ಮೋರಿ ಮುಷ್ಟಿ ಕೊಂಡು ಅಳತ್ತಿದನು.

ಅವನನ್ನು ಸಮಾಧಾನ ಪಡಿಸಲಿಕ್ಕೆ ತಕ್ಕದಾದ ಯಾವ ಮಾತೂ ಬ್ಲೀಕನಿಗೆ ಸೂಚಿಸಲಿಲ್ಲ; ಆದರೆ ಆ ಹತಭಾಗಿಯ ದುಃಖವು ಅವನ ಕರಿಣ ವಾದ ಅಂತಃಕರಣದಲ್ಲಿ ಸಂಪೂರ್ಣ ಸಹಾನುಭೂತಿಯನ್ನು ಉಟ್ಟಿಸಿ ಮಾಡಿತು. ಅವನು ಕರುಣಾದೃಷ್ಟಿಯಿಂದ ಕಿಲ್ಲೇಯಾರನ ಮುಖವನ್ನು ನಾಲ್ಕುರು ನಿಮಿಷಗಳ ವರಿಗೆ ನೋಡತಕ್ಕೆ ದನು. ಆಗ ಅವನು ತನ್ನ ಮನಸ್ಸಿನಲ್ಲೇ ಭಾವಿಸಿದ್ದೇನಂದರೆ:—“ಈತನು ಅಜ್ಞಾನಸ್ಥಿತಿವರ್ಕವಾಗಿ ಈ ಕಾಯಿನೆಗೆ ವಿರುದ್ಧವಾದ ಕೆಲವ ಮಾಡಿರುವನು; ಆದರೆ ಇದರಿಂದ ಇವನನ್ನು ಉಳಿಸಿ ಕೊಳ್ಳುವ ಉಪಾಯವೇನು?”

ಏನೇ ಆಗಲಿ ಬ್ಲೀಕನು ಕೊನೆಗೆ ಒಕ್ಕೇ ಧೈರ್ಯವಾಗಿ ಹೇಳಿದನೇ ನಂದರೆ:—“ನೀನು ಆ ಹರಕು ಕಲ್ಲಿನ ವ್ಯಾಸಾರ್ಥಿಗಳ ಬುಕೆ ಭಾಗ ವನ್ನು ನಾಳಿಯೇ ಕೊಡಿದಿದ್ದರೆ ಅವರು ಖಾಡಿತವಾಗಿಯೂ ನಿನ್ನ ಬಗ್ಗೆ ಪಾರಂಟ ತೆಗೆಸುವರು; ಹಾಗು ನಿನ್ನನ್ನು ಸೆರೀಂಡಿಮೊಯ್ಯುವರು. ಆದ್ದರಿಂದ ಅವರ ಬಾಕಿಯೊಳಗಿನ ಬಹು ಭಾಗವನ್ನು ಈ ಅವಧಿಯಲ್ಲಿ ಯಾವ ಉಪಾಯದಿಂದಲೂ ನಿಂತು ಸಂಗ್ರಹಿಸಲಾಗೇಯಾ?”

ಕಿಲ್ಲೇಯಾರನು ತನ್ನ ಮೋರೆಯನ್ನು ಕೊಂಡಂತಹ ತನ್ನ ಎರಡೂ ಕಣ್ಣಗಳನ್ನು ಬ್ಲೀಕನ ಮುಖದ ಕಡೆಗೆ ಹೊರಳೆಸಿ ಸಿಟ್ಟಿನಿಂದ:—“ಯಾವ ಉಪಾಯದಿಂದಲೂ ಅದು ಸಾಧ್ಯವಿಲ್ಲಿಂದು ತವಗೆ ಈ ಮೋದಲೇ ತಿಳಿಸಿರುತ್ತೇನೆ. ಜೀವಕ್ಕೆ ಪಣತೊಟ್ಟು ಪ್ರಯತ್ನಿಸಿದರೂ ನಾನು ಅದಾರಿಂದಲೂ ಈಗ ಹತ್ತು ಪೌಂಡು ಸಾಲ ಕೂಡ ದೊರಕೆಸಲಾರೆನು.”

ಬ್ಲೀಕ:—“ಕಿಲ್ಲೇಯಾರ, ಕೇಳಿ. ನಾನು ಪತ್ತೀದಾರಿಕೆಯನ್ನೇ ನೋಡುತ್ತಿರುತ್ತೇನೆ; ಆದರೆ ಬಹುಶಃ ಎಲ್ಲ ಕಡೆಗೂ ನನಗೆ ಪ್ರತಿಫಲ ದೊರೆಯುವದೇ ಕಡಿಮೆ. ಈ ವ್ಯವಸಾಯವು ನನಗಂತೂ ಲಾಭದಾಯಕವಾಗಿಲ್ಲ. ಅದರಿಂದ ನಾನು ಧನಿಕನಾಗಿಲ್ಲ; ಆದರೆ ನಿನ್ನೇ ಶೋಚನೀಯ ಅವಕ್ಷೇತ್ರ ಕಂಡು ನನ್ನ ಅಂತರಂಗದಲ್ಲಿ ಕಳವಳಿಸಂಟಾಗಿದೆ. ನಿನ್ನ ಈ ಸಂಕೆಟಸಮಯದಲ್ಲಿ ಬರಿಬಾಯಿ ಸಹಾನುಭೂತಿ ತೋರುವದರಿಂದ ನಿನಗೇನೂ ಪ್ರಯೋಜನವಿಲ್ಲ. ನಿಂತು ನಾಳಿ ಬೆಳಿಗೆ ನನ್ನ ಮನೆಗೆ ಬಂದು ನನ್ನನ್ನು ಅತ್ಯವಶ್ಯವಾಗಿ ಕಾಣಿ; ಅಂದರೆ ನಾನು ನಿನೆಗೆ ಈಕ್ಕಿಂದಷ್ಟು ಹಣವನ್ನೊಂದಿಗೆ ಕೊಟ್ಟು, ಈ ವಿಸತ್ತಿನೊಳಗಿಂದ ನಿನ್ನನ್ನು ಉಸಲು ಪ್ರಯತ್ನಿಸುವೆನು.”

ಕೆಲ್ಲೇ ಯಾರನಿಗೆ ಧಡ ಕಾಣದ ಸಾಗರದಿಂದ ದಂಡಿಗೆ ತಲುಪಿದಂತಾಯಿತು. ಕೃತಜ್ಞತೀಯಿಂದ ಭಾರವಾದ ಕಂಠದಿಂದ ಅವನು:—“ಬ್ಲೀಕರೇ, ನೀವು ನನ್ನ ಮೃತದೇಹಕ್ಕೆ ಪ್ರಾಣವನ್ನಿತ್ತಿರಿ. ನಿಮ್ಮ ವಿಷಯವಾಗಿ ಹೇಗೆ ಕೃತಜ್ಞತೀ ಶೋರಬೇಕೆಂಬದೇ ನನಗೆ ತಿಳಿಯಾಗಿದೆ.”

ಬ್ಲೀಕ:—“ನನಗದರ ಆವಶ್ಯಕತೀಯೇ ಇಲ್ಲ. ವಿಪನ್ನಗ್ರಹಿಗೆ ಉಪಕಾರ ಮಾಡುವದೇ ನನಗೆ ಸುಖ; ನಾನೇನು ಹೇಳಿ ಕೇಳಿ ಒಬ್ಬೊಂಟಿಗೆ. ಸಂಸಾರದಲ್ಲಿ ನನಗೆ ಆರ್ಥಿಕ ಕೊರತೆ ಇಲ್ಲ. ನಾಳೆ ಬೆಳಿಗೆ ತಪ್ಪದೆ ಬಾ ಆ!”

ಕೆಲ್ಲೇ ಯಾರನು ಕೆಲ ನಿಮಿಷಗಳ ವರಿಗೆ ಎನನ್ನೊಂದಿನ ನಂತರ ಒಮ್ಮೆಲೆ ಅಶ್ವಂತ ಗಂಭೀರನಾಗಿ:—“ಆ ಒಗ್ಗೆ ಯೋಚಿಸಲೇ ಬೇಕಾಗಿದೆ. ನೀವು ನನ್ನ ಹಿತಕರ್ತ್ಯಾಗಳಾದ ಬಂಧುಗಳು. ಆದುದರಿಂದ ನಿಮ್ಮಲ್ಲಿ ಸಾಲ ಪಡೆಯಲು ನನ್ನ ಮನಸ್ಸು ಒಷ್ಟುವದಿಲ್ಲ.”

ಬ್ಲೀಕ:—“ನಿನ್ನ ಮನಸ್ಸು ನಿಮಿಷ ಮಾತ್ರದಲ್ಲಿ ಹೊರಳಿತೇಕೆ? ನನ್ನ ಸಾಲ ತಿರಿಸುವ ಬಗೆ ನಿನು ತೊಂದರೆವಪೆಬೇಕಾಗಿಲ್ಲ. ನಿನಗೆ ಯಾವಾಗ ಅನುಕೂಲವಾದಿತೇಕೇ, ಆಗಲೇ ನನ್ನ ಹಣ ನನಗೆ ತಿರುಗಿ ಕೊಡು. ನಾಳೆ ಬೆಳಿಗೆ ಸುಮಾರು ಹತ್ತುಗಂಟಿಗೆ ನಾನು ನಿನ್ನ ದಾರಿ ಕಾಯುತ್ತ ಮನೆಯಲ್ಲೇ ಕುಳಿತಿರುತ್ತೇನೆ. ನನ್ನ ಮನೆಯ ಪತ್ತೆಯು ನಿನಗೆ ಜ್ಞಾಪಕವಿರುವುಂಟ್ವೇ?”

ಅಂದು ಬ್ಲೀಕನ ಜೀಬಿನಲ್ಲಿ ಆತನ ಬ್ಯಾಂಕಿನ ಚೆಕ್ ಬುಕ್ ಇರಲಿಲ್ಲ; ಇದ್ದಾದ್ದರೆ ಆತನು ಆಗಲೇ ಕೆಲ್ಲೇ ಯಾರನು ರತ್ನಾಭರಣದ ವ್ಯಾಪಾರಿಗೆ ಕೊಡೆ ಬೇಕಾಗಿದ್ದ ಎಲ್ಲ ಹಣದ ಬಗೆಯೂ ಚೆಕ್ ಕೊಟ್ಟು ಬಿಡುತ್ತಿದ್ದನು.

ಬ್ಲೀಕನು ಹೊರಟು ಹೊದ ಬಳಿಕ ಎಷ್ಟೋ ಹೊತ್ತಿನ ವರಿಗೆ ಕೆಲ್ಲೇ ಯಾರನು ಅಶ್ವಂತ ಉತ್ತೇಜಿತ ಭಾವದಿಂದ ಆ ಕೊಣಿಯೋಳಿಗೆ ತಿರುಗಾಡುತ್ತಿದ್ದನು. ಬ್ಲೀಕನು ತನ್ನನ್ನ ಸಂಕಟದಿಂದ ಪಾರು ಮಾಡಲು ತನಗೆ ಹಣ ಕೊಟ್ಟುನೆಂಬದರ ಕ್ಷಮೆ ಕೂಡ ಅವನಿಗಿರಲಿಲ್ಲ. ಬ್ಲೀಕನ ಆ ಅಭಿವಚನ ಕ್ಷಮಿ ಆತನು ಅಶ್ವಂತ ಬೆರಗುಗೊಂಡನು.

ಆದರೆ ಬ್ಲೀಕನಂತಹ ಆಕರ್ಷಣೆ ಹಿತ್ಯೇಷಿ ಸ್ನೇಹಿತನಿಂದ ಸಹಾಯ ಪಡೆಯುವದೂ ಕೂಡ ಅವನ ಆತ್ಮಸನ್ಯಾಸ-ಅವನ ಆತ್ಮಭಿಮಾನಕ್ಕೆ ಒಗ್ಗಿಲಿಲ್ಲ. ಎಷ್ಟೋ ಹೊತ್ತು ಯೋಚಿಸಿದ ನಂತರ ಅವನು ನಿರ್ಧರಿಸಿದ್ದೇನಂದರೆ:—“ಈ ವಿಪತ್ತಿನೊಳಗಿಂದ ಸಾರಾಗಲಿಕ್ಕೆಂದು ಬ್ಲೀಕನೆದುರಿಗೆ ಕೈಯೊಡ್ಡ ಲಾಗದು. ‘ಹಿತ್ಯೇಷಿ ಬಂಧುವನ್ನು ತನ್ನ ಸಾಖ್ಯಾರ’ನನ್ನಾಗಿ ಮಾಡಿಕೊಡ್ಡ ಲಾಗದು.” ಹೀಗೆ ಯೋಚಿಸುತ್ತಿರುವಾಗಲೇ ಆತನ ತಲೆಯಲ್ಲಿಂದು ಹೂಸ ಯುಕ್ತಿಯು

ಹೊಳೆಯಿತು. ಅದೊಂದು ಅತಿ ಹೀನವಾದ ಬೇತು. ಇದಿಲಕ್ಷ್ಯ ಯು ಬಡ ಕೊಳ್ಳಿದ್ದರೆ ಅದಾವ ಸಭ್ಯರ್ಗ್ಯಹಷ್ಟನ ತಲೆಯಲ್ಲೂ ಅಂಥ ಹೀನ ವಿಚಾರವು ತಲೆದೊರಲಿಕ್ಕೆಲ್ಲ. ಪಿಶಾಚಿಯು ಆತನನ್ನ ಆಗ ಮರುಳಗೊಳಿಸಿಬಿಟ್ಟು.

ಆಗ ಕೆಲ್ಪೆಯಾರನು ತನ್ನ ಮನಸ್ಸಿನಲ್ಲಿಃ—“ಇದರಲ್ಲಿ ತಪ್ಪೇನು? ಪ್ರಪಂಚದಲ್ಲಿ ಪಾಪ-ಪುಣ್ಯ ಇವುಗಳೆಲ್ಲ ಬರಿ ಮಾತಿನಲ್ಲೇ. ಪಾಪವು ಬೈಲಿಗೆ ಬಿದ್ದರೇ ಆದಕ್ಕೆ ಪಾಪವೆನ್ನುವರು. ಈ ಭೂಮಂಡಲದಲ್ಲಿ ಪಾಪ ಮಾಡದವ ರಾರು? ಪಾಪ ಮಾಡುತ್ತಿರುವ, ಆದರೆ ಆದರ ಪತ್ತಿ ಹತ್ತುದಂಥ ಮಹಾ ಪಾಪಿ ಷ್ಟರು ಸಮಾಜದಲ್ಲಿ ಸನ್ಯಾಸಿತರೂ ಗೌರವಸ್ಥರೂ ಪ್ರತಿಸ್ತಿತರೂ ಎಂದಿರುವರ ಲ್ಲವೇ? ನಾನಾದರೂ ಆ ಕೆಲಸ ಮಾಡಿದರೆ ಸಿಕ್ಕಬೀಳುವ ಸಂಭವವೆಲ್ಲಿದೆ? ಅವರ ಮನೆಯ ಎಲ್ಲ ಭಾಗಗಳೂ ನನಗೆ ಚೆನ್ನಾಗಿ ಗೊತ್ತಿವೆ. ರತ್ನಭರಣಗಳು ಯಾವ ಭಾಗದಲ್ಲಿ, ಯಾವ ಕೋಣೆಯಲ್ಲಿ, ಯಾವ ಟ್ರಂಕಿನಲ್ಲಿರುತ್ತವೆಂಬುದು ಕೂಡ ನನಗೆ ಪಕ್ಕ ಗೊತ್ತಿದೆ. ನಾನು ತೀರ ಸವಜವಾಗಿ ಅವುಗಳನ್ನೆಲ್ಲ ಎತ್ತಿ ಬಡಿಯ ಬಲ್ಲಿನು. ಅವುಗಳನ್ನು ಒತ್ತಿ ಹಾಕಿದರೆ, ಬೇಕಾದ ಸಾಧುಕಾರನು ನನಗೆ ಬೇಕಿರುವಕ್ಕು ಹಣವನ್ನು ಸಹಜವಾಗಿ ಕೊಡುವನು. ಆ ಹಣವನ್ನು ನಾನು ಆಸ್ತಿಸಾ-ಲಿಬನ್ ಕಂಪನಿಯವರ ಸಾಲಕ್ಕೆ ಕೊಟ್ಟರೆ ಅವರ ಸಾಲ ತೀರಿ ಹೋಗುವದು. ಅದಾವನೂ ನನ್ನನನ್ನ ಕೆಳ್ಳಿಸುವುದು ಸಂದರ್ಭಗೊಳ್ಳಲಾರನು. ಆ ಕಳವು ಯಾವನೊಬ್ಬ ಪಕ್ಕ ಕೆಳ್ಳಿಸುವದಲೇ ಆಗಿರುತ್ತದೆಂದು ಎಲ್ಲರೂ ನಂಬುವರು. ಅಪ್ಪದು; ನಾನು ಇದೇ ಮಾರ್ಗವನ್ನು ಹಿಡಿಯಬೇಕು.”

ಈ ರಾಸ್ತಲ್ಲಿನು ಇಂಥ ದುಃಖವನ್ನ ಮಾಡಿದನೆ?

ಅಂದು ರಾತ್ರಿ ನೇಭಿಲಾ ಹರಕೋಟೆನು ತನ್ನ ಭೇಯಾರ ಷ್ಟೀಪಿನೊಳಿಗಿನ ಮನೆಯಿಂದ ಯಾವಾಗ ಹೊರಬಿದ್ದನೋ ಆಗ ಸುಮಾರು ಹನೆನ್ನೊಂದು ಗಂಟೆಯಾಗಿತ್ತು. ದಟ್ಟವಾದ ಮಂಜು ನಾಲ್ಕು ಕಡೆಗೆ ಆವರಿಸಿದ್ದಿತು. ಉಂಡಸ್ಸಿನ ಪಿಕಾಡೇಲಿನ ತುಡಿಗೆ ಹಾಯಿಡ್ ಪಾರ್ಕನ ಕೂಟಿನಲ್ಲಿಂದು ಕ್ಲಾಬ್‌ದಿಂಡಿತು. ಹರಕೋಟೆನು ಕಾಲು ನಡಿಗೆಯಿಂದಲೇ ಆ ಕ್ಲಾಬ್‌ನ ಕಡೆಗೆ ಸಾಗಿದನು. ಅವನ ವ್ಯುಮೇಲೆ ರಾತ್ರಿಯ ಉದುಸಿದ್ದಿತು. ಆಗ ಆತನ ಮನಸ್ಸು ಅಶ್ವಂತ ಪ್ರಫುಲ್ಲವಾಗಿದ್ದಿತು. ಮನಸ್ಸಿನ ಆನಂದವನ್ನು ಮನಸ್ಸಿನಲ್ಲಿ ಅಡಗಿಸಿಕೊಳ್ಳಲಾರದೆ ಆತನು ನಡುನಡುವೆ ತಿಳ್ಳು ಹಾಕಿ ಹೊರಹೊರಡಿ ಸುತ್ತಿದ್ದನು; ಹಾಗು ಉಗಾಗೆ ಮನದಲ್ಲೇ ನಗುತ್ತಿದ್ದನು.

ನೇಭಿಲ ಹರಕೋಟೆನು ಅಶ್ವಂತ ನಿಷ್ಕಾರ. ಯಾರ ಮೇಲಾದರೂ

ಯೋವುದೇಂದು ಕಾರಣದಿಂದ ಆತ ಸಿಂಹ್ಯಾದರೆ ಆದನ್ನು ಮುಂದೆ ಎಂದೂ ಮತ್ತೆ ಯಾದ ಹಾಗು ಕ್ರಮಿಸದಂತಹ ಪ್ರಕೃತಿಯವನುದು. ಅವನಂತಹ ಅನುದಾರ, ಕಷಪೀ, ಡಾಂಭಿಕ, ಕುತ್ತಿತನಾದ ಪ್ರಾಣಿಯು ಸಚರಾಚರ ಪ್ರಾಣಿಗಳಲ್ಲಿ ಇನ್ನೂ ರೂ ಮೊರೆಕುತ್ತಿರಲಿಲ್ಲ. ಆತನು ತನ್ನ ಪ್ರಜಾಯದ ವೈರಿಯಾದ ಭಾವನು ಕೆಲ್ಲೇಯಾರನನ್ನು ಸರ್ವನಾಶ ವಡಿಸಲೋಷುಗ ವಿಧವಿಧದಿಂದ ಪ್ರಯತ್ನ ಹಡುತ್ತಲಿದ್ದನು. ತನ್ನ ಆಶೀಯು ಉಡೀರಲಿಕ್ಕೆನ್ನು ಹೆಚ್ಚು ಅವ ಕಾಶ ಹಿಡಿಯಲಿಕ್ಕಿಲ್ಲಂದು ಇತ್ತು ದಿನಗಳ ನಂತರ ಅವನಿಗೀಗ ತಿಳಿಯಿತು. ಕೆಲ್ಲೇಯಾರನು ಯಾವ ಬಗೆಯಂದ ಅತ್ಯಂತ ಲಾಂಭಿತನಾಗುವನೋ ಹಾಗು, ಕಲಂಕಿತನಾಗುವನೋ ಅವರಿಂದ ಅವ ನಿನ್ನ ಸಮಾಜದಲ್ಲಿ ಮೋರೆ ಕೂಡ ತೋರದಂತಾಗುವನು. ಆತನ ಜೀವನದ ಎಲ್ಲ ಆಶ್-ಸುಖ-ಶಾಂತಿ ಗಳು ನಷ್ಟವಾಗುವನು. ತಿರಸ್ಕರಿತವಾದ ಆ ಜೀವನದಲ್ಲಿ ಆತನು ಅತಿ ಕಷ್ಟ ನಿಂದ ಜೀವಿಸಿರುವನು, ಅಥವಾ ಕ್ಷೋಭ, ದುಃখ, ಮುಮುಕ್ಷೆದನೆ ಇವು ಗಳಿಂದ ಆತ್ಮಚಕ್ಷಿ ವಾಡಿಕೊಂಡು, ಎಲ್ಲ ಕಷ್ಟಗಳೊಳಗಿಂದ ವ್ಯಾಕ್ರಿ ಪಡೆಯುವನು. ಅವನು ಕೆಲ್ಲೇಯಾರನ ಹಿತಕರ್ತ್ರಿ ವೆಂದಾಗಿ ಅವನನ್ನು ಜೂಜಿನ ಅಡ್ಡಿಗ-ಗೊಯ್ದು ಅವನಿಗೆ ಜೂಜಾಪಾವ ಚಟ್ಟವನ್ನು ಹಚ್ಚಿದ್ದನು. ಜೂಜಿನ ಮೋರದಿಂದ ಮಬ್ಬಿಗೆ ಕೆಡಪ ಅವನ ಸರ್ವಸ್ವವನ್ನು ಹಾಳು ಮಾಡಿಸಿದ್ದನು. ಶಾ-ಲಿಬನ್ ಕಂಪನಿಯವರಿಂದ ಕೆಲ್ಲೇಯಾರನಿಗೆ ರತ್ನಾಭರಣಗಳನ್ನು ಸಾಲ ಕೊಡಿಸಿ, ಆ ಎಲ್ಲ ಅಲಂಕಾರಗಳನ್ನು ಬೇರೆಯವರಲ್ಲಿ ಒಟ್ಟೀ ಇಡಿಸಿ, ಜೂಜಿಗಾಗಿ ಡಣ ಮೋರಕೆಸುವ ಸಹಜ ಉಪಾಯವನ್ನು ಆತನಿಗೆ ಹೇಳಿಕೊಟ್ಟವನೇ ಈ ಪರಕೋರ್ಟನು! ಪರಕೋರ್ಟನು ಹಿತಕರ್ತ್ರಿ ವೆಂದಾಗಿ ದಿನಾಲು ಆ ಸಂಸಾರಜ್ಞನಾನ್ಯಾಸಾನ್ಯಾಸೂ ಸರಲಚಂತ್ರನೂ ಆದ ಕೆಲ್ಲೇಯಾರ ಯುವಕನನ್ನು ಶೋಷಿಸಿರ್ಯಾ ಅಥವತನದ ಕೊನಯು ಮೆಟ್ಟಲಿಗೊಯ್ದು ತಲುಪಿಸಿದ್ದನು. ಶಾ-ಲಿಬನ್ ಕಂಪನಿಯವರು ನಾಳೆ ಬೇಡಿಗೇ ವಾರಂಟು ತೆಗೆಯಿಸಿ ಕೆಲ್ಲೇಯಾರನನ್ನು ಸೆರಿಹಿಡಿಸುವರೆಂಬದು ಆತನಿಗೆ ಯಾವಾಗ ತಿಳಿಯಿತೋ ಹಾಗು ಆ ಪೇಚಿನೊಳಗಿಂದ ಪಾರಾಗಲಿಕ್ಕೆ ಆ ಯುವಕನಿಗೆ ಅನ್ಯ ಮಾರ್ಗವಾವುದೂ ಇಲ್ಲಂಬದು ಗೊತ್ತಾಯಿತೋ ಆಗ ಆತನು ಉಲ್ಲಾಸದಿಂದ ಮನಸ್ಸನಲ್ಲಿ—“ಇಂದಿಗೆ ನನ್ನ ಪ್ರಯತ್ನಗಳು ಫಲಿಸಿದಂತಾದಷ್ಟೆ; ನನ್ನ ಆಕಾಂಕ್ಷೆಗಳು ಉಡೀರಿದಂತಾದವು. ಪ್ರತಿಹಿಂಸೆಯನ್ನು ಕುರಿತು ವ್ಯವಹರಿಸುತ್ತಿರುವಾಗ ಇಂದಿನಷ್ಟು ಆನಂದವನ್ನು ನಾನೆಂದೂ ಹೊಂದಿರಲಿಲ್ಲ.” ನೇಭಿಲ ಪರಕೋರ್ಟನು ತನ್ನ ಕಳಿಬ್ಬಿಗೆ ನಡೆದಿರುವಾಗಲೇ ದಾರಿಯಲ್ಲಿ

ಅಸ್ವಾಟವಾಗಿ:—“ಇವನ ಕೈಯಲ್ಲಿಂದು ಪೇನ್ಸು ಕೂಡ ಇಲ್ಲಿಂಬದು ನನಗೆ ಗೊತ್ತಿದೆ. ಯಾರಿಂದಲೂ ಈತನು ಕೈಗಡ-ಸಾಲ ಪಡೆಯುವ ಆಶೆ ಇಲ್ಲ. ಈ ಸ್ಥಿತಿಯಲ್ಲಿ ಆ ರತ್ನದ ವ್ಯಾಪಾರಿಯ ಸಾಲವನ್ನು ಇವನೆಂತು ತಿರಿಸುವನು? ಅದರಿಂದ ಈತನನ್ನು ನಾಂ ಖಂಡಿತವಾಗಿಯೂ ಸೇರಿ ಒಡಿಯುವರು. ಆ ಮೇಲೆ ಕ್ರಿಮಿನಲ್ ಕೇಷಾಗಿ ಇವನು ಜೀಲಿಗೇ ಹೋಗಬೇಕು! ಈತನಿಗೆ ಜೀಲಿನ ಶೈಕ್ಷಿಯಾಗಲ-ಆಗದಿರಲಿ, ಇವನನ್ನು ಸೆರೆ ಒಡಿಮೊದನೆಯೇ ಈತನ ಹೆಸರಿಗೆ ಕಲಂಕನ್ ಕತ್ತಿಪೋಗಿನದು. ಇವನು ಡಾಫನಿಯನ್ನು ಲಗ್ಗುವಾಗುವ ಆಶೆಯನ್ನು ಬಿಡಬೇಕು. ಇವನು ಈ ಕಲಂಕದಿಂದ ಈತನ ರೇಜಿಮೆಂಟಿನ ಚಾಕರಿಯಂತೂ ಹೋಗೇಹೋಗಿನದು; ಅಲ್ಲವೆ ಇವನ ಸೋದರತ್ತಿಯು ಈ ಗುಣಧರ ಸೋದರಳಿಯನ್ ಅವಗುಣಳನ್ನು ತಿಳಿದು ಇವನನ್ನು ತನ್ನ ಸಂಪತ್ತಿನ ಉತ್ತರಾಧಿಕಾರಕ್ಕೆ ಪಾಚಿತನನ್ನು ಗ ಮಾಡುವಳು ಇವನು ನಾಚಿಕೆಯಿಂದಲೂ ಅವಮಾನದಿಂದಲೂ ದೇಶಾಂತರಕ್ಕೆ ಹೋಗಿ ಅಷ್ಟಾತ ಅವರಿಚಿತ ಸಮಾಜದಲ್ಲಿ ಹೋರಿಯಡಿಸಿಕೊಳ್ಳಬೇಕು. ಎಂಥ ಹೋಜದು! ಆ ಬಳಿಕ ನಾನು ಡಾಫನೀ ಸುಂದರಿಯನ್ನು ವರಿಸುವ ಬಗ್ಗೆ ಪ್ರಯತ್ನಿಸುವೆನು. ಆ ನನ್ನ ಪ್ರಯತ್ನವು ಫಲಿಸಲಾರದೇ? ಈ ರಾಜ್ಯಾಲನು ಎಲ್ಲಂದರೆ ಓಡಿ ಒಂದು ನನಗೆ ವಿಷ್ಣುವಾಗಿವ್ವಬು! ಅವನು ನನ್ನ ಭಾಯಿ ತುಕ್ಕನ್ನೇ ಈತ್ತಕೊಳ್ಳಲು ಪ್ರಯತ್ನಿಸಿದ್ದನಲ್ಲವೇ? ಎಂಥ ರ್ಥಾಧಿಕೆಯಾದು! ಎಂಥ ಕರ್ಮಾಂಶ್ವಾ ಅಂಥವೇ ಫಲವು!”

ಹರಕೋರ್ಟನು ಅತ್ಯಿತ್ತ ನೋಡನೆ ಆತ್ಮಕ್ಕಿಂತಿಯಲ್ಲಿ ಸಂಸ್ಕಾರ ಮಗ್ನಿತ್ಯಾಗಿ ಸಾಗಿದ್ದನು. ಆತನು ಒಮ್ಮೆಲ್ಲಿ ಆ ಕಡೆಯ, ಘಾಟಪಾಧದಕಡೆಗೆ ಕಣ್ಣಿತ್ತಿನೋಡಿ ವ್ಯೇ ಮರೆದನು. ಆತನ ಚಿಂತಾಪ್ರವಾಚಕ್ಕೆ ಒಮ್ಮೆಲ್ಲಿ ತಡೆಯುಂಟಾಯಿ. ಬ್ರಾಹ್ಮನ ಕಿಲ್ಲೇಯಾರನು ಅನ್ಯವನನ್ನಷ್ಟನಾಗಿ ಆ ಕಡೆಯ ಘಾಟಪಾಧದಲ್ಲಿ ನಡೆದಿರುವನೆಂಬದನ್ನು ಈತನು ಕಂಡನು. ಉಜ್ಜಳ ದೀಪ ಪ್ರಕಾಶದಲ್ಲಿ ನೋಡಲಾಗಿ, ಅಲ್ಲ ಹೋಗುತ್ತಿರುವವನು ಕಿಲ್ಲೇಯಾರನೇ ಎಂಬದು ಇವರಿಗೆ ಖಾತ್ರಿಯಾಯಿತು. ಇವನು ಅವನನ್ನು ಗುತ್ತಿಸಿದನು; ಆದರೆ ಆತ ಈತನ ಕಡೆಗೆ ನೋಡಲೂ ಇಲ್ಲ, ಈತನನ್ನು ಗುತ್ತಿಸಲೂ ಇಲ್ಲ. ಅದರಿಂದ ಹರಕೋರ್ಟನು ಒತ್ತಪ್ಪಿಗೆ ಸರಿದು ಒಂದು ಮನೆಯ ಹಿಂಬದಿಯಲ್ಲಿ ಆಡಿಕೊಂಡನು; ಹಾಗು ಅಲ್ಲಿ ನಿಂತುಕೊಂಡೇ ಕಿಲ್ಲೇಯಾರನು ಯಾವ ಕಡೆಗೆ ಹೊರಬಿರುವ ನೆಂಬದನ್ನು ತೀಕ್ಷ್ಣದೃಷ್ಟಿಯಿಂದ ನೋಡಹತ್ತಿದನು.

ಆಗ ಹರಕೋರ್ಟನು ತನ್ನ ವರಸ್ಥಿನಲ್ಲಿ:—“ಎಂಥ ಅಷ್ಟಾಂಶವಿದು! ಇಪ್ಪು ಸಂ ರಾತ್ರಿಯಲ್ಲಿ ಕಿಲ್ಲೇಯಾರನು ಮಾಸಿದ ಉದುಸಿನಿಂದ ಅದೇಕೆ

ಕುಕ್ಕಾ ಸ್ಪೃಹಿಟೆನ ಕಚೇಗೆ ಹೊರಟಿರುವನು? ಈತನ ಉದ್ದೇಶವನ್ನು ತಿಳಿಯದೇ ಬಿಡುವಂತಿಲ್ಲ. ಆದ್ದರಿಂದ ನಾನೀಗ ನನ್ನ ಬೇರೆ ಎಲ್ಲ ಕೆಲಸಗಳನ್ನು ಬಡಿಗೊತ್ತಿ ಈತನನ್ನೇ ಅನುಸರಿಸುವನೆನು.”

ಕಿತ್ತೀಯಾರನು ತನ್ನ ಹಿತ್ಯೇಸಿ ಬಂಧುವನನ್ನು ಸೋಡಲೇ ಇಲ್ಲ. ಈತನು ಬೇರೆ ಯಾವ ಕಡೆಗೂ ಸೋಡವೆ ತನ್ನ ದುರಭಿಪ್ರಾಯವು ಯಾವ ಬಗೆಯಾಗಿ ಸಿದ್ಧಿಸುವದೋ, ರತ್ನಾಭರಣಗಳನ್ನು ಅಪಹರಣಿಸಿ ಬೇರೆ ಯಾರಿಗೂ ಕಾಣದ ಯಾಗಿ ಲಾರ್ಡ ಮೇಂಟೆನೆಂಸ್ ಮೇಲುಪ್ರಾಗಿಯಿಂದ ಹೇಗೆ ಹೊರಬಿಳಿಷಿಕೂ ಎಂಬದನ್ನೇ ಯೋಚಿಸುತ್ತೆ-ಯೋಚಿಸುತ್ತೆ ಚಂಚಲ ಮನಸ್ಸಿನಿಂದ ತಾನು ಹೋಗತಕ್ಕ ಮಾರ್ಗವನ್ನು ತುಳಿಯುತ್ತಿದ್ದನು. ಹರಕೋಟೆನು ಆತನನ್ನು ಅನುಸರಿಸುತ್ತೆ ತನ್ನ ಮನದಲ್ಲಿ—ತಾತನ ಉದ್ದೇ ಪ್ರಾಣಿಯದಂದು ಹೋರುವದಿಲ್ಲ. ಈತನು ಒವೇಲೀ ದಿಗ್ಬೃಂತನಂತಾಗಿದ್ದಾನೆ. ಈ ಅವಸ್ಥೆಯಲ್ಲಿ ಹಣ ಸಂಗ್ರಹಿಸುವದಕ್ಕೆ ಬೇರೆ ಉಪಾಯಗಾಣದೆ, ಇವನು ಬಹುಃಾಲಿಗೊಳಿ ಕಳವಿಗೆದು ಹೊರಟಿರಬಹುದಾಗಿದೆ. ಸೋಡೋಣ, ಈತನ ಗುರಿಯಾವರೂ ಎಲ್ಲಿಯವರಿಗೆಬಿಡುವನ್ನು? ಈತನನ್ನು ನನ್ನ ನಜರಿನ ಆಚೇಗೆ ಹೋಗಿಗೊಡಬಾರದು.”

ಲಾರ್ಡ ಮೇಂಟೆನೆಂಸ್ ವ್ಯಾಣಿವಾದ ಶಟ್ಟಿಡದ ಹಿಂಬದಿಯಲ್ಲಿ ಬಾದಾರು ಗುಂಪೆಗೆ ಪ್ರವೇಶವಲ್ಲಿ ಸುಂದರವಾದ ಉದ್ದಾಸವನವಿದ್ದಿತು. ಈ ಉಕ್ಕವನದಲ್ಲಿ ನಾನಾ ಬಗೆಯ ಹೂ-ಮಣಿಗಳ ಗಿಡಗಳಿದ್ದವು. ಆ ಉದ್ದಾಸವನವು ಮೇಲುಪ್ರಾಗಿಯೆ ಕಿಟಕಿಗೆ ಹೋಂದಿವಿತು. ಕತ್ತಳೆ ಬಿದ್ದನಂತರ ಆ ಕಡೆಗೆ ಯಾರೂ ಸುಳಿದಾಡುತ್ತಿರಲಿಲ್ಲ. ರಾತ್ರಿ ಇನ್ನೊಂದರ ನಂತರ ಕೆಲ್ಲಿ. ಯಾರನು ಆ ನಿಜರನ ಉದ್ದಾಸದಲ್ಲಿ ಪ್ರವೇಶಿಸಿ, ಸಪ್ತಾಂವಾಗದ ಹಾಗೆ ನಡೆಯುತ್ತ ಮೇಲಂತಹಿನ ಕೆಳಗಡಿಗೆ ಹೋದನು. ಅವನು ತನ್ನ ಶಲೀಯ ಮೇಲಿನ ಮಿಷ್ಟಿಗೆಯನ್ನು ಹುಬ್ಬಿಗಳ ವರಿಗೂ ಜಗಿಕೊಂಡು ಕೊಟೆನ್ನೊಲರನ್ನು ಬಿಟ್ಟಿ ಅದನ್ನು ಕೆವಿಯ ವರಿಗೆ ಎಳ್ಳಿದುಕೊಂಡು ತನ್ನ ಮುಖದ ಒಮ್ಮ ಥಾಗವನ್ನು ಮುಚ್ಚಿಬಿಟ್ಟಿನು. ಆತನ ಜೀಬಿನಲ್ಲಿಂದು ಪಿಸ್ತಾಲಿದ್ದಿತು; ಅದರಿ ಅದನ್ನು ಉಪಯೋಗಿಸಿಕೊಳ್ಳುವ ಇಟ್ಟಿಯ ಅವನಿಗಿರಲಿಲ್ಲ.

ಆ ಶಟ್ಟಿಡದ ಹಿಂಬದಿಗೆ ಎತ್ತರವಾದ ಗೋಡೆ. ಆ ಗೋಡೆಗೆ ಹೋಂದಿದ್ದ ಗಿಡವೆಂದು ನೆಲಿದಿದ ಆ ಗೋಡೆಯ ಮೇಲ್ಪುದಿಯ ವರಿಗೂ ಕತ್ತಳೆಂದಿದ್ದಿತು. ಅದರಿಂದ ಅವನಿಗೆ ಆ ಗಿಡದ ಸಹಾಯದಿಂದ ಗೋಡೆಯನ್ನೇ ಇಂತಲ್ಲಿಂದ ಮೇಲುಪ್ರಾಗಿಯ ಕಿಟಕಿಯನ್ನೇ ಏರಿಕ್ಕೆ ತೊಂದರೆಯಾಗಲಿಲ್ಲ.

ಆಗ ಭೋಜನಶಾಲೆಯಲ್ಲಿ ಕತ್ತಲು ಗ ವಿ ವಿ ತ್ವ. ಭೋಜನ ರ್ಯಾಲೀಸ್ ಕಿಟಕಿಯ ಎಮರಗೇ ಒಂದು ಲತಾಕುಂಜವಿವಿಶ್ವತು. ಅದನ್ನು ಹಿತಿರು ಮೇಲಕ್ಕೆ ರಿ ಕಿಟಕಿಯ ಮೇಲಿಟ್ಟಿದಿರು. ಒಳಗಿನ್ನ ಬಿಳಿಯುನ್ನು ತನ್ನ ಜೀಬಿನ್ನೆ ಇಗಿನ ಚೂರಿಯಿಂದ ಸರಿಸಿದನು. ಕೂಡಲೇ ಆ ಕವತ್ತಿ ತೀವೆಯಲ್ಪಟ್ಟಿತು. ಆಗ ಆತ್ಮ ನಿಶ್ಚಯಿಂದ ಆ ಕಿಟಕಿಯ ಮೂಲಕ ಭೋಜನಶಾಲೆಗೆ ತಲುಪಿದನು. ಆ ಭೋಜನ ಶಾಲೆಯು ಈತನಿಗೆ ವಿಶೇಷ ಪರಿಚಿತವಾಗಿವ್ವಿತು. ಅವನ ಮನ್ಸುನ ಸಂಕ್ಷಯವು ಸ್ಥಿರವಿದೆ ರೂ ಆತನು ಆ ಚೌರ್ಯರ ಕರ್ಮದಲ್ಲಿ ಕೇವಲ ಹೊಸಬನು. ಅವರಿಂದ ಆತನ ಎನೆಯು ಹವ ಹವ ಎಂದು ಹಾರಹತ್ತಿತು. ಆದೂ ಆತನ ಕೃತಂಸಂಕ್ಷಯಿಂದ ಪೂನ್ಯತ್ವನಾಗಲಿಬ್ಬ;

ಕಿಲ್ಲೇಯಾರನು ಆ ಭೋಜನಶಾಲೆಯೋಂಗಿಂದ ಕತ್ತಲಿಲ್ಲೇ ನಡೆದು ನಡು ಮನೆಗೆ ಹೋದನು. ಆ ಪ್ರತಿಶಾಂಕಾದ ಸದುಮನಸೆಯಲ್ಲಿ ಕೆಲ ಯಾಡುರ ನಡೆದು ಹೊಡರೆ ಮೇಲಿಂತಹ ತಕ್ಕನ್ನೇರುವ ಮೆಟ್ಟಿಲುಗಃ ಪ್ಪವು. ಆತನು ಮೇಲ್ಲಿ ಮೇಲ್ಲನೇ ಆ ಸಂಗಮರವು ಕಲ್ಲಿನ ಪಾವಕಿಗೆಗಳ ಬುಗಿ ಬಂದು ನಿಂತನು. ತಾನು ಈ ಪಾವಕಿಗಿಗೆ ವ್ಯಾಖ್ಯಾತ ಈ ಮೆನೆಂತಹೆನ್ನೇ ಸಂಪರ್ಕ ಆ ಅಭ್ಯವನ್ನು ಹತ್ತಿರುತ್ತೇನೆಂದು ಅವನು ಮನಸ್ಸನಲ್ಲೇ ಅಂದುಕೊಂಡನು. ಆಗ ಉಾಡರ ಮತ್ತು ಲೇಡಿ ಮೇಂಡೆಲರ ಆವರ, ಪ್ರಣಾಳಿಕಾರ, ಖಾಷಕಾರಗಳೂ ಡಾಫ್ ನಿಯ ಸರಲತಾಕ್ರೂಽರ ಪ್ರಮು ಸಂಭಾಷಣಾ ಆತನಿಗೆ ಸೆನಪಾದವು. 'ಎಲೋ, ಇಂದು ಇವೆಂಥ ತಜ್ಞಾಙ್ಗ ಕೆಲ ಕ್ಕೆ ತೊಡಗಿರುವು?' ಎಂಬುದು ಒಂದು ಕ್ಷಾಣವೇ ವನೇಕವು ಸುತ್ತಿವುನಾಗಿ ಆತನ ಎನಿಯನ್ನು ಹುತಿವ, ಹಿಂತಾ ದಂತಾಯಿತು. ಅವರಿಂದ ಆತನಿಗೆ ವೇದನೆಗ್ಗಾಗಿ ಪವ್ವಲನಾದನ್ನು; ಆದರೆ ಪಿಶಾಚಿಯು ಆ ಕೂಡಲೇ ಆತನನ್ನು ಖತ್ತಪಿತಗೋಳಿಸಿತು. ಅದರಿಂದ ಅವನು ಮನಸ್ಸನಲ್ಲಿ:— 'ಆ ಅಲಂಕಾರಗಳನ್ನು ನಾನು ಪಡೆಯಲೇ ಬೇಕು; ಅವುಗಳಿಲ್ಲವೇ ನನ್ನನ್ನು ರಕ್ಷಿತಾಗ್ಯಾಲು ಬೇರೆ ಖಾಷಾಯವೇ ಇಲ್ಲ. ಧ್ವಂಸದ ಕಾದಿಯನ್ನು ಹಿಡಿದಿರುವ ನಾನು ಇನ್ನು ನಾಡಿಕೊಂಡರೆ ಘರವೇನು? ಒಂದು ವೇಳೆ ನಾನು ಈ ಕಳವಿನಲ್ಲಿ ಸಿಕ್ಕು ಬಿಡ್ಡರೆ ನನ್ನ ಅವಶಯ ಯು ಹೆಚ್ಚೇನು ಕೆಡ ದೇಕಾಗಿವೆ? ನಾಳಿ ಆ ಸಾ ಲಿಬರ್ ಕಂಪನಿಯ ಸಾಲಿವನ್ನು ಕೊಡಲಾಗಿದ ದ್ವಾರೆ ಲಾಂಭನೇ ಮತ್ತು ಕೈದಿನ ಕಿಕ್ಕೆ ಇವುಗಳಿಂದ ನನ್ನು ಬಿಡುಗಡಿಯು ಹೇಗೂ ಆಗುವಂತಿಲ್ಲ."

ಆ ಪಾವಕಿಗಳಿಗೆ ಸಮಾಖ್ಯದಲ್ಲೇ ಮನೆಯ ಕಾವಲುಗಾರನ ನಿವಾಸ ಸ್ಥಳ; ಅದರ ಮನ್ತ್ರಾಂದು ದಿಕ್ಕಿಗೆ ವಾಚನಾಲಯ. ವಾಚನಾಲಯದ ಒಂದು

ಬಾಗಿಲವು ನಡುಮನೀಯ ಕಡೆಗೆ ತೆರೆಯಲ್ಪಟ್ಟಿತ್ತು. ವಾಚನಾಲಯದಲ್ಲಿ ಉಜ್ಜ್ವಲವಾದ ವಿದ್ವ್ಯಾದ್ವಿಪವು ಉರಿಯುತ್ತಿತ್ತು. ಲಾರ್ಜ ಮೇಸಿಂಡೇಲನು ಅಗಲೂ ವಾಚನಾಲಯದಲ್ಲಿ ಕುಳಿತು ತನ್ನ ವಾಚನವನ್ನು ನಡೆಸಿದ್ದನು. ವಾಚನಾಲಯಕ್ಕೆ ಸಮಾಪದಶ್ಲೇ ಏವರ ಕೋಣೆ ಯೋಂಗಿಂದ ಮಧುರ ಸಂಗಿತದ ಮೃದು ಲಹರಿಗಳು ವಾಯುತರಂಗಗಳೊಂದನೇ ಕೂಡಿ ಬರುತ್ತಿದ್ದವು. ಆ ಕಂಠಸ್ವರವು ಕಿಲ್ಲೇಯಾರನಿಗೆ ಸುವರಿಚಿತವಾದವ್ಯಾದಿ. ಆ ಸಂಗಿತವನ್ನು ಅವನು ಆ ಕೋಣೆಯಲ್ಲಿ ಕುಳಿತು ಎಸ್ಟೋ ಸಾರೆ ಕೇಂದ್ರಾಂತಿಕವಾದನು. ಆದರೂ ಅದು ಹಳೆಯದಾಗಿರಲಿಲ್ಲ. ಕಿಲ್ಲೇಯಾರನು ಅಂಜಿಕೆಯಿಂದ ಒಮ್ಮೆನಾಲ್ಕು ಕಡೆಗೆ ಹೊರಳಿ ಸೋಣಿದನು. ಅನುತಾಪಾಗ್ನಿಯು ಆತನ ಹೃದಯದಲ್ಲಿ ಉರಿಯಹತ್ತಿತ್ತು. ಅವನು ಆಗ ಮನಸ್ಸಿನಲ್ಲೇ ನಾನೆಂಧ ಪಶುವು? ಇಷ್ಟು ವಿಶ್ವಾಸಫಾತ, ಇಂಥ ಕುಕರ್ಮಗಳನ್ನು ಮನುಷ್ಯನಾದವನು ಮಾಡಬಹುದೇ? ನನ್ನ ಸರ್ವ ನಾಶವಾದರೂ ಚಿಂತಿ ಇಲ್ಲ; ನಾನೀ ಕುಲಸವನ್ನು ಮಾಡಲಾರೆನು.”

ಆದರೆ ಇಷ್ಟು ಮುಂದರಿದು ಬಂದು ನಿಸ್ಪಲ ಮನೋರಘನಾಗಿ ಮತ್ತೆ ಅವರಾಗಿ ಹೋಗುವ ಪ್ರಸ್ತುತಿಯು ಅನನಿಗಾಗಲಿಲ್ಲ. ಅವನಿಗೆ ಜ್ಞಾಪಕದಾಯಿ, ತೇನಂದರೆ: “ಡಾಫನಿಯ ಮಲಗುವ ಕೋಣೆಯಲ್ಲಿ ವಿರಾಜಿಸುತ್ತಿರುವ ನೇಂಜಿನ ಮೇಲೆ ಕೆಂಪು ತೋಗಲಿನ ಬ್ರಾಗಿನೋಳಗೆ ರತ್ನಾಭರಣಗಳು ರೇಖುಷ್ಟಿಗಳನ್ನೇ ಆಕಿರುವದಿಲ್ಲ.” ಕಿಲ್ಲೇಯಾರನು ನುತ್ತಿ ಯೋಂಜಿಸುತ್ತ ನಿಲ್ಲದೆ ಅಟ್ಟಿದ ಪಾವಟಿಗಳನ್ನೇ ಇರಿದನು; ಹಾಗು ಆ ಕೋಣೆಯನ್ನು ಹೊಕ್ಕು ಡಾಫನಿಗೆ ತಾನು ಕೊಟ್ಟಿದ್ದ ವಜ್ರ-ಪ್ರೇರ್ಣಾಯ್ಗ್ರಾಹಕಾಣಿಕೆಯ ವಸ್ತುಗಳನ್ನು ಅಂದರೆ ಉಂಗರ, ಷಾರಿಂಗ್ನು, ಬ್ರೈಸೆಟ್, ಕ್ರೂಚ್, ವಜ್ರ ಮತ್ತು ರುಬಿಗಳಿಂದ ಯುಕ್ತವಾದ ಒಂದು ಬಹುಮೂಲ್ಯವಾಚಿ ಇವೆಲ್ಲವುಗಳನ್ನು ತಕ್ಕೊಂಡು ತನ್ನ ಜೀಬಿಗೆ ಸೇರಿಸಿದನು. ಆ ಕೂಡಲೇ ಅಲ್ಲಿದ್ದ ಚಿಂಟಿಗಳ ಒಂದು ಗಂಟು ಅವನ ದೃಷ್ಟಿಗೆ ಬಿತ್ತು. ಆ ಚಿಂಟಿಗಳೆಲ್ಲವೂ ರೀಕ್ಷಿಯ ದಾರದಿಂದ ಬಿಗಿಯಲ್ಪಟ್ಟಿದ್ದವು. ಅವುಗಳೆಲ್ಲ ತಾನು ಡಾಫನಿಗೆ ಕಳಸಿದ ಪ್ರಣಯ ಪತ್ರಗಳಾಗಿದ್ದವು. ಪತ್ರಗಳನ್ನು ನೋಡುತ್ತುಲೇ ಆತನ ಎದೆಯು ನಡುಗಹತ್ತಿತ್ತು. ಅವನು ಜಡತ್ವ ಹೊಂದಿ ಅಲ್ಲಿಯೇ ನಿಂತುಬಿಟ್ಟಿನು. ಬಳಿಕ ನಿಟ್ಟುಸಿರುಗರಿದು ಅಷ್ಟುಟವಾಗಿ:—“ಹಾಯ! ಹಾಯ! ನಾನಿಲ್ಲಿಗೇಕೆ ಬಂದೆನು? ಈ ಬಗೆಯ ದುರ್ಗತಿಯು ನನಗೇಕುಂಟಾಯಿತು? ಈ ಕಳವನ್ನು ನಾನೀ ಮಾಡಿರುತ್ತೀನಂಬದು ಅವಳಿಗೆ ತಿಳಿದರೆ, ಆಗ ಆಕಿಗೇನೇನಿಸಿತು?....”

ಅಷ್ಟದಲ್ಲಿ ಅವನೆ ಹಿಂಬದಿಗೆ ವೈಯೋಲಿನ ಉದುಪಿನ ಧಸ್ತ-ಧಸ್ತ ಎಂದಾದ ಶಬ್ದವನ್ನು ಕೇಳಿ ಅವನು ಚಾಗಿಲ ಕಡೆಗೆ ಹಿಂದಿರುಗಿ ನೋಡಿದನು. ಆ ಕೊಳಣಿಯ ಒಂದು ಮುಂತೆಯಲ್ಲಿಂದು ದಿವಷವು ಮಿಂಕು ಮಿಂಕಾಗಿ ಉರಿಯುತ್ತಿತ್ತು. ಕಿಲ್ಲೆಯಾರನು ಆ ಮಂದಪ್ಪಾ ಕಾಶದಲ್ಲಿ ಏನು ಕಂಡನೋ ಅದರಿಂದ ಅವನ ಶ್ರಾವನೇ ಕಟ್ಟಾಗಹತ್ತಿತು. ಆಗ ಆತನ ಪ್ರಿಯತಮೇಯು-ಡಾಫನಿಯು ಆ ಕೊಳಣಿಯನ್ನು ಪ್ರವೇಶಿಸುತ್ತಿದ್ದಳು. ಬ್ರಾವುನನು ಆ ಮೊದಲು ಅವಳ ಕಾಲ ಶಬ್ದವನ್ನು ಕೇಳಿರಲಿಲ್ಲ. ಅವಳ ಗಾಯನವೂ ಸಿಯಾನೋದ ಧವನಿಯೇ ಯಾವಾಗ ನಿಂತವೆಂಬದರ ಕಡೆಗೂ ಅವನ ಲಕ್ಷ್ಯವಿರಲಿಲ್ಲ. ಅವನು ಬಿರು ಗಾಳಿಗೆ ಸಿಕ್ಕೆ ಬಾಳೇ ಎಲೆಯಂತೆ ನಡುಗಹತ್ತಿದನು; ಆದರೆ ಈಗ ಆಶ್ಚರ್ಯಕ್ಕಣಿಗೆ ತೊಡಗದಿದ್ದರೆ ಬೇರೆ ಉಪಾಯವೇ ಇಲ್ಲಿಂದು ತಿಳಿದು, ಉಗುಬಗನೆ ತನ್ನ ಜೀಬಿನೋಳಿನ ಸಿಸ್ತುಲನ್ನು ಹೊರತೆಗೆದು ಡಾಫನಿಯ; ತಿಂಗೆ ಗುರಿ ಹಿಡಿದನು; ಹಾಗು ಅದರೊಡನೆಯೇ ವಿಕೃತ ಸ್ವರದಲ್ಲಿ:—“ಎನಾದೂ ಒದರಾಡಿ-ಚೇರಾಡಿದರೆ ನಿನಗೆ ಪ್ರಾಣ ಸಂಕಟವೇ ಎಂದು ತಿಳಿ” ಎಂದಂದನು.

ಡಾಫನಿಯ ಸೊಂಡಿಯು ಒಣಗಿ ಹೊರಿತು; ಆದರೂ ಅವಳು ಅಂಚಿದ ಯಾವ ಲಕ್ಷಣವನ್ನೂ ತೊರ್ಪಡಿಸದೆ, ಮತ್ತೆ ಒಂದೆರಡು ಹೆಚ್ಚೆ ಮುಂದೆಯೇ ಬಂದಳು; ಹಾಗು ಆ ಮೇಲೆ ಮೆಲ್ಲಿನೇ:—“ನೀನು ನನ್ನ ಆಭರಣಗಳನ್ನು ಕಳವು ಮಾಡಿರುವೆ. ಅವುಗಳನ್ನು ಹಿಂದಿರುಗಿ ಕೊಡಿದ್ದರೆ ನೀನು ಇಲ್ಲಿಂದ ಹೊರಿಗೆ ಹೊಗಲಾರೆ.”

ಅದಕ್ಕೆ ಕಿಲ್ಲೆಯಾರನು ಅಷ್ಟಾಟವಾಗಿ:—“ಮಿಷ್, ಅದಾಗದು! ನಾನು ಏನೇನು ತಕ್ಕೊಂಡಿರುವನೋ ಅವಾವನ್ನೂ ತಿರುಗಿ ಕೊಡಲಾರೆನು” ಎಂದು ವಿಕೃತ ಸ್ವರದಲ್ಲಿ ಮತ್ತೆ ಹೇಳಿದನು.

ಡಾಫನಿ:—“ತಿರುಗಿ ಕೊಡುವದಿಲ್ಲವೇ? ಕಳವು ಮಾಡುತ್ತಿರುವದನ್ನು ಹಿಡಿದಿದ್ದರೂ ಹೀಗಂದು ಹೇಳುವ ಧೈಯವೇ? ನನ್ನ ಅಲಂಕಾರಗಳನ್ನು ಕಢಿ, ನಿರ್ವಿಷ್ಟಾ ದಿಂದ ಓಡಿಹೊಗಬಹುದೆಂದು ತಿಳಿದಿದ್ದೀಯೇನು?”

ಕಿಲ್ಲೆ:—ಆದರೆ ನನ್ನನ್ನು ನಿರ್ವಿಷ್ಟಾವಾಗಿ ಹೋಗಸೊಂಡುವದೇ ನಿನಗೆ ಮಂಗಲಕರವು. ನೀನು ಬೇಗನೆ ನನ್ನೆಡುರನಿಂದ ಹಿಂದಕ್ಕೆ ಸರಿ; ನನಗೆ ದಾರಿ ಬಿಡು.”

ಡಾಫನಿ:—“ಇಲ್ಲ; ನಾನು ಖಂಡಿತವಾಗಿಯೂ ಸರಿಯಲಾರೆ. ಮೊದಲು ನನ್ನ ಆಭರಣಗಳನ್ನೆಲ್ಲ ಹೊರಿಗೆ ತಿಗಿದಿದು. ಇಲ್ಲಿದಿದ್ದರೆ ನಾನು.....” ಎಂದಂದು, ಡಾಫನಿಯು ಮತ್ತೇನನ್ನೂ ಮಾತಾಡಣಾರದೆ ಕಲ್ಲಿನಂತೆ ಸುಮ್ಮನೆ

ನಿಂತುಬಿಟ್ಟಳು. ಅವಳು ಆ ಅಪ್ಸೆನ್ಸ್‌ವಾದ ಬೆಳಕಿನಲ್ಲಿ ಕಳ್ಳುನ ಮೋರೀಯ ಕಡೆಗೆ ನೋಡಿ ಬೆನೆತು ಮೋಡಳು. ಡಾಫನಿಯು ತನ್ನನ್ನು ಗುರತಿಸಲೇ ಇಲ್ಲವೆಂದು ಬ್ರಾಹ್ಮನನು ತಿಳಿದನು. ಅವಳು ತನ್ನ ಕೈಯೊಳಗಿನ ಪಿಸ್ತ್ರು ಲನ್ನು ಕಂಡು ಗಾಬರಿಗೊಂಡು ಸುಮೃನೆ ನಿಂತುಬಿಟ್ಟುಕೆಂದೇ ಅವನು ತಕ್ಷಿ ಸಿದನು; ಆದರೆ ಇವೆಲ್ಲ ನಿಜವಿರಲಿಲ್ಲ. ಡಾಫನಿಯು ಮೊಟ್ಟೆಮೋದಲು ಆತ ನನ್ನ ಗುತ್ತಿಸಲಿಲ್ಲವೇನೋ ನಿಜ; ಆದರೆ ಆಕೆಯು ಯಾವಾಗ ಆತನನ್ನು ಗುತ್ತಿಸಿದಕೋ ಆಗಲೆ ಅವಳ ವಾಣಿಯು ಕಟ್ಟಾಯಿತು.

ಬಳಿಕ ಕೆಲ್ಲೇ ಯಾರನು ದೃಢಸ್ಥರದಿಂದ:—“ಸರಿದು ನಿಂತುಕೋ. ನಿನಗೆ ಕೊಂಚವೂ ಅನಿಷ್ಟ ಬಗೆಯಬೇಕೆಂದು ನನ್ನಿಜ್ಞೀಯಿಲ್ಲ.”

ಅದನ್ನು ಕೇಳಿ ಡಾಫನಿಯು ಅಪ್ಪಣಿವಾದ ಆತ್ಮ ನಾದ ಮಾಡಿ ಒಂದೆ ರಡು ಹೆಚ್ಚೆ ಹಿಂಜಿದೆಳು.

ಅವಳು ಇನ್ನು ಕೂಗಿ ಜನರನ್ನು ನೀರೆಯಿಸುವಕೆಂದು ಬಗೆದ ಕೆಲ್ಲೇಯಾರನು ಪಿಸ್ತ್ರುಲನ್ನು ಜೀವಿನಲ್ಲಿಬ್ರೂಕೊಂಡು ಒಮ್ಮೆಲೇ ಡಾಫನಿಯ ಬಳಗೆ ಹಾರಿ ಅವಳ ಬಾಯಿಯನ್ನು ಒತ್ತಿ ಹುಡಿದನು. ಕೂಡಲೇ ಡಾಫನಿಯು ಮೂಳೆಗೆ ಹೊಂದಿ ಅವನ ಮೈಮೇಲೆಯೇ ಬಿಡ್ಡಳು. ಅವನು ಅವಳನ್ನು ಪಕ್ಕದಲ್ಲಿದ್ದ ಬೆಂಚಿನ ಮೇಲೆ ಮಲಗಿಸಮೋದನು. ಆಗ ಡಾಫನಿಯ ದೇಹವು ಅವನೆ ಕೈಯಿಂದ ಜಾರಿ ದಷ್ಟ ಎಂದು ಕೆಗಿನ ಹಾಸಗಲ್ಲಿನ ಮೇಲೆ ಬಿದ್ದಬಿಟ್ಟತು!

ಕೆಲ್ಲೇ ಯಾರನು ಆ ಸಪ್ತಳವನ್ನು ಕೇಳಿ ಗಾಬರಿಗೊಂಡು:—ಎಂಥ ವಿಶ್ವತ್ವದಿಃ! ಈ ಸಪ್ತಳವು ಕೆಳಗಿನ ಜನರಿಗೆ ಕೇಳಿಸಿರಬಹುದಲ್ಲವೇ? ಅಂಜಿಕೆಯಿಂದ ಆತನ ಮೋರೀಯು ಕಷಿಟ್ಟಿತು. ಓಡಿಹೋಗಲಿಕ್ಕೆಂದು ಆತನು ಅತ್ಯಂತ ವ್ಯಗ್ರನಾದನು; ಆದರೆ ಆತನು ಯಾವ ದಾರಿಯಿಂದ ಬಂದಿದ್ದನೋ, ಅದೇ ದಾರಿಯಿಂದ ಹಿಂದಿರುಗಿ ಹೋಗಲಿಕ್ಕೆ ಸಾಹಸಪಡಲಿಲ್ಲ. ಅವನು ಆ ರತ್ನಾಭರಣಗಳನ್ನು ಜೀಬಿನಲ್ಲಿರಿಸಿಕೊಂಡು ಕಿಟಕಿಯ ಬಾಗಿಲು ತೆರೆದನು; ಹಾಗು ಅದರ ಸಲಾಕಿಗಳ ಮೇಲಿಂದ ಬದಿಯ ಆ ಲತಾಕುಂಜದ ಯಾವ ದೊಂದು ಹರಿಯನ್ನು ಹಿಡಿದು ಬಹು ಕಷ್ಟದಿಂದ ಕೆಳಗಿಳಿದು ಬಂದನು. ಆ ಬಳಿಕ ಆ ಎತ್ತರವಾದ ಗೋಡೆಯ ಮೇಲಿಂದ ಗಿಡಕ್ಕೆ ಇಳಿದು ಅಲ್ಲಿಂದ ಉಪ ವನಕ್ಕೆ. ತಲುಪಿದನು. ಅವನು ಆ ಉದ್ದ್ಯಾನವನದಮೋಳಗಿಂದ ಲಗುಬಗನೆ ಹೊರಗೆ ಹೋಗಲು ಮುಂದಾದನು. ಅಪ್ಪರಲೊಂದು ದೀರ್ಘ ದೇಹದ ಮನುಷ್ಯಕೃತಿಯು ಆತನೆದುರಿಗೆ ಬಂದು, ಒಮ್ಮೆಲೇ ಇವನ ದಾರಿಯನ್ನು ಕಟ್ಟು ಮಾಡಿಕೊಂಡು ನಿಂತಿತು. ಆದರಿಂದ ಇವನಿಂದ ಬೇಗನೆ ಆ ಉಪ

ವನವನ್ನು ದಾಟಿ ಹೋಗಲಾಗಲಿಲ್ಲ. ಅಗಂತುಕ ವ್ಯಕ್ತಿಯು ಅಕಸ್ಮಾತ್ತಾಗಿ ಕಿಲ್ಲೇಯಾರನ ಮೋರಿಗೆ ಒಮ್ಮೆ ಬಲವಾಗಿ ಗುದ್ದಿದನು. ಆ ಅತಕ್ತಿರ್ವತ್ತ ಅಕ್ರಮಣದಿಂದ ಕಿಲ್ಲೇಯಾರನ ತಲೆಯು ತಿರುಗವತ್ತಿತು. ಅವನು ತನ್ನ ಜೊಲಿ ಸಂಭಾಳಿಸಿಕೊಳ್ಳಲಾರದೆ ಒಮ್ಮೆಲ್ಲೆ ನೆಲಕ್ಕೆ ಬಿದ್ದುಬಿಟ್ಟಿನು; ಹಾಗು ಹಿಂಬದಿಯ ಬಂದು ಮರದ ಬೋಡಿಗೆ ಅವನ ತಲೆಯು ಬಡೆಯಿತು. ಆ ಪೆಟ್ಟಿ ನಿಂದ ಕಿಲ್ಲೇಯಾರನಿಗೆ ಒವಳಿಯೇ ಬಂಮು ಬಿಟ್ಟಿತು!

ಆ ಪರಿಸ್ಥಿತಿಯಲ್ಲಿ ಬ್ರಾಹ್ಮನ ಕಿಲ್ಲೇಯಾರನ ಮೇಲೆ ಏರಿ ಹೋದವನು ಅವನ ಹಿತಕರ್ತ್ಯ ಬಂಧಃವಾದ ನೇಭಿಲ ಹರಕೋಬ್ರಿಂತನೇ ಎಂಬದನ್ನು ನಮ್ಮ ವಾಚಕರಿಗೆ ಬಿಟ್ಟೆ ಹೇಳಿನ ಅವಶ್ಯಕತೆ ಇಲ್ಲ. ಆತನು ಆ ಉದ್ವಾಸದ ಪರೀಗೂ ಕಿಲ್ಲೇಯಾರನನ್ನು ನುಸರಿಸಿ ಬಂದು, ಕಿಲ್ಲೇಯಾರನು ಒಳಗೆ ಮನಸೀಯನ್ನು ಪ್ರವೇಶಿಸಿದ ಬಳಕ ಅವನು ಆ ಉಪವನದಲ್ಲೇ ಒತ್ತಪ್ಪಿಗಿದ್ದು. ಎದು ಕಟ್ಟಿಗೆಯು ಬೆಂಚಿನ ಮೇಲೆ ಕಿಲ್ಲೇಯಾರನು ಮರಳಿ ಬರುವ ಮಾಗರವನ್ನು ನಿರೀಕ್ಷಿಸುತ್ತಿದ್ದನು. ಕಿಲ್ಲೇಯಾರನು ಹಾಗೆ ಸಂಜ್ಞಾಹೀನನಾಗಿ ಬಿದ್ದುದನ್ನು ಕಂಡು ಇವನು ಅವನ ದೇಹದ ಮೇಲೆ ಬಿದ್ದ ಅವನ ಜೇಬಿನೊಳಗೆ ಕೈ ಕೈದನು; ಹಾಗು ಆತನು ಕದ್ದುತ್ತಿದ್ದ ರತ್ನಾಲಂಕಾರಗಳನ್ನೆಲ್ಲ ಕಿತ್ತುಕೊಂಡನು. ಆ ಮೇಲೆ ಅವನು ಅವುಗಳನ್ನು ತನ್ನ ಜೇಬಿಗೆ ಹಾಕಿ ಕೊಂಡು ಒತ್ತರವಿಂದ ಓಡಿ ಆ ಉಪವನವನ್ನು ದಾಟಿ ಹೋದನ.. ದಾರಿಯಲ್ಲಿ ಯಾವ ಮನಸ್ಯರೂ ಅವನಿಗೆ ಭೇಟಿಯಾಗಲಿಲ್ಲ. ಅವನು ಸಿಕಾಡೇಲಿನ ಸಮಾಪಕ್ಕೆ ಬಂದು ಬಂದು ದೀರ್ಘವಾದ ಉಸಿರುಗರೆದನು; ಹಾಗು ತನ್ನ ಮನಸ್ಸಿನ ಆನಾದವನ್ನು ಮನಸ್ಸಿನಲ್ಲೇ ಈ ರಿತಿಯಾಗಿ ಹೇಳಿಕೊಂಡನು: “ಈ ರಾಸ್ತೆಲ್ಲನು ಇಂಥ ದುಸ್ಸಾಹಸ ಮಾಡಿಯಾನೆಂಬದನ್ನು ಮೋದಲು ನಾನು ಅರಿತಿರಲಿಲ್ಲ. ನಾನು ಇಂದು ಅದಾವ ಶುಭ ಮುಹೂರ್ತದಲ್ಲಿ ಅವನನ್ನು ಹಿಂಬಾಲಿಸಿ ಹೋದನೇ! ಆತನು ಇಪ್ಪರಲ್ಲಿ ಖಂಡಿತವಾಗಿಯೂ ಹಿಡಿಯಲ್ಪಟ್ಟಿರಬಹುದು. ಆತನಿಗದಾವ ದುರ್ಗತಿಯಾಗುವದೇಂಬದು ನಾಳೆಯೇ ತಿಳಿಯುವದು. ನಾನು ಆತನನ್ನು ಕಲಂಕಿತನನ್ನುಗ ಮಾಡಬೇಕೆಂದು ಪ್ರಯತ್ನಿಸಿದ್ದೇನು; ಆದರೆ ಆ ಹತಭಾಗಿಯು ಅವಮಾನವನ್ನು ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಹೊಡಿ, ತಾನಾಗಿಯೇ ಜೇಲಿನ ದಾರಿ ಹಿಡಿದಿರುವನು. ಎಷ್ಟು ಆನಂದ! ಎಷ್ಟು ಸಂತೋಷ! ದೇವರೇ ನನಗೆ ಬೆಂಬಲನಾಗಿರುವನು.”

ಬಾಯಗರಡೊಡನೆ ನನ್ನನ್ನನುಸರಿಸು.

ಬ್ರಾಹ್ಮನ ಕೆಲ್ಲೇಯಾರನ ತಲೆಗೆ ಹಿಂಬದಿಯ ಗಡದ ಚೋಡ್ದೆ ತಾಕೆ ಅವನು ಮೂಳೆತಾಳಿದ್ದರೂ ಅವನ ತಲೆಗೆ ಅನ್ನ ಬಲವಾಗಿ ಪೆಟ್ಟಾಗಿರಲಿಲ್ಲ. ಶೀತಲವಾದ ವಾಯುವನ್ನು ಅರ್ಥ ಗಂಟಿಯ ವರೆಗೆ ಬಡಿಸಿಕೊಂಡ ಬಳಕ ಅವನಿಗೆ ಜೀತನೆಯುಂಟಾಯಿತು. ಆಗ ಅವನಿಗೆ ಮೇಲ್ಲಿ ಮೇಲ್ಲಿನೆ ಆ ಮೊದಲು ನಡೆದ ಸಂಗತಿಯೆಲ್ಲವೂ ಜ್ಞಾಪಕಕ್ಕೆ ಬಂತು. ಇನ್ನು ತಾನೇನು ಮಾಡಬೇಕೆಂಬದನ್ನು ನಿರ್ಧರಿಸುವ ಮೊದಲೇ ಸಮಿಷಪದಲ್ಲಿ ಹಲವು ಜನರ ಕಂಠಸ್ವರವೂ ಕಾಲ ಸಪ್ತಾಘವೂ ಅವನಿಗೆ ಕೇಳಬಂದಿತು. ತನ್ನನ್ನು ಎಲ್ಲಿ ಪ್ರತಿಬಂಧಿಸುವರೋ ಎಂಬ ಸಂದೇಹದಿಂದ ಆತನ ಸರಾಂಗವೂ ನಡುಗಹತ್ತಿತು.

ಡಾಫನಿ ಭಾರನನ್ನು ಲು ಸ್ವಲ್ಪ ವೇಳೆ ಮೂಳೆಮೊಂದ ಬಿಡ್ಡನಂತರ ಮೈ ಮೇಲೆ ಎಚ್ಚರ ಚುಟ್ಟಿ ಮೇಲ್ಲಿ ಮೇಲ್ಲಿನೆ ಎದ್ದು ತನ್ನ ತಂಡೆಯ ಬಳಗೆ ಹೊಂದಣು. ಆಗಲೂ ಆತನು ಹಾಚನಾಲಯದಲ್ಲೇ ಕುಳತು ಓದುತ್ತಿದ್ದನು. ಆತನಿಗೆ ಮಗಳಿಂದ ಕಳಪಿನ ಸಂಗತಿಯು ತಿಳಿಯಲು, ಅವನು ಕೊಂಧದಿಂದಲೂ ಹೈಂಭದಿಂದಲೂ ಸಂತಪ್ತನಾದನು; ಹಾಗು ಆ ಕೂಡಲೇ ಇಬ್ಬರು ಪ್ರೇರಿತಿಸರನ್ನು ಕರೆಯಿಸಿ, ಅವರನ್ನು ಜೊತೆಗೆ ಕರೆದುಕೊಂಡು, ತನ್ನ ಮನೆಯ ಆಖಗಳೊಡನೆ ಕರ್ಕರ ಪತ್ತಿಗೆಂದು ವೃಸ್ತಿನಾಗಿ ಉಪವನದಲ್ಲಿ ಪ್ರವೇಶಿಸಿದನು. ಪ್ರತಿಯೊಬ್ಬ ಆಳಿನ ಕೈಯೆಲ್ಲಾಗೂ ಒಂದೊಂದು ಲಾಂದರ. ಆ ಲಾಂದರ ಗಳ ಉಪ್ಪಲವಾದ ಚೆಳಕೆಸಿಂದ ಗಿಡ ಬಳ್ಳಿಗಳಿಂದ ಯುಕ್ತವಾದ ಆ ಉಪವನದ ಕ್ರತ್ಯಲುಪ್ರವೇಶದಲ್ಲಿ ಬಯು ದೂರದ ವರೆಗೂ ಪ್ರಕಾಶ ಬಿಡ್ಡಿತು ಕಳ್ಳನು ಉಪವನದೊಳಗಿಂದಲೇ ಓಡಿ ಹೊಗಿರುವನೆಂದು ಲಾರ್ಡ ಮೇಸಿಂಡೇಲನು ತಿಳಿದಿದ್ದನು.

ಸಮಿಷಪದಲ್ಲೇ ಬಹು ಜನರ ಕೊಳಾಹಲ ಮತ್ತು ಕಾಲಸಪ್ತಾಘನನ್ನು ಕೆಳಿದ್ದ ಕೆಲ್ಲೇಯಾರನು ತನ್ನ ಮನದಲ್ಲೀ “ದೇವರು ಎಂಥ ಕಡುವಿಪತ್ತಿ ಗೀಡು ಮಾಡಿದನಲ್ಲ! ನಾನು ಒಂದು ವೇಳೆ ಇಲ್ಲಿ ಹಿಡಿಯಲ್ಪಟ್ಟರೆ ತೀರಿಯೇ ಹೊಂಯಿತು. ನಾನು ಖಂಡಿತವಾಗಿಯೂ ದೀರ್ಘಕಾಲದವರಿಗೆ ಜೀಲಿನ ತಿಕ್ಕೆ ಹೊಂದಬೇಕಾಗುತ್ತದೆ. ಕಲಂಕ, ಲಾಂಭನಗಳ ಬಗೆಯಂತೂ ಮಾತೇ ತೆಗೆಯುವಂತಿಳ್ಳ. ದೇವಾ, ಜಗನ್ನಾಯಕಾ! ದಿನ ಬಂಧಿಂಳಾ! ನೀನೇ ಈ ಪ್ರಸಂಗದಲ್ಲಿ ನನ್ನನ್ನು ರಕ್ಷಿಸುವವನು.”

ಮನುಷ್ಯನು ಯಾವಾಗ ಕೆಟ್ಟ ಕೆಲಸಗಳಿಗೆ ಪ್ರವೃತ್ತನಾಗುವನೋ ಆಗ ದೇವರ ನಾಮವು ಒಮ್ಮೆ ಕೂಡ ಆತನ ಬಾಯಿಂದ ಹೊರಡುವದಿಲ್ಲ; ಆದರೆ

ಆ ಪಾಪಕೃತ್ಯದಲ್ಲಿ ಸಿಕ್ಕು ಬೀಳುವ ಪ್ರಸಂಗ ಒದಗಿದಾಗ ಮಾತ್ರ ಗದಗದನೇ ನೇಗುತ್ತೆ ಅವನನ್ನು ಪ್ರಾರ್ಥಿಸಹತ್ತತ್ವಾನೆ. ಮಾನವ ಚರಿತ್ರದಲ್ಲಿ ಇದೊಂದು ವಿಶೇಷ ಅಧ್ಯಾತ್ಮವು. ತಾನೀಗ ಓಡತೊಡಗಿದೆ ಖಂತಿತವಾಗಿಜೂ ಹಿಡಿಯಲ್ಪಡುವೆನೈಂದು ಕಿಳ್ಳೀಯಾರನಿಗೆ ತಿಳಿಯಿತು; ಅಲ್ಲವೇ ಈ ಉಪವನದ ಹೊರಗಡಿಯಲ್ಲೂ ಪಚಾರಿಯಾರನ್ನು ನಿಯಮಿಸಿರಬಹುದು. ಹಿಗಿದ್ದರೂ ತಾನೀನೂ ಪ್ರಯತ್ನಿಸದೆ ಅವರ ಕೈಗೆ ಸಿಕ್ಕು ಬೀಳಿಸೇಂದು ಅವನಿಗೆನಿಷಲಿಲ್ಲ. ಏಷಿಲ್ಲಿಂದ ತಾನು ಎದ್ದು ನಿಂತರ ಎಲ್ಲಿ ಬೆರೆಯಾರವರ ಕಣ್ಣಿಗೆ ಬೀಳುವೆನೋ ಎಂಬ ಅಂಜಿಕೆಯಿಂದ ಎನ್ನೇಇವೆ, ಹಾಗೆಯೇ ಹೊರಭಾಡುತ್ತ ಸರಿದಾಷುತ್ತ ಗಡ-ಮರಗಳ ಕೆಳಗಡಿಯಲ್ಲೀ ಹಿಂದೆ ಹಿಂದಕ್ಕೆ ಸರಿಯಪ್ಪತ್ತಿದನು; ಆದರೆ ಕರ್ಮಫಲವು ತಪ್ಪಿದ್ದಲ್ಲ. ಆತನು ಕೆಲ ಗಜ ದೂರ ಸರಿದನೋ ಇಲ್ಲವೋ ಅಷ್ಟರಲ್ಲೇ ಅವನನ್ನು ಒಬ್ಬ ಪ್ರೋಲೀಸನು ಕಂಡನು. ಇವನನ್ನು ದೃಷ್ಟಿಸಿದ್ದಿಂದೇ ತಡ, ಆ ಪ್ರೋಲೀಸನು ಒಡಿ ಬಂದವನೋ ಇವನ ವ್ಯವೇಲೀಯೇ ಬಿಡ್ಡನು; ಹಾಗು ನಿಮಿಷಾರ್ಥದಲ್ಲಿ ಇವನನ್ನು ಆಕ್ರಮಿಸಿಯೇ ಬಿಟ್ಟನು! ಕಿಳ್ಳೀ ಯಾರನು ಆತ್ಮರಕ್ಷಣಿಗೆ ಬೇರೆ ಉಪಾಳುವನೋ ಕಾಣಿಸಿಗಲು, ಆ ಪ್ರೋಲೀಸನ ಕೈಯೋಳಿಂದ ಪಾರಾಗಲಿಕ್ಕೊಂಡ ಆತನ ಕೆನ್ನೆಗೊವ್ವೆ ಚನ್ನಾಗಿ ಏಟಿ ಕೊಟ್ಟನು; ಆದರೆ ಆ ಪ್ರೋಲೀಸನು ಆತನಿಂದ ಹಾಗೆ ಸೆಟ್ಟುತ್ತಿಂದರೂ ಕಾಣತನ್ನ ಕೈಯೋಳಿನ ಬೇಟಿಯನ್ನು ಬಿವಲಿಲ್ಲ; ಅವನು ತನ್ನ ಎರಡೂ ಕೈಗಳಿಂದ ಕಿಳ್ಳೀಯಾರನನ್ನು ಬಿಗದು ಹಿಡಿದನು. ತಾನೀ ಶಿಫಾರಸುಪಡಿಯಲ್ಲಿಸುಗ ಆ ಪ್ರೋಲೀಸನು ಆಗ ಬೇರೆ ಯಾರನ್ನು ಕರೆಯಲಿಲ್ಲ. ತಾವಿಬ್ಬರೇ ಬಡಿದಾಷುತ್ತ ದುತ್ತ ನೆಲಕ್ಕೆ ಬಿಡ್ಡರು.

ಮಣಿಲ್ಲಿ ಬಿದ್ದು ಕೆಲ ಹೊತ್ತು ಗುದ್ದಾಡಿದ ಮೇಲೆ ಕಿಳ್ಳೀಯಾರನು ಪ್ರೋಲೀಸನ ಹಿಡಿತದಿಂದ ಪಾರಾಗಿ ಉಧ್ವರಶಾಸ್ತ್ರಸದಿಂದ ಓಡಹತ್ತಿದನು. ಅವನು ಬಹು ಕಷ್ಟದಿಂದ ಆ ಉಪವನವನ್ನು ದಾಬಿ ಬಂದು ಹೊರಿನ ಕಾರ್ಫತ್ತಲೀಯಲ್ಲಿ ಎತ್ತ ಮಾಯವಾದನೋ ಅದನ್ನು ಯಾರೂ ಕಂಡುಹಿಡಿಯಿದಾದರು. ಕೆಲ ಹೊತ್ತಿನ ಮೇಲೆ ಕಿಳ್ಳೀಯಾರನು ಬಹು ದೂರದಲ್ಲಿ ವಿದ್ಯುದ್ದಿಇಹಗಳಿಂದ ಬೆಳಗುತ್ತಿದ್ದ ರಾಜಬೀದಿಗೆ ಬಂದು ತುಸ ಶಾಂತನಾದನು. ಆಗ ಆತನು ತನ್ನ ಮನಸ್ಸಿನಲ್ಲೀ:—“ನಾನು ಕಳಬು ಮಾಡಿಕೊಂಡು ಬಂದ ಮೇಲೆ ಆ ಉದ್ಯಾನವನದಲ್ಲಿ ನನ್ನನ್ನು ಒಮ್ಮೆಲೆ ಆಕ್ರಮಿಸಿದ್ದನಲ್ಲಾ, ಆತನಾರು? ಅಲ್ಲಿಗೆ ಈ ಮಧ್ಯರಾತ್ರಿಯಲ್ಲಿ ಅವನೇತಕ್ಕೆಂದು ಬಂದಿದ್ದನು? ಅವನೀನು ಲಾರ್ಜ ಮೆಸಂಡೇಲನ ಯಾವನೊಬ್ಬ ಪರಿಚಾರಕನೇ?

ನನಗಂತೂ ಹಾಸೆಂದೆಸುವದಿಲ್ಲ. ಹೀಗಾದರೇನು, ಅವನೂ ನನ್ನು ತೆಗೆದುಹಾಕಿ ಬಂದಿದ್ದನೇ?... ಹೀಗೆಂದವನೇ ಕೆಲ್ಲೇಯಾರನು ಬಮ್ಮೆಲೀ ತನ್ನ ಜೀಬಿಗೆ ಕೈಯಿಕ್ಕೆದನು. ಅದು ತೀರ ಬರಿದಾಗಿದ್ದಿತು. ಅವನು ನಡುಗನ ಕೈಗಳಿಂದ ತನ್ನ ಪ್ರತಿಯೊಂದು ಜೀಬನ್ನು ಮೂರು ಮೂರು ಸಾರೆ ಹುಡಿಕೆದನು. ಯಾವ ಜೀಬಿನಲ್ಲೂ ಬಂದೂ ಅಲಂಕಾರ ಸಿಗಲಿಲ್ಲ. ಅವನು ವ್ಯಾಕೆಲ ಭಾವದಿಂದ, ಕುಗ್ಗಿದ ದಸಿಯಿಂದ ತನ್ನಷ್ಟುಕ್ಕೇ:—“ಲಲ್ಲವೂ ಹಾಳಾಯಿತು. ಯಾವನೊಬ್ಬ ಕ್ಷಮೆ ವಿಂಡಿತವಾಗಿಯೂ ಈ ಕಳ್ಳನನ್ನು ಸುಲಿದಿರುವನು! ನನ್ನ ತಲೀಯು ಗಿಡದ ಬೋಡ್ಡಿಗೆ ತಾಕಿ ನನಗೆ ಬವಡ ಬಂದಾಗ ಆ ದರವಡಿ ಖೋರನು ನನ್ನ ಜೀಬು ಸುಲಿದು ನಿರ್ವಿಷ್ಟವಾಗಿ ಒಡಿ ಹೋಗಿರುತ್ತಾನೆ. ಆ ಕಳ್ಳನು ನಾನು ಕಳ್ಳವನಾಡಿಕೊಂಡು ಒಡಿ ಬಂದದ್ದನ್ನು ನೋಡಿರಬೇಕು.. ನಾನು ಕಳ್ಳವು ಮಾಡಿಕೊಂಡು ಬರುತ್ತಿರುವದನ್ನೇ ಆತನು ನಿರೀಕ್ಷಿಸುತ್ತು ಆ ಉಪನನವಲ್ಲಿ ಅಡಗಿಕೊಂಡು ಕುಳಿತಿರಬೇಕು. ಎಲಲ! ನನ್ನ ದೆಂಡು ದುಭಾಗ್ಯವಪ್ಪಾ! ಮನುಷ್ಯನಿಗೆ ಯಾವದೂ ಅತ್ಯಂತ ಗರ್ವಾಪ್ಯಾ ಯಾವದು ಅತ್ಯಂತ ತಿರಸ್ಯರಣೀಯವೂ ಅವನ್ನೇ ನಾನು ಮಾಡಿವೆನು. ಕಲಂಕ ಸಾಗರ ದಲ್ಲಿ ಮುಳುಗಿವೆನು, ಆದರೆ ಯಾವ ಹೇತುವಿನಿಂದ ನಾನೀ ಫೋರ ಕೃತ್ಯವನ್ನು ಸಗಿದೆನೋ ಅದು ಸಫಲವಾಗಲಿಲ್ಲ. ಈಗಿನ ನನ್ನ ಅವಸ್ಥೆಯು ಮೊದಲಿಗಿಂತಲೂ ಹೆಚ್ಚು ಸಂಕಟಜನಕವಾಗಿ ಬಿಟ್ಟಿತು. ಡಾಫನಿಗೆ ಯಾವ ರತ್ನಾ ಭರಣಗಳನ್ನು ಲ್ಲಿ ಕಾಣಿಕೆ ಎಂದು ಕೊಟ್ಟಿದ್ದಿನೂ. ಅವುಗಳನ್ನು ಕೆದ್ದು ಶಿಕ್ಷೆಗೆ ಪಾತ್ರನಾದೆನು; ಅಲ್ಲದೆ ಸಾಲಿಬ್ರೂ ಕಂಪನಿಯ ಸಾಲ ತೀರಿಸಲಿಕ್ಕೂ ಆಗಲಿಲ್ಲ ಅವರು ನಾಳಿಯೇ ನನ್ನನ್ನು ಹಿಡಿಮೊಯ್ಯಾವರು. ನಾನಿನ್ನೆಲ್ಲಿ ಹಣ ಪಡೆಯುವದು? ಇಲ್ಲ, ಈ ಸಂಕಟದೊಳಗಿಂದ ಪಾರಾಗಲಿಕ್ಕೆ ನನಗಿನ್ನು ಬೇರೆ ಉಪಾಯವೇ ಇಲ್ಲ. ಕತ್ತಲೆ, ನಾಲ್ಕು ಕಡೆಗೆ ಫೋರವಾದ ಕಾಗತ್ತಲೆ! ವಿಹತ್ತಿನ ಮೋಡಗಳು ತಲೆಯ ಮೇಲಿ ಮುಂಸುಕಿರುವವು. ಇನ್ನು ನಾನೀನು ಮಾಡಲಿ?”

ಕ್ಷೋಭ, ದುಃಖ, ನಾಜಿಕೆ, ಅನುತ್ತಾಪ ಮುಂತಾಪವುಗಳಿಂದ ಕೆಲ್ಲೇ ಯಾರನು ಹುಳ್ಳನಂತಾದನು. ವಿಶೇಷವಾಗಿ ಮತ್ತೂ ಬಂದು ಬಲವಾದ ಸಂದೇಹವು ಅವನ ಮನಸ್ಸಿನಲ್ಲಿ ಹುಟ್ಟಿತು. ಆತನು ಅಧಿಕಾರಿನಾಗಿಬಿಟ್ಟನು. ಡಾಫನಿಯ ನನ್ನನ್ನು ಗುರ್ತಿಸಿದಳೇ? ಆ ಕೋಣೆಯೊಳಗಿನ ಬೆಳಕು ಅಪ್ಪು ಉಪ್ಪಲವಾಗಿರದಿದ್ದರೂ ಆ ದೀಪವು ನನ್ನ ಹಿಂದುಗಡೆಯಲ್ಲಿದ್ದರೂ ಡಾಫನಿಗೆ ನನ್ನ ಮುಖವು ಸುಷ್ಪವಾಗಿ ಕಂಡಿರದಿದ್ದರೂ ಆದರೂ ಅವಳು ಬಹು ದಿನಗಳಿಂದಲೂ-ಬಹುಶಃ ದಿನಾಳು-ನನ್ನನ್ನು ನೋಡಿರುತ್ತಾಳೆ. ನನ್ನ ಭಾವಣವನ್ನು

ಕೇಳಿದ್ದಾಕ್ಕೆ, ನನ್ನ ಪ್ರತಿಯೊಂದು ಹಾವಭಾವಗಳನ್ನು ಕಂಡುಕೊಂಡಿದ್ದ್ವಾ ಖಾದ್ದಿಂದ ಇಂದು ಅವಳು ನನ್ನ ಮುಖವನ್ನು ಸ್ಪಷ್ಟವಾಗಿ ನೋಡಿದ್ದರೂ ಅವಳು ನನ್ನನ್ನು ಗುರ್ತಿಸಲಾರಂತಹ? ಡಾಫನಿಯು ನನ್ನೊಂದನ್ನು ಮಾತನ್ನಾದ ಆದುತ್ತಲೇ ಒಮ್ಮೆಲೇ ನಿರ್ವಾಕ್ಯಾಕಾಗಿ, ವಿಷ್ಯಾಯ-ವಿಸ್ವಾರಿತ ಸೇತ್ತುಗಳಿಂದ ನೋಡಿ, ಅನ್ವಯ ಹೆಚ್ಚಿಗೆ ವಿಹ್ವಳಲೂ ಚಂಚಲಳೂ ಆದ ಕಾರಣವೇನು? ಅವಳು ಆಗ ನನ್ನನ್ನು ಒಮ್ಮೆಲೇ ಗುರ್ತಿಸಿದ್ದೀ ಆದಕ್ಕೆ ಕಾರಣವಲ್ಲವೇ?”

ಕಿಲ್ಲೀಯಾರನು ಅವನ್ನೆಲ್ಲ ಆಲೋಚಿಸಿ ಕೈಗ್ರಿಧಭರದಿಂದ:—“ಡಾಫನಿಯು ನನ್ನನ್ನು ಖಂಡಿತವಾಗಿಯೂ ಗುರ್ತಿಸಿರುತ್ತಾಳೆ; ಆದರೆ ಇದಕ್ಕೆ ಉಪಾಯವೇನು? ನನ್ನಲ್ಲಿ ಅವಳು ಯಾವ ನಂಬಿಗೆ, ಎಷ್ಟು ಪ್ರೀತಿ, ಎಂಥ ಸಹಾನುಭೂತಿಗಳನ್ನಿಷ್ಟದ್ವಾರೋ ಅವನ್ನೆಲ್ಲ ಕಳಿಕೊಂಡಿನು. ನಾನು ಅವಳ ಪ್ರೀಮಕ್ಕೆ ತೀರ ಅಯೋಗ್ಯನು. ಅವಳು ನನ್ನ ಹೇಣಿ ಜೀವನವನ್ನು ತಿಳಿದು ಕೊಂಡಳು. ಈ ಬಗ್ಗೆ ನನಗಿನ್ನು ದುಃಖಿಸುವ ಅಧಿಕಾರವಾದರೂ ಇದೆಯೇ?”

ಬ್ರಾಹ್ಮನ ಕಿಳ್ಳಿಯಾರನು ಉನ್ನಾದನಂತೆ ದಾರಿ ಹಿಡಿದು ಸಾಗಿದ್ದನು. ತಾನು ಯಾವ ಕಡೆಗೆ ನಡೆವಿರುತ್ತೇನೇಂಬದರ ಕಡೆಗೆ ಅವನ ಲಕ್ಷ್ಯವೇ ಇರಲಿಲ್ಲ. ಎಲ್ಲಿಗೆ ಹೋಗಬೇಕೆಂಬುದನ್ನೂ ಆತನು ಸಿಧರಿಸಿಕೊಂಡಿರಲಿಲ್ಲ. ಅದೇ ರೀತಿಯಿಂದ ನಡೆತಲು, ಅವನು ಗ್ರಾಭೇನ ಸ್ವೇಷಣಿಗೆ ಹೋಗಿ ತಲುಪಿದನು. ಆಗ ಆತನಿಗೆ ತಿಳಿಯಂದು ವೇಸಂದರೆ, ತಮ್ಮ ಬೆಳಗೇಡಿ ಯಾದಂಡಿನ ಶಿಫಿರ್ತು ಬಸು ಹುಂದಿದ್ದೀ ಚಿಂಪು ಬಾವಿರುವೇಸಿಂದು. ಕೂಡಿಲ್ಲ ಅವನು ಗಕ್ಕನೆ ನೀತುಕೊಂಡನು. ಅತ್ಯತ್ಯ ಹೋರಂ ನೋಡಿ ಸಮಾಪದಲ್ಲಿ ಯೇ ಇದ್ದ ‘ಡ್ರ್ಯಾಕ್ ಸ್ಟರ್ಟ್’ ಎಂಬ ಗಲ್ಲಿಯಲ್ಲಿ ಉದ್ದೇಶವಿಹೀನವಾಗಿಯೇ ಹೊಕ್ಕು, ಕೊಂಚೆ ದೂರ ಹೋದ ಕೂಡಲೆ ಎದುರಗಡೆಯಲ್ಲೇ ಉಜ್ಜ್ವಲ ದೀಪಮಾಲೆಗಳಿಂದ ಬೆಳಗೆತ್ತಿದ್ದ ಸುಪ್ರಾಸ್ತಾದ ಆಕ್ರಷಣೆ ಸ್ವೀಳು ಕಾಣಿಸ ಹತ್ತಿತು. ಅವನು ಆ ದಾಂತ್ಯಲ್ಲಿ ನಿಂತು ಏರಷು-ಮೂರು ನಿವಿಷಗಳವರಿಗೆ ಏನನ್ನೊಂದು ಯೋಚಿಸಿದನು. ಯಾವುದೋ ಒಂದನ್ನು ಮನಸ್ಸಿನಲ್ಲಿ ನಿರ್ಧರಿಸಿ ಕೊಳ್ಳಲು, ಆತನ ವಾನುಂಕ ಉನ್ನೇಗನೂ ಚಾಂಚಲ್ಪನ್ನಾ ಅಲ್ಪವಾಟಿಗೆ ಶಾಂತವಾದನು. ಸಮಾಪದಲ್ಲೇ ಟ್ರಾಕ್ಸ್‌ಗಳ ಅಡ್ಡಿ ಕಾಣಿಸಲು, ಮೆಲ್ಲಮೆಲ್ಲನೆ ಅಲ್ಲಿಗೆ ಹೋದನು; ಹಾಗು ಬಬ್ಬಿ ಟ್ರಾಕ್ಸ್ ಡ್ರಾಯಿವ್‌ರನನ್ನು ಕುರಿತು:—“ಶೋಫಾರೆ ಸಾಬ, ನನ್ನನ್ನು ಭೇಯಾರ ಸ್ವೀಳಿಸೋಳಿರುವ ಸುಪ್ರಸಿದ್ಧ ಸತ್ತಿದಾರನಾಧರಾಬಟ್ಟ ಬ್ಲೀಕರ ಮನೆಗೊಯ್ದಿಬಿಡಬೇಕು. ಅವನ ಮನೆಯ ನಂಬರು ನನಗೆ ನೀನಿಲ್ಲ. ನಿನಗವರ ಮನೆಯೆ ನಂಬರು ಗೊತ್ತಿದೆಯೋ!” ಎನ್ನಲು,

ಶೋಫಾರ: — “ಒಳ್ಳೆ ದು, ನನಗದು ಗೊತ್ತಿದೆ. ನಾನು ಎಷ್ಟೋ ಸಾರೆ ಅವನವುನೇಗೆ ಹೋಗಿರುತ್ತೇನು.”

ಕಿಲ್ಲೇಯಾರ: — “ಹಾಗಾದರೆ ನೀನು ಈಗಲೇ ನನ್ನನ್ನು ಅವರ ಮನೆ ಗೂಯ್ಯಾ ಬಿಡುವೆಯಾ?”

ಶೋಫಾರ: — “ಅದಾವ ಕಾಣ ಕೆಲಸ? ಹತ್ತಿರ ಟ್ರಾಕ್ಸೆಯನ್ನು.”

ಕೂಡಲೇ ಕಿಲ್ಲೇಯಾರನು ಆತನ ಟ್ರಾಕ್ಸೆಯನ್ನು ಆರೋಹಿಸಿದನು. ಕೆಲಸಿನವರಳಿಲ್ಲೇ ಅದು ಬ್ಲೇಕನ ಮನೆಯ ಬಾಗಿಲಿಗೆ ಹೋಗಿ ತಲುಪಿತು. ಆಗ ಮುಧ್ಯರಾತ್ರಿಯಾಗಿದ್ದಿತು. ಬ್ಲೇಕನ ಮನೆಯ ಅಡಿಗೆಯವಳಾದ ವಾಡೇ ಉಳು ಮನೆಗೆಲಸಗಳನ್ನೆಲ್ಲ ಮುಗಿಸಿಕೊಂಡು ತನ್ನ ಬಹು ಭಾರವಾದ ಹೇಳನನ್ನು ಹಾಸಿಗೆಯ ಮೇಲೆ ಚಲ್ಲಿಕೊಟ್ಟು ಮೂಗು-ಬಾಯಿಗಳಿಂದ ಬಹುಗಷ್ಟಿಯಾಗಿ ಶ್ವಾಸ ಬಿಡುತ್ತ ಗೊರಿಕೆ ಹೊಡಿಯುತ್ತ ನಿದ್ರಾಸುಖವನ್ನು ಅನುಝೋಗಿಸುತ್ತಿದ್ದಳು. ಬ್ಲೇಕನು ಮಾತ್ರ ಆಗಲೂ ಸದ್ರೇ ಹೋಗಿರಲಿಲ್ಲ. ತಲೆಪಾಗಿಲ ಬಳಿಯ ಗಂಟೆ ಬಡಿದ ಸವ್ವಳ ಕೇಳಲು, ಆತನು ಸ್ಪಂತ ಮೇಲಟ್ಟಿದಿಂ ರೆಂದು ಬಂದು ಬಾಗಿಲ ತೆರೆದನು; ಹಾಗು ಹೋರಗಡೆಗೆ ನಿಂತಿದ್ದ ಬ್ರಾವುನ ಕಿಲ್ಲೇಯಾರನನ್ನು ಸಂಗಡ ಕರಕೊಂಡು ಅಟ್ಟವನ್ನೇ ಏರಿ ತನ್ನ ಕೂಡುವ ಕೋಣಕೆಗೆ ತಲುಪಿದನು. ಅ ಕೋಣಕೆಯೋಳಿನ ವಿಂಚಿನ ದೀಪಗಳು ಉಜ್ಜ್ವಲವಾದ ಪ್ರಕಾಶದಲ್ಲಿ ಕಿಲ್ಲೇಯಾರನ ಹಾಸಿದ ಡಾಗು ಅಲ್ಲಲ್ಲಿ ಪರಿದ ಉದುವನ್ನೂ ರುಚ್ಚಿನಂತಿರುವ ಆತನ ಹಾವಭಾವಗಳನ್ನೂ ಕಂಡು ಅಞ್ಜಂಟ ಪಸ್ತ್ರಿತನಾದನು. ನೇಭಿಲ ಹರಕೆತ್ತಿರುತ್ತಿರುತ್ತಿನ ಬಲವಾದ ಮುಷ್ಟ್ಯಫಾತದಿಂದ ಅದುವರೆಗೂ ಆತನ ಮುಖವು ಬಾಡಿತ್ತು. ಲಾಡೆ ಮೇಸಿಂಡೇಲನ ಅಟ್ಟಿದಿಂದ ಇಳಿದು ಓಡಿ ಬರುವಾಗ ಬಂದು ಲತೆಯ ಹರಿಯು ತಾಕಿ ಆತನ ಕವಾಳದಲ್ಲಿ ಒತ್ತುಟ್ಟಿಗೆ ರಕ್ತ ಬಂದಿತ್ತು. ಅದನ್ನೆಲ್ಲ ಕಂಡ ಬ್ಲೇಕನು ಯಾವ ಸಂಗತಿಯನ್ನೂ ತಿಳಿಯದೆ ತೀಕ್ಷಣದೃಷ್ಟಿಯಿಂದ ಅವನ ಹೋರಿಯನ್ನೇ ನೋಡಹತ್ತಿದನು. ಬೆಂಕ ಅವನು: — “ಕಿಲ್ಲೇಯಾರ, ಪ್ರಸಂಗನೇನು? ನೀನಿಗ ಎಲ್ಲಿಂದ ಬಂದೆ? ದೇಗನೆ ತಿಳಿಸು.”

ಕಿಲ್ಲೇಯಾರನು ಹತಾಶಭಾವದಿಂದ ಅಲ್ಲಿಯದೊಂದು ಕು ಚೀರು ಮೇಲೆ ಕುಳಿತವನೇ ನಿಟ್ಟುಸಿರುಗರೆದು: — “ಪ್ರಸಂಗವೆಂಥದು? ನನ್ನ ಮುಂಡ ನೋಚಿತು. ತಮಗೆ ನೋರೆ ಶೋರಿಸಲಿಕ್ಕೆ ಕೂಡ ನನಗೆ ನಾಚಿಕೆಯೇನು ತ್ತದೆ. ಉಂಡನ್ನು ನೋಳಿನ ಎಲ್ಲಕ್ಕೂ ನೀಜ ತಿರಸ್ತುತ್ತ ಅಪರಾಧಿಗೂ ನನಗೂ ಮತ್ತಾವ ಅಭ್ಯಂತರವೂ ಇಲ್ಲ. ಮಹಾ ಪಾಪಿಷ್ಟನೂ ಕೂಡ ತನ್ನ,

ಗಳ ದಯೆಗೆ ವಂಚಿತನಾಗಲಿಕ್ಕೆಂದು ನನಗನಿಸುತ್ತದೆ. ಅಂತೆಯೇ ನಾನು ತಮ್ಮ ಕೈಪೆಗೆ ಪಾತ್ರನಾಗಿರುತ್ತೇನೆ. ತಾವು ನನ್ನನ್ನು ಸಂರಕ್ಷಿಸಬೇಕು.”

ಬ್ಲೇಕ್:—“ತುಸ ಶಾಂತನಾಗು. ಏನೇನಾಗಿದೆ ಎಂಬದನ್ನೇಲ್ಲವನ್ನೂ ಬಿಚ್ಚಿ ಹೇಳು.”

ಬಳಿಕ ಕಿಲ್ಲೇಯಾರನು ತೀರ ವ್ಯಾಕುಲಭಾವದಿಂದ, ಬಿಗಿದ ಕಂಠದಿಂದ ತನ್ನ ಎಲ್ಲ ಸಂಗತಿಯನ್ನು-ದುರುತ್ತಿ ಮತ್ತು ದುಷ್ಪಳಿಯ ಸಂಗತಿಯನ್ನು ಸವಿಸ್ತಾರವಾಗಿ ಬ್ಲೇಕನಿಗೆ ತಿಳಿಸಿದನು. ಕೊಂಚವನ್ನೂ ಮುಚ್ಚಿಡಲಿಲ್ಲ. ಬ್ಲೇಕನ್ನು ಮಂತ್ರಮುಂಗ್ಧಿನಾದ ಪಿಶಾಚಿಯಂತೆ ಸಿಃಸ್ತುಬ್ಧನಾಗಿ ಕುಳಿತು, ಮನ ಸ್ವನ್ನ ಸ್ವಲ್ಪವು ಚಂಚಲಗೊಳಿಸದೆ ಆತನ ಎಲ್ಲ ಸಂಗತಿಯನ್ನು ಕೇಳಿಕೊಂಡನು. ಅವನ ಸಂಗತಿಯನ್ನೇಲ್ಲ ಕೇಳುವದಾದ ಬಳಿಕ ದೀರ್ಘನಿಶ್ಚಯವ ಬಿಟ್ಟು ಅತ್ಯಂತ ಗಂಭೀರನಾಗಿ ಬ್ಲೇಕನು ಆತನ ಮೋರೆಯ ಕಡೆಗೆ ಟಕವ; ಕವೆಂದು ನೋಡತೊಡಿದನು; ಹಾಗು ಮೇಲ್ಮೆಲ್ಲನೇ “ನಿನ್ನ ಸಂಗತಿಯು ಅತ್ಯಂತ ಅದ್ವಿತವಾಗಿರುವದರಿಂದ ಇದನ್ನು ನಂಬಲಿಕ್ಕೆ ಕೂಡ ನನ್ನ ಮನಸ್ಸು ಒಪ್ಪಿನ ದಿಲ್ಲ. ಕೊನೆಗೆ ಕಳವು ಮಾಡುವ ಪ್ರವೃತ್ತಿಯು ನಿನಗುಂಟಾಯಿತೇ? ನಿನ್ನ ದೇಹದಲ್ಲಿನು ಪಿಶಾಚಿ ಸಂಚರಿಸಿರುವದ್ದೋ? ಇನ್ನೇನು ಹೇಳಲಿ? ನಿನ್ನ ವೃತ್ತಾಂತವನ್ನು ಕೇಳಿ ನಾನೆಷ್ಟು ಮರ್ಮಾಯತನಾಗಿರುತ್ತೇ ನೇಂಬದನ್ನು ನಿನಗೆ ಬಾಯಿಂದ ತಿಳಿಸಲು ಶಕ್ತಿಸಿಲ್ಲ;

ಕಿಲ್ಲೇಯಾರ:—“ಬ್ಲೇಕರೇ, ನನಗೆ ನನ್ನ ವಿವಯದಲ್ಲೇ ಎಷ್ಟು ತಿರಸ್ಯಾರವುಂಟಾಗಿದೆಯೋ, ತಾವು ಅದಕ್ಕಿಂತಲೂ ನನ್ನನ್ನು ಹೆಚ್ಚಿ ತಿರಸ್ತುರಿಸಲಾರಿ. ನನ್ನ ಮನಸ್ಸಿನಲ್ಲಿ ಎಷ್ಟು ವ್ಯಧೀಯಂಟಾಗಿದೆಯೋ ಮರಣ ವ್ಯಧೀಯಾ: ಅದಕ್ಕಿಂತ ಎಷ್ಟೋ ತುಚ್ಛವಾಗಿರುವದು.”

ಬ್ಲೇಕ:—“ನೀನು ಯಾವ ಅಪರಾಧ ಮಾಡಿರುತ್ತೀಯೋ ಅದಕ್ಕೆ ತಿಕ್ಕೆ ಯೆಂದರೆ ದೀರ್ಘವಾದ ಕಾರಾಗ್ಯಹವಾಸ. ಮೈತುಂಬ ಎಚ್ಚರವಿದ್ದ ಸಭ್ಯರ್ಗುಹಸ್ಥರೀಲ್ಲಾದರೂ ಇಂಥ ದುಷ್ಪರ್ಯಮಾಡುವರೆ? ಯಾವಾಗ ನೀನು ಆ ಸಂಕಲ್ಪ ಮಾಡಿದೆಯೋ ಅಗ ನಿಜವಾಗಿಯೂ ನಿನ್ನ ತಲೆಯು ತಾಳದಪ್ಪಿರಬೇಕು.”

ಕಿಲ್ಲೇ:—“ಆಗ ನಾನು ಉನ್ನತನಾಗಿದ್ದಿಂದಿನಿಸುತ್ತದೆ. ನನ್ನೇ ಉನ್ನತತ್ತತ್ವಿಯ ನೆವನ್ನು ನನ್ನ ಆತ್ಮಸಮರ್ಥನಕ್ಕೆ ತಕ್ಷದ್ವಾಗಿಲ್ಲವೇ?”

ಬ್ಲೇಕ:—“ಕಳವು ಮಾಡಿ ಆತ್ಮಸಮರ್ಥನದ ಅನುಕೂಲತೆಗೆ ಎಂಥಂಬಿಕೆ ತೆಗೆದೆಯಲ್ಲ! ಇದೇನು ಬಾಯಿಂದ ಆದುವಂಥ ಮಾತೇ? ನಾನು ನಿನಗೆ ಧನಸಹಾಯ ಮಾಡಬೇಕೆಂದಿದ್ದೆ. ನೀನು ನಾಳಿ ಬೆಳಗೆ ನನ್ನ ಬಳಿಗೆ ಬಂ

ದೊಡನೆಯೇ ನಿನ್ನ ಎಲ್ಲ ಸಾಲ ತೀರುಸುವ ವ್ಯವಸ್ಥೆ ಮಾಡುತ್ತಿದ್ದೇನು; ಹಾಗು ಪ್ರಾಪ್ತ ಸಂಕಟದೊಳಗಿಂದ ನೀನು ಮುಕ್ತನಾಗುತ್ತಿದ್ದೆ; ಅದರೆ ನೀನು ನನ್ನ ಮಾತನ್ನು ದುರ್ಬಳಿಸಿ, ಇಂಥ ಫೋರ್ಮ ಕೃತ್ಯವನ್ನೇ ಸಗಲಕ್ಕೇ ಪ್ರಯೋಜಿಸಿದೆ?”

ಕಿರ್ತಿ:—“ತನ್ನಂತಹ ಹಿತ್ಯಾಸಿ ಬಂಧುಗಳ ಬಳಿಯಿಂದ ಧನಸಹಾಯ್ಯ ಪಡೆಯುವದು ನನ್ನ ಆತ್ಮಸಾಧನಕ್ಕೆ ಅಫಾತವಾದಂತಾಯಿತು. ನನ್ನ ದುರಭಿ ಮಾನವೇ ನನ್ನನ್ನೀ ಅಧಃಸಾತಕ್ಕೆ ಗುರಿ ಮಾಡಿದೆ! ನಾನು ನನ್ನಾಗವರವನ್ನು ತ್ಯಜಿಸಿ ನಾಳಿ ಬೆಳಗೆ ನಿಮ್ಮ ಬಳಗೆ ಬಂದಿದ್ದರೆ, ನನ್ನ ದುರ್ಗತಿಯು ಇವ್ವಾಗು ತ್ವರಿತಿ? ನಾನು ಈಗ ಯಾವ ತಪ್ಪಿ ಮಾಡಿರುವೇನೋ ಇದಕ್ಕೆ ಬದಲು ನಾನು ನನ್ನ ಬಲಗ್ರಯನ್ನು ಕತ್ತರಿಸಿ ಬಿಟ್ಟಿದ್ದರೂ ಆ ಭುಮವು ಅಷ್ಟೂಂದು ಹೊಡ್ಡಿದಾಗುತ್ತಿರಲ್ಲ.”

ಬ್ಲೀಕ:—“ನೀನು ಅಂತಹ ಕರಣಪೂರ್ವಕವಾಗಿ ಇದನ್ನೀಲ್ಲ ಹೇಳುತ್ತೀ ಎಂಬದನ್ನು ನಾನು ನಂಬುತ್ತೀನೇ ನೀನು ಲಾರ್ಡ ಮೆಸಿಂಡೇಲರ ಮನೆಯನ್ನು ಗೌಪ್ಯವಾಗಿಯೂ ಅನಧಿಕಾರವಿಂದಲೂ ಹೊಕ್ಕು ಅವರ ವಾಗಳ ರತ್ನಾಭರಣ ಗಳನ್ನೀಲ್ಲ ಅಪಹರಿಸಿ, ಆ ನೇರಲೆ ಬೇರೆ ಕಳ್ಳನಿಗೆ ಅವನ್ನೀಲ್ಲ ಸಮಸ್ಯೆಸಿದ್ದು ಇದೆಲ್ಲವೂ ಬಹು ಭಯಂಕರ ಕೃತ್ಯವೇ. ಇದೆಲ್ಲ ಘಟನೆ ನಡೆದ ಬಳಿಕ ನೀನು ಹುಚ್ಚಿನಾಗದಿದ್ದದನ್ನು ಕಂಡು ನನಗೆ ಬಹು ಚೋಜಿಗವೆನಿಸುತ್ತಿದೆ. ನೀ ನಿನ್ನ ಬಿಂದು ಮಾತ್ರಂ ನನ್ನ ದಯಿಗೆ ಪಾತ್ರನಲ್ಲ; ನಿನಗೆ ಆಶ್ರಯ ಕೊಡುವದೂ ನನ್ನ ಕರ್ತವ್ಯವಲ್ಲ. ನೀನು ನಿನ್ನ ದುಸ್ಸುವರ್ವದ ಫಲವನ್ನು ಅನುಭೋಗಿಸು. ನಿನ್ನನ್ನು ಈಗಿಂದಿಗಲೇ ಪ್ರಾಲೀಸರ ವಶಪಡಿಸುವದೇ ನನ್ನ ಕರ್ತವ್ಯವು. ಯಾವುದು ನ್ಯಾಯಸಮ್ಮತವೇ ನಾನು ಅದನ್ನೀ ಮಾಡುವವನು.”

ಆಗ ಕಿಲ್ಲೇಯಾರನು ಅಸ್ಮಿಟವಾಗಿ:—“ನಾನು ಮಹಾ ಪಾಷಿಯು. ಅದರಿಂದ ನಿಮ್ಮ ಕರುಣೆಗೆ ಪಾತ್ರನಲ್ಲ. ನಿಮಗೆ ಯಾವುದು ಉಚಿತವೆನಿಸುವದೋ ಅದರಂತೆಯೇ ಮಾಡಿರಿ.”

ಹೀಗೆಂದು ನುಡಿದವನೇ ಹತಾಶನಾಗಿ ಒತ್ತುಪ್ಪಿಗೆ ನೋಡುತ್ತ ಕುಳಿತನು. ಅವನ ಕಣ್ಣಗಳೊಳಗಿಂದ ಆಶ್ರುಗಳಾದುರಂತ್ತಿದ್ದನ್ನ. ಆತನ ಹೃದಯದ ರಕ್ತವೇ ಆಶ್ರುವಾಗಿ ಹನಿ ಹನಿ ಎಂದು ಕಣ್ಣಗಳಿಂದ ಹರಿಯಹತ್ತಿತು. ಆತನ ಮುಖವು ಕೇವಲ ಹೆಣದ ಮುಖದ ಹಾಗೆ ಶಾಂತಿಹೀನವಾಯಿತು. ಬ್ಲೀಕನು ಅವನ ಮೋರೆಯ ಕಡೆಗೆ ನೋಡಿ ತನ್ನ ಮನಸ್ಸಿನಲ್ಲಿಯೇ:—“ಇವನಂತಹ ಹತಭಾಗ್ಯ ವ್ಯಕ್ತಿಯು ಈ ಥೀರ್ಕೆದಲ್ಲಿ ಬೇರಿಲ್ಲ.”

ಬ್ಲೇಕನು ಆತನ ಮುಖವನ್ನು ಮತ್ತೊಂದೆರಡು ಸಾರೆ ನೋಡಿದನು. ಅಧಿಕಾರಿಗಳನ್ನೂ ಸಾಪಗರ್ಟದಲ್ಲಿ ಬಿಂದುವನ್ನು ವಿವರಿಸುತ್ತೇ ಹತಭಾಗಿಯೂ ಅದ ಆ ಕಿಲ್ಲೆಯಾರನ ಬಗ್ಗೆ ಕರುಣ ಹೃದಯಿಯಾದ ಬ್ಲೇಕನಲ್ಲಿ ದಯೆಯುಂ ಬೊಯಿತು; ಈ ಮೊದಲು ಆತನಲ್ಲಿಂಟಾದ ರೋಷವು ಎತ್ತಲ್ಲೋ ಮಾರ್ಯಾ ವಾಗಿ ಚಿಟ್ಟತು. ಅವನ ಹತಾಶಪೂರ್ಣ ಮುಖವನ್ನು ಕಂಡು ಇವನಿಂದ ಮತ್ತೆ ತಡೆಯಲಾಗಲಿಲ್ಲ. ಅದರಂದ ಬ್ಲೇಕನು ಕರುಣ ಸ್ವರದಿಂದ: “ಬ್ರಾಹ್ಮನ. ನನ್ನ ಮನಸ್ಸಿಗಾಗಿರುವ ಕಷ್ಟವನ್ನು ತಿಳಿದೆನು. ನಿಸ್ಸೇ ಕಷ್ಟವು ಯಾತರಿಂದ ಹೆಚ್ಚುವುದೋ ಅಂಥ ಯಾವ ಕೃತ್ಯವನ್ನು ಮಾಡಲಿಕ್ಕೂ ನನ್ನಿಂದಾಗದು. ಅನುತ್ತನಾದವನ ಕಷ್ಟವನ್ನು ಕಂಡು ನನ್ನಿಂದ ಸುಮೃದ್ಧಿರಲಾಗುವದಿಲ್ಲ. ಇದೇ ನನ್ನಲ್ಲಿಯ ಮಟ್ಟು ದುರ್ಬಲತೆ. ನಾನು ನಿನಗೆ ಈಗ ತಿಳಿಸುವದೇನಿಂದದೇ, ಇನ್ನು ಮೇಲೆ ನನ್ನ ಕೈಯಿಂದ ನಿನಗಾವ ಅನಿಷ್ಟವೂ ಘಟಿಸಲಾರದು. ನೀನು. ಹೇಳಿದ್ದನ್ನೀಲಿ ನಾನು ತೀರ ಗೊಷ್ಠಿವಿಂತಾವೆನು. ನಾನು ಈ ಮೊದಲ ಪಛನ ಕೊಟ್ಟಿಂತೆ ನಾಳಿ ಬೇಕಿಗೆನೇ ನಿನಗೆ ಹಣ ಕೊಡುತ್ತೇನೆ. ಅವರಂತಿಗೆನು ರತ್ನವ್ಯಾಪಾರಿಯ ಸಾಲವನ್ನು ತೀರಿಸಿದೆ. ಇದಕ್ಕೆಂತಲೂ ಹೆಚ್ಚು ನಾನು ನಿನಗೇನು ಸಹಾಯ ಮಾಡಿ?”

ಕಿಲ್ಲೇಯಾರನು ಆವೇಗಭರಿದಿಂದ. “ನನ್ನ ಎಲ್ಲ ಸಂಗತಿಯನ್ನು ತಿಳಿದೂ ತಿಳಿದು ನೀವು ನನಗೆ ಹಣ ಕೊಡುವರಾ? ಬ್ಲೇಕರೀ, ನೀವೇನು ಮನುಷ್ಯರೀ? ದೇವರು ದಯೆಯ ಸಾಗರನೀಂದು ಕೇಳಿರುತ್ತೇನೆ; ಅದರೆ ನಿವ್ಯಾಲ್ಯಿಯ ದಯೆಯನ್ನು ಕಂಡು ದೇವರಲ್ಲಿ ಆ ಒಗೆಯು ದಯೆಯಿರಬಹುದೆಂದು ನಂಬಬೇಕಾಗುತ್ತದೆ. ಧನ್ಯ! ಧನ್ಯ ಬ್ಲೇಕರೀ! ನಾನು ಖಂಡಿತವಾಗಿಯೂ ನಿಮ್ಮ ಸಹಾಯವನ್ನು ಗ್ರಹಿಸುವೆನು ನನ್ನಲ್ಲಿಯ ಆಹಂಕಾರ, ದುರಭಿಮಾನ, ದರ್ಶ ಇವುಗಳೇಲ್ಲ ಚೂಣವಾಗಿವೆ.”

ಆಗ ಬ್ಲೇಕನು ಗಂಭೀರ ಭಾವದಿಂದ: “ನಾಳಿ ಬೇಗೆ ನೀನು ಖಂಡಿತವಾಗಿಯೂ ಹಣ ಪಡೆಯುವೆ: ಆವರೆ ನೀನು ಅಷ್ಟರಂದ ಸಂರಕ್ಷಿಸಲ್ಪಡಿಸಿಯೋ ಇಲ್ಲವೋ ಅನುಮಾನವೇ ಸಂ. ನೀನು ಕಳವು ಮಾಡಿ ಒಡಿ ಬರುವ ಕಾಲದಲ್ಲಿ ಯಾವ ಪೂರೀಸನು ನಿನ್ನನ್ನು ಹಿಡಿದಿದ್ದನೋ ಆವನ; ನಿನ್ನನ್ನು ಗುರುತಿಸಬಲ್ಲನಾದರೆ, ನೀನು ಉಳಕೊಳ್ಳಬ ಸಂಭವಿಲ್ಲ.”

ಕಿಲ್ಲೆ:—“ಇಲ್ಲ; ಆತನು ನನ್ನನ್ನು ಗುರುತಿಸಿಲ್ಲ. ಆಗ ಲಾಂಡರವು ಬಹಳ ದೂರದಲ್ಲಿತ್ತು. ಅದರಂದ ಅವನಿಗೆ ನನ್ನ ಮೋರೆ ಕಾಣೆಸಲಿಲ್ಲ. ನಾನು ಕತ್ತಲೀಯಲ್ಲಿ ಆತನ ಹಿಡಿತದೊಳಗಿಂದ ಪಾರಾಗ ಒಡಿಬಂದಿರುತ್ತೇನೆ.”

ಬ್ಲೀಕ.—“ಒಂದು ವೇಳ ಅವನು ನಿನ್ನನ್ನು ಗುತ್ತಿಸದಿದ್ದರೂ ಗುತ್ತಿಸದಿಲ್ಲ, ಆದರೆ ಮಿನ ಡಾಫನಿ ಭಾರವನ್ನು? ಅವಳ ಕೊರ್ಕೆಯಲ್ಲಿ ಬೆಳಕೆದ್ದಿತು; ಅದರಿಂದ ಅವಳು ನಿನ್ನನ್ನು ಗುತ್ತಿಸಲಿಲ್ಲಂಬದು ತಕ್ಕುವಾದಿತೇ? ಯಾಗೆನ್ನು ವೇನು ನಂಬತಕ್ಕ ಮಾತೇ?”

ಕೆಲೈ:—“ಅವಳೂ ನನ್ನನ್ನು ಗುತ್ತಿಸಿದ್ದಂದೆ, ಹೇಳಲಿಕ್ಕಾಗುವದಿಲ್ಲ. ಆ ದೀಪವು ನನ್ನ ಹಿಂದುಗಡೆಯಲ್ಲಿ ಏಣಿಸುತ್ತಿರುತ್ತು. ಅವರಿಂದ ಸನ್ನ ಮೋರಿಯ ಮೇಲೆ ಅವರ ಚೆಳಕು ಬೀಳಲಿಲ್ಲ; ಅಲ್ಲದೆ ನನ್ನ ಮೇರೆಯೂ ಉಡುಪಿನಿಂದ ಹಚ್ಚಿಗೆ ಮುಚ್ಚಲಪಟ್ಟಿತ್ತು. ಆದರೂ ನನ್ನ ರಾವ ಭಾವಗಳು, ದೇಗೆ ಅವರಿಗೆ ದಾಸ್ತಾ? ಅವುಗಳನ್ನು ಕಂಡ ಅವಶಲ್ಲಿ ಖಾದುವೇಳೆ ಸಂವೇದ ಯಾಕ್ಕಿದ್ದರೂ ಯಾಕ್ಕಿರಬಹುದು; ಆದರೆ ನಾನು ಆಕೆಗೆ ಶಗ ಎನ್ನೇನು ಮೇಂದೇನೋ ಅದನ್ನೇಲ್ಲ ನನ್ನ ಸ್ವಾಭಾವಿಕವಾದ ದ್ವಾಯಲ್ಲಿ ಹೇಳಿರದೆ, ಪಕ್ಕತ ದವಿಯಿಂದಲೇ ಹೇಳಿರುತ್ತೇನೆ.”

ಬ್ಲೀಕ.—‘ಒಂದು ವೇಳ ಅವರು ನಿನ್ನನ್ನು ಗುತ್ತಿಸಿದಿದ್ದರೆ, ಆ ಪ್ರೋಲೀಸಿಟಿಗೂ ನಿನ್ನ ಗುತ್ತಿರದಿದ್ದರೆ, ನೀನು ಈ ಭಯಂಕರ ದುಷ್ಪದ್ದು ನಾಡಿದ್ದರೂ ಕೂಡ ಈ ಗಂಡಾಂತರದಿಂದ ಪಾರಾದರೂ ಪಾರಾಗ... . . .”

ಬ್ಲೀಕನ ನಾಡಿಯು ಸಂಪೂರ್ಣವಾಗುವ ನೇಡಲೇ ಅವನ ಮನೆಯ ಬೆಲ್ಲಿಫ್ರೋನೆನ ಗಂಬಿಯು ‘ಫೋಣಾಣಾಣ’ ಎಂದು ಒಂದೇನವನೆ ಬಡಿಯ ಹಕ್ತಿತು. ಕೂಡಲೇ ಅವನು ತಲ್ಲಿಂದ ವದ್ದು ಪಕ್ಕದಲ್ಲಿದ್ದ ಬೆಲ್ಲಿಫ್ರೋನೆ ಯಾಮಿಗೆ ಹೋದನು, ಇಗ, ಅಲ್ಲಿ ಒಂದರದು, ನಿಮುಷಗಳ ವರಗೆ ಅದಾರ ಸಂಗಡವೋ ಬೆಲ್ಲಿಫ್ರೋನೆನ ಮೂಲಕ ವಾತನಾಡಿದನು. ತದನಾಶರ ಅವನು ರಂಧೀನ್ನರನ್ನು ಕೆಳಗಿಟ್ಟು ಕಲ್ಲೀವಾರನ ಬಳಿಗೆ ದೂರಾಗ ಒಂದನೋ, ಆಗ ಇತನ ಕಟ್ಟುಗಳಲ್ಲಿ ಅಸ್ವಾಭಾವಿಕವಾದ ಕಾಂತಿಯನೂ ಮುಖವು ಅತ್ಯಂತ ಖದ್ದೇಗರವನೂ ಆಗಿರುವುದು ಕಾಣಿತು.

ಬ್ಲೀಕನು ಬಂದವನೇ ಕೆಲೈಯಾರನನ್ನು ದೇತಿಹಿ:—“ಬೆಲ್ಲಿಫ್ರೋನೆನಲ್ಲ ಲಾಡ ಮೇಸಿಂಡೇಲನೊಡನೆ ಸಂಭಾಷಣವಾಯಿತು. ಕೂಡಲೇ ನಾನು ತನ್ನ ಮನೆಗೆ ಬಂದು ತನ್ನ ಲಾಗಿರುವ ಆ ಕಳುವನ ಪತ್ತಿ ಹಚ್ಚುವ ಕೆಲಸವನ್ನು ಕೈಕೊಳ್ಳಬೇಕೆಂದು ಒತ್ತಾಯ ಪಡಿಸಿದನು.”

ಕೆಲೈಯಾರನು ಮುಖವನ್ನು ತೆಗ್ಗಿಸಿ:—“ಎಂಥ ಗಂಡಾಂಶವಿದು? ಇದರಿಂದ ನೀನು ಇಬ್ಬಗಿಯ ಸಂಕಟಕ್ಕೆ ಸಿಕ್ಕಂತಾಗಲಿಭಿಲ್ಲವೇ? ನೀನು ಅವರ ಇಚ್ಛಿಯಂತೆ ನಡೆಯುವಿರಾ?”

“ಹೊದು. ನಾನು ಈಗಲೇ ಬರುತ್ತೇನೆಂದು ಅವರಿಗೆ ತಳಿಸಿದ್ದೇನೆ.”

“ಅಂತೆಯೇ ನಾನನ್ನುವುದು! ನೀವು ಅವರಿಗೆ ಸುಳ್ಳ ಹೇಳಬಹುದೆಂದು ನಾನು ತಿಳಿದುಕೊಳ್ಳುವದೇ ಅನುಚಿತವು; ಆದರೆ ನೀವು ಸರಾ ರೀತಿಯಂದ ಕಾರ್ಯ ಮಾಡಬೇಕಾದರೆ ನನ್ನನ್ನು ಹಿಡಕೊಡದ ಹೂರತು ಬೇರೆ ಉಪಾಯ ವೇನಿದೆ?”

ಬ್ರೀಕ್:—“ನಾನು ಕಳಿನ ಪತ್ತೆ ನಡೆಸುವೆನು. ಯಾವ ಕಳ್ಳನು ಅಲಂಕಾರಗಳನ್ನು ಎತ್ತಿ ಬಡೆದಿರುವನೋ ಅವನನ್ನೇ ಹಿಡಿಯಲು ಪ್ರಯತ್ನಿಸುವೆನು; ನಿನ್ನನ್ನು ಹಿಡಿದು ಕೊಡಲಾರೆನು. ನಾನು ನಿನಗೆ ಈ ನೋಡಲೇ ಅಭಯವನ್ನಿತ್ತದ್ದೇನೆ. ನೀನು ಆ ನನ್ನ ಅಭಿವಚನವನ್ನು ನಂಬಿ ನಿತ್ಯಂತನಾಗಿರು. ಇಸ್ತೇ ಅಲ್ಲ, ಮಿಸ ಡಾಫ್ರೀ ಭಾರವನ್ನು ಇ ನಿನ್ನಲ್ಲಿ ಅನುಮಾನಗೊಂಡರೂ ನಾನವಳಿ ಸಂವೇಹವನ್ನು ದೂರೀಕರಿಸಲು ಪ್ರಯತ್ನಿಸಿದಿರಲಾರೆನು.”

ಕಿಲ್ಲೆ:—“ನಿವ್ಯಾ ನಾತು ಕೇಳಿ ನಾನು ಚಿಂತಾರಹಿತನಾದೆನು; ಆದರೆ ನನ್ನಂದ ನಿವಾಗೆ ಕೆಷ್ಟು ಹೇಸರು ಬರಬಾರವೆಂಬೇ ನನ್ನ ಅಭಿಪ್ರಾಯ.”

“ನಿನ್ನ ಅಭಿಪ್ರಾಯಕ್ಕೆಂತಲೂ ನಾನು ಅಪಕ್ಷೇತವಾದ ಅಲಂಕಾರಗಳ ಬಗೆಯೇ ಹೇಳು, ಯೋಚಿಸುತ್ತಿರುವೆನು. ಅವುಗಳನ್ನು ಪತ್ತೆ ಹೇಳುವದು ಬಹು ಕರಿತಾ ಕೆಲವನ್ನು; ಇಸ್ತೇ ಅಲ್ಲ, ಅವು ಪತ್ತೆಕತ್ತುವ ಸಂಭವವೇ ಕಡಿಮೆ.”

ಆ ಭಯಂಕರವಾದ ಘಂಡಿಯ ರಾಶಿಯಲ್ಲಾ ಕೆಶ್ವೀಯಾರನ ಜೀಣಿಯ ಮೇಲೆ ಮೊಡ್ಡೆ ಮೊಡ್ಡೆ ವಾದ ಬೆವರಿನ ಹವಿಗಳು ಕಾಡೆಸಿಕೊಂಡವು. ಅವನು ಅವುಗಳನ್ನು ತನ್ನ ಜೀಬಿನೋಳಿಗಿನ ಕರವಸ್ತುದಿಂದ ಒಂಸಿಕೊಂಡನು. ಆ ಮೇಲೆ ವೃಗ್ರಭಾವದಿಂದ;—“ನೀವು ಆ ಪ್ರಯತ್ನಕ್ಕೇ ತೊಡಗಬೇಡಿ. ನೀವು ಒಂದುವೇಳೆ ಆ ಕಳ್ಳನನ್ನು ಹಿಡಿದರೆ, ಆ ಮೇಲೆ ನೀವು ನನ್ನನ್ನೂ ಹಿಡಿಯಲೇ ಬೇಕಾದೀತು. ದಾರಿಹೋಕ ದರವಡಿಯೋರನು ಹಿಡಿಯಲ್ಪಟ್ಟರೆ, ಅವನು ಕಳ್ಳನನ್ನೂ ದರೂ ನಿತ್ಯಂತನನ್ನೇ ಇಂತಾಗಿಸೊಂದುವನು?”

ಬ್ರೀಕ್:—“ದಾರಿಹೋಕನು ಸಿಗಬೀಕು; ಆದರೆ ನಿನಗಾವ ಅನಿಷ್ಟನೂ ಘಟಿಸಬಾರದು, ಈ ರೀತಿಯಾಗಿಯೇ ನಾನು ನನ್ನ ಪ್ರಯತ್ನ ನಡೆಯಿಸುವೆನು. ಕಳಿವನ ಪತ್ತೆನಾಡುವದನ್ನು ವಹಿಸಿಕೊಂಡು ಆ ಬಗ್ಗೆ ಏನೂ ಕೆಲಸ ಮಾಡದೆ ಲಾಡ್ ಮೆಸಿಂಡೇಲನನ್ನು ಈ ಕ್ಷೇತ್ರದಲ್ಲಿ ಪ್ರಯತ್ನಿಸುವನಂತಹ ಅಥಮಾರಚಾರಣೆಯು ನನ್ನಂದಾಗಿದು. ಅದು ಅತ್ಯಂತ ವಿಶ್ವಸಧಾತದ ಕೆಲಸವಾಗುವದು; ಆದರೆ ಒಂದು ಸಂಗತಿಯನ್ನು ನಾನು ತಿಳಿದುವದಿಲ್ಲ. ಕಂಬಿಗಾರ ಕಳ್ಳನು ಲಾಡ್ ಮೆಸಿಂಡೇಲನ ಉಪವನಕ್ಕೆ ರಾಶಿ ಹನ್ನೊಂದಕ್ಕೆ

ಯಾವ ಉದ್ದೇಶದಿಂದ ಬಂದಿದ್ದನು? ನಿನ್ನನ್ನು ಆಕ್ರಮಿಸಿದ್ದ ಕಳ್ಳನು ಕಸಬು ಗಾರ ಕಳ್ಳನೀಡು ನಾನು ನಂಬುವುದಿಲ್ಲ."

ಕಿಲ್ಲೆ:—"ಕಸಬುಗಾರ ಕಳ್ಳನಲ್ಲವೇ ಚೀರೆ ಹೋಜಿನ ಕಳ್ಳನು ಅದಾವ ಉದ್ದೇಶದಿಂದ ಆಗೆ ಅಲ್ಲಿಗೆ ಬಂದಿರಬೇಕೆಂಬದು ನನಗೂ ತಿಳಿಯಿದಾಗಿದೆ."

ಚ್ಹೀಕೆ:—ತೀ ಸಂಗತಿಯೇ ನನಗೆ ಎಲ್ಲಕ್ಕೂ ಹೆಚ್ಚು ರಹಸ್ಯದಾಗಿ ಹೋ ರುತ್ತೇವೆ. ಆ ಮನುಷ್ಯನು ನಿನ್ನ ಅಭಿಪೂರ್ಯವನ್ನು ತಿಳಿದೇ ನೀನು ಮರಳ ಬರುವ ದಾರಿ ಸೋಡುತ್ತ ಅಶ್ಲೀ ಕುಳಿತದ್ದನೇನು? ಆದರೆ ನೀನು ನಿನ್ನ ಬೀತನ್ನು ಬಹುಶಃ ಅದಾರಿಗೂ ತಿಳಿಯಿಸುವ್ವಿರಿಲಾರೆ. ಆ ಮನುಷ್ಯನು ನಿನ್ನನ್ನು ಆಕ್ರಮಣ ಮಾಡಿದ್ದಾದರೂ ಎಲ್ಲ ಎಂಬದನ್ನು ನೀನು ಚನ್ನಾಗಿ ಜ್ಞಾಪಿಸಿಕೊಂಡು ಹೇಳಬಲ್ಲಿಯಾ?"

ಕಿಲ್ಲೆ:—ಚನ್ನಾಗಿ ಹೇಳಬಲ್ಲಿನು. ಲಾರ್ಜ ಮೇಸಿಂಡೇಲರ ಮನೆಯ ಒಳಂಗಳಿಂದ ಸುತ್ತಲೂ ಎತ್ತರವಾದ ಗೋಡಯಿದೆ. ಅದರಾಚಿಗೆ ಉಪವನ. ಉಪವನದ ತುದಿಗೆ ತಂತಿಯ ಬೀರಿ. ಉಪವನದೊಳಗೆ ಪ್ರವೇಶ ಮಾಡಬೇಕಾದರೆ ಹಿತ್ತಲ ಕಡೆಯ ಬಾಗಿಲದ ಹೋರಗೋಡೆಯಲ್ಲಿ ಯಾವ ಬಾಗಿಲವಾದೆಯೋ ಅದನ್ನು ತೆರಿವೇ ಹೋಗಬೇಕಾಗುವದು. ಆ ಬಾಗಿಲು ಒಳಗಿನಿಂದ ಮುಕ್ಕೆಲಾಗಿತ್ತು; ಆದರೆ ಆ ಬಾಗಿಲದಿಂದ ಉಪವನದ ಒಳಗೆ ಕಲ್ಲಿನ ಸಂದಿಯೊಳಗೆ ಗಾಲಿಯ ಗೇಟೊಂದಿನೆ. ತುಸ ದೂರದಲ್ಲಿದ್ದಾದು ಬೀಚು ಇರಿಸಲಾಗಿದೆ. ನಾನು ಒಳಗಿನಿಂದ ಬಂದು ಬೆಂಚಿನ ಒಳಿಯಲ್ಲಿ ನಿಂತುಣಿದೆಯೇ ಆ ದಾರಿಹೋಕನು ನನ್ನನ್ನು ಆಕ್ರಮಣ ಮಾಡಿದನು. ಆತನ ಬಲವಾದ ಮುಣ್ಣುಫಾತದಿಂದ ನನ್ನ ಹೋಲಿ ಹೋಯಿತು. ಸಮಾಪದಲ್ಲೇ ಇದ್ದ ದೋಡಿ ಮರದ ಹೊಡಿಗೆ ನನ್ನ ತಲೆಯು ಬಲವಾಗಿ ಅಪ್ಪಳಿಸಿತು. ಆ ಪೆಟ್ಟಿನಿಂದ ನನಗೆ ಮೂಳೀ ಬಂತು."

"ಆ ಮನುಷ್ಯನ ಮುಖಜರ್ಮೆಯು ನಂತರ ತೈಯಲ್ಲಿ ಬಂದ ನನ್ನ ಹೇಳಬಲ್ಲಿಯಾ?"

ಕಿಲ್ಲೆ:—"ಆ ಕಾಗ್ರತ್ತಲಯಲ್ಲಿ ಆತನ ದೇಹವು ದೀಘಾಕಾರದಾಗಿ ಶಾಂತಿಸಿತು. ಅದರಿಂದ ಅವನು ಎತ್ತರಾದವನಿರಬೇಕು."

"ನೀನು ಈಗ ಏನೇನು ತಿಳಿಸಿರುತ್ತೀರೋ ಅದನ್ನೇಲ್ಲ ಜ್ಞಾನಾಗಿ ಉಪ್ಪೆ ದಲ್ಲಿಟ್ಟೇ ನಾನು ನನ್ನ ಕೆಲಸಕ್ಕೆ ಹೊಡಿಗುತ್ತೀನೆ. ನನ್ನ ಟೂಯಿಗರ ನಾಯಿಯ ಫಾರ್ಮಿಕ ಕರ್ತೃಯು ಜ್ಞಾನಾಗಿದೆ. ಅದು ಅದರ ಬಲದಿಂದ ನಿನ್ನನ್ನು ಆಕ್ರಮಿಸಿದವನ ಪತ್ತಿಯನ್ನು ಬೇಗನೆ ಹಚ್ಚಿರಿಲಾರದು. ನಾನಿನ್ನ ತಡನಾಡುವಂ

ತಾಡೆ. ನನ್ನ ಉದುವನ್ನು ಪರಿವರ್ತಿಸಿಕೊಂಡೆವನೇ ಹೋರಣತ್ತೀನೆ. ಲಾಡೆ ಮೇಸಿಂಡೇಲನನ್ನು ಕಾಣಲಿಕ್ಕೆ ಈಗಲೇ ಹೋಗುತ್ತೀನೆ.

ಬ್ಲೇಕನು ತನ್ನ ಮಲಗುವ ಕೋಣೆಯನ್ನು ಹೊಕ್ಕಿಸು. ಅವನು ಉಡುವನ್ನು ಬದಲಿಸಿಕೊಂಡು ತನ್ನ ಕೂಡ್ರುವ ಕೋಣೆಗೆ ಮರಂ ಬರುವಷ್ಟುರಲ್ಲಿ ಸ್ತಿತಿನು ಎನ್ನೇವಾಗ್ಗೆಹದಿಂದ ತಿರುಗಿ ಬಂದಿದ್ದನು. ಆತನು ಪಸ್ತುಯಭರವಿಂದ ಕಿಲ್ಲೇಯಾರನ ಮುಖದ ಕಡೆಗೆ ನೋಡಿ ಬ್ಲೇಕನನ್ನು ಕುರಿತು. — 'ಒಡಿಯಾ. ಈ ಸರ ರಾತ್ರಿಯಲ್ಲಿ ತಾವೆತ್ತು ಹೊರಪೀರ?' ಎಂದು ಕೇಂದ್ರನು.

ಬ್ಲೇಕ್. — "ಒಂದು ಕಳಪನ ಹತ್ತಿಗಾಗಿ. ಸೀನು ಟೂವುಗರವನ್ನು ತಕ್ಕೊಂಡು ನನ್ನೊಂದನೆ ನಡೆ. ದಾರಿಯಲ್ಲಿ ನಿನಗೆ ಎಣ್ಣ ಸಂಗತಿಯನ್ನು ತಿಳಿಸುವೆನು ಕಿಲ್ಲೇಯಾರ, ನಾನು ಹಂಡಿರುಗಿ ಬರುವವರೆಗೂ ಸೀನಿಲ್ಲಿಯೇ ಕುಳಿತಿರ.. ಒಂದುವೇಳೆ ಇಂದು ರಾತ್ರಿಯೇ ನನಗೆ ನಿನ್ನ ಅವಕ್ಷೇತ್ರಿಯುಂಟಾದೀತ್ರ.'"

ಹೀಗೆಂದು ಹೇಳಿ ಬ್ಲೇಕನು ಸ್ತ್ರಿತ್ವ ಮತ್ತು ಟೂಯಾಗರ ನಾಯಿ ಇವರಾಗಿಂದನೆ ಮನೆಯಿಂದ ಹೋಗಬಿದ್ದು ಹೋದನು.

ಆ ಕಳವೂ ಸಾಧಾರಣವಲ್ಲ ; ಕಳ್ಳನೂ ಸಾಧಾರಣವಲ್ಲ.

ಬ್ಲೇಕನ ಬೇಕಾರ ಸ್ವೀಟಿನೊಳಗಿನ ಮನೆಗೂ ಕ್ರೂ ಸ್ವೀಟಿನೊಳಗಿನ ಶಾಡೆ ಮೇಸಿಂಡೇಲನ ಮನೆಗೆ ಚೆಚ್ಚಿ ಅಂತರವಿರಲಿಲ್ಲ. ಬ್ಲೇಕನ ಸ್ತ್ರಿತ್ವ ಮತ್ತು ಟೂಯಾಗರವೊಂದನೆ ಒಂದು ಬಾಡಿ ಗೆಯ ಟ್ರೌಸ್‌ಬ್ರಾಟ್‌ಕುಳಿತು ಯಾವಾಗ ಲಾಡೆ ಮೇಸಿಂಡೇಲನ ಮನೆಯ ವಾದಂಗಿ ಹೋದನೂ ಆಗ ಹನ್ನೆರಡುವರೆ ಗಂಟಿಯಾಗಿತ್ತು. ಅವರು ಮೇಸಿಂಡೇಲನ ಮನೆಯ ತಲೆಬಾಗಿಲಲ್ಲಿ ಟ್ರೌಸ್‌ಬ್ರಾಟ್‌ಯಿಂದ ಇಳಿಯುತ್ತಿರುವಾಗಲೇ ಕೈಯಲ್ಲಿಂದು ಬ್ರೌಟರಿ ಹಿಡಿದ್ದ ದ್ವಾರರಕ್ಷಕನು ಅವರನ್ನು ಜೊತಿಗೆ ಕರೆದುಕೊಂಡು ಮೇಸಿಂಡೇಲನ ವಾಚನಾಲಯುದ ಕೋಣೆಗೆ ಹೋದನು. ಅಲ್ಲಿದ್ದ ಲಾಡೆ ಮೇಸಿಂಡೇಲ ಹಾಗು ಅಶನ ಮಗಳಾದ ಡಾಫನಿ ಭಾರನನ್ನು ಇವರುಗಳು ಬ್ಲೇಕಾದಿಗಳಿಗೆ ಸ್ವಾಗತವಿತ್ತರು. ಮೇಸಿಂಡೇಲನ ಪರಿವಾರಮೊಂದಿಗೆ ಬ್ಲೇಕನ ಪರಿಚಯ ವು ಬಹು ದಿನದ್ದು. ಹಲವು ಮಂದಿ ಮೊಡ್ಡ ಜನರಂತೆ ಲಾಡೆ ಮೇಸಿಂಡೇಲ ನಾದರೂ ಬ್ಲೇಕನಲ್ಲಿ ವಿಶ್ವಾಸವುಳ್ಳವನಾಗಿದ್ದನು; ಹಾಗು ಅವನಿಗೆ ಬ್ಲೇಕನ ನಿಪುಣತೆಯ ಬಗ್ಗೆ ಹೆಚ್ಚಾಗಿ ಸಂಬಿಕೆಯಿತ್ತು. ಡಾಫನಿಯಾದರೂ ಬ್ಲೇಕನನ್ನು ಹೆಚ್ಚಾಗಿ ವನ್ನಾನಿಸುತ್ತಿದ್ದಳು.

ಲೇಡಿ ಮೆಸಿಂಡೇಲಳು ಅದುವರೆಗೂ ನಾಟಕದ ಧಿವಟರಿನಿಂದ ಹಿಂಬಿ ದುಗಿರಲಿಲ್ಲ. ಬ್ಲೇಕ್ಸಿಗೆ ಡಾಫನಿಯ ಮುಖವೇ ಹೆಚ್ಚಾಗಿ ಬಾಡಿರುವಂತೆ ಗೋಚರವಾಯಿತು; ಆದರೆ ಅವಳ ಮುಖಭಾವದಲ್ಲಿ ಭಯ ಅಥವಾ ವ್ಯಾಕು ಲತೆಗಳ ಚಿಕ್ಕೆನ್ನು ಕೊಂಡಷ್ಟು ಇರಲಿಲ್ಲ. ಬ್ಲೇಕ್ಸನು ಆ ಕೋಣಕೆಗೆ ತಲುಪಿದ ಕೂಡಲೇ ಲಾರ್ಡ ಮೆಸಿಂಡೇಲನು ಕುಳಿತಲ್ಲಿಂದೆದ್ದು ಬಂದು ಅವನಿಗೆ ಶೀಕಾ ಹ್ಯಾಂಡ ಕೊಟ್ಟನು; ಯಾಗು ಅಪ್ಪು ಗಭಿರ ರಾತ್ರಿಯಲ್ಲಿ ತನ್ನುಂಗೆ ಕಷ್ಟ ವಹಿಸಿ ಬಂದ ಬಗೆ ಅವನನ್ನು ಹೊಗಳಿದನು. ಬಳಿಕ ತನ್ನು ಲ್ಲಾದ ಕಳವು ಯಾಗು ಕ್ಷುತನ ನಡೆದದ್ದರ ಎಳ್ಳ ಸಂಗತಿಯನ್ನು ಅವನಿಗೆ ತಿಳಿಸಿದನು. ಬ್ಲೇಕ್ ನು ಅವರೆದುರಿಗಿನ ಕುಚಿರೆಯಲ್ಲಿ ಕುಳಿತು ಅದೆಲ್ಲವನ್ನೂ ಕೇಳಿಕೊಂಡನು. ಆಗಿನ ಆತನ ಮುಖಭಾವದಿಂದ ಅವನು ಆ ಕಳವಿನ ಸಂಖತಿಯನ್ನು ಇದಕ್ಕೆ ಮೊದಲೇ ಕೇಳಿ ತಿಳಿದಿರುವನೆಂದು; ಅದಾರೂ ಹೇಳಿರು.

ಮೆಸಿ:—“ನಾನು ಪ್ರೇರಿಸರನ್ನು ವಾಪಸು ಕಳಿಸಿರುತ್ತೀನೆ. ಈ ಕಳ ಏನ ಪತ್ತಿದಾರಿಕೆಯನ್ನು ಪ್ರೇರಿಸರಿಗೊಂಡಿಸುವ ಇಚ್ಛೆಯು ನನಗಿಲ್ಲವಾಗ್ನು ರಿಂದಲೇ ನಾನು ನಿವ್ಯಾಸನ್ನು ಕರೆಸಿರುವೆನು. ನೀವೇ ಈ ಕಳವಿನ ಪತ್ತಿಪುಜ್ಞ ಬೀಕೆಂದು ನನ್ನ ಹೆಬಿಯಕೆಯಿದೆ. ನೀವೇ ಆ ರತ್ನಾಭರಣಾಳನ್ನು ಘತ್ತಿ ಹಚ್ಚಿಕೊಡಬೇಕು; ಯಾಗು ಆ ಕ್ಷುನನ್ನು ಹಿಡಿದು ಕೊಡಬೇಕು. ಥಿಫಿ! ಅವನೆಂಫ ರಾಸ್ಕಾಳನು! ಅವನು ನನ್ನ ಮಾರ್ಗಗಿಷ್ಟು ಕಷ್ಟಕೊಟ್ಟಿನೋ? ಇವಳ ಮೇಲೆ ಗುಂಡು. ಹಾರಿಸಿದಿದ್ದೇ ನಮ್ಮೆಗಳ ಸುಷ್ಯೆವನೆನಬೇಕು.”

ಬ್ಲೇಕ್:—“ನಾನು ಪ್ರಯತ್ನ ಪಡಲಕ್ಕೆ ಕಡಿಮೆ ಮಾಡುವದಿಲ್ಲ. ಕ್ಷುನು ಇವವನದೊಳಗಿಂದ ಓಡಿ ಹೊದನೆಂದು ನೀವಂದಿರಿ; ನಾನು ಆ ಉಪವನವ ನೊಷ್ಟುಮೈ ಪರೀಕ್ಷೆಸಿ ನೊಡುವೆನು. ಅಲ್ಲಿ ಕ್ಷುನ ಯಾವದೊಂದು ಜೀನಸು ದೊರೆತರೆ ಅದರ ವಾಸನೆಯ ಮೂಲಕ ನನ್ನ ಈ ‘ಬ್ಲೂ-ಹಾವುಂಡ’ ಸ್ಥಾಯಿ ಯು ತನ್ನ ಆಫ್ರಾಣಶ್ರೀಯ ಬಲದಿಂದ ಕ್ಷುನ ಮಾರ್ಗವನ್ನು ಅನುಸರಿಸುವದು. ಅದಕ್ಕೆಂದೇ ನಾನು ನನ್ನೀ ಟಾಯಿಗರವನ್ನು ನನ್ನ ಜೊತೆಗೆ ಕರಿತಂದಿದ್ದೀನೆ.”

ಮೆಸಿ:—“ನಿಮ್ಮ ಪ್ರಯತ್ನಕ್ಕೆ ಯಶ ದೊರೆಯಲೆಂದು ಬಯಸುವೆನು; ಆದರೆ ನೀವು ಏನನ್ನು ಹೇಳುವಿರೋ ಅದು ಸಹಜ ಸಾಧ್ಯವೆಂದು ನನಗನಿ ಸುವುದಿಲ್ಲ. ನಮ್ಮ ಡಾಫನಿಯು ನಿವಾಗೆ ಈ ವಿಷಯದಲ್ಲಿ ಅಲ್ಪಸ್ವಲ್ಪ ಸಹಾಯ ಮಾಡಬಹುದೆಂದು ನನಗನಿಸುತ್ತದೆ. ಆ ಕಾಲಕ್ಕೆ ಅವಳ ಶಯನಾಗಾರದಲ್ಲಿ ಬಂದು ಸಣ್ಣ ದೀಪವು ಮಿಳುಕು ಮಿಳುಕಾಗಿ ಉರಿಯುತ್ತಿತ್ತು; ಅಲ್ಲದೆ

ಇವಳು ಆ ಕಳ್ಳನೆದುರಿಗೆ ನಿಂತು ಎರಡು ಮೂರು ನಿಮಿಷಗಳ ವರಿಗೆ ವಾತ ನಾಡಿರುತ್ತಾಳೆ; ಮತ್ತು ಡಾಫನಿಯ ಸಂಗತಿಯನ್ನು ತಿಳಿದು ನನಗನಿಸುವ ದೇನಂದರೆ....” ಲಾರ್ಡ ಮೆಸಿಂಡೇಲನು ತನ್ನ ವಾಕ್ಯವನ್ನು ಪೂರ್ತಿಗೊಳಿಸದೆ ತನ್ನ ಮಗಳ ಮೋರೆಯ ಕಡೆಗೆ ನೋಡಿ:—“ಡಾಫನೀ, ನೀನು ಪುತ್ರೀ ಇವು ಚಂಚಲಕ್ಕೆಕಾದೆ? ಕಳ್ಳನ ಸಂಗತಿ ಹೇಳಿದಾಗ ನೀನು ಈ ಮೋದಲು ಹೀಗೆಯೇ ಚಂಚಲಳಾಗಿದ್ದೆ. ಅದೇನು ಸಂಗತಿಯೆಂಬದನ್ನೂ ದರೂ ಹೇಳಬಾರದೆ?”

ಡಾಫನಿ ಭಾರನನ್ನಿಂದ ಯಾವ ಸಂಗತಿಯನ್ನೂ ಹೇಳಲಿಲ್ಲ. ಅವಂತಿಗಳನ್ನು ಉಕ್ಕೆ ಉಕ್ಕೆ ಬರಹಿಡಿತು. ಅವಳ ಕಣ್ಣಗಳಲ್ಲಿ ಅಂಜಿ ಕೆಯ ಚಿಹ್ನೆ ವು ಒಡೆದು ಕಾಣಿಸಿತು. ಬ್ಲೇಕನು ಅದನ್ನೆಲ್ಲ ಲಪ್ಪಿಸಿ, ಇವಳು ನಿಜವಾಗಿಯೂ ಕಳ್ಳನನ್ನು ಗುರ್ತಿಸಿರುತ್ತಾ ತಂದು ತಿಳಿದನು.

ಲಾರ್ಡ ಮೆಸಿಂಡೇಲನು ಕನ್ನೆಯ ಮುಖಭಾವವನ್ನು ಲಪ್ಪಿಸಿ “ಡಾಫನಿ, ನಿನಗೇಫಾಗಿದೆ?”

“ಅಪ್ಪಾ, ನಿನಗೇನೂ ಆಗಿಲ್ಲ.”

ಮೆಸಿ:—“ನಿನ್ನೀ ಮಾತಿನಲ್ಲಿ ನನಗೆ ನಂಬಿಗೆಯುಂಟಾಗುವವಿಲ್ಲ ಎಂದಿತವಾಗಿಯೂ ನಿನ್ನ ಏನನ್ನೊ್ರೆ ಮುಂಚ್ಚುದುತ್ತೀ. ನೀನು ಇವು ಗಾಬರಿಗೊಂಡ ಕಾರಣವೇನು? ಹೇಳಿ.”

ಡಾಫನಿಯು ನಡುಗುವ ದಣಿಯಿಂದ: “ಆ ಬಗ್ಗೆ ನಿನನ್ನು ಕೇಳಬೇಡಿ.”

ಅದಕ್ಕೆ ಬ್ಲೇಕನು;—“ಮಿಸ್ ಭಾರನನ್ನಿಂದ ಕಳ್ಳನ ವ್ಯವಹಾರದಿಂದ ಹೆಚ್ಚಾಗಿ ಅಂಜರುತ್ತಾಳೆ. ಈಕೆಯ ಆ ಭಯವು ಇನ್ನೂ ಅಡಗಿಲ್ಲ.”

ಲಾರ್ಡ ಮೆಸಿಂಡೇಲನು ಆವೇಗಭರದಿಂದ.—“ಅಲ್ಲ; ಇದು ಆ ವಿಷಯ ದಳಲ್ಲ. ಡಾಫನಿ, ಈ ಬಗೆಯ ನಿನ್ನ ಚಾಂಚಲ್ಯಕ್ಕೆ ಏನು ಕಾರಣವಾಯಿತೆಂಬದನ್ನು ತಿಳಿಸು.”

ಡಾಫನಿಯ ಮೋರೆ ತಗ್ಗಿಸಿ ಸಿಟ್ಟಿನಿಂದ:—“ಆ ಸಂಗತಿಯನ್ನು ನಿನ್ನೆಡುರಿಗೆ ಹೇಳಲಾರೆನು.”

ಲಾರ್ಡ ಮೆಸಿಂಡೇಲನು ಕನ್ನೆಯ ಆ ವಕ್ರ ನುಡಿಯಿಂದ ಸಿಟ್ಟಾಗಿ:—“ಯಾಕೆ ಹೇಳಲಾರೆ? ನಿಜವಾದುದವ್ಯು ಹೇಳಿ. ನೀನು ಆ ಕಳ್ಳನ ಮುಖವನ್ನು ಪ್ರಸ್ತಾವಾಗಿ ನೋಡಿದೆಯಾ?”

ಡಾಫನಿ:—“ಇಲ್ಲವೆಪ್ಪಾ; ಪ್ರಸ್ತಾವಾಗಿ ಕಾಣಿಸಲಿಲ್ಲ. ಮೋರೆಯ ಲಕ್ಷಣವನ್ನು ಮಾತ್ರ ಕಂಡೆನು.”

ಮೆಸಿ:—“ನೀನು ಅವನನ್ನು ಗುರ್ತಿಸಿದೆಯಾ?”

ಡಾಫನಿ:—“ಅಪ್ಪಾ, ಇಲ್ಲ. ನಾನು ಅವನನ್ನು ಈ ಮೊದಲೆಂದೂ ಸೋಡಿ ದಂತಿಲ್ಲ; ಆದರೆ-ಆದರೆ ಆ ಕಳ್ಳನು ಒಹುಮಾಟ್ಟಿಗೆ ಇತ್ತಾವುನ ಕಿಲ್ಲೆ ಇಯಾರನಂತಿದ್ದನು.”

ಡಾಫನಿಯು ಕಳ್ಳನನ್ನು ಗುತ್ತಿಸಿರುತ್ತಾ ತೀಂಬ ಬಗೆ ಬ್ಲೈಕ್‌ಸ್ನಿಗಿನಾನ್ನಾವ ಸಂವೇಹನೂ ಉಳಿಯಲಿಲ್ಲ. ಸ್ತ್ರೀನಿಗಾದರೂ ಹಾಗೆಯೇ ಅನಿಸಿತು. ಬ್ಲೈಕ್‌ನು ಉತ್ತಂತಿತನಾಗಿ ಡಾಫನಿಯ ಕಡೆಗೆ ದಿಟ್ಟಿಸಿ ಸೋಡಿದನು; ಹಾಗು ಲಾರ್ಡ ಮೇಸಿಂಡೆಲೆನ ಕಣ್ಣಗಳಿಂದ ತೂ ಚೆಂಕಿಯ ಕಡಿಗಳೇ ಹಾರಹತ್ತಿದವು. ಅವನು ಮಗಳ ಕಡೆಗೆ ಕೆಕ್ಕುವಿಸಿದ ಕಣ್ಣನಿಂದ ಸೋಡಿ, ಗಟ್ಟಿಯಾಗಿ:—ಆ ಕಳ್ಳನು ಕಿಲ್ಲೆ ಇಯಾರನಂತಿದ್ದನೇ? ಯಾಗಾದೆ ಆಶನು ಖಂಡಿತವಾಗಿಯೂ ಕಿಲ್ಲೆ ಯಾರನೇ. ಈ ಸಂಗತಿಯು ನಂಬತಕ್ಕದ್ದೇ ಸರಿ. ಆಶನು ದುಡ್ಡಿನ ಪೇಚಿಗೆ ಸೆಕ್ಕುತ್ತನ್ನು ಹಾನ-ಮಯಾದೆಗಳಿಗೆ ಯೋಗ್ಯವಲ್ಲದ ಇಂಥ ಹೊಲ್ಲದ ಕೃಷ್ಣಗಳಿಗೆ ಕೈಸಿಡಿದನೇ? ಅವನು ಸಂಬಂಧವ ಎಲ್ಲ ಸಂಗತಿಗಳೂ ನನ್ನ ಕಿವಿಗೆ ಬಿದ್ದಿವೆ. ಹೊದಲು ನಾನು ಅಪ್ಪಗಳನ್ನೆಲ್ಲ ನಂಬಿರಲಿಲ್ಲ; ಆದರೆ ಈಗ ಅನಿಸುವದೇನಂದರೆ, ಅವೆಲ್ಲನೂ ಕಟ್ಟು ಕಢಿಗಳಿಲ್ಲ. ದುಡ್ಡಿನ ಅಭಾವಕ್ಕಾಗಿಯೇ ಕಿಲ್ಲೆ ಇಯಾರನು ಕಡೆಗೆ ಈ ಶುರುವಾಕ್ಕೆ ತೊಡಗಿದನು. ಭೇ! ಭೇ! ಎಂಥ ನಾಚಿಕೆಗೇ ದಿದು? ನಾನು ನನ್ನ ಮಗಳ ಲಗ್ಗಿ ವನ್ನು ಒಬ್ಬ ಕಳ್ಳನ ಕೂಡ ನಿರ್ಧರಿಸಿಕೆ ಸಲ್ಲಿವೆ? ಆಶನು ಇಟ್ಟು ತೇಜನೇ? ಅವನ ಪ್ರವೃತ್ತಿಯು ಇಟ್ಟು ಹೀನತರದ್ದೇ? ಅವನು ಯಾವ ತಾಜ್ಞ ಸಾಮಗ್ರಿಗಳನ್ನೆಲ್ಲ ಸಿನಗೆ ಕಾಣಿಕೆ ಎಂದು ಕೊಟ್ಟ ಹಂನೇ, ಅಂಥವುಗಳನ್ನು ಕಳುವು ಮಾಡಲಿಕ್ಕೆ ಅವನಿಗೆ ನಾಚಿಕೆ ಹೇಗೆ ಎನಿಸಲಿಲ್ಲವೇ ತಿಳಿಯದು!”

ತಂದೆಯ ಮಾತುಗಳನ್ನು ಕೇಳಿ ಡಾಫನಿಯು ಮನಸ್ಸಿನಲ್ಲಿಯೇ ಸತ್ತು ಬಿಟ್ಟು. ಅವಳು ಕಳ್ಳಿಲ್ಲ ನೀರು ತಂದು ಬಿಗಿದ ಕಂಠದಿಂದ “ಅಪ್ಪಾ, ಹಾಗಲ್ಲ. ನೀವು ಏನೆನ್ನು ತೀರುವಿರೋ ಅವೆಂದೂ ಸಂಭವಿಸಲಾರದು. ಕಿಲ್ಲೆ ಇಯಾರನೂ ಖಂಡಿತವಾಗಿಯೂ ಕಳ್ಳನಲ್ಲ. ಅವನು ನನ್ನ ಆಭರಣಗಳನ್ನು ಕದಿರುವದಿಲ್ಲ.”

ಮೇಸಿಂಡೆಲನು ಗಟ್ಟಿಯಾಗಿ ಒದರಿ:—“ಡಾಫನಿ, ನನ್ನನ್ನು ಮೋಸ ಗೀರಿಳಿಸಲ್ಪಿತಿ ಸಬೇಡ. ನೀನು ಖಂಡಿತವಾಗಿಯೂ ಆಶನನ್ನು ಗುತ್ತಿಸಿರುತ್ತೀ. ಆ ಸಂಗತಿಯನ್ನು ನೀನು ನನ್ನ ಮುಂದೇಕೆ ಬಚ್ಚಿದುತ್ತೀ?”

ಡಾಫನಿ:—“ಇಲ್ಲವ್ವಾ, ನಾನು ಕಳ್ಳನನ್ನು ನಿಜವಾಗಿಯೂ ಗುತ್ತಿಸಿರುವದಿಲ್ಲ. ಕಿಲ್ಲೆ ಇಯಾರನ ಮುಖದಂತೆ ಆಶನ ಮುಖವು ಸಾದೃಶವಾಗಿತ್ತೀಂದು ಲಾನು ಅನ್ನಲು, ನೀವು ಕಿಲ್ಲೆ ಇಯಾರನೇ ಆ ಕಳ್ಳನೆಂದು ಸಿದ್ಧಾಂತ ಮಾಡಿದಿ

ರಳಿ! ಇಡೀನು ಯೋಗ್ಯವೇ?”

ಬಳಿಕ ಡಾಫನಿಯು ತನ್ನ ಕುಜೀಯ ವೇಲೆ ಕುಳಿತು ಬ್ಲೈಕನ ಕಡಿಗೆ ನೋಡಿ ಹುಬ್ಬಿ ಹಾರಿಸಿದಳು. ಬ್ಲೈಕನು ಲಾಡ್ ಮೆಸಿಂಡೇಲನ ಅನುಮಾನವನ್ನು ಅಲ್ಲಿಗಳೆಯಲೋಸುಹು-“ನೀವು ಹಾಗೆ ಒಮ್ಮೆಲೆ ಸಿದ್ಧಾಂತ ಮಾಡಿ ಬಿಡುವದು ನನ್ನ ವನಷ್ಟಿಗೂ ಬರುವವಿಲ್ಲ. ಕೆಂಪು ಸ್ವರ್ನದೊಳಗಿನ ಮಾನ್ಯ ಲೀಫ್‌ನೆಂಟನು, ವಿಶೇಷವಾಗಿ ಯಾವನು ಕೆಲ ದಿನಗಳಲ್ಲೇ ತನ್ನ ಸೋದರತ್ತಿಯ ವಿವುಲ ಸಂಪತ್ತಿಗೆ ಉತ್ತರಾಧಿಕಾರಿಯಾಗುವನೋ ಅಂಥವನು ಈ ಬಗೆಯ ಶೇಖು ಕೃತ್ಯಕ್ಕೆ ತೊಡಗಿದನೆಂದೆನ್ನುವದು ನಂಬಲಿಕ್ಕೆ ತೀರ ಅಯೋಗ್ಯವು.”

ಲಾಡ್ ಮೆಸಿಂಡೇಲು:—“ದಾರುಣವಾದ ದುಡ್ಡಿನ ಪೇಚಿಗೆ ಸಿಕ್ಕಿದ್ದ ಜನರು ಬೇಕಾದ್ದನ್ನು ಮಾಡುವರು. ಅವರಲ್ಲಿಯ ಧರ್ಮ-ಜ್ಞಾನವು ಲೋಕ ವಾಗುವದು. ದುಡ್ಡ ಸಂಪಾದನೆಗಾಗಿ ಅವರು ಬೇಕಾದಂತಹ ಕುಕವು ಮಾಡಲಿಕ್ಕು ಹಿಂಜವಿಯಲಾರಪು. ಕಿಲ್ಲೇಯಾರಸಿಗಾದರೂ ಈಗ ಅವೇ ಅಷಸ್ತೇ ಪ್ರಾಪ್ತವಾಗಿದ್ದಿತ್ತಾ.”

ಬ್ಲೈಕ್:—“ಲಾಡ್‌ರೇ, ಬೇರೆಯನರ ರುಚಿ-ಪ್ರವೃತ್ತಿಗಳ ಬಗ್ಗೆ ಅನು ಘೂನಿಸಿ ಏನೊಂದು ಹೇಳುವದು ಕರಿಣವೇ. ಪರಚಿತ್ತವು ಅಂಥಕಾರವೇ. ಅದರೂ ನನಗಿನಿಸುವದೇನಂದರೆ, ಒಂದುವೇಳೆ ಕಿಲ್ಲೇಯಾರಸಿಗೆ ದುಡ್ಡಿನ ಕೊರತೆಯು ಅಸರ್ಕ್ಯಾವಾಗಿದ್ದರೆ, ಅವನು ಯೋಗ್ಯ ಮಾರ್ಗದಿಂದಲ್ಲೇ ಹಣ ಸಂಗ್ರಹಿಸಬಹುದಿತ್ತು. ಈಂದ ಪೇಚನ್ನು ನೀಗುವ ಸಲುವಾಗಿ ಅವನು ಸಿಮ್ಮ ಮನೆಗೆ ಕಳವಿಗೆ ಬಂದಿದ್ದನೆನ್ನುವದು ನಂಬತಕ್ಕ ಮಾತಾಗಿಲ್ಲ.”

ಮೆಸಿ:—“ನಿಮ್ಮ ಮಾತು ಯುಕ್ತಿಸಮ್ಮತವೇನೋ ನಿಜ; ಆದರೆ ಕಳ್ಳು ನಾರೆಂಬದು ತಿಳಿಯದ ಹೊರತು ಯಾವ ಮಾತು ನಂಬಲು ಯೋಗ್ಯವು, ಯಾವದು ಅಯೋಗ್ಯವು ಇದನ್ನು ನಿಶ್ಚಯಿಸುವದು ಕರಿಣವೇ ಸರಿ.”

ಬ್ಲೈಕ್:—“ನೀವು ನನ್ನ ಮಾತನ್ನು ಸಹಜವಾಗಿ ನಂಬಬಹುದಾಗಿದೆ. ಯಾಕಂದರೆ, ಕಳವಾದ ನಿಮ್ಮ ಕನ್ನೆಯ ಅಲಂಕಾರಗಳು ಕಿಲ್ಲೇಯಾರನಲ್ಲಿಲ್ಲ.”

ಲಾಡ್ ಮೆಸಿಂಡೇಲನು ವಿಸ್ತೃಯಭರದಿಂದ ಬ್ಲೈಕನ ವೋರಿಯ ಕಡಿಗೆ ನೋಡುತ್ತು:—“ಅದನ್ನು ನೀವು ಹೇಗೆ ಹೇಳುವಿರಿ?”

ಬ್ಲೈಕ್:—“ಛೆನ್ನಾಗಿ ತಿಳಿಕೊಳ್ಳುದ ಹೊರತು ಅಧನ್ನು ನಾನಿಸ್ತ್ವು ದೃಢ ವಾಗಿ ಹೇಳುವೇನೋ? ಅಂತೆಲ್ಲ ಮಾತು ಹಾಗಿಲಿ.”

ಮೆಸಿ:—“ನಿಮ್ಮ ಮಾತಿನಲ್ಲಿ ನನಗೆ ನಂಬಿಗೆ ಹುಟ್ಟಬೇಕಾದರೆ ನೀವು

ಕಳ್ಳುನನ್ನು ಹಿಡಿದುಕೊಡಿರೆ.”

ಬ್ಲೇಕ್:—“ನಾನು ನಿಮಗೆ ಆ ಬಗ್ಗೆ ಮೊದಲೇ ತಿಳಿಸಿರುತ್ತೇನೆ. ಐನು ನನ್ನ ಪ್ರಯತ್ನ ದಲ್ಲಿ ಕೂಂಚವೂ ಕಡಿಮೆ ಹೂಡುವದಿಲ್ಲ. ಒಂದು ವೇಳೆ ಕಳ್ಳುನು ಹಿಡಿಯಲ್ಪಟ್ಟರೆ, ಅತನು ಕೆಲ್ಲೀಯಾರನಲ್ಲವೆಂಬದನ್ನು ಇವು ಮನಗಾಣಬಹುದೆಂದು ನಿನಂತೆ ನಾನು ಈಗಲೇ ತಿಳಿಸಿದುತ್ತೇನೆ. ಇವು ನಿಮ್ಮ ಮಗಳನ್ನಿನ್ನು ಹಿಂಸಿಸಬೇಕು. ಭಾರವನ್ನು ಕು ಕರ್ನನ ಮುಖವು ಕೆಲ್ಲೀಯಾರನ ಮುಖಮಾತ್ರ ಪನ್ನು ಕಂಡು ನೋವಲೇ ಅಷ್ಟಂತ ಮುಮ್ಮಾರ ಹತಕಾಗಿರುತ್ತಾಳೆ. ಅವಳ ವ.ಸಃಕ್ಲೀಶವು ಹೆಚ್ಚಿನಂಥ ಯಾವ ಪಿಂಡಾನು ನುಡಿಗಳನ್ನೂ ನಿರ್ವಿನಾನ್ನು ಮಂದು ಸರಿಯಿಂಬಿ. ಈ ಹಿಂಸಿಯದಲ್ಲ ತಮ್ಮಂಥ ಸೂಜ್ಞರಿಗೆ ಸಾನು ವಿಶೇಷವೇನು ಹೇಳುವವನೆ? ರಾತ್ರಿಯು ಕ್ರಮವಾಗಿ ಹೆಚ್ಚಿತ್ತಿದೆ. ವನಗಾ ಉಪವನವನ್ನೊಮ್ಮೆ ತೋರಿಸುವ ಏಂಬೆಂದು ಕೂಡಲೇ ಮಾಡಿರೆ.”

ಕೆಲ್ಲೀಯಾರನು ಕಳ್ಳುನದುಮೋ-ಅಲ್ಲವೇ ಏಂಬ ಮಾತನ್ನುತ್ತಿ ಲಾರ್ಡ ಮೆಸಿಂಡೇಲನು ಮತ್ತೆ ಕೆಲ ಹೈಕ್ರಿಕ ವರಗೆ ವಾದಿಸಿದನು. ಅವನು ಅತ್ಯಾಧಿಕಾರಿಯ ಮಾತನ್ನು ನಂಬಿದಾಗಿದ್ದನು; ಇತ್ತೀಚ್ಚೆನ ಯುಕ್ತಿಸಮ್ಮತ ಹೇಳಿಕೆಯನ್ನು ಅಸಂಗತವೆನ್ನುದಾದನು. ಅದೇನೇ ಇರಲಿ, ಅತನು ಆ ಮೇತ್ತೆ ಆ ಬಗ್ಗೆ ಏನೂ ಮಾತಾಪದೆ ಬ್ಲೇಕ್, ಸ್ಕ್ರಿಕ್ಟರನ್ನು ಜೂತಿಗೆ ಶರೀದುಕೊಂಡು ಹತ್ತಲಬಾಗಿಲಿಗ ಹೇಳಿದನು; ಡಾಗು ಉಪವನದ ಕಡೆಗೆ ಯಾವ ಗೋಡೆಯಿಂದಿನ್ನು ತೋರಿಸಿ, ಅದಕ್ಕೆ ಹೊಂಗಿದ್ದ ಒಂದು ಬಾಗಿಲವನ್ನು ಶರೀದು ಉಪವನ ವನ್ನು ಹೊಕ್ಕುನು. ಡಾಫನಿಯೂ ಅವರ ಸಂಗಡವೇ ನಡೆದಳು. ಡಾಫನಿಯು ಬ್ಲೇಕ್ನಿಗೆ ಹೊಂದಿ-ಹೊಂದಿಯೇ ಹೋಗುತ್ತಿದ್ದಳು. ಅವಳ ಕೈಯಲ್ಲಿಂದು ಮಿಂಚಿನ ಹುಲಾಲಿದ್ದಿತ್ತು. ಬ್ಲೇಕನು ಅವಳ ಉಪ್ಪೇಗಜನಕ ಮೋರೆಯ ಕಡೆಗೆ ಸೋಡಿ ತಿಳಿದನೇ ನಂದರೆ, ಇವೇ ನನಗೆ ಗೌಪ್ಯವಾಗಿ ಏನನ್ನೊಮ್ಮೆ ತಿಳಿಸಬೇಕಾಗಿದೆ. ಪಾಲ್ಪರೂ ನಿಃಕಬ್ಜವಾಗಿ ಹೋಗಿ ಆ ಉಪವನದಲ್ಲಿದ್ದ ಚಂಚಿನ ಬಳಗೆ ನಿಖಳಾ, ಲಾರ್ಡ ಮೆಸಿಂಡೇಲನು:—“ತಲ್ಲಿಯೇ ಪೂರ್ವೀಕರಿ ಕಳ್ಳುನನ್ನು ಹಿಡಿದಷ್ಟು” ಎಂದು ಹೇಳಿದನು.

ಕೆಲ್ಲೀಯಾರನನ್ನು ಸುಲಿದವನು ಅಲ್ಲ ಅಂಥ ಯಾವ ಜೀನಸನ್ನೂ ಬಿಟ್ಟು ಹೋಗಿರಲಿಲ್ಲ. ಅದರಿಂದತೇ ಟಾಯಿಶರವು ಅದರ ವಾಸನೆಯ ಮೂಲಕ ಇ ಕಳ್ಳುನನ್ನು ಅನುಭಾಗಿ ಹೋಗುವಂತಿರಲಿಲ್ಲ. ಅದನ್ನು ಕಂಡು ಬ್ಲೇಕನು ಹೆಚ್ಚಿಗೆ ನಿರಾಕರಿಸಿದನು. ಅದರೂ ನಾಲ್ಕು ಕಡೆಗೆ ಮತ್ತಿನ್ನು

ಶೋಧಿಸಿ ನೋಡುವದು ಯೋಗ್ಯವೆಂದು ತಿಳಿದು, ಅವನು ಡಾಫ್ರಾಯ ಬಳಿಯ ಆ ಮಿಂಚಿನ ಹಿಳಾಲನ್ನು ಇವಕೊಂಡು ತೀಕ್ಷ್ಣಪ್ರಯೋಧಿಯಂದ ನಾಲ್ಕು ಕಡೆಗೆ ಜೆನ್ನಾಗಿ ಶೋಧಿಸಹಕ್ತಿದನು; ಆಧರೂ ಆತನ ಪ್ರಯತ್ನಕ್ಕೆ ಯಂತ ದೊರೆಯ ಲಿಖಿ. ಆತನು ನಿರಾಶೀಯಿಂದ ಹಿಳಾಲನ್ನು ಹಿಡಿದುಕೊಂಡು ಹಾಗೆಯೇ ಅಡ್ಡಿದುತ್ತಿರುವಾಗಲೇ ಅವಸ್ಥಿಗೆ ಕಂಡಿತೆನಂದರೆ, ಆ ಬೆಂಚಿನ ಕೈಯ ಬದಿಯಲ್ಲಿ ಬಳಿಯ ಬಣ್ಣದ್ದೇನೋ ಗಾಳಿಯಿಂದ ಹಾರಾಡುತ್ತಿದೆ. ಅವನು ಆತ್ಮಂತ ವ್ಯಗ್ರತೆಯಿಂದ ಅದರ ಸಮಾವಕ್ಕೆ ಹೋಗಿ ಪರಿಸ್ಥಿತಿ ನೋಡಣು, ಅದೊಂದು ರೇಖ್ಯಾಯ ಕರವತ್ತಿನು. ಆ ಬೆಂಚಿನ ಕೈಯ ಬಂದು ಮೋಳಿಯು ತುಸ ಹೊರಗೆ ಹಾದಿತ್ತು. ಅದಕ್ಕೆ ಆ ಕರವತ್ತಿನು ಸಿಕ್ಕಿಕೊಂಡಿತ್ತು. ಆ ಕರವಸ್ತು ವನ್ನು ಕಂಡ ಕೂಡಲೇ ಡಾಫ್ರಾಯ ಮೋರೆಯು ಹೆಣದಂತೆ ಕಲಾವಿಹಿನೆವಾಯಿತು! ಅವಳ ಕಣ್ಣಗಳು ಖಾನ್ಯೇಗಳಭರದಿಂದ ಅಂಥವಾದವು. ಆ ಕರವಸ್ತು ಆ ಮೋಳಿಗೆ ಸಿಕ್ಕಿಕೊಂಡಿರ ವದನ್ನು ಕಂಡು ಕಿಲ್ಲೇಯಾರನನ್ನು ಸುಲಿದಿರುವವನು ಈ ಬೆಂಚಿನ ಮೇಲೆ ಕೆ.ಎಂಪಿರುವಾಗ ಈ ಬೆಂಚಿನ ಕೈಯ ಮೇಲೆ ತನ್ನ ಕೈಯಿರಸಿರಬೇಕು. ಅವನ ಕೋಟಿನ ಕಿಂಬಂತಲ್ಲಿ ಈ ಕರವಸ್ತು ವಿದಿರಬೇಕು. ಈ ಕರವಸ್ತುದ ಕೆಲಭಾಗವು ಹೇಗೆಂಬೇ ಜೀಬಿನಿಂದ ಹೊರಬಿದ್ದಿರಬೇಕು. ದೈವವರೂತಾ ಅದು ಈ ಬೆಂಚಿನ ಮುಕ್ಕಿಯ ತುದಿಗೆ ಸಿಕ್ಕಬಿದ್ದ ಜೀಬಿನಿಂದ ಹೊರಹೊರಟು ಇಮೇ ಪ್ರಕಾರ ತೂಗಾಡುತ್ತಿರಬೇಕು. ಕಿಲ್ಲೇಯಾರನನ್ನು ಸುಲಿದಂಥ ಆ ವ್ಯಕ್ತಿಯು ಕತ್ತಲಲ್ಲಿ ಇದನ್ನು ನೋಡಲಿಕ್ಕಾಗಿಲ್ಲ. ಪರಮೇಶ್ವರನೇ ಆ ದುಷ್ಪತ್ಯಕಾರಿಯನ್ನು ಹಿಡಿಯುತ್ತಿರುವುದು ಹಾಡಿಕ್ಕಿದ್ದಾನೆ.

ಅದನ್ನೆಲ್ಲ ಕಂಡು ಬ್ಲೇಕನ ಕ್ರಿಯೆವು ಆನಂದಪೂರ್ವವಾಯಿತು. ಅವನು ವ್ಯಗ್ರಭಾವದಿಂದ ಆ ಕರವಸ್ತುವನ್ನು ಕೊಂಡು ಉತ್ಸಾಹಭರದಿಂದ:- “ಶ್ವರ್ವ ಪರಮೇಶ್ವರಾ! ಇನ್ನು ಮೇಲೆ ಆ ಕ್ಷಾನನ್ನು ಹಿಡಿಯುವ ಬಗ್ಗೆ ಕೊಂಜವಾಕರೂ ಆತೆ ಹಿಡಿಯಬಹುದು. ಅವನು ಇಲ್ಲಿಗೆ ಓಡಿ ಬಂದು ಈ ಬೆಂಚಿನ ಮೇಲೆ ಕುಳಿತು ವಿಶ್ವಾಸಿರಬೇಕು; ಹಾಗು ಇಲ್ಲಿಂದ ಎದ್ದು ಹೋಗುವಾಗ ಹೇಗೋ ತುಸ ಹೊರಬಿದ್ದಿದ್ದ ಆತನ ಜೀಬಿನೊಳಗಿನ ಈ ಕರವಸ್ತು ಈ ಬೆಂಚಿನ ಕೈಯ ಬಳಿಗೆ ಹೊರಹಾದಿರುವ ಮೋಳಿಯ ತುದಿಗೆ ಸಿಕ್ಕಬಿದ್ದಿರಬೇಕು, ಹೀಗೆಂದು ಹೇಳ ಅವನು ಮತ್ತೊಮ್ಮೆ ಡಾಫ್ರಾಯ ಮೋರೆಯ ಕಡೆಗೆ ಇಣುಕಿದನು. ಆಗ ಅವಳ ಕಣ್ಣಗಳಿದುರು ಪ್ರಯತ್ನಿಸುತ್ತಿರುವ ಕಾರಣ ಘನೀಭೂತವಾಗಲಿದ್ದಿತು. ಅವಳ ಉಸಿರು ಕಟ್ಟುಗಳತ್ತಿತ್ತು. ಅವಳು

ತನ್ನ ವರದೂ ಕೈಗಳಿಂದ ಎದೆಯಿನ್ನು ಹಿಡಿದುಕೊಂಡು ಹೇಗೆ ಹೇಗೋ ನಿಂತುಕೊಂಡಿದ್ದಿಳ್ಳ.

ಲಾರ್ಡ ಮೇಸಿಂಡೆಲನು ಅಗ ಮಗಳ ಮೋರೆಯನ್ನು ದೃಷ್ಟಿಸಿದ್ದರೆ ಹಾಗು ಅವಳ ಮುಖದ ಮೇಲಿನ ಹುಣ್ಣುಚ್ಚಾರದ ಭಾವವನ್ನು ಲಕ್ಷಿಸಿದ್ದರೆ ಖಂಡಿತವಾಗಿಯೂ ಆತನು ಒಮ್ಮೆ ವಿಷ್ಣುಯವರು ತ್ವರಿತವಾಗಿ ಆದರೆ ಆಗ ಆತನ ಲಕ್ಷ್ಯಿತ ಆ ಕಡೆಗಿರಲಿಲ್ಲ. ಅವನು ವ್ಯಗ್ರಭಾವದಿಂದ ಆ ಕರವಸ್ತುವನ್ನೇ ನೋಡುತ್ತಿದ್ದನು. ಕಡೆಗೆ ಆವನು ಉತ್ತಾಹ ಭರದಿಂದ:- “ಈ ಕರವಸ್ತುವ ಯಾವು ವೊಂದು ಮೂಲೀಯಲ್ಲಿ ಯಾರದಾದರೂ ಹೆಸರು ಇವೆಯೋ ಹೇಗೆ ನೋಡಿರಿ”

ಬ್ಲೇಕನು ಆ ಕರವಸ್ತುವನ್ನು ಜೆನ್ನಾಗಿ ಪರೀಕ್ಷೆಸಿ ನೋಡಿ:—“ಇಲ್ಲ; ಎಲ್ಲಿಯೂ ಯಾರ ಹೆಸರು-ಛಿಕ್ಕುಗಳೂ ಇರುವದಿಲ್ಲ.”

ಲಾ ಮೇಸಿಂಡೆಲನು ಬ್ಲೇಕನಿಂದ ಆ ಕರವಸ್ತುವನ್ನು ಇಸಕೊಂಡು:—“ಇವಂತೂ ಒಮ್ಮೆ ಬೆಲೀಯುತ್ತ ಕರವಸ್ತು. ಇದು ಕಿತ್ತೇ ಯಾರನಂತಹ ಯಾವ ನೊಬ್ಬಿ ಶೋಕೇ ಶ್ರಾದುಷನದೆಂಬುದೇ ಖಂಡಿತವು. ಕೆಂಬುದಾರ ಕಳ್ಳರು ಇಂಥ ಕರವಸ್ತುಗಳನ್ನೇ ಒಮ್ಮೆ ಉಪಯೋಗಿಸುತ್ತಿರುವದಿಲ್ಲ”

ಬ್ಲೇಕ:—“ಏಕೆ ಉಪಯೋಗಿಸಕೂಡದ್ದು? ಮುಷ್ಟು ಕೊಟ್ಟು ಕೊಳ್ಳಬೇಕೊರಿತರೆ ಎಲ್ಲರೂ ಬೆಲೀಯುತ್ತ ಒಡವೆಗೆನ್ನು ವ್ಯವಹರಿಸಬಹುದು; ಆದರೆ ನಿಮ್ಮ ಸಂಚೇಯವು ಬುಡವಿಲ್ಲದ್ದು. ಈ ಕರವಸ್ತುವು ಕಿತ್ತೇ ಯಾರನದಲ್ಲಿ ವೆಂದು ನಾನು ನಿಃಸಂಚೇಹವಾಗಿ ಹೇಳಬಲ್ಲೇನು.”

“ಅಲ್ಲದಿದ್ದರೆ ಒಕ್ಕೇದೇ. ಏನೇ ಆಗಲಿ, ಕಳ್ಳನವ್ವು ಹಿಡಿಯಲಿಕ್ಕೆ ನಿಮ್ಮ ಗೊಂದು ಎಳೆ ಸಿಕ್ಕಿತ್ತಲ್ಪವೇ? ಇನ್ನು ನಿಮ್ಮ ಪ್ರಯತ್ನಗಳ ಸಫಲವಾಗುವವೆಂದು ಆಶಿಸುತ್ತೇನೆ”

“ಒಕ್ಕೇ ಸಂತೋಷಕರವಾದ ಒಳ ಮೊರತ್ತಿದೆ. ಈಗಲೇ ನಾನು ಪರೀಕ್ಷೆಸ ತೊಡಗುತ್ತೇನೆ” ಹೀಗಿಂದು ಹೇಳಿ ಬ್ಲೇಕನು ಆ ಕರವಸ್ತುವನ್ನು ಟೊಯ ಗರದೆದುರಿಗೆ ಎತ್ತಿರದಲ್ಲಿ ಹಿಡಿಯಲು, ಟೊಯಗರವು ಮೋರೆಯನ್ನು ಮೇಲ ಕೈತ್ತಿಕೊಂಡು ಒಂದೆರಡು ನಿಮಿಷಗಳ ವರೆಗೆ ಅದನ್ನು ಆಫ್ರಾಣಿಸಿತು. ಆ ಮೇಲೆ ಬಾಲವನ್ನು ಅಲ್ಲಾಡಿಸುತ್ತ ಎರಡು-ಮೂರು ಸಾರೆ ನಾಲ್ಕು ಕಡೆಗೆ ನೋಡಿ, ಆ ಉದ್ದ್ಯಾನವನದಿಂದ ಹೊರಹೊರಡಲಿಕ್ಕೆಂದು ಬೇಲಿಯ ಕಡೆಗೆ ಓಡಿತು. ಬ್ಲೇಕನ ಸೂಜನೆಯ ಮೇರಿಗೆ ಸ್ಕೂಟ್ ನು ಅದನ್ನು ಅನುಸರಿಸಿದನು.

ಬಳಿಕ ಬ್ಲೇಕನು ಲಾರ್ಡ ಮೇಸಿಂಡೆಲನನ್ನು ಕುರಿತು:—“ಇಲ್ಲಿಂದ ಈ ಉಷವನದ ಹೊರಗೆ ಹೋಗಲು ದಾರಿಯಿದೆಯೋ?”

ಮೇಸಿ:—ಇಲ್ಲ; ಈ ಬದಿಗಾವ ದಾರಿಯೂ ಇರುವದಿಲ್ಲ. ನಿಮ್ಮ ನಾಯಿ ಯು ತಂತಿಯ ಬೇಲಿಯನ್ನು ಬೇಕಾದಲ್ಲಿ ದಾಟಬಹುದು; ಆದರೆ ಅದರಂತೆ ಯೇ ನೀವು ದಾಟ ಹೋಗಿ ಮೈತುಂಬ ಗಾಯ ಮಾಡಿಕೊಳ್ಳುವ ಆವಶ್ಯಕತೆ ಯಿಲ್ಲ. ಅತ್ಯಂತ ದಾರಿಯಿಂದ ಬೇಲಿಯಾಚಿ ಹೋಗಬಹುದು.”

“ಯಾವ ಸ್ಥಳದಲ್ಲಿ ಕಳ್ಳನು ತಂತಿಯ ಬೇಲಿಯನ್ನು ಓರೆ ಮಾಡಿ ಉದ್ಯಾನದ ಹೋರಗೆ ಹೋಗಿದ್ದನೋ ಟಾಯಗರವು ಅಲ್ಲಿಗೇ ಹೋಗಿ ತಂತಿ ಯನ್ನು ದೂಡಾಡುತ್ತಿತ್ತು. ಈ ಮೌದಲು ಹೇಳಿದ ಬೆಂಳಿಗೂ ಆ ಸ್ಥಳಕ್ಕೂ ಹೆಚ್ಚು ಅಂತರವಿರಲಿಲ್ಲ. ಬ್ಲೇಕನು ಸ್ತ್ರೀತ್ವಿನಿಗೆ ಆ ನಾಯಿಯೊಡನೆ ಹಿಂದಿರುಗ ಹೇಳಿದನು. ಸ್ತ್ರೀತ್ವಿನು ಟಾಯಗರದ ಕೊರಳಪಟ್ಟಿಯನ್ನು ಹಿಡಿದು ಜಗ್ಗಿಕೊಂಡು ಬಂದನು.

ಡಾಫಸಿಯು ಅದುವರೆಣೂ ನಿಸ್ತ್ರಬ್ಧಿಕಾಗಿ ಅದೆಲ್ಲವನ್ನೂ ನೋಡುತ್ತಿದ್ದಾರು. ತದನಂತರ ಅವಕು ಬ್ಲೇಕನನ್ನು ದ್ವಿತೀಯಿಸಿ:—“ಕಳ್ಳನನ್ನು ತಮ್ಮ ನಾಯಿಯೇ ಪತ್ತೆ ಹಚ್ಚಿ ವದೇನು?” ಎಂದು ಕೇಳಿದಳು.

ಬ್ಲೇಕ:—“ಅದನ್ನೇ ನಾನು ಆತ್ಮಸ್ತುತೀನೇ; ಅದರೂ ಅದು ಕೃತಕಾರ್ಪ್ರವಾಗುವದೇ ಇಳ್ಳವೇ ಎಂಬದನ್ನು ಹೇಳುವದು ಕರಿಣವು. ಅದಕ್ಕೆ ಮಧ್ಯ ಹಲವು ಏಷ್ಟು ಗುರುತಿ ಉಂಟಾಗಬುಂದಾಗಿನೆ.”

ಡಾಫಸಿಯರು ಸತ್ತೀನೂ ವಾತನಾಡಲಿಲ್ಲ. ಲಾಡ್ ಮೇಸಿಂಡೇಲಸು ಅವರೆಲ್ಲರು ವಾಚನಾಲಯದ ಕೋಳಿಗೆ ಹಿಂದಿರುಗಿದನು. ಅಲ್ಲಿ ಕೇಲ ಕ್ರಿಳ ಕುಳಿತ ಬಳಸ ಲಾಡ್ ಮೇಸಿಂಡೇಲನು ಕೃಕಾಸ್ಪಿಟಿನೋಳಿಗಿಂದ ತನ್ನ ಉಪವನದ ಬೇಲಿಯ ಹೋರಗಜಿಗೆ ಹೋಗುವ ಮಾರ್ಗವನ್ನು ಅವರಿಗೆ ತೋರಿಸಿ ಕೊಟ್ಟುನು; ಅವರು ಲಾಡ್ ಮೇಸಿಂಡೇಲನ ಖನೆಯಿಂದ ಹೋರಬಿಲ್ಲ ವಾಗ ಒಂದು ಸ್ರುತಿವಾದ ಮೊಟರು ಆ.ಮನೆಯೆಡುರು ಬಂದು ನಿಂತಿತು; ಹಾಗು ಅದರೊಳಗಿಂದ ಲೇಕೇ ಮೇಸಿಂಡೇಲಳು ಇಳಿದು ತಮ್ಮ ಮನೆಯೋಳಿಗೆ ಹೋಕ್ಕಳು.

ದಾರಿಗೆ ಬಂದ ಬಳಿಕ ಸ್ತ್ರೀತ್ವಿನು:—“ಒಡಿಯಾ, ನೀವು ಲಾಡ್ ಮೇಸಿಂಡೇಲನನ್ನು ನಿನ್ನ ಸವಿರಾತಿನಿಂದ ಜೆನ್ನಾಗಿ ವೋಸಗೊಳಿಸಿದಿರಿ. ನೀವು ಅವನಿಗೆ ಏನೇನು ಹೇಳಿದಿರೋ ಅದನ್ನೆಲ್ಲ ಆತನು ನಂಜಿಬಿಟ್ಟುನು.

ಬ್ಲೇಕ:—“ಅಹುದು. ಆತನ ಸಂದೇಹವನ್ನು ದೂರ ಮಾಡಲೇಬೇಕಿತ್ತು. ಎಲ್ಲ ಕಡೆಗೂ ನೋಡಿ ಹುಣಾರಿಯಿಂದ ನಡೆಯಿದ್ದರೆ ಕೇಲಸ ಸಾಗುವ ಬಗೆ ಹೇಗೆ?”

“ಆ ದ ರೆ ಕರವಸ್ತುದಿಂದಲೂ ಕಲಣಪ್ರಸಂಗವುಂಟಾಗಬಹುದಾಗಿದೆ. ಇದು ಯಾರದೆಂದು ನಾವು ತಿಳಿದಿರುವೇನ್ನೇ ಅವನದಾಗಿರುವೆ ಕೆಲ್ಲೇ ಯಾರನವೇ ಅದರೆ?”

ಬ್ಲೇಕ್:—“ಕಳ್ಳನನ್ನು ಸುಲಿಯಲಕ್ಷ್ಯಂದು ಯಾವನು ಒಂದಿದ್ದಿನೋ ಇದು ಖಂಡಿತವಾಗಿಯೂ ಅವನ ಕರವಸ್ತುವೇ. ಕೆಲ್ಲೇ ಯಾರನ ಕರವಸ್ತುವು ಅವನ ಜೀಬಿನಲ್ಲೇ ಇದೆ. ಅದರಿಂದತೇ ಅವನು ತನ್ನ ಹಣೆಯ ಮೇಲಿನ ಚೆನ ರಸ್ನೊ ರಿಸಿಕೊಂಡದ್ದನ್ನು ನಾನು ಈಗತಾನೇ ಸೋಡಿರುತ್ತೀನೆ.”

ಸ್ತ್ರೀ ನು ಮೋಡಗೊಂಡು:—“ಖಾಗಿದ್ದರೆ ಇನ್ನು ಒಂತೆಗೆ ಕಾರಣವೇ ಇಲ್ಲ. ಆತನು ಕಾಲನಡಿಗೆಯಂದ ಮೋಗಿ ಯಾವುದೊಂದು ಮನೆಯನ್ನು ಪ್ರವೇಶಿಸಿದರೆ, ನಮ್ಮ ಹಾಯಗರನು ಅವನ ಪತ್ತಿಯನ್ನು ಖಂಡಿತವಾಗಿ ಯೂ ಹಚ್ಚುವದು.”

ಅವರು ದಾರಿ ನಡೆಯುತ್ತಿರುವಾಗ ಒಂದು ಶೂಟಿಗೆ ಒಂದು ತಲುಪಿ ದರು. ಅಲ್ಲಂದ ಲಾರ್ಜ ವೇಸಿಂಡೆಲನ ಉಪವನದ ಚೇಲಿಯು ನಾಲ್ಕುತ್ತು ನಂತರು ಗಜ ಮೂರದಲ್ಲಿರಬಹುದು. ಬ್ಲೇಕನು ಆ ಚೇಲಿಯಾ ಬಳಗೆ ಮೋಗಿ ಮತ್ತೆ ಆ ಕರವಸ್ತುವನ್ನುತ್ತಿಂದಿದು ಹಾಯಗರಕ್ಕೆ ಅದರ ವಾಸನೆ ತೋರಿಸಬೇಕೆಂದು ಯೋಚಿಸಿ ಅಲ್ಲಿಗೆ ಮೋಗಿ ನಿಂತನು. ಅಷ್ಟರಲ್ಲಿ ಲಾರ್ಜ ವೇಸಿಂಡೆಲನ ಹಂಗಳಾದ ಡಾಫ್ನಿಯು ಆ ತಂತಿಯನ್ನು ಬೋಗಿಸಿ ಉಪವನವನ್ನು ದಾಟಿ ಅತ್ಯಂತ ಗಾಬರಿಯಿಂದ ಇವರದುರಿಗೆ ಒಂದು ಸ್ವಾತಮಕೊಂಡಳು. ಅಂಜಕೆ ಯಿಂದ ಅವಳ ಮೋರೆಯು ಕಷ್ಟಿಸ್ತು. ಎದೆಯು ಡವಡವ ಎಂದು ನಡು ಗುತ್ತಿತ್ತು. ಉಡಿಗೆಯು ವಿಶ್ರಂಭಿಲವಾಗಿತ್ತು. ಅದು ಒಂದೇರಮೆಕಡಿಗೆ ಮುಳ್ಳ ತಂತಿಗೆ ಸಿಕ್ಕು ಹರಿದು ಹೋಗಿತ್ತು. ತಲೆಗೂದಲುಗಳು ಹರಿಬಿಟ್ಟಿದ್ದವು!

ಅಲ್ಲಿಗೆ ಒಂದವಕ್ಕೇ ಡಾಫ್ನಿಯು ತಡವರಿಸುತ್ತು:—“ಬ್ಲೇಕರೇ, ತನ್ನನ್ನು ಕಾಣುವ ಸಲುವಾಗಿ ನಾನು ಹಿಂಬಾಗಿಲಿನಿಂದ ಉಪವನವನ್ನು ಹೊಕ್ಕು ಬಹು ಕಷ್ಟದಿಂದ ಚೇಲಿಯ ಮುಳ್ಳ ತಂತಿಯನ್ನು ಬೋಗಿಸಿ ಇಲ್ಲಿಗೆ ಒಂದಿರುತ್ತೀನೆ. ಅವನು ಅವನ ಕೂಡ ಈ ಕಳವಿನ ಬಗ್ಗೆ ಆಲೋಚಿಸುತ್ತಿರುವನು. ಅದರಂದರೇ ನನಗೆ ಇಲ್ಲಿಗೆ ಬರಲು ಸುಯೋಗ ವ್ಯಾದಿಗಿ ಒಂದಿರುತ್ತದೆ. ನಾನು ಈಗಲೇ ಮರಳ ಹೋಗಬೇಕು. ತಡವಾದರೆ ಅನಧರವೇ ಫಾಟಿಸಬಹುದಾಗಿದೆ. ಬ್ಲೇಕರೇ, ನಾನು ನಿಮ್ಮಲೊಂದು ಭಿಕ್ಕೆ ಬೇಡಬಂದಿರುತ್ತೀನೆ. ನೀಡುವಿರಾಗಿ ನೀವು ಕಳ್ಳನನ್ನು ಪತ್ತಿ ಹಚ್ಚಲು ಪ್ರಯತ್ನಿಸಬೇಕಿಂ; ನನ್ನ ರತ್ನಾಲಂಕಾರಗಳು ಮರಳ ಸಿಗದಿದ್ದರೂ ಸರಿಯೇ.”

ಬ್ಲೇಕ್:—"ಕಳ್ಳನನ್ನ ಪತ್ತೆ ಹಚ್ಚಿ ಕೊಟ್ಟರೆ ನಿನಗಾಗುವ ಅಪಶ್ಯಿಯೇನು?"

ಡಾಫನಿಯು ಉತ್ಸೈಗವಿಂದ ಒತ್ತುರಿಸಿದ ಕಂಠದಿಂದ:—"ಅಪಶ್ಯಿಯೇ ನೆಂಬದು ನಿಮಗೇನು ಗೊತ್ತಿಲ್ಲವೇ? ನಿಮಗೆ ಖಂಡಿತವಾಗಿಯೂ ಗೊತ್ತಿದೆ. ನಾನು ಕಳ್ಳನನ್ನ ಗುರ್ತಿಸಿರುತ್ತೇನೆ ಅವನು ಲೆಪ್ಪನೆಂಟ ಕೆಲ್ಲೇಯಾರನ ಹೊರತು ಇನ್ನಾಗೂ ರೂ ಅಳ್ಳ. ನಾನು ನಮ್ಮಪ್ಪನಿಗೆ ನಿಜಸಂಗತಿ ತಿಳಿಸಿರುವದಿಳಿ."

ಬ್ಲೇಕ್‌ನು ಕೂಡಲೆ ಗಂಭೀರವಾಗಿ:—"ನೀನನ್ನ ವದು ಅನ್ವಯಿತಾಗಿ. ಉಂದೇ ಬಗೆಯ ಮುಖಲಕ್ಷಣವರುವವರು ಎಷ್ಟು ಮಂದಿಯಿಲ್ಲ? ಆಗ ನಿನ್ನ ಹುದುಳು ಸರಿಯಾಗಿರಲಿಕ್ಕೆಲ್ಲ. ನಿಜವಾಗಿಯೂ ನಿನಗೆ ದೃಷ್ಟಿ ವಿಭ್ರಮವಾಗಿರ ಬೇಕು."

ಡಾಫನಿ:—"ಖಂಡಿತವಾಗಿಯೂ ಸಿಹಂಗೆ ಹೀಗಿಯೇ ಅನಿಸುತ್ತದೇನು?

ಬ್ಲೇಕ್‌ನು ದೃಢಪ್ಪರದಿಂದ:—ಖಂಡಿತ. ನಿಮ್ಮಪ್ಪನಿಗೆ ನಾನು ಏನೇನು ಹೇಳಿದೇನೋ ನಿನಗಾದರೂ ಅದನ್ನೇ ಹೇಳುತ್ತೇನೆ. ಕೆಲ್ಲೇಯಾರನ ಹತ್ತರ ನಿನ್ನಿಂದ ಅಪಯ್ಯತವಾದ ಅಲಂಕಾರಗಳನ್ನೆಂಬ ಮಾತನ್ನು ನಾನು ಬಲವಾಗಿ ಹೇಳಬಲ್ಲೇನು. ನಾನು ಹೇಳಿದ್ದನ್ನು ನೀನು ನಂಬಲೇಬೇಕು. ನನ್ನ ನಾಯಿ ಯು ಯಾರ ಪತ್ತಿಗೆ ಹೊರಟಿರುವದೋ ಅವನು ಕೆಲ್ಲೇಯಾರನಲ್ಲ; ಬೇರೆಯ ವನು. ನನ್ನ ಅಭರಣಗಳು ಸಿಕ್ಕಿದೇ ಆದರೆ ಅವು ಅವನಲ್ಲಿಯೇ ಸಿಗಬೇಕು."

ಡಾಫನಿ:—"ನೀವು ಈ ಬಗೆ ನಿನ್ನಂದೇಹವ್ಯಾಪರಾಗಿದ್ದರೆ ನಾನು ನಿಮ್ಮ ಮಾತನ್ನು ಅವಕ್ಷಾವಾಗಿ ನಂಬುತ್ತೀನೆ."

ಬ್ಲೇಕ್:—"ಡಾಫನಿ ಭಾರನನ್ನು, ನೀನು ನನ್ನ ಮಾತನ್ನು ನಂಬು. ನಿರರ್ಥಕವಾಗಿ ವ್ಯಾಕುಲಭಾಗಬೇಡ. ನೀವು ಮನೆಗೆ ಹಿಂದಿರುಗಿ ಹೋಗು; ತದವಾದರೆ ಗೊಂದಲವುಂಟಾದೀತು."

ಡಾಫನಿ:—"ಬ್ಲೇಕರೇ, ನಿಮಗೆ ಧನ್ಯವಾದಗಳು. ನೀವು ನನ್ನ ಮನ ಸ್ವಿನ ಭಾದವನನ್ನು ಹಗುರು ಮಾಡಿದಿರಿ. ನಾನಿನ್ನ ಮೇಲೆ ಸುಖದಿಂದಿರಬಹುದೆಂದು ಅನಿಸುತ್ತದೆ."

ಬಳಿಕ ಡಾಫನಿಯು ಯಾವ ದಾರಿಯಿಂದ ಬಂದಿದ್ದ ಕೋ ಆದೇ ದಾರಿ ಯಿಂದ ಮನೆಗೆ ಹಿಂದಿರುಗಳಾಗಿ. ಬ್ಲೇಕ್‌ನು ಟಾಯಿಗರಕ್ಕೆ ಕರವಸ್ತುದ ವಾಸನೆ ತೋರಿಸಿ ಅದನ್ನು ಕಳ್ಳನ ಅನುಶರಣಕ್ಕೆ ಕಳಿಸಿಕೊಟ್ಟಿನು; ಹಾಗು ಸ್ವಿತ್ತನೊಡನೆ ಆ ನಾಯಿಯ ಹಿಂದಿನಿಂದ ಲಗುಬಗನೆ ನಡೆದನು."

ಹೀಗೆ ನಡೆದಿರುವಾಗ ಸ್ವಿತ್ತನು:—"ಉಡಿಯಾ, ಕೆಲ್ಲೇಯಾರನು ಈ

ಕುತ್ತದಿಂದ ಪಾರಾಗುವಂತೆ ತೊರುತ್ತುದೆ."

"ಹೌದು. ಲಾರ್ಜ್ ಮೇಸಿಂಡೀಲ ವಾಗು ಆತನ ಮಗಳು ಇವರಿಂದ ಇನ್ನು ಆತನಿಗೆ ಯಾವ ವಿಪತ್ತು ಒಡಗುವ ಸಂಭವವಿಲ್ಲ. ನಾನು ಆವರಿಬ್ರಹ್ಮ ಸಂದೇಹವನ್ನೂ ದೂರ ವಾಡಿತ್ತೇನೆಂದು ನನ್ನ ಆತ್ಮವಿಶ್ವಾಸವಿದೆ; ಆದರೆ ಕಿಂತೀಯಾರನು ಸಾಲದಲ್ಲಿ ಎಷ್ಟು ಮುಳುಗಿರುವನೋ ಅದರೊಳಗಿಂದ ಆತನು ಪಾರಾಗುವ ಆಶ ಮಾತ್ರ ಕಡೆಮೇ. ಆವನು ಮತ್ತಾವ ವಿಪತ್ತಿಗೀಡಾಗುವನೋ ಅದನ್ನು ರೂಪೀಕೀರ್ತಿಗೂ? ಆತನ ಉಚ್ಚೆ ಮುಲತೆ ಹಾಗು ಅನುತ್ಪನ್ಯಯ ಇವುಗಳ ಬಗ್ಗೆ ಹಲವಾರು ಸುಸ್ವಿಗಳು ಹಬಿಸುತ್ತವೆ. ಅವುಗಳಲ್ಲ ಅವನ ಮೋದರತ್ತಿಗೆ ತಿಳಿದರೆ ಅವಳು ಇವನನ್ನು ತನ್ನ ಸಂಪತ್ತಿನ ಉತ್ತರಾಧಿಕಾರತ್ವಕ್ಕೆ ನಂಬಿಸಿ ಬಿಡುವಕ್ಕಿಂಬ ಬಗ್ಗೆ ನನಗೆ ಅನುಮಾನವಿಲ್ಲ. ಹಾಗೆ ಆದರೆ ಮಾತ್ರ ಅವನ ಸರ್ವನಾಶವೇ ಆಗುವದು. ಆತನ ನಾಕರಿಯೂ ಹೋಗುವದು. ಆತನು ಶಾರ್ಫ್ ಮೇಸಿಂಡೀಲನ ಮಗಳನ್ನು ಲಗ್ನಾಗುವ ಆಶಯನ್ನೂ ತೊರೆಯಿಸೀಕೂ. ನಾನು ಅವನ ಬಗ್ಗೆ ಎಷ್ಟು ಎಚ್ಚರಪಟ್ಟರೂ ಕಡಿಮೆಯೋ ಆದಿತ್ಯ."

ಆ ಮೇಲೆ ಯಾವ ಅಪರಿಚಿತ ವ್ಯಕ್ತಿಯು ಕಿಂತೀಯಾರನನ್ನು ಆಕ್ರಮಿಸಿ ಸಿದ್ಧಿಸೋ ಆತನ ಸಂಬಂಧದ ಮಾತ್ರ ಹೊರಡೆಲು, ಆತನಾರು? ಆವನು ಕೆಸಬುಗಾರ ಕರ್ಮನಾಮೋ ಅಲ್ಲವೋ? ಅವಾವ ಉದ್ದೇಶವಿಂದ ಆತನು ಆಗಲೂ. ಮೇಸಿಂಡೀಲನ ಉಪವನದಲ್ಲಿ ಸ್ಥಿತಿಸ್ತಿದ್ದು? ಇವೆಲ್ಲವು ತರ್ಕ-ವಿತರ್ಕಗಳಿಂದ ಗೊತ್ತಾಗಲಿಲ್ಲ. ಅದನ್ನೆಲ್ಲ ಅವರು ದುಭೀರ್ದ್ಯರಹಸ್ಯವೆಂದು ತಿಳಿದರು.

ನಾಯಿಯು ಆ ಕರವರ್ತನ ವಾಸನೆಯನ್ನು ನುಸರಿಸುತ್ತು ಲಗುಬಗನೇ ದಕ್ಷಿಣ ದಿಕ್ಕಿಗೆ ಹೋಗಬ್ರಹ್ಮತ.. ಅದು ಒವ್ವೆ ಕೂಡ ತನ್ನ ಗತಿಯನ್ನು ಬದಲಿಸಲಿಲ್ಲ; ಅಥವಾ ಬೇರೆ ಯಾವ ದಿಕ್ಕಿಗೂ ಹೋರಳಿಲ್ಲ. ಕಳ್ಳನು ದಾರಿಯಲ್ಲಿ ಯಾವುದೊಂದು ವಾಹನವನ್ನೇ ಇರಿ ತಾನು ಹೋಗತಕ್ಕ ಹ್ಯಾಕ್ಕೆ ಹೋಗಿರಬಹುದೆಂದು ಬ್ಲೈಕನ ಅನುಮಾನವಿತ್ತು. ಹಾಗಾಗಿದ್ದರೆ ಟೂಯಿಗರವು ಅವನನ್ನು ಮುಂದೆ ಅನುಸರಣಮಾಡಲು ಶಕ್ತಿವಾಗುತ್ತಿರಲಿಲ್ಲ; ಆದರೆ ಟೂಯಿಗರನು ಶಿಥರ್ ಮಾರ್ಕೆಟ್‌ಟಿನೊಳಗಿಂದ ಪಿಕಾಡೀಲಿನಲ್ಲಿ ಹೊಕ್ಕು ನೆಲದ ಮೇಲಿನ ಮಣಿನ್ನು ಮೂಡಿ ಮೋಡನೊಮತ್ತು ಬಂದು ಭವ್ಯವಾದ ಕಟ್ಟಡದ ಸುಪ್ರತಿಸ್ತಾದ ಹುಸಿಯಲ್ಲಿ ಹೋಗಬೇಕೆಂದು ಆಗ್ರಹ ತೊರಿಸಬ್ರಹ್ಮತ; ಮತ್ತು ಆಕಟ್ಟಡದ ಕಡಿಗೆ ಮೇಲೆ ಮೋರೆ ಮಾಡಿ ನೋಡಹತ್ತಿತು. ಆದು ಆಕಟ್ಟಡದ ಹುಸಿಯ ಪಾವಟಿಗೆಗಳ ಮುಂದೆ ತನ್ನ ಮುಂಗಾಲುಗಳೆರಡನ್ನೂ ಎತ್ತಿ, ತನ್ನ ಉದ್ದೇಶವಾದ ನಾಲಿಗೆಯನ್ನು ಚಾಚಿ, ಬ್ಲೈಕನ ಮೋರೆಯ ಕಡಿಗೆ ತೀಕ್ಕಣ

ದೃಷ್ಟಿಯಿಂದ ಮೂರು ನಾಲ್ಕು ಸಾರೆ ಇಂಜಿನಿಯರ್, ತನ್ನ ಮನಸ್ಸಿನ ಭಾವವನ್ನು ಪ್ರಕ್ರಿಪಡಿಸಲಿಕ್ಕೆ ಪ್ರಯತ್ನಿಸಿತು.

ಸ್ತ್ರೀತ್ವನು ಆ ವಿಶಾಲವಾದ ಕಟ್ಟಡವನ್ನು ಕಂಡು:—“ಒಡೆಯಾ, ಇದಂತೂ ರೈನ್ ಹ್ಯಾಮ್ ಕ್ಲಾಬ್”

ಬ್ಲೇಚ್:—“ಇಲ್ಲಿಗೇ ಟೊಯಿಗರದ ಕೆಲಸವು ಮುಗಿಯಿತು ಇದಿನ್ನು ಮುಂದೆ ಅನುಷರಣ ಮಾಡಲಾರದು.”

ಸ್ತ್ರೀತ್ವ:—“ಆ ಗ್ರಹಸ್ಥನು ಒಂದು ವೇರೆ ಈ ಕ್ಲಾಬ್‌ನಲ್ಲಿ ಹೊಕ್ಕೆದ್ದರೆ ಆತನು ಖಂಡಿತವಾಗಿಯೂ ಕ್ಷಮಿಸಲಿಲ್ಲ. ಇಷಟ್ಟ ಮೊಡ್ಡೆ ಸನ್ಯಾಸ್ಯ ಕ್ಲಾಬ್‌ನ ಯಾವನೊಬ್ಬ ಸದಸ್ಯನು ಕಳ್ಳನಿರುತ್ತಾನೆಂಬ ಸಂಗತಿಯನ್ನು ಒಡೆಯಾ, ಅದಾರೂ ನಂಬಲಾರಾರೋ.”

ಬ್ಲೇಚ್:—“ಈ ಕ್ಲಾಬ್‌ನ ಯಾವ ಸದಸ್ಯನೂ ಕಳ್ಳನಿರದಿದರೂ ಪ್ರಕ್ರಿತಾಲಕ್ಷೆ ಆ ಕಳ್ಳನು ಈ ಕ್ಲಾಬ್‌ನಲ್ಲಿ ಯಾವಮೊಂದು ಬಗೆಯಿಂದ ಆಶ್ರಯ ಪಡೆದಿರುತ್ತಾನೆಂದು ನಾನು ನಿಷ್ಟಿಂದೇವೆವಾಗಿ ಹೇಳಬಲ್ಲೆನು.”

ಸಮಾಪದವರೂರಾದರೂ ತಮ್ಮನ್ನು ಕಂಡಗಂಡಾರೆಂಬ ಭಯದಿಂದ ಅವರು ಟೊಯಿಗರವನ್ನು ಜಗಿಕೊಂಡು ತುಸ ಮಾರ ಮಾರಣು ಹೋದರು. ಆ ಕಳವಿನ ರಹಸ್ಯವು ಯಚ್ಚು ತೊಡಕಿಸಬೇಕಂದು ಅವರಿಗೆ ಅನುಸಿತು. ಯಾವ ಸುಲಿಗಿಗಾರನು ಕೆಲ್ಲೇಯಾದಾನನ್ನು ಸೂಲಿಸು ಆ ಎಳ್ಳ ರತ್ನಗಳನ್ನು ಅಪರಿಸಿರುವನೋ ಅವನು ಲಂಡನ್‌ನೆ ಒಂದು ಮುಖ್ಯ, ಮುಂಚಿಸಿಸಂದಲೂ ಗೌರವ ಪುಟ್ಟ ಕ್ಲಾಬ್‌ನಲ್ಲಿ ಪ್ರವೇಶಿಸಿರುವನು! ಆ ಕ್ಲಾಬ್‌ನಲ್ಲಿ ಸರ್ವ ಸಾಧಾರಣ ಮನು ಷ್ಯಾರಿಗೆ ಪ್ರವೇಶಾಧಿಕಾರವೇ ಇರಲಿಲ್ಲ. ಅದರಿಂದ ಆ ಕಳಸ್ತ ಅಶ್ವಂತ ರಹಸ್ಯ ಮಯವಾಗಿತ್ತು.

ಅಗ ಬ್ಲೇಚ್:—“ಈ ಟೊಯಿಗರವನ್ನು ಈಗ ಆ ಕ್ಲಾಬ್‌ನಲ್ಲಿ ಮೋಗ ಗೊಟ್ಟರೆ ಇದು ಆ ಕಳ್ಳನನ್ನು ಹಿಡಕೊಡಬಲ್ಲಿದೆ. ಆದರೆ ನಾನು ಈಗ ಇದಕ್ಕೆ ಹಾಗೆ ಮಾಡಗೊಂಡವದಿಲ್ಲ. ಆ ಮನಸ್ಯನಾರಿರಚೇಕೆಂಬದನ್ನು ನಾನು ನೋಡಲು ತಿಳಕೊಳ್ಳಬೇಕು.”

ಅದಕ್ಕೆ ಸ್ತ್ರೀತ್ವ:—“ಕಳ್ಳನನ್ನು ಹಿಡಿಯುವ ಯೋಗ್ಯ ಸಂಧಿ ಮತ್ತು ಅನುಕೂಲತೆಗಳಿದ್ದರೂ ಅವನನ್ನು ಹಿಡಿಯಲಾಗದೆ? ಇದು ಆಷ್ಟು ಯುಕರ ಮಾತ್ರಲ್ಲವೇ?”

ಬ್ಲೇಚ್:—“ಹೌದು. ಖಂಡಿತವಾಗಿಯೂ ಅದ್ವೃತ ಹಾಗು. ಆಷ್ಟು ರ್ಯಾದ ಸಂಗತಿಯೇ ಸರಿ; ಆದರೆ ಈ ಕಳವು ಸರ್ವ ಸಾಧಾರಣ ಬಗೆಯ ಕಳವಲ್ಲ;

ಕ್ಷಮ್ಮನೂ ಸಾಧಾರಣ ಕ್ಷಮ್ಮನ್ನಿ. ಈ ಕಳವು ಫೋರೆತರ ರಹಸ್ಯ ಜಾಲದಿಂದ ತುಂಬಿದೆ. ಆ ರಹಸ್ಯವನ್ನು ಹೀಗಿರುವುದನಿಃ, ವಿಶೇಷವಾಗಿ ಆ ಸಂಬಂಧದ ಯಾವದೊಂದು ಸಂಧಾನವನ್ನು ದೊರೆಕಿಸುವ ವರೆಗೆ ನಾನು ಆ ಕಳ್ಳನನ್ನು ಹಿಡಿಯಲು ಪ್ರಯತ್ನಿಸುವೆಲ್ಲ. ನನ್ನ ಮನ್ನಿನಲ್ಲಿ ದಲವು ಬಗೆಯ ಸಂಚೇರಗಳು ಹುಟ್ಟಿರುತ್ತವೆ. ಅನುಗ್ರಹಲ್ಲಿಯ ಒಂದು ಅನುಮಾನವು ಒಮ್ಮು ಪ್ರಬಲವಾಗಿರುತ್ತದೆ. ನಾವು ಈ ರೆನ್‌ಎಂಪ್‌ವೆ ಕ್ಲಿಫಿನ ವಿಷಯವನ್ನೇ ನೂತನ ಅರಿಯೆನು ಇದು ದೊಡ್ಡ ಕ್ಲಿಫಿ: ಅದರಿಂದ ನಂಗಿದು ಅವರಿಡಿತವಾಗಿದೆ. ಎಕ್ಕುಕ್ಕೇ ದಿನಗಳ ಉಂದೆ ಕೆಲವು ಕೆಲವಕ್ಕೆಂದು ನಾನು ಒಮ್ಮೆ ಈ ಕಟ್ಟಿದವನ್ನು ರೂಕ್ಷಿಸ್ತೇನು; ಆದರೆ ಕಳೆದ ಒಂದರಿಂದು ವರ್ಷಗ್ರಾಲ್ಲಿ ನಾನು ಈ ಕಡೆಗೆ ಒಂದಿಲ್ಲ. ಒಬ್ಬ ಗ್ರೈಹಾನು ಈ ಕ್ಲಿಫಿನ ಸದಸ್ಯಿರಿರಬಹುದಂದೆನಿಸುತ್ತದೆ; ಅದರೆ ಆತನು ಮುಂಬರಿಸುವದು ಸಿಜಷ್ಟೇ ಮತ್ತೊಂ೦.....”

ಬ್ಲೇಕನು ತನ್ನ ವಾಕ್ಯವನ್ನು ಪ್ರೋತ್ಸಹಿಸ್ತೇನೇ ಸಮಾಪದ್ಧತ್ತಾದ್ದು ಒಂದು ಟ್ರ್ಯಾಕ್‌ರೆಯ ಹೇಳಿಸಾರನನ್ನು ಕೂಗಿ ಕರೆದು ಅವನ ಟ್ರ್ಯಾಕ್‌ರೆಯಲ್ಲ ಕುಳಿತನು; ಹಾಗು ಸ್ಕ್ರಿತ್ತಾನನ್ನು ಕುರಿತು—“ಸ್ತ್ರೀ, ಇನ್ನು ಮನೆಗೆ ಹೋಗ್ನೋಣ ನಡೆ. ಮೊದಲು ಕಿಂತ್ರು ಯಾರಾಗಿ ಕೆಲ ಗ್ರಾಹಕ ಸಂಗತಿಯ ಬಗ್ಗೆ ಹಿಡಾರಿಸುವದು ಅವಕ್ಕಿಂದಿ. ಆ ಹೇಳಿ ಮುಂದೇನು ಮಾಡಬೇಕೆಂಬ ದಾನ್ನು ಸ್ಥಿರಪಡಿಸ್ತೇಣ.”

ನೀನು ಅವನನ್ನು ಯಾವಾಗಲೂ ನೆಳಲಿನಂತೆ ಕಾದಿರು.

ಬ್ಲೇಕನು ಸ್ತ್ರೀ ಮತ್ತು ಟ್ರಾಯಿಗರನೊಂದನ್ನೇ ಲಾರ್ಜ ಮೇಸಿಂಡ್‌ಎಲನ ವಾಸ್ತವಿಕ ಕಡೆಗೆ ಹುಟ್ಟಿರಿಟು ಮೋಗಲು ಕೆಲ್ಲೇಯಾರನೊಂಬಿನೇ ಬ್ಲೇಕನ ಕೂಡ್ರುವ ಕೊಳಕೆಯಲ್ಲ ಕುಳಿತು ತನ್ನ ಎರಡೂ ಕ್ಯಾಗ್ ಹೇಳಿ ತಲೆಯನ್ನು ರಿಸಿ ಕೊಂಡು ತನ್ನ ದುಭಾಗ್ಯದ ಸಂಗತಿಯನ್ನು ಕುರಿತು ಯೋಚಿಸುತ್ತಿದ್ದನು. ಒಮ್ಮು ದೀರ್ಘ ಕಾಲಿದ ವರೆಗೂ ಆತನ ಆ ಚಿಂತೆಯು ಮುಗಿಯಲ್ಲ. ಬ್ಲೇಕ ನು ಟ್ರ್ಯಾಕ್‌ರೆಯಿಂದಿಳಿದು ಮನಸೆಯೊಳಗೆ ಬಂದನು. ಮೆಟ್ಟೆಲಿನ ಹೇಳಿನ ಆತನ ಹಾಗು ಸ್ತ್ರೀನ ಕಾಲಿಗಳ ಶಬ್ದವನ್ನು ಕೇಳಿ ಆತನ ಚಿಂತೆಯ ಪ್ರವಾಹವು ಕಟ್ಟುಬಿಟ್ಟು. ಅವನು ಕುಚೆಯ ಹೇಳಿ ಸಂಯಾಗಿ ಕುಳಿತನು. ಅನ್ವರಲ್ಲಿ ಟ್ರಾಯಿಗರ ಹಾಗು ಸ್ತ್ರೀ ರೊಡನೆ ಬ್ಲೇಕನು ಆ ಕೊಳಕೆಯನ್ನು ಪ್ರವೇಶಿಸುತ್ತಿರುವದನ್ನು ಕಂಡು ಉತ್ಸುಕತೆಯಿಂದ ಬ್ಲೇಕನ ಮೊರೆಯ ಕಡೆಗೆ ನೋಡಿದನು; ಹಾಗು ಬ್ಲೇಕನನ್ನು ದ್ವೇಷಿಸಿ—“ನೀನು ಹೋಗಿದ್ದ ಕೆಲವು ಗಂಡಾ

ಯಿತೋಽಹೇಣ್ಣಾಯಿತೋಽ?” ಎಂದು ಕೇಳಿದನು.

ಅದಕ್ಕೆ ಬ್ಲೀಕ್:—“ಹಾಂದು; ಗಂಡೇ ಅಯಿತು; ನಿನಗೆ ಪರೇಕ್ ಆಶಾ ಪ್ರದವೇ ಆಗಿವೆ, ಎಂಬದನ್ನು ನಾನು ನಿನಗೆ ಸಂತೋಷದಿಂದ ತಿಳಿಸುತ್ತೀನೆ; ಅವರಿ ನೀನು ಬಹುಶಃ ಎಲ್ಲ ಕಡೆಗೂ ವಾರ್ಷಿಯಾಗಿ ಬಿಟ್ಟಿರುತ್ತೀ. ಮಿಶ್ ಭಾರತನನ್ನು ಈ ನಿನ್ನನನ್ನು ಚೆನ್ನಾಗಿ ಗುರ್ತಿಸಿರುತ್ತಾಳೆ.”

ಕೆಲ್ಲೀಯಾರನು ವಿಕ್ಕೆಲ ದನಿಯಿಂದ.—“ಎಂಥ ಕೇಡಿದು? ಸಪಾದ ದೂ ಅವೇ ಬಗೆಯ ಸಂಕಟವುಂಟಾಗಿತ್ತು. ಹಾಗಾದರೆ ನನಗೇ ಸಂಕಟದೂ ಗಂದ ಶಾರಾಗಲಿಕ್ಕೆ ಆತಿಯಿಲ್ಲ?”

ಬ್ಲೀಕ್:—“ಬೇಡ; ಕೆಲ್ಲೀಯಾರ, ನೀನಿನ್ನ ತಾತನಾಗಬೇಡ. ನಾನು ದಾಖಲಿಗೆ ಹೇಳಿದೇನಂದರೆ,-‘ಆ ಪಷಯದಲ್ಲಿ ನಿನ್ನ ದೃಷ್ಟಿಗೆ ವಿಭ್ರಮ ಪಾಗದೆ. ಸಿನ್ನಲ್ಲಿ ಯಾವನು ಕಳವು ಮಾಡಿದನ್ನೇ ಅವನು ಬೀರೆಯವ ನೊಬ್ಬಿ; ಕೆಲ್ಲೀಯಾರನಲ್ಲ.’ ಲಾರ್ಜ ಮೆಸಿಂಡೇಲರೂ ನನ್ನ ಮಾತನನ್ನು ನಂಬಿರುತ್ತಾರೆ.”

ಬ್ಲೀಕ್ನು ಲಾರ್ಜ ಮೆಸಿಂಡೇಲನ ಮನೆಗೆ ತಲುಪಿದಾಗಿನಿಂದ ಅಲ್ಲಿ ಏನೇನು ನಡಿಯಿತೋಽ ಅವನ್ನೆಲ್ಲವನ್ನೂ ಕೆಲ್ಲೀಯಾರನಿಗೆ ಸವಿಸ್ತರವಾಗಿ ತಿಳಿಸಿದನು. ಕೆಲ್ಲೀಯಾರನು ಸ್ಟ್ರಾಫ್‌ನಾಗಿ ಕುಳತ. ಅವೆಲ್ಲವನ್ನೂ ಕೇಳಿ ಕೊಂಡನು. ಕೇ- ಕೇಳಿವ ದಾಗೆ ಆತನ ಮುಖಿಭಿ ವಸ್ತು ಮತ್ತೆ ಬದಲಾ ಯಿಸಿತೆಂಬದು ಬ್ಲೀಕ್ನಿಗೆ ತ-ಯೆವಿರಲಿಲ್ಲ.

ಬ್ಲೀಕ್ನ ಹೇಳಿಕೆಯೆಲ್ಲ ಮುಗಿದ ಬಳಿಕ ಕೆಲ್ಲೀಯಾರನು ಕೃತಜ್ಞತಾ ದೃಷ್ಟಿಯಿಂದ ಬ್ಲೀಕ್ನ ಮೋರಿಯ, ಕಡೆಗೆ ಸ್ಮಾರ್ತ ಅವೇಗಭರಿಂದ:—“ಬ್ಲೀಕ್ ಕರೇ, ಈ ಹೀನ, ದೀನ, ಮಾತ್ರಾ ಪಾಪಿತ್ತ ನರಾಧಮನನ್ನು ನೀವು ಒಿರ ಕೃತಜ್ಞತಾ ಪಾರವಿಂದ ಬಿಗಮ ಬಿಟ್ಟಿರುತ್ತೀರಿ. ನಾನು ನಿಮ್ಮ ದಯೆಗೆ ಸಂಪೂರ್ಣ ಅಯೋಗ್ಯನೆಂಬದನ್ನು ತಿಳಿದೂ ತಿಳಿದು, ನನ್ನ ಸ್ತುತಿ ಶೋಚನೀಯ ಅಧಾರವನ್ನಿಂದ ಸಂರಕ್ಷಿಸಲಿಂದು ನನ್ನ ಎಲ್ಲ ದೋಷಗಳನ್ನು ಮುಚ್ಚಿಟ್ಟಿರುತ್ತೀರಿ. ನನ್ನ ಮೇಲೆ ಹೋರಿಸಿದ ನಿಮ್ಮ ಕರುಣೆಗೆ ಮೇರೆಯೇ ಇಲ್ಲ. ನಿಮ್ಮನ್ನು ಹೇಗೆ ಅಭಿನಂದಿಸಬೇಕೆಂಬುದೇ ನನಗೆ ತಿಳಿಯದಾಗಿವೆ. ನೀವು ದಾಖಲಿ ಮತ್ತು ಅವಳ ತಂದೆಯ ಮನಸ್ಸಿನೊಳಗಿನ ನನ್ನ ವಿಷಯದ ಸಂವೇಹನನ್ನು ಮಾರೀಕರಿಸಲು ಸಮಾಧಿ ವಾದರೆ, ಅವರಿಂದ ಭವಿಷ್ಯತ್ ಕಾಲದಲ್ಲಿ ನಾನು ಅವರನ್ನು ಕಂಡೆರೂ ಅವರು ನನ್ನೊಂದನೆ ಶಿಂಡಿತವಾಗಿಯೂ ಈ ಅಸ್ತ್ರಿತಿಕರ ಸ್ತುತಿಗಳನ್ನು ಎತ್ತಲಾರೆಯು; ಅವರು ನನ್ನಲ್ಲಿ ತಮ್ಮ ವಿಲಕ್ಷಣ

ಆಚರಣೆಯನ್ನು ಕೊರೆಲಾರರು. ನನ್ನ ಇಂದಿನ ಈ ದುಷ್ಪಟನೆಯ ಮೇಲೆ ಪರವೆ ಬಿಡ್ಡಿತೆಂದು ತಿಳಿಯಬಹುದು. ನೀವು ನನ್ನನ್ನು ಧ್ವಂಷದ ರಾಜು ಗಾರ್ಥದಿಂದ ಎತ್ತಿ ಅದ್ವಿತೀಯದಿಂದ ಉದ್ದರಿಸಿರುತ್ತೀರಿ.”

ಬ್ಲೇಕನು ಕೆಲ್ಲೇಯಾರನ ಮಾತಿನ ಬಗೆ ಕೊಂಡನ್ನಾಳತ್ವಾಹವನ್ನು ತೋರಿದೆ, ಗಂಭೀರವಾಗಿ:-“ಹೀಗೆಯೇ ಆಗಲೆಂದು ಆಶಿಸುತ್ತೀನೆ.” ಎಂದಂದನ್ನು.

ಕೆಲ್ಲೇಯಾರಿ:-“ಕೇವಲ ಅಸ್ಯೇ ಅಖಿ; ನಾನು ಸಾಲಿಬನ್ ಕಂಪನಿಗೆ ಕೊಡಬೇಕಾದ ಹಣವನ್ನು ನೀವು ದಯವಿಟ್ಟು ನನಗೆ ಕೊಡಲಿಕ್ಕೆ ಒಮ್ಮೆದ್ದಿರಂದ ನಾನು ನಾಳಿಯ ದಿನ ಸೆರೆಹುಡಿಯಲ್ಪಾಮಾನುದೂ ತಪ್ಪಿತು. ಎಷ್ಟು ಶೀಪ್ರವಾದಿತೋ ಅಷ್ಟು ತಿವ್ರವಾಗಿ ನಾನು ನಿಮ್ಮ ಸಾಲವನ್ನು ತೀರಿಸುತ್ತೀನೆ. ಈ ಸಾರೆ ಈ ದಾರುಣ ಸಂಕಟಕ್ಕೆ ಸಿಕ್ಕು ನನಗೆ ಯೋಗ್ಯವಾದ ಶಿಕ್ಷೆಯಾಗಿದೆ. ಈ ಶಿಕ್ಷೆಯನ್ನು ನಾನು ಸಾಯಂವರೆಗೂ ಮರಿಯುವದಿಲ್ಲ ಇನ್ನು ಮೇಲೆ ನಾನು ನನ್ನ ಸಾವುಕಾರರೊಂದನೆ ಅವಂಗೆ ಕೊಮೆನ ಸಾಲಗಳ ಬಗೆ ಕಂತಗಳನ್ನು ವಾಡಿಕೊಂಡು ಸಾವಾಶವಾಗಿ ಅವರ ಸಾಲವನ್ನೆಲ್ಲ ತೀರಿಸುತ್ತೀನೆ. ನನ್ನ ಆದಾಯವೇಸ್ಟ್ರೋ ಅದಕ್ಕೆಂತ ಒಂದು ಪೇನ್ನು ಕೂಡ ಹೆಚ್ಚು ಖಚುವ ಮಾಡಲಾರೆನು. ಎಲ್ಲಿಯವರಿಗೆ ನನ್ನ ಲಗ್ನವಾಗಿಲ್ಲವೋ ಅಲ್ಲಿಯವರಿಗೂ ಹೀಗೆಯೇ ಸತ್ತು ಕೆಟ್ಟು ಸಾಗಿಸುವೆನು. ಇನ್ನು ನಾಲ್ಕುರು ತಿಂಗಳಲ್ಲೇ ನವ್ಯಗಳ ವಿವಾಹವು ನಿರ್ವಿಫ್ಫಾಲವಾಗಿ ನೇರವೇರಬಹುದೆಂದು ನನಗನಿಸುತ್ತದೆ. ಇನ್ನು ಕೆಲ್ಲಿಂಗಳು ಕಷ್ಟವಾದಿತಷ್ಟೇ. ಇನ್ನೇನು ಮಾಡಲ? ನನ್ನ ಏದೆಯ ಮೇಲೆ ಸಾವಿರಾರು ವಾರಗಳ ಭಾರವನ್ನು ಒಕ್ಕೆ ಹೇರಲಾಗಿತ್ತು. ಆ ಭಾರದಿಂದ ನಾನು ಹಿಂಜಕೆ ಹೋಗಿಸ್ತೇನು. ನೀವು ಅದನ್ನು ದೂರ ಬಿಸಿಟಿ, ಕೆಳಗಿನ ಕೆರಿನ್ನೋಳಗಿಂದ ನನ್ನನ್ನು ಮೇಲಕ್ಕೆತ್ತಿಕೊಂಡಿರುತ್ತೀರಿ.”

ಬ್ಲೇಕ:-“ಅದರೆ ಒಂದು ಮಾತನ್ನು ಮರಿತರೆ ನಡೆಯುವುತ್ತಿಲ್ಲ. ಅವಕ್ಕೆ ತವಾದ ರತ್ನಾಭರಣಗಳನ್ನು ಸತ್ತಿ ಹಚ್ಚಿಕೊಡುವ ಭಾರವನ್ನು ನಾನು ಹೋತ್ತಿರುತ್ತೀನೆ. ಆ ಬಗೆ ಏನು ಉಪಾಯ ಮಾಡಬೇಕು? ನಾನಿನ್ನು ಸುಮ್ಮನೆ ಕೊಡುವಂತಿಲ್ಲ.”

ಕೆಲ್ಲೇಕ್:—“ಅಹುದಹುದು; ಅದನ್ನು ಮರಿತೇ ಬಿಟ್ಟಿರುತ್ತೀನೆ. ಯಾವ ದಾರಹೋಕನು ನನ್ನ ಜೆಬಿನೋಳಗಿನ ಆ ಅಲಂಕಾರಗಳನ್ನೆಲ್ಲ ಎತ್ತಿಹಾಕಿ ಒಡಿಹೋಗಿರಿತ್ತಾನೋ ಅಂಥವನು ರೀನಾ ಹ್ಯಾಮ್ ಕ್ಲಬ್‌ನಂತಹ ಉಚ್ಚಾ-ಸನ್ಯಾಸಿಗಳಿನಲ್ಲಿ ಅಶ್ರಯ ಹುಂಡಿರುವದು ಬಹು ವಸ್ತುಯಿದ ಮಾತ್ರೀ ಪಂ. ಈ ವಸಯಿದಲ್ಲಿ ನಿಮ್ಮ ಕಾಯಗರವು ಮೋಸ ಹೋಗಿರಲಿಕ್ಕೆಲ್ಲವಷ್ಟೇ?”

ಬ್ಲೇಕ್:—“ಖಂಡಿತವಾಗಿಯೂ ಇಲ್ಲ. ಇದು ಒಮ್ಮೆ ವಿಚಿತ್ರರೂಪವಾಗೆ. ಈ ರಹಸ್ಯವನ್ನು ಭೇದಿಸವೆ ಬಿಡುವಂತಿಲ್ಲ. ಅವನಾರೆಂಬ ಬಗ್ಗೆ ನೀನು ಅನುಮಾನಿಸಬಲ್ಲಿಯಾ?”

ಕೆಲ್ಲೇ ಯಾರನು ಸರ್ಕಾರದರ್ರಕ ಗೋಣಸ್ಟು ಲ್ಲಾ ಡಿಸಿ:—“ಇಲ್ಲ; ಅದನ್ನು ನಾನು ಅನುಮಾನವಿಂದ ನಿರ್ಧರಿಸಿ ಹೇಳಲಾರೆನೆ.. ಈ ಅದ್ವಿತ ವ್ಯಾಖ್ಯಾರದ ಬಗ್ಗೆ ನಾನು ನಿನ್ಮಂತೆ ವಿಸ್ತೃತನೂ ಹೆಚ್ಚಿತನೂ ಆಗಿರುತ್ತೇನೆ. ನಿವಾರಿಸಲು ಅಶ್ವಾವಾರ್ಥಿ ರಹಸ್ಯಂಧಕಾರದಲ್ಲಿ ಚೀಕನ ಒಂದು ಕ್ಷೇತ್ರಕ್ಕಿರಣವನ್ನು ಕೂಡ ಕಾಣಿದ್ದೇನೆ.”

ಬ್ಲೇಕ್:—“ಅದರೆ ಈ ಫಳನೆಯು ಆಕ್ಷಯಕ್ಕೆ ವಾದದ್ವಿಲ್ಲ. ಯಾವ ದುರುಳನು ನಿನ್ನ ಕೆಸೆ ಕತ್ತರಿಸಿರುವನೇಲೇ, ಅವನು ಇಂದಿನ ರಾತ್ರಿಯಲ್ಲಿ ಖಂಡಿತವಾಗಿಯೂ ಲಾರ್ಜ ಮೆಸಿಂಡೇಲರ ಉಪನಿಧಿ ವರೆಗೂ ನಿನ್ನನ್ನು ನುಸರಿಸಿ ಬಂದಿರುವನು. ನೀನು ಎಂದೂ ಧೃತಿಸಿದ ಮಾಸಿದ ಉಡುಪಿನಿಂದ ಸ್ಟ್ರೋ ದ ದ್ವಿನ್ನು ಕಂಡೆ, ಸಿನ್ನ ಬೇತು ಸರಲವಾಗಿಲ್ಲವೆಂದು ಆತನು ಅಂತಿರಬೇಕು; ಹಾಗೆ ಆತನು ಅಂತರಿಸ್ತೇ ಆತನು ಖಂಡಿತವಾಗಿಯೂ ನಿನ್ನನ್ನು ನುಸರಿಸಿ ಖರುತ್ತಿರಲಿಲ್ಲ. ನ್ನು ತನುಮಾನವು ಸಿಡವಾದರೆ, ನೀನು ಆತನಿಗೆ ಹೆಚ್ಚಿಗೆ ಪುಚಿತಪರವೇಕೆಂಬದನ್ನು ಒಪ್ಪಲೇಬೇಕಾಗುವದ.. ಇಸ್ಟೇ ಅಲ್ಲ, ನಿನ್ನ ವಿಶ್ವಾಸಾವಳಿ, ಸ್ಟ್ರೋ ಕಡ ಸಿನ್ನ ಆರ್ಕಕ್ಕಿಂತಿ ಮುಂತಾದ ಅನೇಕ ವೃತ್ತಿಗಳ ಸಂಗತಿಗಳೂ ಆತಸಗೆ ಗೊತ್ತಿರುತ್ತೇ ಬೇಕು.”

ಕೆಲ್ಲೇ ಯಾರನು ಚೀಂಪಾಗ್ರಹ ಚಿತ್ತದಿಂದಂದ:—“ಧಾರಿಯಲ್ಲಿ ನಾನು ಯಾವ ಗುರ್ತಿನ ಗ್ರಹಕ್ಕಾನನ್ನೂ ಕಾಣಲಿಲ್ಲ. ನಾನು ಆತನನ್ನು ಕಂಡಿರವಿದ್ದರೂ ಒಂದು ನೇರೆ ಆತನೇ ನನ್ನನ್ನು ಕಂಡಿರಬಂದು.

ಬ್ಲೇಕ್:—“ಧಾಗೂ ಆಗುವ ಸಂಭವನ್ಯಂತು. ಅವಿರಲಿ. ಸೇಭಿಲ ಹರಕೋಟ್ರನು ರೆನ್‌ಹ್ಯಾಮ್ ಕ್ಲಬ್ಬಿನ ಸದ್ಯನಯನಮೋ-ಅಲ್ಲವೇ ಹೇಳು ನೋಡೋಣ.”

ಕೆಲ್ಲೇ ಯಾರನು ಚಕ್ಕಿಂತಿಭಾವದಿಂದ ವೋರೆಯನ್ನುತ್ತಿ ತೀಕ್ಕು ದೃಷ್ಟಿಯಿಂದ ಬ್ಲೇಕನ ಮುಖದ ಕಡೆಗೆ ಇಣುತ್ತೆ:—“ಅಹುದು. ಅವನು ರೆನ್‌ಹ್ಯಾಮ್ ಕ್ಲಬ್ಬಿನ ಮುಖ್ಯ ಸದಸ್ಯರಲ್ಲಿಬ್ಬಣಾಗಿರುತ್ತಾನೆ. ಅವನು ನನ್ನನ್ನು ಮೈಡ್ ಸಾರ್ಟೆ ಅತನ್ನು ಕ್ಲಬ್ಬಿಗೆ ಕರೆಮೊಯಿದ್ದನು.”

ಬ್ಲೇಕ್:—“ನೀನು ಜೂಜನ ಅಡ್ರೆಗೆ ಜೂಜಾಡಲಿಕ್ಕೆ ಮೋಸುತ್ತಿದ್ದೀ ಯಲ್ಲ, ಅದು ಅವನ ಜೊತೆಯಲ್ಲಿ ಏನು?”

ಕೆಲ್ಲೇ:—“ಅಮುದು. ಅವನೇ ನನ್ನನ್ನು ಜೂಜಿನ ಅಡ್ಡಿಗೆ ಎಳಿದೊಯ್ದುತ್ತಿದ್ದನು. ಜೂಡನ್ನು ಡಿದರ ಬಂದೇ ರಾತ್ರಿಯಲ್ಲಿ ಧ್ವನಿಕನಾಗಬಹುದೆಂಬ ಸಂಗತಿಯನ್ನು ನಾನು ಆತನಿಂದಲೇ ಕೇಳಿಕೊಂಡೆನು. ನಾನು ಹೇಗಾದರೂ ಯೆಚ್ಚು ಹಣವಂತನಾಗಬೇಕೆಂಬ ಬಗೆ ಆತನು ಹೆಚ್ಚಾಗಿ ಪ್ರಯೋತ್ತಿ ಈತ್ತಿದ್ದನು; ಆದರೆ ನನ್ನ ದುಭಾಗಗ್ರಹಿತವಾದಿಂದ ನಾನು ಕೃತಕಾರ್ಯನಾಗಲಿಲ್ಲ.”

ಬ್ಲೇಕನು ಸ್ವಾಭಾವಿಕ ದ್ವಾರಾಯಿಂದ:—“ಬಂಧುವಿನ ಕೆಲಸವಲ್ಲವೇ ಆದು! ಏನೇ ಆಗಲಿ, ನೀನು ಯಾವಾಗ ದ್ರವ್ಯಭಾವದಿಂದ ಹೆಚ್ಚಾಗಿ ಪೇಚಿಗೆ ಬೀಳ ಚತ್ತಿದೆಯೋ ಆವಾಗ ಆ ಬಂಧುವೇ ನಿನಗೆ ಸಾ-ಲಿಬನ್ ಕಂಪನಿಯಿಂದ ಪಲವು ರತ್ನಾಲಂಕಾರಗಳನ್ನು ಖಾಲವಾಗಿ ಪಡೆಯಲಿಕ್ಕಾ, ತದನಂತರ ಅವುಗಳನ್ನು ಬೇರೆ ಸಾರುಕಾರರಲ್ಲಿ ಒತ್ತಿ ಇಟ್ಟರೆ ನಿನ್ನ ದ್ರವ್ಯಭಾವವು ಪರಿಸರಿಸಬದೆಂದೂ ಹೇಳಿದನಲ್ಲವೇ? ಹಾಗು ಆ ಹಣದಿಂದ ಜೂಜು ಆಡಿದರೆ ನಿನ್ನ ಭಾಗ್ಯವಿಂದ ಆಪುಮಿತ ಹಣ ಮೊರೆಯುವದೆಂದೂ ಹೇಳಿದನಲ್ಲವೇ?”

ಕೆಲ್ಲೇ:—“ಅಮುದು; ಆತನು ನಿನಗೆ ಹಾಗೆಂದು ಹೇಳಿದನು ನಾನು ಆತನ ಸಲಹೆಯ ಮೇರೆಗೆ ಕಾರ್ಯ ವಾಡಿ ವಿಷತ್ತಿಗೆಡಾದೆನೆಂಬದು ನನ್ನ ಅಷ್ಟಷ್ಟು ದೋಷವೇ ಹೂರತ್ತರ, ಇದರಲ್ಲಿ ಆತನ ಮೋಷ ಕೊಂಜನಾದರೂ ಇರುವದೆಂದು ಕಂಡು ಬರುವದಿಲ್ಲ. ಆತನು ನನ್ನ ಹಿತಕರ್ತ್ವವೆಂದೇ ನನಗಿದೆಲ್ಲ ಸಲಹೆಕೊಟ್ಟಿದ್ದನು; ಆದರೆ ಆತನ ವಿಷಯವಾಗಿ ನೀವು ಇದನ್ನೆಲ್ಲ ಕೇಳುತ್ತಿರುವುದೇಕೆ? ಈ ಕಳವಿನ ವ್ಯವಹಾರಕ್ಕೆ ಆತನಂತರ ಸನ್ನೌರ್ಯ ಬಂಧು ಎನ ಸಂಬಂಧವೇನಾದರೂ ಇದೆಯೋ ಹೇಗೆ?.....”

ಬ್ಲೇಕನು ಆತನ ಮಾತಿಗೆ ತಡೆಯನ್ನು ಅಟ್ಟಿಮಾಡಿ:—“ನಾನು ಇನ್ನು ಒಂದೇ ಪ್ರತ್ಯೇಯನ್ನು ನಿನಗೆ ಕೇಳುತ್ತೇನೆ. ನಿನಗೂ ಮಿಸ್ ಭಾರನನ್ನು ಇಗೂ ಪರಿಚಯವಾಗುವ ಮೊದಲು ನೇಳಿಲ ಹರಕೋರ್ಟನು ಅವಳನ್ನು ಪ್ರೀತಿಸುತ್ತಿದ್ದನೇ?”

ಕೆಲ್ಲೇಯಾರನು ಕ್ಷಣ ಕಾಲ ಸುಮೃದ್ಧಿದ್ದು, ನಂತರ:—“ನನಗಂತೂ ಹಾಗಿಯೇ ಅನಿಸುತ್ತಿದೆ; ನಿಜವನ್ನು ಅರಿಯಿನು; ಆದರೆ ಹಿಂದಕೊಣ್ಣಿಮ್ಮೆ ಆತನು ದಾಖಲಿಸಿಕೊಳ್ಳುವ ಬಗೆ ಪ್ರಯತ್ನಪಡುತ್ತಿದ್ದ ನೆಂಬದನ್ನು ಆದರೂ ದಾಖಲಿಸಿದ ಯಾವ ಪ್ರೇತಾಹವೂ ಅವನಿಗೆ ಹೊರಲಿಲ್ಲವೆಂಬದನ್ನೂ ಕೇಳಿತಿಂದಿರುವೆನು?”

ಬ್ಲೇಕೇ:—“ನಿನ್ನಿಂದ ಇನ್ನೇನೂ ಕೇಳಿಕೊಳ್ಳತಕ್ಕಿದಿಲ್ಲ; ಈಗ ಕೇಳತಿಂದಿದ್ದೇ ಸಾಕಷ್ಟಾಯಿತು; ಆತನ ಇಂಗಿತವನ್ನು ಚೆನ್ನಾಗಿ ತಿಳಿದುಕೊಂಡೆನು.”

ಕಿಲ್ಲೇಯಾರನು ವಿಸ್ತೃತ್ಯಾರದಿಂದ:—“ಇಂಗಿತವೇ! ಆತನ ಇಂಗಿತವನ್ನೇನು ತಿಳಕ್ಕೊಡಿಯಿರಿ? ಬ್ಲೇಕರೇ, ನೀವು ಏನು; ಅನ್ನತ್ವಿರುವಿರೋ ತಿಳಿಯಾಗಿದೆ.”

ಬ್ಲೇಕನು ತೀಕ್ಕುಣಿದ್ದಷ್ಟುಯಂದ ಅವನ ಮೋರೆಯಕಡಿಗೆ ಸೋಮತ್ವ: “ನನ್ನ ತಿಳಿಯಲಾಗುವದಿಲ್ಲಲ್ಲವೇ? ಜರಿ. ಸರಿ. ಅಷ್ಟು ಬುದ್ಧಿ ಇದ್ದರೆ ನಿನ್ನ ಗಿತಯು ಹೀಗೇಚಾಗುತ್ತಿತ್ತು?”

ಕಿಲ್ಲೇ:—“ನಾನು ಅಜ್ಞಾನೂ ಅದೂರದರ್ಥಾಯಾಂ ಎಂಬುದು ತಿಳಿದೇ ಹೋಗಿದೆ; ಹಾಗು ಆ ಬಗೆ ನನಗೆ ಬಂದುಮಾತ್ರವೂ ಸಂಪೇರವಿರುವದಿಲ್ಲ; ಆದರೆ ನೀವೇನು ಅನ್ನತ್ವಿರುವಿರಿಂಬದನ್ನು ನನಗೆ ಚನ್ನಾಗಿ ತಿಳಿ ರೇಳಿ: ನನ್ನನ್ನೆನ್ನ ಕಾರ್ಫತ್ತಲೀಯಲ್ಲಿರಿಸಣೇಡಿ.”

ಬ್ಲೇಕನು ಧಿರ ಗಂಭೀರ ಸ್ವರದಿಂದ:—“ನೀನು ತೀರ ಅಜ್ಞಾನೋ-ತೀರ ಪರಲನೋನಾನದನ್ನು ಸ್ಥಿರಪಡಿಸಲಾರೆನು. ಈಗ ನನ್ನೆನುಂಗೆ ನಲ್ಲವೂ ಸಂಖ್ಯಾರವಾಗಿ, ಉಷ್ಣಲವಾದ ಬೇರೆಕನಲ್ಲಿ ಎಲ್ಲ ವ್ಯಾಷಯಿವೂ ಪಾಸಾದ್ದು ಬಿಡುಗಳಿಗೆ ಕಾಣಿಸುತ್ತಿದೆ. ನೀನು ಯಾವಾತನನ್ನು ನಿನ್ನಪರಮ ಬಂಧುವೂ ಹಿತಕರ್ತೆವೂ ಎಂದು ಮನಸ್ಸಿನಲ್ಲಿ ತಿಳಿರುವೆಯೋ ಶನೇ ಕಪಟಿ, ಕ್ಲೂರ, ನೀಳ ನೇಭಿಲ ಹರಕೋಟ್ಟಿನೇ ನಿನ್ನ ಅಧಃಪತನಕ್ಕೆ ಮೂಲ ಕಾರಣವು” ಅವನು ಮಿಳಿಭಾರನನ್ನು ಇನ್ನು ಪ್ರೀತಿಸುತ್ತಿದ್ದನು. ಮಧ್ಯದೊಳಗೆ ಬಂದಾನೋಂದು ದಿವಸ ತಾನು ಭಾರನನ್ನು ಇನ್ನು ಒಲಿಸಿಕೊಳ್ಳಬಹುದೇದು ಆವ್ಯಾಗಿ ಆತ್ಮಯಿದ್ದಿತ್ತು; ಆದರೆ ನೀನು ಆಕಷ್ಟಿಕವಾಗಿ ಆತನ ಪ್ರಾಯಿದ ಪ್ರತಿದ್ದಂಡಿಯಾನೆ. ಡಾಫಿಯು ನಿನ್ನನ್ನು ಪ್ರೀತಿಸಿದಳು. ಲಾರ್ಡ ಮೇಸಿಂಡೆಲನು ತನ್ನ ಮಗಳನ್ನು ನಿನಗೆ ಕೊಡಲಿಕ್ಕೆ ಒಸ್ಪಿದನು! ನಿಮ್ಮಗಳ ವಿವಾಹಸಂಬಂಧವು ಗಟ್ಟಿಮುಟ್ಟಾಯಿತು. ಇದರಿಂದ ನೇಭಿಲ ಹರಕೋಟ್ಟಿನು ಆಕ್ಷಂತ ನಿರೂತಿಗೊಂಡು ನಿನ್ನ ಸರ್ವಾಂಗ ಮಾಡಲಿಕ್ಕೆ ಸಂಕಲ್ಪವಾಡಿಕೊಂಡನು; ಆದರೆ ಅದನ್ನು ಶತ್ರುರೂಪದಿಂದ ಮಾಡಿದೆ, ಹಿತ್ಯಾಸಿ ಬಂಧುವಾಗಿ. ಆತನು ಕಾಶಲ್ಪಿದಂದ ನಿನ್ನಿಡುಡನೇ ಬಂಧುತ್ವವನ್ನು ಸ್ಥಾಪಿಸಿದನು. ನೀನು ಮೂರ್ಲಿನು. ಕಾಲಿಕರ್ವವನ್ನು ಸೂಮಾಲೆ ಎಂದು ತಿಳಿಕೊಂಡು ಕೊರಳಲ್ಲಿ ಥರಿಸಿದೆ. ಆವನು ಸುಯೋಗವನ್ನು ನೋಡಿ ಕ್ರಮಸ್ಥಿತಿ ವಾಗಿ ನಿನ್ನನ್ನು ಅಧಃಪತನದ ದಾರಿಗೆ ಎಳಿದೊಯ್ದುಕ್ಕಿಡಿದನು. ಆತನ ಪ್ರೀತಿಯು ನಿನ್ನ ಜೂಜನ ಅಡ್ಡಿಗೆ ಹೋಗಿಕೊಡಿದೆ; ಸಂಪರದನೀಗಿಂತಲೂ ಹೆಚ್ಚು ಖಚು ಮಾಡಿಕೊಡಿದೆ; ಕೊನೆಗೆ ಜೀಲಿಗೆ ಹೋಗುವ ದಾರಿಯನ್ನು

ಕಂಡುಕೊಂಡೆ. ಸಾಲ ರೂಪದಿಂದ ವಷ್ಟ ವೈಧೂಯೆಗಳ ಅಲಂಕಾರಗಳನ್ನು ಕೊಂಡು ಅವುಗಳನ್ನು ಒತ್ತಿ ಇಟ್ಟ ದಣ ಸಂಗ್ರಹಿಸಿದೆ; ಧನವಂತನಾಗಿರೇಕೆಂಬ ಅಶೀಯಿಂದ ಆ ಹಣವನ್ನು ಜೂಜಿಗೆ ಹಚ್ಚಿದೆ. ನೀನು ಸಂಕಟದಿಂದ ಪಾರಾಗ ಬಹುದಾದ ಎಲ್ಲ ದಾರಿಗಳೂ ಕಟ್ಟಿದವು. ಅವನು ನಿನ್ನ ಚಲನವಲನವನ್ನು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಸ್ಥಾದುತ್ತಿದ್ದನು. ನಾ ಲಿಬನ್ ಕಂಪನಿಯ ವರು ನಾಳಿ ನಿನ್ನ ವಿರುದ್ಧ ಸೆರೆಹಿತೆಯುವ ವಾರಂಟು ತೆಗೆಯುವರೆಂಬ ಸಂಧಾ ಶವನ್ನು ಅವನು ವತ್ತಿವಿಲ್ಲವೋಮು ಹೇಳಲಿಕ್ಕೆ ಬರುವಂತಿಲ್ಲ. ನೀನು ಅವರ ಅಂಗಡಿಯಿಂದ ರತ್ನಾಲಂಕಾರಗಳನ್ನು ಸಾಲರೂಪವಾಗಿ ತಂದು ಚೇರಿಯುವರಲ್ಲಿ ಒತ್ತಿ ಇಟ್ಟಿರುವ ಸಂಗತಿಯಾದರೂ ಈ ನಿನ್ನ ಹಿತಬಂಧುವಿನ ಮೂಲಕವೇ ಆ ಅಂಗಡಿಯವರಿಗೆ ತಿಳಿದಿರದೇಕು. ನಾಳಿಯ ದಿವಸ ನೀನು ಅವರ ವಾರಂಟಿ ನಿಂದ ಸರೆ ಹಿಡಿಯಲ್ಪಡುವೆ, ಅವರ ಸಾಲ ತೀರಿಸುವದು ನಿನಗೆ ಅಶಕ್ಯವು, ನಿನಗೆ ಎಲ್ಲಿಯೂ ಬೇರೆ ಸಾಲ ಸಿಗುವಂತಿಲ್ಲ ಇವೆಲ್ಲ ಸಂಗತಿಗಳು ಅವನಿಗೆ ಗೊತ್ತಿವೆ. ಆದ್ದರಿಂದಲೇ ಸಾಲ ತೀರಿಸುವ ಬಗ್ಗೆ ನೀನು ಏನು ಪ್ರಯುತ್ತು ನಡೆ ಸುವೇಯಿಂಬದನ್ನು ತೀರುತ್ತಿರುವ ಸಲುವಾಗಿ ಆ ನಿನ್ನ ಹಿತ್ಯಾಸಿಯು ತವಕಪಡುವದು ಸಂ ರೂಣ ಸ್ವಾಭಾವಿಕವೇ ಆಗಿವೆ. ಆತನು ನೇಳಲಿನಂತೆ ನಿನ್ನನ್ನು ನುಸರಣ ಮಾಡುತ್ತಿದ್ದನು. ರಾತ್ರಿಯಲ್ಲಿ ಮಾಸಿದ ಉಡಿಗಿ-ತೊಡಿಗಿಗಳಿಂದ, ಸುಂದಾದ ನುಸ್ಸಿನ್ನಿಂದ ಹೊರಟಿರುವ ನಿನ್ನನ್ನು ಕಂಡು ಅವನು ನಿನ್ನ ಕಳವಿನ ಬೇತನ್ನು ಅನುಮಾನವಿಂದಲೇ ತಿಳಿಕೊಂಡು, ನಿನಗೆ ತಿಳಿಯದ ಹಾಗೆ ನಿನ್ನ ನ್ನು ನುಸರಿಸಿ ಲಾರ್ಡ ಮೆಸಿಂಡೇಲರ ಉಪವನದಲ್ಲಿ ಬಂದು, ನೀನು ಮರಳಬರುವ ವರಗೂ ಸ್ವಾಧಾರ ಕಾರ್ಯತ್ವದಿಂದ, ಆ ಮೇರೆ ಏನೇನು ಘಟಿಸಿರುವದೋ, ನೀನು ಸ್ವಂತವೇ ಅದರ ಫಲವನ್ನು ಭೋಗಿಸಿರುತ್ತೀ ನೀನು ತಿಳಿಯ ತಕ್ಕ ಬಾಕಿ ಸಂಗತಿಯನ್ನು ಈಗ ನನ್ನಿಂದ ತಿಳಿದಿರುತ್ತೀ ಕಿಲ್ಲೇಯಾರ, ನೀನು ನಿನ್ನ ಆ ಹಿತ್ಯಾ ಬಂಧುವನ್ನು ಈಗ ಜನ್ಮಾಗಿ ಗುರ್ತಿಸಿದೆಯಾ?

ಕಿಲ್ಲೇಯಾರನು ನೀಸ್ತಿಬ್ಧ ಹೃದಯದಿಂದ, ಬಹುಮಟ್ಟಿಗೆ ಕಷ್ಟಿದ ಉಸಿರಿನಿಂದ ಬ್ರೀಕನು ಹೇಳಿದ ಸಂಗತಿಯನ್ನೆಲ್ಲ ಕೇಳಿಕೊಂಡನು. ಅವನ ಮಾತುವುಗಿಯಲು, ಕಿಲ್ಲೇಯಾರನು ಉತ್ತೀರ್ಜತ ಭಾವದಿಂದ ಕುಟುಂಬ ಮೇಲಿಂದ ಜಗದೆದ್ದನು. ಆತನ ಎರಡೂ ಕಣ್ಣಗಳೊಳಗಿಂದ ಬೆಂಕಿಯ ಕೆಡಿಗಳೇ ಹಾರಹತ್ತಿದಂತಾದವು. ಅವರಿಂದ ಕಣ್ಣಗಳೊಳಗಿಂದ ಬೆಂಕಿಯ ಕೆಡಿಗಳೇ ಹಾಗು ಹಂಸಾಪ್ರವೃತ್ತಿಯಿಂದ ಅವನ ದೇಹವು ಕಂಷಿಸಹತ್ತಿತು. ಅವನು ಆನೇಗ ಭರದಿಂದಲೂ ವಿಕೃತ ಸ್ವರದಿಂದಲೂ:—“ಎಲಿ! ನಾನೆಂಧ ಮೂಖಿನು! ಎಂಥ

ಮರುಳನು! ನಾನು ಮೊದಲೇ ಅವನಲ್ಲೇ ಈ ಸಂದೇಹಗೊಳ್ಳಲಿಲ್ಲ. ಅವನು ಕ್ರಮಕ್ರಮವಾಗಿ ನನ್ನನನ್ನ ಶಾಲಕಟ್ಟಿ ಮುಳಗಿಸುತ್ತಿದ್ದು ಸೆಂಬದು ಒಂದು ದಿನವೂ ನನ್ನ ಮನಸ್ಸಿನಲ್ಲೇ ಹುಟ್ಟಲಿಲ್ಲ? ಯಾವ ಮಾಯಾಜಾಲದಿಂದ ಆ ಜೀವಕ್ಕುವನು ನನ್ನನನ್ನ ಮುಗ್ಡನಾಗಿಯೂ ಸುಂದಾಗಿಯೂ ಮಾಡಿ ಬಿಟ್ಟನು? ಬಂಧುವಿನ ಕರಪತ್ವವನ್ನು ಅವನು ನನ್ನ ಸರ್ವಸಾರ್ಥಗೊಳಿಸಿರುತ್ತಾನೆ. ನನ್ನ ಕಾಲ ಮೇಲೆ ಕೊಡ್ಡಿಯ ಏಟು ಹಾಕಿರುತ್ತಾನೆ. ನಾನು ದ್ವೇಷ ತಿಳಿಯಲ್ಲ; ತಿಳಿಕೊಳ್ಳಲಿಕ್ಕೆ ಪ್ರಯೋಜಿಸಲೂ ಇಲ್ಲ. ಕಣ್ಣ ತೆರೆದು ನೋಡಿಯೂ ನೋಡಂತಾಗಿರುವೆನು. ಚ್ಹೀಕರೇ, ನೀವು ಹೇಳಿದುವೇಳಿವೂ ಸಹಿತ್ತಾನು. ಅದರೊಳಗಿನದೊಂದೂ ನಂಬಿಗಿಗೆ ಅಪಾತ್ರವಾಗಿಲ್ಲ. ನನ್ನ ಜೀವಿ ನೊಳಗಿಂದ ರತ್ನಾಭರಣಗಳನ್ನು ಕೆದ್ದಿರುತ್ತಾನೆ ಹಾಂಡು ನೇರಿಲ್ಲ ಹರಕೋಟನು ರೆನ್‌ಹ್ಯಾಮ್‌ ಕೆಬ್ಬಿನಲ್ಲಿ ಹೊಕ್ಕೆರ್‌ತಾನ್‌ನೆ. ಈ ನೀಚ ಕೃತ್ಯವು ಅವನದೇ. ಅದು ಬೀರೆಯವರಾರ್ಂದಲೂ ಆಗಲ್ಲವೇಂಬದನ್ನು ನಾನು ಆಣಿ ಮಾಡಿ ಕೇಳಬ್ಬೀಲ್ಲನು."

ಚ್ಹೀಕ:—ನೀನು ಸಕಾಲದಲ್ಲಿ ಹುಬಾರಾಗಿದ್ದರೆ ನಿನ್ನ ಅಧಃಪತನಸ್ವಾಷಣೆಯಿಲ್ಲಿಗೆ ಆಗುತ್ತಿರಲಿಲ್ಲ.

ಕೆಲ್ಲೀ:—“ಅದರೆ ಈಗ ಆ ಆಫ್ಸೇಸವು ನಿಷ್ಪಲವೇ ಸರಿ. ಆ ಬಗೆ ಅನು ತಾಪಪಟ್ಟಿ ಪ್ರಯೋಜನಪಟ್ಟಿ. ನಾನು ಈಗಿಂದಿಗೆ ರೆನ್‌ಹ್ಯಾಮ್ ಕೆಬ್ಬಿಗೆ ಹೊಗಿ ಅಲ್ಲಿಯವರಿದುರು ಆತನ ಈ ಕೆರ್‌ಪ್ರದವಾದ ಸಂಕಾರಿಯನ್ನು ತಿಳಿ ಸುತ್ತಿರುತ್ತಾನೆ! ಆ ಮೇಲೆ ಬೂಟಿನಿಂದ ಅವನ ಬೆನ್ನು ಮೆತ್ತಗೆ ಮಾಡುತ್ತಿರುತ್ತಾನೆ. ಅವನಿಗೆ ಆತನ ಕುಕುರದ ಫಲವನ್ನು ದೇಶುತ್ತಿರುತ್ತಾನೆ!”

ಚ್ಹೀಕ:—“ಅದರ ಫಲವು ಯೋಗ್ಯವಾಗಲಾರದು. ಏನೇನು ಮಾಡ ಬೇಕಾಗಿದೆಯೋ ಅದನ್ನೆಲ್ಲ ನಾನೇ ಮಾಡುವೆನು. ನನ್ನಲ್ಲಿ ಸಂಪೂರ್ಣ ನಂಬಿಗಿಯಿರಿಸಿ ನೀನು ನಿತ್ಯಿಂತನಾಗಿರು.”

ಕೆಲ್ಲೀ:—ನೀವು ಅವನಿಗೆನು ಮಾಡುವಿರಿ? ಒಂದುವೇಕೆ ನೀವು ಅವನನ್ನು ಸರೀಹಿಡಿದರೆ, ಆಗ ಅವನ ಮೂಲಕ ನನ್ನ ಕುಕುರದ ವೃತ್ತವೂ ಬೈಲಿಗೆ ಬರುವದು. ಅದರಂದ ಪ್ರಯೋಜನವೇನೂ ಆಗುವದಿಲ್ಲ.”

ಚ್ಹೀಕ:—“ನಾನು ಅವನನ್ನು ಸರೀ ಹಿಡಿಯುವೆನು; ಅದರ ಆ ಬಗೆ ಅವಸರಪಡುವದಿಲ್ಲ. ಕಳವಿನ ಮಾಲು ಆತನ ಬಳಿಯಲ್ಲೇ ಇರಬೇಕೆಂಬದು ನಿಷ್ಠಿತ್ತಿ. ನನ್ನ ಆ ಇಟ್ಟಿಗೆ ಬಲವಾದ ಕಾರಣವುಂಟು. ನೀನು ಈಗ ಅದನ್ನು ತಿಳಿಕೊಳ್ಳುವ ಆವಶ್ಯಕತೆಯಿಲ್ಲ. ಒಟ್ಟಿನಲ್ಲಿ ನಿನಗೆ ತಿಳಿಸುವದೇನಂದರೆ, ಅದರಂದ ನಿನಗೆನಷ್ಟವಾಗಲಾರದು.”

ಬ್ಲೀಕನ ಸುಡಿ ಕೇಳಿ ಕೆಲ್ಲೇಯಾರನು ತನ್ನ ಸಿಟ್ಟು ನುಂಗಿಕೊಂಡು ಮತ್ತೆ ಕುಪರಿಯ ಮೇಲೆ ಕುಳಿತನು. ಆ ಮೇಲೆ ಒಮ್ಮೆ ಸೌಮ್ಯವಾಡ ಯಿಂದ: “ನಾನು ಸಿನ್ನು ಇಚ್ಛಿಗೆ ವಿರುದ್ಧವಾಗಿ ಯಾವ ಕೆಲಸವನ್ನು ಮಾಡುವ ಎಷ್ಟು. ನಿಂದ ಅವನ ಬಗ್ಗೆ ಏನು ವ್ಯವಸ್ಥೆ ಮಾಡಬೇಕೆಂದಿರುವಿರೋ ಅದೇ ನನಗೆ ತಿರಸಾಮಾನ್ಯವು. ಅವನ ದುಷ್ಪ ಹೇತುವು ನಿಷ್ಫಲವಾಗಿದೆ. ಅವನು ಇನ್ನು ನನಗಾವ ಕೇಂದ್ರವನ್ನು ಬಗೆಯಲಾರನು. ರತ್ನದ ವ್ಯಾಸಾರಯ ಸಾಲ ಪನ್ನು ತೀರಿಸಿದ್ದನೆಯೇ ನಾನು ಸಿರಾಪದನು.”

ಬ್ಲೀಕ:—“ಪರಮೇಶ್ವರನ ದಯೆಯಿಂದ ಹಾಗೆಯೇ ಆಗಲಿ; ಆದರೆ ಈಭಿಲ ಹರಕೋಟ್ಟನು ನಿನ್ನನ್ನು ಸುಸ್ಥಿರವಾಗಿರ್ಗೊಂಡುವನೆಂಬ ಆಶ್ಯೆಯು ಉಪವೇ ಸಂ.”

ಕೆಲ್ಲೇಕ್:—“ಅದೇನು? ಅವನು ನನಗೆ ಮತ್ತೀನು ಪೀಡಿಕೊಂಡುವನು?”

ಬ್ಲೀಕ:—‘ನಾನು ರತ್ನದಂಗಡಿಯ ಸಾಲ ತೀರಿಸಿದೆ ಎಂಬದು ಅವನಿಗೆ ಹೊವಾಗ ತಿಳಿಯುವುದೋ ಆಗ ಆತನು ಬೇರೆ ಖಾಪಾಯಗಳಿಂದ ನಿನ್ನನ್ನು ಹತ್ತಿರ್ಗೇಡುಮಾಡಲು ಪ್ರಯುತ್ತಿಸುವನು. ನಿನ್ನನ್ನು ಧ್ವಂಸಗೊಳಿಸುವದೇ ಅವನ ಪ್ರಾಮುಖ್ಯವಾಡ ಸಂಕಲಪನು.”

ಕೆಲ್ಲೇಕ್:—“ಅವನು ಲಾಡ್ ಮೆಸಿಂಡೀಲ ಮತ್ತು ಡಾಫ್ಸಿ ಭಾರನನ್ನು ಇವರುಗಳಿಗೆ ನಾನೇ ಅವಕ ರತ್ನಾಲಂಕಾರಗಳನ್ನು ಕಿಂದಿರುತ್ತೀನಂಬಂದನ್ನು ತಿಳಿಸುವನೆಂದು ಸಿಮಂಗನಿಸುತ್ತಿರೇಯೇ?”

ಬ್ಲೀಕ:—‘ಇಲ್ಲ; ಆ ಸಾರಾಕ್ಕೆ ಆತನು ತೊಡಗಲಿಕ್ಕೆಲ್ಲ. ಹಾಗೆಂದು ಅವನು ತಿಳಿಸಿದರೆ, ಈ ವ್ಯವಹಾರದಲ್ಲಿ ಅವನೇ ಮೊದಲು ಕೇಡಿಗೇಡಾಗ ಬೇಕಾದೇತೀಂಬು ಅವನಿಗೆ ಗೊತ್ತುಂಟಿ; ಆದರೆ ಅವನು ಬಾಡ್ ಮೆಸಿಂಡೀಲ ಹಾಗು ಅವನ ಕಸ್ಯೆ ಆಲ್ಲಿದೆ ನಿನ್ನ ಸೂದರತ್ತಿ ಇವರೆಭೂಂಗೂ ಬೇರಾಮದ ಪತ್ರಗಳನ್ನು ಕಿಂದಿಸಬಹುದು. ಅದರಿಂದ ನಿನ್ನ ಭವಷ್ಟುತ್ವಾಲದ ಎಲ್ಲ ಆಶ್-ಭರವಸಗಳೂ ಮಾಯವಾಗಿ ಬಿಡಬಹುದು.”

ಅಂಜಕೆಯಿಂದ ಕೆಲ್ಲೇಯಾರನು:—“ಎಂಥ ಸರ್ವನಾಶವಾಗಿ! ಹಾಗೂ ಅದೀತೇ?”

ಬ್ಲೀಕ:—“ಅಸಂಭವವಲ್ಲ; ಆದರೆ ಇದು ನನ್ನ ಅನುಮಾನವಿಷಯೇ. ಆತನ ಪ್ರಕೃತಿಧರ್ಮದ ಮೇರೆಗೆ ಹಾಗು ನಿನ್ನನ್ನು ಸರ್ವನಾಶಗೊಳಿಸಲಿಕ್ಕೆ ಅವನು ಹೇಗೆ ದೃಢಸಂಕಲ್ಪನಾಗಿರುವನೋ ಅಂಥವನ ಬಗ್ಗೆ ಹೀಗೆ ಅಳ್ಳು ಮಾನ ತಾಳುವದು ಅವಂಗತವಲ್ಲ.”

ಅಗ ಕೆಲ್ಲೇಯಾರನ ಸೊಂಡೆಯು ಒಣಗಿ ಬಿಟ್ಟತು. ಭಯದಿಂದ ಅಕೆನ ಎದೆಯು ಹಾರಹಕ್ತಿತು. ಅವನು ಉನ್ನೇಗೆ ಭರದಿಂದ—“ನಿನ್ನ ಅನುಮಾನವು ಸುಳಳಿ. ಆ ಕಾರ್ಯವನ್ನು ಅವನು ಖಂಡಿತವಾಗಿಯೂ ಮಾಡುವನು. ನಿನ್ನ ಪಕಾಯವು ಲಭಿಸಿದರೂ ಕೂಡ ನನ್ನ ಕಲ್ಯಾಣವಾಗ ದೆಂದು ತೋರುತ್ತದೆ. ನನ್ನ ಸೋದರತ್ತಿಯು ನನಗೆ ತನ್ನ ಆಸ್ತಿ-ಪಾಸ್ತಿ ಗಳನ್ನು ಕೊಡೆದಿ ನನ್ನನ್ನು ವಂಚಿಸಬಿಟ್ಟರೆ, ಹಾಥನಿಯಾ ನಮ್ಮಗಳ ವಿವಾಹ ಸಂಬಂಧವನ್ನು ಮುರಿದು ಬಿಡುವಳು. ಅದರಿಂದ ನನ್ನ ಸರ್ವಜಾತವಾಗುವದು ಖಂಡಿತವೇ. ಅದಕ್ಕಾಗಿ ನಾನು ಎಷ್ಟರಷ್ಟೆಲ್ಲೇ ಬೇಕು.”

ಅವನನ್ನು ಶಾಂತಗೊಳಿಸುವದಕ್ಕೆಂದು ಬ್ಲೈಕನು—“ನಿನು ಅಷ್ಟರ ಮಟ್ಟಿಗೆ ಹತಾರನಾಗುವ ಕಾರಣವಿಲ್ಲ. ಅವನು ಬೇನಾಮದ ಕಾಗದ ಕಡ್ಡಿಸಿದರೆ ಅದು ಅವನದೇ ಎಂಬದನ್ನು ಸಿದ್ಧಗೊಳಿಸುವದು ಕಿಂಣಿವಾಗಲಿಕ್ಕೆಲ್ಲಿಂದಬಂತು ಅವನು ತಿಳಿದಿರುವನು. ತನ್ನ ಸಾಮಾಜಿಕ ಮಾನ ಮನ್ನಣಿಗಳು ಯಾವದರಿಂದ ಕಡೆವೆಯಾಗುವವನ್ನೋ ಅಂಥ ಯಾವ ಕಾರ್ಯ ಮಾಡುವ ಸಾಹ ಸಹೂ ಪ್ರವೃತ್ತಿಯೂ ಅವನಿಂದ ಆಗಳಾರವು. ವಿಷತ್ತು ಒದಗುವ ವೋದಲು ಆ ವಿಷತ್ತಿಗೆ ಅಂಜಿ ಕೈಕಾಲುಗೆಡುವದು ತರವಲ್ಲ. ಮನಸ್ಸನ್ನು ದೃಢ ಪಡಿಸಿಕೊ. ನಾಳೆ ಸಾಯಂಕಾಲದಲ್ಲಿ ಅಥವಾ ಮತ್ತಾವಾಗಾದರೂ ಪ್ರಪುಲ್ಲ ಮನಸ್ಸನಾಗ ಹಾಥನಿಯಾನ್ನು ಕಾಣು. ನಿನಗೆ ಈ ಕಡ್ಡವಿನ ಸಂಗತಿಯೇ ಗೊತ್ತಿಲ್ಲದವನಂತೆ ಅಲ್ಲಿ ಅವಕೊಣನೆ ವರ್ತಿಸು. ನಾಳೆ ಬೇಕಿಗೆ ಹತ್ತುಗಂಟೆಗೆ ಇಲ್ಲಿಗಿಬಾ. ನಾನು ನಿನ್ನ ಸಾಲ ತೀರಿಸಲಿಕ್ಕೆಂದು ನಿನಗೆ ಸಂಪೂರ್ಣ ಹಣದ ಚಕ್ಕು ಕೊಡುತ್ತೇನೇ.”

ಕೆಲ್ಲೇ:—“ನಿನ್ನ ಅನುಗ್ರಹದಿಂದ ಎಷ್ಟೋ ನಿತ್ಯಂತನಾದೆನು. ಸದ್ಯ ಕ್ಷಾಂತ್ರೂ ಈ ಕುತ್ತಿದಿಂದ ದಾಟುವೆನು.”

ಬ್ಲೈಕ್:—“ನಿನ್ನ ಸೋದರತ್ತಿಯು ಎಂದಾದರೂ ನಿನಗೇ ಸಂಗತಿಯಬಗೆ ವಿಚಾರಿಸಿದಲ್ಲ, ನಿನು ಅವಕೆದುರಿಗೆ ಕಳವನ ಸಂಗತಿಯನ್ನು ಇದು ಮಕ್ಕಳ ಬಳ್ಳಿ ಸಂಗತಿಯನ್ನು ಒಪ್ಪಿಕೊಂಡರೆ ತಪ್ಪಲ್ಲ.”

ಕೆಲ್ಲೇ:—“ಅದು ಮಹಾ ತಪ್ಪಿ! ಹಾಗೆ ಮಾಡಿದರೇನು ನಾನು ಉಳಿಯುವನೇ? ನೀಷ್ಟ ನಮ್ಮ ಸೋದರತ್ತಿಯನ್ನು ಅರಿಯರೆಂದೇ ಹೀಗೆ ಅನ್ನು ತ್ತಿರುವರಿ.”

ಬ್ಲೈಕ್:—“ಹಾಗಾದರೆ ನಿನಗೆ ಹೀಗೆ ಯೋಗ್ಯವೆನಿಸುವಮೊತ್ತಾಗೆಯೇ ಮಾಡು. ಈಗ ರಾತ್ರಿ ಹೆಚ್ಚಿಯಿತು. ಇನ್ನು ನಿನು ನಿನ್ನ ಬರಾಕಿಗೆ ಹೊರಡು”

ಬಳಕ ಕೆಲ್ತೇಯಾದನು ಬ್ಲೀಕನಿಗೆ ಸ್ವೇಚ್ಛವಟ್ಟು ವಿಷಣ್ಣು ಮನಸ್ಸಿನಿಂದ ರಾಜಭಿಡಿಗೆ ಬಂದನು; ಹಾಗು ಅಲ್ಲಿ ಒಂದು ಟ್ರಾಕ್ಸೆ ಮಾಡಿಕೊಂಡು ತನ್ನ ರೆಜಮೆಂಟಿನ ಬರಾಕಿಗೆ ತಿರ್ಕಿದನು. ಸ್ಕ್ರಿತ್ತನು ಅವನನ್ನು ತಮ್ಮ ತಲೆಬಾಗಲ ವರಿಗೆ ಕಳಿಸಿ, ಬಾಗಿಲವನ್ನು ಇಕ್ಕೆ ಬ್ಲೀಕನ ಬ್ರಹ್ಮಗೆ ಹಿಂದಿರುಗಿದನು.

ಸ್ಕ್ರಿತ್ತನು ಹಿಂದಿರುಗಿ ಬಂದ ಬ್ರಹ್ಮ ಬ್ಲೀಕನು ಒಂದು ಆರಾಮಾ ಕುಟುಂಬ ಯ ಮೇಲೆ ಆಧ್ಯಾತ್ಮಾಯಿಯಾಗಿ ಬಿದ್ದುಕೊಂಡು ಗಭೀರವಾದ ಚಿಂತೆಯಲ್ಲಿ ಸಿಮಾಗ್ನಿನಾದನು. ಆಗ ಆತನ ಚಿರುಟದಿಂದ ಹೊರಡುವ ಎಂಜನ್ ದಂಥ ಹೊಗೆಯಿಂದ ಆ ಕೋರ್ತಿಯು ಅಂಥಕಾರವನುಯಾಯಿತು.

ಬ್ಲೀಕನು ಚಿಂತಾಗ್ರಹಣಾದುದನ್ನು ಕಂಡು ಸ್ಕ್ರಿತ್ತನು ಆಗಲೆ ಅವನಿಗೆ ಯಾವ ಪ್ರಶ್ನೆಯನ್ನು ಕೇಳಲಿಲ್ಲ. ಹಾಗೆ ಕೇಳುವದು ಯೋಗ್ಯವೇ ಅಯೋಗ್ಯವೇ ಎಂಬುದನ್ನು ಅವನು ಕೆಲ ಕ್ರಾಗಳ ವರಿಗೆ ಕುಳತು ಯೋಚಿಸಿದನು; ಆದರೆ ಅವನ ಕುತೂಹಲವು ಪ್ರಬಲವಾದುದರಿಂದ ಅವನಿಂದ ಹಾಗೆ ಮತ್ತೆ, ಸುಮ್ಮನಿರಖಾಗಲಿಲ್ಲ. ಅವರಂದ ಅವನು ಬ್ಲೀಕನನ್ನು ಕುರತು:—“ಉಡೆಯ್ತಾ ತುಸ ಹೊತ್ತಿಗೆ ಮಂಚೆ ನೀವು ಲೈಫ್‌ನೆಂಟ ಕೆಲ್ತೇಯಾರನಿಗೆ ಹೇಳಿದಿರೀನಂದರೆ, ಕ್ಷಾವಾದ ಮಾಲು ಆ ದಾರಿಯೋಕನಲ್ಲಿಯೇ ಇಡಿ ರಲೆಂದು; ಆದರೆ ನೀವು ಅವನೆಂದರಿಗೆ ಇದರ ಕಾರಣವನ್ನು ತಿಳಿಸಲಿಲ್ಲ; ಅದನ್ನು ನನಗೆ ತಿಳಿಸಲಿಕ್ಕಾ ಅತಂಕವಿದೆಯೇನು?”

ಬ್ಲೀಕನು ತನ್ನ ಬಾಯೋಫಿನ ಪ್ರಚಂಡವಾದ ಚಿರುಟಿನ ಕೊಳವೆಯನ್ನು ಮೆಲ್ಲಿವೇಳಿಸ ಹೊರಡಿಗೆದು, ಕುಚೀಯ ಮೇಲೆ ಸರಿಯಾಗಿ ಕುಳಿತನು; ಹಾಗು ಮೇಲೆ ಸೋರುತ್ತು:—“ಸ್ಕ್ರಿತ್ತ, ಸಿನಗೆ ನೆನಪಿದೆಯೇನು? ಒಂದು ವರ್ಷವಾಗಿರಬಹುದು; ಒಂದು ದಿನ ರಾತ್ರಿ ನಾನೂ ನೀನೂ ಕೂಡಿಲಂಡನ್ನಿನ ಪೂರ್ವಭಾಗದ ಒಡ ಹಾಗು ಪತಿತರ ಹಳ್ಳಿಗಳಿಗೆ ತಿರುಗಾಡಲಿಕ್ಕೆ ಹೋಗಿದ್ದೆನು. ಅಲ್ಲಿಂದ ಹಿಂದಿರುಗುವ ಕಾಲದಲ್ಲಿ ಮಧ್ಯದಲ್ಲಿಂದು ಕಡೆ ಒಂದು ಟ್ರಾಕ್ಸೆಯಲ್ಲಿ ಮಾಡಿದ ಹಾಗು ದಾರಿಯೋಕರ ಉದುಪಿನಲ್ಲಿ ಹೊರಟಿದ್ದ ನೇಭಿಲಾ ಹರಕೋಟಿನನ್ನು ಕಂಡು ನಿನಗೆ ಆ ಟ್ರಾಕ್ಸೆಯನ್ನು ನುಸರಿಸಲಿಕ್ಕೆ ಹೇಳಿದ್ದೆನು; ಆದರೆ ನೀನು ಕೃತಕಾಯ್ರಾಗದೆ ಹಾಗೆಯೇ ಹಿಂದಿರುಗಲು, ನಾನು ಅದೇ ಕಾಲಕ್ಕೆ ನಿನಗೆ ತಿಳಿಸಿದ್ದ ನೀನಂದರೆ: ‘ಮುಂದೆ ಎಂದಾದರೊಂದು ದಿನತು ಘಟನೆಯನ್ನು ನೆನಪಿಗೆ ತಂದುಕೊಳ್ಳಬೇಕಾದೀತು. ಅದರಂದ ನೀನಿಂದನ್ನು ನೆನಪಿದು, ಎಂದು.’”

ಸ್ಕ್ರಿತ್ತ:—“ಅಹುದು; ಆ ಸಂಗತಿಯು ನನಗೆ ಚೆನ್ನಾಗಿ ನೆನಪಿದೆ.”

ಬ್ರೀಕ:—“ಇದುವರಿಗೆ ಅದೇ ಫಳನೆಯ ಸಂಗತಿಯು ನನ್ನ ಮನಸ್ಸಿಗೆ ಸುತ್ತುವರೆದಿತ್ತು. ಇದಕ್ಕೆ ಕಾರಣವೇನಂದರೆ, ಆ ಫಳನೆಗೆ ಕೆಲ ದಿನ ಮುಂಚಿಯೂ ಹಾಗು ನಂತರವೂ ಲಂಡನ್‌ನ ಪ್ರಸ್ತಿರು ಭಾಗದಲ್ಲಿ ಎಹೊಮ್ಮೆ ಮಂದಿ ಲಾರ್ಡರೆ ಮನೆಗಳಲ್ಲಿ ಇದೇ ಬಗೆಯು ಒಂದಾನ್ನಿಂದು ವಿಶಿಷ್ಟ ರಹಸ್ಯಜನಕ ವ್ಯಂಭಿಯಾನಕವು ಅಗ ಕಳವುಗಳಾಗಿರುವದರಿಂದ ಸನ್ಯಾಸ ಸಮಾಜದೊಂದಿನ ಯಾವನೋಬ್ಧವು ಕಸಬುದಾರ ಕ್ಷೇತ್ರಗೆ ಬೇತು ಹೇಳಿಕೊಡಿದ್ದರೆ ಆ ಎಲ್ಲ ಕಳವುಗಳು ಆಗುತ್ತಿದ್ದವೆಂದು ತಿಳಿಯುತ್ತಾಗುವದಿಲ್ಲ. ಆ ಪರಕೊಂಟನು ಲಂಡನ್‌ನ ಸನ್ಯಾಸ ಸಮಾಜದಲ್ಲಿ ಅಸಂಕೋಚದಿಂದ ಕೂಡಿ ನಡೆಯುತ್ತಿರುತ್ತಾನೆ. ಲಂಡನ್‌ನೇ ಖಗಿವ ಎಲ್ಲ ಲಾರ್ಡರೆ ಮನೆಗಳಲ್ಲಿ ಅವನಿಗೆ ಮುಕ್ತ ದ್ವಾರವು. ಅವನು ಬೇಕಾದಪ್ಪು ಹಣ ಲಿಚ್‌ ಮಾಡುವನನು; ಆದರೆ ಎಲ್ಲಿಂದ ಅತನಿಗಿಷ್ಟ ಹಣ ಬರುತ್ತೇ ಚೆಂಬದನ್ನು ಯಾರೂ ಅಱಬು. ಅವನು ಅಂಥ ಕಾರೆ ರಜನಿಯಲ್ಲಿ, ಅತಿ ಮಾಡಿದ ಖಮೆಸಿನಲ್ಲಿ, ಒರೆವರ್ತೂ ಕಳವುಕಾಕುಗಳನ್ನು ನಡೆಯಿಸಿ ಉಪಚಿತವಾಗಿ ವರರೂ ಆದಂಥ ಜನರು ವಾಸಿಸುವ ನಿವಾಸಸ್ಥಳಕ್ಕೆ ಹೋರಬ್ದವನ್ನು ಕಂಡು ನನಗೆ ಅನುಮಾನವಾಯಿತೇನಂದರೆ, ಅವನ ಸಲವಾಗಿ ಪ್ರೇರಣೆಯಿಂದಲೇ ಆ ಎಲ್ಲ ಕಳವುಗಳು ಆಗಿರುತ್ತವೆ. ಇಂದು ರಾತ್ರಿ ಅವನು ಕಿಳ್ಳೀಯಾರನ ಕೆಸ ಕತ್ತಲಾಸಿದ್ದರಿಂದ ನನಗೆ ಸಂಬಿಗೆಯಾಗಿರುವವರೇ ನಂದರೆ, ಅವನು ಕೀರ್ತಾತರಗತಿಯೇ ಕಳ್ಳರ ಸಂಗತಿಯಿಂದ ಕಳವು ಮಾಡಿತುತ್ತಾನೆ. ಅವನ ಕೃಕೆಳ್ಳಿ ಹಲವು ಮಂದಿ ಕಸಬುಗಾರ ಕಳ್ಳರದ್ದುರ್ತಾರೆಂದು. ಅದರಿಂದ ನಾವು ಆತನ ಮೇಲೆ ಪಾಠತಿ ಇಡೆಪೇಕು. ಆ ಕೆಲಸವನ್ನು ನೀನೇ ಸ್ವಂತ ಕೃಕೆಳ್ಳಿ ಬೇಕೆಂದು ನನ್ನ ಜೈಯಿದೆ. ಅವನು ಯಾವ ಯಾವಾಗಿ ಎಲ್ಲಿಲ್ಲ ಮೋಗ ವಸ್ತೂ ಸೀನೂ ಆಗಾಗ ಅವನ ಹೀಂದರೆ ಗೌಪ್ಯವಾಗಿರು. ನಾನು ಅವನ ಅವರಾಧಗಳ ಪುರಾವೆ ಸಂಗ್ರಹಿಸದ ಮೊರತ; ಆತನ ವಿರುದ್ಧ ಏನನ್ನೂ ಮಾಡುವಂತಿಲ್ಲ ಅವನು ಕಿಳ್ಳೀಯಾರನನ್ನು ವಿಷತ್ತಿಗೆಡು ಮಾಡಿ ವಿಘ್ರಂಷಗೊಳಿಸುವ ಸಲುವಾಗಿ ಹೆಚ್ಚಾಗಿ ಪ್ರಯತ್ನಿಸುವನೆಂಬದನ್ನು ತಿಳಿದು ನಾನು ಆ ವ್ಯವಹಾರದ ಬಗೆ ಪೂರಣ ಉದಾಸಿನಾಗಿರುತ್ತೇನೆ. ನೇಭಿಲಾ ಪರಕೊಂಟನು ಇನ್ನು ಮೂರು ನಾಲ್ಕು ದಿನಗಳಲ್ಲೇ ಕಳ್ಳರ ನಿಷಾಸ ಸ್ಥಳವಾದ ಆ ದರಿದ್ರರ ಹೃಗೆ ಮೋಗುನನೆಂದು ನನ್ನ ಉತ್ತರೆಯಿದೆ. ಅವನು ಯಾವ ದಿನ ಎಲ್ಲಿಗೆ ಹೋಗುವನು, ಏನು ಮಾಡುವನು ಮುಂತಾದ ಬಗ್ಗೆ ನೀನು ಯಾವಾಗಲೂ ಕಾದಿರು.

ಬಿಕ್ಕ ಬಿಕ್ಕ ಅಳಹತ್ತಿದೆ.

ಕೆಲ್ಪೇಯಾರನ ಆ ಜಿವುಣ ಸೋಧರತ್ತೀಯ ಒಂದು ದಿನ ಲಂಡನ್‌ನಿಗೆ ಬಂದಿದ್ದಳು. ಅವಳು ಅಲ್ಲಿಯ ವ್ಯಾಕ್ಯೇರಿಯಾ ಸೈರಿನ್‌ನಲ್ಲಿ ಒಂದು ಟ್ರೌಸ್ಟೀ ಯನ್ನು ಬಾಡಿಗೆ ಮಾಡಿ ನೆಟ್‌ಗೆ ಬಂಡ ಸ್ಟ್ರೀಟ್‌ಗೆ ಬಂದಳು; ಹಾಗು ಟ್ರೌಸ್ಟೀ ಯಿಂದ ಇಳಿದು ಆ ಸ್ಟ್ರೀಟ್‌ನೊಳಗಿನ ಸುಪ್ರಸಿದ್ಧ ರತ್ನದ ವ್ಯಾಪಾರಿಗಳಾದ ಮೇಸರ್‌ ಸಾ ಎಂದೆ ಲಿಬನ್‌ ಕಂಪನಿಯ ವಿಶಾಲವಾದ “ತೋರ್-ರೂಪ್”ನ್ನು ಹೊಕ್ಕೆಳು. ಮೂರು ನಾಲ್ಕು ಮಂದಿ ಆಳಗಳು ಕೊಳ್ಳುಬಂದ ಜನರಿಗೆ ಅಲಂ ಕಾರಗಳನ್ನು ತೆಗೆತೆಗೆದು ತೋರಿಸುವ ಕೆಲಸದಲ್ಲಿ ತೊಡಗಿದ್ದರು. ಅವರು ಆ ಮೇಸೆಸ್ ಓರಾಯಿನ್‌ಡೇನ್‌ಕು ಬಂದದ್ದನ್ನು ನೋಡಿದರೂ ನೋಡಿದಂತಿ ವ್ಯಾಪಾರಿಗೆ ಪ್ರಾರ್ಥಿಸಿದ್ದರು. ಅವಳಾದರೂ ಅವರನ್ನೇ ಇನ್‌ ಕೇಳಿದೆ, ಆ ಹಾಲಿನ ತುದಿಯ ಕಡೆಗೆ ಹೋದಳು. ಅಲ್ಲಿ ಬೇರೆ ಹಾಲಿಗೆ ಹೋಗುವ ಕಾಜಿನ ಬಾಗಿಲವಿದ್ದಿತು. ಅವಳು ಆ ಬಾಗಿಲಿಗೆ ಪ್ರಾರ್ಥಿಸಿದ್ದ ಮಾಡಿದ್ದ ಹಿಡಿಕೆಯನ್ನು ಹಿಡಿದುಕೊಂಡು ಒಳಗೆ ನೂಕುತ್ತಲೇ ಆ ಕದವು ತೆರೆಯಿತು. ಅಲ್ಲಿಂದ ಅವಳು ಮತ್ತೊಂದು ಚಿಕ್ಕ ರೂಪಿಗೆ ಹೋದಳು. ಅವೇ ಆಫೀಸ ರೂಪು.

ಆ ಆಫೀಸಿನಲ್ಲಿ ಒಂದು ಕುಚಿರ್ಯ ಮೇಲೆ ಕುಳಿತ್ತಿದ್ದ ಬೋಗರಿಗಿಂದ - ಕಲ್ಲೀಮಿಂಸೆಗೆಳುಳ್ಳ ಒಬ್ಬ ಪ್ರೈಫ್ಸು ಕೈಯಲ್ಲಿಂದು ಭಾರೀ ಬೆಲೆಯ ಪೆನ್ನು ಹಿಡಿದುಕೊಂಡು ಯಾವ ಮೋಂದು ಲೆಕ್ಕಾದ ಪ್ರಸ್ತರವನ್ನು ನೋಡುತ್ತಿದ್ದನು. ಮೇಸೆಸ್ ಓರಾಯಿನ್‌ಡೇನ್‌ಕು ಅವನೆಚುರಿಗೆ ಹೋಗಿ ಬಳ್ಳೇ ಮುಕ್ಕೆದ್ದಿಯಂತೆ “ನಿಮ್ಮ ಹೆಸರು ಸಾನೋ-ಲಿಬನ್‌ನೋ? ನೀವು ಯಾರಾ?” ಎಂದು ಕೇಳಿದಳು.

ಲಿಬನ್‌ನು ಆಗ ಅಂಗಡಿಯ ಕೆಲಸಕ್ಕೆಂದು ಪೇಟಿಗೆ ಹೋಗಿದ್ದನು. ಅಲ್ಲಿ ಕುಳಿತ್ತಿದ್ದವನೇ ಆ ಕಂಪನಿಯ ಮುಖ್ಯ ಭಾಗಿದಾರನಾದ ಸಾ ಸಾಹೇಬನು. ಆತನ ಹೃದಯವು ಆತನ ಅಂಗಡಿಯೊಳಗಿನ ಪ್ರಾಮುಖ್ಯ ಜೀನಸಾದ ವಜ್ರ ಚ್ಯಾಪ್ ತಲೂ ಕೆರಿಣವು. ಸ್ವಭಾವವು ತೀರ ರುಕ್ಷನು; ಅಲ್ಲದೆ ಆತ ಅಂಗಡಿಕಾರನಾಗಿದ್ದರೂ ಅಂಗಡಿಕಾರನಲ್ಲಿ ಅವಶ್ಯವಾಗಿರಬೇಕಾಗಿದ್ದ ವಿನಯ, ಶಿಷ್ಟಾಭಾರಗಳನ್ನು ತೋರಿಸುವಲ್ಲಿ ಆತನು ಅನ್ವಯಿಸುತ್ತಿದ್ದೀರುತ್ತಿದ್ದರು; ಹಾಗು ಸಾಪ್ತಿ ಸಿದ್ಧಿಗಾಗಿ ಹಲವರು ಅವನಿಗೆ “ಸರ-ಸರ” ಎಂದೆನ್ನು ತ್ತಿದ್ದುದರಿಂದ, ತಾನು ಒಹು ದೊಡ್ಡ ಮನುಷ್ಯನೇಂಬ ಆಹಂಕಾರವು ಆತನಿಗುಂಟಾಗಿದ್ದಿತು. ಒಂದಿಕ್ಕು ಪ್ರಯತ್ನಿಸಿದರೆ ಪಾಲ್‌ಮೆಂಬಿನ ಮೆಂಬರ ಕೂಡ ತಾನಾಗಬಹುದೆಂಬ ವಿಶಾಪ್ತಿ ಸವು ಅವನಿಗಿದ್ದಿತು. ಅವಳು ಆ ರೀತಿ ಅಶಿಷ್ಟಭಾವದಿಂದ ತನ್ನ ಹೆಸರು ದೇಸ

ಗಳನ್ನು ಕೇಳಲು ಅವನ ಮನಸ್ಸಿಗೆ ಹೇಗಾಗಿದ್ದೀತೆಂಬದನ್ನು ವಾಚಕರೇ ತರ್ಪಿಸಿ ಕೊಳ್ಳಬೇಕು; ಆದರೆ ಆತನು ಏನನ್ನೇತ್ತಿ ತಿಳಿದು ಆ ಅಪರಿಚಿತ ಮುದುಕೆ ಯಲ್ಲಿ ಸೌಜನ್ಯ ವಿರಹಿತವಾಗಿಯೂ ಕೊಂಡ ಶಿರಸ್ವಾರದಿಂದಲೂ:-“ಅಹುದು; ನಾನೇ ಈ ಫರ್ಮಿನ ಮುಖ್ಯ ಭಾಗಿದಾರನು; ಆದರೆ ಮಾತ್ರಾದ್ವರ್ಗ, ನಾನಂತರ ನಿಮ್ಮನ್ನು ಗುರ್ತಿಸುವದಿಲ್ಲ. ನೀವು ನನ್ನನ್ನು ಕಾಣಬರುತ್ತೀರೆಂಬ ಸಂಗತಿ ಯನ್ನು ಕೂಡ ನಾನು ಮುಂಗಡವಾಗಿ ತಿಳಿದಿರಲಿಲ್ಲ.”

ಮಿಸೆಸ್ ಓರಾಯನ್‌ಡೇನ್‌ಬ್ರಾಹ್ಮಣಾ:—“ಆದರಿಂದ ಈಗೇನು ತೊಂದರೆಯಾಗಿವೆ? ನೀವು ಅಂಗಡಿಕಾರರು; ಎಲ್ಲ ಜನರಿಗೆ ಅನುಕೂಲವಾಗುವಂತೆ ನಡೆಯುವುದು ನಿಮ್ಮ ಕರ್ತವ್ಯವೇ ಆಗಿದೆ. ನಿಮ್ಮ ಸೇವಕ ವರ್ಗವೇಲ್ಲ ಗಿರಾಕಿಗಳಿಗೆ ಮಾಲು ತೋರಿಸುವದರಲ್ಲಿ ನಿಮಗ್ನ ವಾಗಿರುವುದರಿಂದ ನಾನು ಅವರಿಗೇನೂ ತೊಂದರೆ ಕೂಡದೆ, ಸೆಟ್ಟಿಗೆ ನಿಮ್ಮ ಬಳಗೆ ಬಂದಿದ್ದೇ ಇನೆ. ನನ್ನನ್ನು ಮಿಸೆಸ್ ಓರಾಯನ್‌ಡೇನ್‌ಬ್ರಾಹ್ಮಣಾದೇನಿಳಿಸುವರು.”

“ಹಾಗೇಯೋ? ಮಾತ್ರಾದ್ವರ್ಗ, ತನ್ನ ಹೆಸರು ನನಗೆ ಚೆನ್ನಾಗಿ ಗೊತ್ತಿದೆ. ತಾವು ವಿಶ್ವಮಿಸಿರ್.” ಈ ಸಾಹೇಬನು ಅವಳಿಗೊಂದು ಕುಚೀರ್ ತೋರಿಸಿದನು.

ಬಳಳಕ ಮಿಸೆಸ್ ಓರಾಯನ್‌ಡೇನ್‌ಬ್ರಾಹ್ಮಣಾ ಅಲ್ಲಿಯದೊಂದು ಕುಚೀರ್ಯ ಹೇಗೆ ಕುಲತ್ತು, ಯಾವ ಬಗೆಯ ಪ್ರಸ್ತಾವನೆಯನ್ನೂ ಮಾಡದೆ: “ನನಗೊಬ್ಬ ಸೋದರಳಿಯನಿದ್ದಾನೆ; ಅವನು ಕೆಂಪು ಸೈನ್ಯಮೋಳಗೆ ನಾಕರನಾಗಿರುತ್ತಾನೆ; ಆತನ ಹೆಸರು ಲೀಫ್‌ನಂಟ ಕೆಲ್ಲೀಯಾರ. ನೀವು ಅವನನ್ನು ಗುರ್ತಿಸುವಿರಾ?”

ಸಾ:—“ಕಿತ್ತೀಯಾರನೇ? ಈ ಹೆಸರಂತೂ ನನಗೆ ಹೆಚ್ಚಾಗಿ ಪರಿಚಿತವೆಂದು ತಿಳಿಯುತ್ತೇದೆ; ಆದರೆ ಸಣ್ಣ ಪುಟ್ಟ ಜನರ ಹೆಸರುಗಳನ್ನು ಹೆಚ್ಚಾಗಿ ನೇನ ಸಿದುವುದು ಕರಿಣವೇ.”

ಓರಾ:—“ಈ ನನ್ನ ಸೋದರಳಿಯನು ನಷ್ಟಾರು ತಿಂಗಳುಗಳಿಂದಲೂ ನಿಮ್ಮ ಅಂಗಡಿಯಲ್ಲಿ ವಿಧವಿಧದ ವಜ್ರ-ರತ್ನಗಳ ಆಭರಣಗಳನ್ನು ಆಗಾಗೆ ಸಾಲವಾಗಿ ಒಯ್ಯಾತ್ತಿರುವನೆಂದು ಕೇಳಿದ್ದೇನೆ. ಒಟ್ಟೆನಲ್ಲಿ ಆತನು ನಿಮ್ಮಲಿಂದ ಎಷ್ಟೋ ನೂರು ಪೌಂಡುಗಳ ಆಭರಣಗಳನ್ನು ಕೊಂಡುಕೊಂಡಿರುತ್ತಾನಂತೆ. ಈ ಸಂಗತಿಯು ನಿಜವ್ವೋ-ಸುಳ್ಳಾ? ಎಂಬದನ್ನು ತಿಳಿಯಲಪ್ಪೆಸ್ತಿಸುತ್ತೇನೆ.”

“ಮಾತ್ರಾದ್ವರ್ಗ ಸಾಹೇಬ, ಅಹುದು; ಆತನು ಸಾಲರೂಪವಾಗಿ ನಮ್ಮ ಅಂಗಡಿಯಿಂದ ಆಗಾಗ್ಗೆ ಕೆಲ ಕೆಲವು ಅಲಂಕಾರಗಳನ್ನು ಒಯ್ಯಿರುವದು ನಿಜ.”

ಓರಾ:—“ಅವನಿಂದ ನಿಮಗೆಪ್ಪ ಪೌಂಡು ಬರಬೇಕಾಗಿದೆ? ಹಾಗು ಇದುವರಿಗೆ ಬಂದುದೆಪ್ಪ?”

ಸಾ:—“ಒಂದು ಹೇನ್ನೂ ಒಂದಿರಲಿಲ್ಲ; ಆದರೆ ನಿನ್ನೀಯ ದಿವಸ ಅಕ್ಷಾತ್ತಾಗಿ ಅವನಿಂದ ನಮಗೆ ಬರತಕ್ಕೆ ಬಾಕಿಯೆಲ್ಲವೂ ಒಂದುಬಿಟ್ಟಿದೆ.”

ಓರಾ:—“ಹಾಗೆಯೋ? ಈ ಸಂಗತಿ ಕೇಳಿ ವಿಸ್ತೃಯವಾಗದಿರುವದಿಲ್ಲ. ಇನ್ನೂ ನಿಂವು ನನ್ನ ಇನ್ನೊಂದು ಪ್ರಶ್ನೆಗೆ ಉತ್ತರ ಕೊಡಿರಿ. ಯಾವದೇಂದು ಕಾಯಿದೆಗೆ ವಿರುದ್ಧವಾದ ಕೆಲಸಕ್ಕಾಗಿ ಎರಡು ಮೂರು ದಿನಗಳ ಮುಂಚೆ ಅವನು ನಿಮ್ಮಿಂದ ಸೇರಿಹಿಡಿಯಲ್ಪಡುವ ಪ್ರಸಂಗವಿದ್ದಿತೇ? ನಿಮ್ಮ ಫರ್ಮನಿಂದ ಅವನ ವಿರುದ್ಧ ಯಾವುದೊಂದು ವಾರಂಟ ಹೊರಡಿಸುವ ಪ್ರಯತ್ನನಡಿದಿತ್ತೇ?”

ಸಾ ಸಾಹೇಬನು ಕೊಂಚವೇ ಗೊಂದಲಕ್ಕೀಡಾಗಿ: “ನಮ್ಮುಗಳ ಫಾರ್ಮಗೆ ಸಂಬಂಧಿಸಿದ ಯಾವದೊಂದು ಗೌಪ್ಯ ಸಂಗತಿಯನ್ನು ಹೊರಗಿನ ಜನ ರೆದುರು ಪ್ರಕಾಶಪಡಿಸುವದು ಯುಕ್ತಿಸಮ್ಮತವಲ್ಲ; ಆದರೆ ಲೀಫ್‌ನೆಂಟ್ ಕೆಲ್ಲೀ ಯಾರನು ನಿಮ್ಮ ಸೋದರಳಿಯನೆಂದು ನಿಂವು ಹೇಳುತ್ತಿರಲು, ಅವನ ಸಂಬಂಧದ ಯಾವ ಎಲ್ಲ ಸಂಗತಿಗಳು ಬೇರೆಯವರ ಮುಂದೆ ಹೇಳಲಾರದಂಥ ವಿರುವವೂ ಅವುಗಳನ್ನೂ ನಿಮಗೆ ತಿಳಿಸಲು ಬಾಧಕವಿಲ್ಲ. ಅವನ ವಿರುದ್ಧ ನಾವು ಯಾವ ವಾರಂಟ ಹೊರಡಿಸಲಿದ್ದಿವೆಂಬ ಸಂಗತಿಯು ನಿಮಗೆ ತಿಳಿದಿದೆಯೋ ಅದು ಸುಳ್ಳಿಲ್ಲ; ಸಂಖ್ಯಾಣ ನಿಜವು. ನಾಳೆ ನಮಗೆ ಹಣ ದೊರೆಯ ದಿದ್ದರೆ ನಾವು ಖಂಡಿತವಾಗಿಯೂ ವಾರಂಟ ಹೊರಡಿಸುತ್ತಿದ್ದೇವು.

ಓರಾ:—“ಆತನು ಯಾವ ಎಲ್ಲ ಅಲಂಕಾರಗಳನ್ನು ಒತ್ತಿ ಇಟ್ಟಿದ್ದನೋ ಅವನ್ನೆಲ್ಲ ನಿಮ್ಮ ಅಂಗಡಿಯಿಂದ ಬಡ್ಡಿ ಸಾಲವಾಗಿ ಕೊಂಡುಕೊಂಡಿದ್ದನೋ?”

ಸಾ:—“ಮ್ಯಾಡಮ್, ಹೌದು. ಅವನು ಆ ಬಗೆಯಾಗಿ ಕಾಯಿದೆಗೆ ವಿರುದ್ಧವಾದ ಕೆಲಸ ಮಾಡಿದ್ದನೆಂಬದನ್ನು ತಿಳಿದೊಡನೆಯೇ ನಾವು ಅವನನ್ನು ಸೇರಿ ಹಿಡಿಯಲು ಪ್ರವೃತ್ತರಾಗಿದ್ದೇವು; ಆದರೆ ಆತನ ಸುದ್ಯೇವದಿಂದ ಆತನು ನಮಗೆ ಕೊಡಬೇಕಾಗಿದ್ದ ಎಲ್ಲ ಹಣವನ್ನೂ ಕೊಟ್ಟಬಿಟ್ಟನು!”

ಓರಾಯ್ನಾಡೆನಳು ತನ್ನ ಕಾಲಿನ ಬೂಟನ್ನು ಕೆಳಗಿನ ನೆಲಕ್ಕೆ ಬಲ ಹಾಗಿ ಅಪ್ಪಳಿಸಿ, “ನಿಮ್ಮ ಎಲ್ಲ ಹಣವೂ ಮುಣುಗಬೇಕಾಗಿತ್ತು. ಆತನಿಂದ ನಿಮಗೆ ಒಂದು ಹೇನ್ನೂ ಕೂಡ ದೊರಕಿರಿದಿದ್ದರೆ ನನಗೆ ಸಂತೋಷವಾಗುತ್ತಿತ್ತು. ನನ್ನ ಸೋದರಳಿಯನು ತೀರ ಸಾಮಾನ್ಯನು, ಬಡವನು. ತಂದೆಯ ಸಂಬಂಧದ ಕೊಂಚವ್ಯತ್ತಿ ಹಾಗು ಪಹರೆಯ ಸಂಬಂಧದ ಅಲ್ಪವೇತನ ಇವಿಷೇ ಅವನ ಆದಾಯ, ಅವನು ನನ್ನ ಸಾಪತ್ರಿಗೆ ಉತ್ತರಾಧಿಕಾರಿಯಾಗುವನೆಂದು ನಿಂವು ತಿಳಿಕೊಂಡಿರಬಹುದು. ಅಂತೆಯೇ ನಿಂವು ಆ ಕಫಲಕ್ಕನಿಗೆ ನಿಮ್ಮ ಅಂಗಡಿಯಿಂದ ಇಪ್ಪತ್ತು ಇಪ್ಪತ್ತೆಂದು ಸಾವಿರ ಪೊಂದು ಬೆಲೆಯ ಅಲಂಕಾರಗಳನ್ನು

ಸಾಲವಾಗ ಕೊಟ್ಟಿರುತ್ತೀರಿ; ಅದರೆ ನಾನು ನಿನ್ನ ಭುಮಂತಿರವನ ಮಾಡುತ್ತೀನೆ, ಕೇಳಿ. ಅತನು ಇನ್ನು ಮೇಲೆ ನನ್ನ ಅಸ್ತಿಗೆ ಉತ್ತರಾಧಿಕಾರ ಯಾಗುವ ಆಶಯಿಲ್ಲ. ಇನ್ನು ಮಂದಿಗೆ ನೀವು ಅವನಿಗೆ ಮತ್ತೆ ಸಾಲರ್ಯಾಪ ವಾಗ ಅಲಂಕಾರಗಳನ್ನು ಕೊಟ್ಟಿದ್ದೇ ಅದರೆ, ನೀವು ಕೊನೆಗೆ ಪಶ್ಚಾತ್ತಾಪ ಹೊಂದಿರು-ತಿಳಿಯಿರು.”

ಹೀಗೆಂದು ಹೇಳಿದವರೇ ಮಸೆಸ್‌ಟಾರ್ಟಾಯನ್‌ಡೇನ್‌ರು ಲಗುಬಗನೆ ಆರತ್ತು ದ ವ್ಯಾಪಾರಿಯ ಅಭಿಸಿನಿಂದ ಹೊರಬಿದ್ದ ಖಾಗು ರಾಜಬಿಂದಿಗೆ ಬಂದು ಮತ್ತೊಂದು ಟ್ರೈಕ್ಸ್‌ಯನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ತೋರಿ ಫರನಿಗೆ “ಲಂಕ್ಸ್‌ನ್ ಹೋಮ್”ಗೆ ಒಯ್ಯಲಿಕ್ಕೆ ತಿಳಿಸಿದಳು.

ಅವಳು ಟ್ರೈಕ್ಸ್‌ಯನ್ಲ್ಲಿ ಕುಳತು ತುಸೆ ಅಸ್ಟ್ರಾಟಾಗಿ ಅನ್ನು ತ್ವರಿತಃ - “ಇನ್ನು ತಡೆಮಾಡುವ ಕಾರಣವೇನು? ಈಗ ಹೇಗೂ ಲಂಡನ್‌ನ್ನೀಗೇ ಬಂದಿರುತ್ತೀನೆ. ಎಲ್ಲ ಕೆಲಸವನ್ನು ಪೂರ್ಣಿಸಿಯೇ ಹೋಗುವೆನು. ಈಗಲೇ ನನ್ನ ಎಟನಿ ಯಾದ ಮಿಸ್ಟರ್ ಪಾರ್ಕರ್ ಮೇಂಟನ್‌ನನ್ನು ಕಂಡು ಹೋಸ ಮೃತ್ಯುಪತ್ರ ಬರೆದಿದುವೆ ವ್ಯವಸ್ಥೆ ಮಾಡುವೆನು. ಇನ್ನು ತಡೆಯಲಾರೆನು. ಇಷ್ಟುದಿನ ತಡೆದದ್ದೇ ಮುದ ದಪರಾಧವಾಗಿದೆ. ಆ ಹತಭಾಗಿಯ ನಡೆವಳಯು ಸುಧಾರಣುವ ಆಶಯಿಲ್ಲ. ನಾನು ಇಷ್ಟು ಕಷ್ಟಪಟ್ಟು ಗಂಡಿದ ಹಣವನ್ನು ನಾನು ಸತ್ತೆ ಕೂಡಲೀ ಅತನ ಎರಡೂ ಕೈಗಳಿಂದ ತೂರಿ ಹಾಳು ಮಾಡುತ್ತಿದ್ದನು! ದೇವರು ನನ್ನ ಕಣ್ಣಿಗೆ ಚನ್ನಾಗಿ ಅಂಜನವನ್ನಿಂತೆ ದೆಸು. ನನ್ನ ಇದ್ದಬಿದ್ದ ಅಸ್ತಿಯನ್ನೆಲ್ಲ ದೇಶದ ಸತ್ಯಾಯ್‌ಕಾಗಿ, ದೇಶದ ಹತಕಾಗಿ ದಾನ ಮಾಡುವದೇ ಪರಮೇಶ್ವರನಿಗೆ ಇಷ್ಟವೆಂದು ತೋರುತ್ತದೆ. ಇದೇ ಅವನ ಇಚ್ಛೆ. ಅತನ ಆ ಇಚ್ಛೆಯೇ ಇಡೀ ರಲಿ! ಶರೀರವು ಅನಿತ್ಯವು. ನನ್ನ ವಯಸ್ಸು ಕಡಿಮೆಯಾಗಿಲ್ಲ. ಇನ್ನು ಎವ್ವಂತಿ ದಿನ ಬಡುಕುವೆನೆಂಬದನ್ನು ಅದಾರು ನಿಧರಿಸಿ ಹೇಳುವರು? ಮೃತ್ಯುಪತ್ರ ಬದಲಾಯಿಸುವದಕ್ಕಿನ್ನು ವಿಲಂಬ ಮಾಡಿ ಪ್ರಯೋಜನವಿಲ್ಲ. ಆ ಹತಭಾಗ್ಯನು ನನ್ನ ಸಾದರಗ ಮೇಲೆ ತನ್ನ ತಲೆ ಒಡಕೊಂಡರೂ ನಾನಿನ್ನು ಅವನಿಗೆ ದಯಿ ದೋರಿಲಾರೆನು. ಅವನೊಡನೆ ನಾನಿನ್ನು ಯಾವ ಬಗೆಯು ಸಂಬಂಧವನ್ನೂ ಇಂಷುವುದಿಲ್ಲ.”

* * *

ಶರ್ಕಾರಾಲದ ಹೊಂಬಣ್ಣದ ರವಿರಕ್ಷಿಗಳು ಹಾಯಿಡ್ ಪಾರ್ಕ್‌ನೊಳಿಗಿನ ಗಂಡ-ಬಳ್ಳಿಗಳ, ಹೂವು-ಎಲೆಗಳು ಮೇಲೆ ಮಿನುಗಿ ರುಖ್‌ರುಕ್ ಎಂದು ಹೊಳಿಯುತ್ತಿದ್ದವು. ಅಸಂಖ್ಯ ನರ-ನಾರಿಯರೂ ಬಾಲಕ-ಬಾಲಕೆಯರೂ

ಮಂದರ ಉದ್ದೇಶಿನಿಂದ ಸಚ್ಚಾಗಿ ಆ ಉಪನನದಲ್ಲಿ ಪರಿಭ್ರಮಣಕ್ಕೆಂದು ಒಂದಿದ್ದರು. ಅವರುಗಳ ಮನಸ್ಸಿನಲ್ಲಿ ಆನಂದ-ಉತ್ಸಾಹಗಳಿಂದ ತುಂಬಿತ್ತೆಂಬ ದನ್ನು ಹೇಳಲನಡಳವು. ಆ ಉಪನನದ ತುಂಬಿಲ್ಲ ಆನಂದವೇ ಆನಂದ! ಕೆಂಪು ಸೈನ್ಯದ ದಂಡಾಳಗಳು ಬೆಳಗನ ಪರ್ಯಾಟನಕ್ಕೆಂದು ಹೊರಟು ಸಂಕೋಚಿಸಿದಂದ ಆ ಉಪನನದೊಳಗೆ ಸಂಚರಿಸುತ್ತಿದ್ದರು. ಮಂದಿ ಕೆಲ ಕಾಲ ವನ್ನು ಅಲ್ಲಿ ಕಳಿದ ನಂತರ ಅವರು ತಮ್ಮ ಬರಾಕಿಗೆ ಹಿಂದಿರುಗಲು ಸಚ್ಚಾದರು.

ಲಂಡನ್ ಪಟ್ಟಣಮೋಳಗಿನ ಮಾನ್ಯವಂತ ಸಮಾಜಮೋಳಗಿನ ಹಲವು ಮಂದಿ ಶ್ರೀ-ಷ್ರುತಿರು ಆ ಸುಂದರ ಸುಸ್ರಭಾತದಲ್ಲಿ ಆ ಉಪನನ ವಿಹಾರ ಕ್ಷಾಗಿ ಒಂದಿದ್ದರು. ಕೆಂಪು ಸೈನ್ಯದಳಿದ ಮುಂಭಾಗದಲ್ಲಿ ಒಂದು ತೇಜಸ್ಸಿಯಾದ ಸುಂದರ ಕುದುರೆಯ ಮೇಲೆ ಲೆಫ್ಪುನೆಂಟ ಕೆಲ್ಲೇ ಯಾರನು ಕುಳತು ಸಡೆದಿದ್ದನು. ಕೆಂಪು ಸೈನ್ಯದ ದಂಡಾಳಗಳು ಸಾಲು ಹಿಡಿದುಕೊಂಡು ಆ ಹಾಯಿಡ್ ಪಾಕ್‌ನೋಳಿಗಂದ ಯೋರಮೋಗುತ್ತಿದ್ದರು; ಅವೇ ವೇಳಿಗೆ ಸರಿ ಯಾಗಿ ಅವರೆದುರು ಒಂದು ಪ್ರಚಂಡವಾದ ಬೂಪ್ ಇಲ್ಲದ ಕುದುರೆ ಗಾಡಿ ಒಂತು. ಉಚ್ಚಿಗ್ಗೆ ಪದಂತಹ ಬಹು ಭವ್ಯವಾದ ಅಚ್ಚು ಬಳ್ಳಿದ ಎರಡು ಕುದುರೆಗಳು ಆ ಗಾಡಿಯನ್ನು ಎಕೆದುಕೊಂಡು ಉಪನನದ ದಾರಿಯಲ್ಲಿ ಮುಂದರಿಯುತ್ತಿದ್ದವು. ಆ ಗಾಡಿಯಲ್ಲಿ ಸುಂದರ ವೇಷ-ಭಾಷಣಗಳುಳ್ಳವರೂ ಒಬ್ಬ ಪರವು ಸುಂದರ ಯುವತಿಯು ಕುಳತಿದ್ದಳು. ಆ ಮಾತಾಮಹಿಮಾದ ಅಪ್ರೋವ್ ಲಾಖ್ಯಾವತಿಯನ್ನು ಕಂಡು ಕೆಂಪು ಸೈನ್ಯದ ದಂಡಾಳಗಳು ಸಂಭ್ರಮದಿಂದ ಅವಳ ಗಾಡಿಗೆ ದಾಂಬಿ ಬಿಟ್ಟರು. ಅವಳನ್ನು ಕಂಡು. ಲೇ. ಕೆಲ್ಲೇ ಯಾರನ ಅಂತೆ ಕರಣವು ಸಂಕೋಚಿಸಿದಂದ ಉತ್ತರಿತು. ಅವನ ಎವರು ವೇಗದಿಂದ ಹಾರಿಕೊಂಡಿದೆ. ಹಷ್ಟೋಚ್ಚಾಪ್ರಸಿದಿಂದ ಅವನ ಇಡೀ ಮುಖ ಮುಂಡಲವು ಕೆಂಪದರಿತು. ಆ ತರುಣೆಯು ಬೇರೆ ಯಾರೂ ಆಗಿರದೆ, ಲಾರ್ ವೇಸಿಂದೇಲನ ಮಗಳಾದ ದಾಖಲ್ ಭಾರತನ್ನು ಅ.

ಡಾಫ್ನಿಸ್ ಕೆಲ್ಲೇ ಯಾರನಿಗೂ ದೃಷ್ಟಿವಿನಿಮಯವಾಗಲು, ಕೆಲ್ಲೇ ಯಾರನು ತನ್ನ ತಲೆಯ ಮೇಲಿನ ಟೊಪ್ಪಿಗೆಯನ್ನೆತ್ತಿ ನಗೆಮೋಗದಿಂದ ಅವಳನ್ನು ಅಭಿವಂಡಿಸಿದನು; ಆದರೆ ಡಾಫ್ನಿಯು ಮಾತ್ರ ಅವನಿಗೆ ಪ್ರತ್ಯಾಭಿವಂದನೆ ಮಾಡದೆ, ಬೇರೆ ಕಡೆಗೆ ಮೋರೆ ಕಿರುವ ಹೊರಟು ಹೋದಳು. ಅವಳ ಆಗಿನ ವರ್ತನಾದಿಂದ ಅವಳಿಗೂ ಕೆಲ್ಲೇ ಯಾರನಿಗೂ ಪರಿಚಯವೇ ಇದ್ದಿಲ್ಲನೆಂದು ತೋರಿತು.

ಅವಳ ಆ ವರ್ತನಾದಿಂದ ಕೆಲ್ಲೇ ಯಾರನ ತಲೆಯ ಮೇಲೆ ವಸ್ತ್ರಾತ

ವಾದಂತಾಯಿತು. ಅವನ ಕಣ್ಣದುರಂಗೆ ಕತ್ತಲೆಗವಿದಂತಾಗಿ, ಆ ಸುಪ್ರಭಾತ ಕಾಲದ ಪ್ರಕಾಶವು ಅವಗಿಬ್ಬಿತು. ಆಗ ಆತನು ತನ್ನ ಕಡುರೆಯ ಮೇಲಿಂದ ಉರುಳಿ ಬೀಳದಿದ್ದದ್ದೇ ಆಶ್ಚರ್ಯಕರನ್ನು. ಬಹು ಕಷ್ಟದಿಂದ ಆತನು ಆತ್ಮಸಂವರಣ ಮಾಡಿಕೊಂಡು, ಅಷ್ಟುಟವಾಗಿ:—“ಇವೀನಾಯಿತು! ನನ್ನನ್ನು ಕಂಡು ಗುತ್ತಿರ್ಲಾದವರಂತೆ ನೋರೆ ತಿರುವಿದಳಲ್ಲ! ಹಾಫನಿಯ ಈ ವಚಿತ್ತವೂ ಆಕ್ಷಿಕವೂ ಆದ ವ್ಯವಹಾರಕ್ಕೆ ಕಾರಣವೇನಿರಬಹುದು? ನನಗಂತೂ ಈ ಬಗ್ಗೆ ಏನೂ ತಿಳಿಯದಂತಾಗಿದೆ.”

ಕೀಲ್ಮೀಯಾರನ ಸೋಂಡೆಯು ಒಣಗಿಬ್ಬಿತು. ಅವನ ಹೃದಯವು ದವನ ಎಂದು ಹಾರಹತ್ತಿತು. ಉದ್ದೇಗವು ಕಣ್ಣಗಳಲ್ಲಿ ದಟ್ಟವಾಗಿ ತುಂಬಿತು. ಆತನು ಈ ಲಿಂಗರ್ ಕಂಪನಿಯ ಸಾಲವನ್ನು ಎರಡು ಮೂರು ದಿನಗಳ ಮುಂಚಿಯೇ ತೀರಿಸಿದ್ದನು. ಅವಕಾಶ ಹೊರೆಯದ ಮೂಲಕ ಆತನಿಗೆ ಕಳಿದ ಎರಡು ಮೂರು ದಿನಗಳಲ್ಲಿ ಹಾಫನಿಯನ್ನು ಕಾಣಲಾಗದಿದ್ದರೂ ಬ್ಲೇಕನ ಅಭಯವಾಟಿಯನ್ನು ಕೇಳಿ ಅವನಿಗೆ ಅನ್ನಿಸಿದ್ದ ತೀನಂದರೆ, ತನ್ನ ವಿಷಯದ ಡಾಫಿಯ ಸಂದೇಹವು ಸಂಪೂರ್ಣವಾಗಿ ನಿವಾರಣವಾಗಿದೆ. ಆದ್ದರಿಂದ ಆತನಿಗೆ ಹಾಫನಿಯ ಆಗನ ಆ ಆಕ್ಷಿಕ ವಚಿತ್ತ ವ್ಯವಹಾರದ ಕಾರಣವನ್ನು ತಿಳಿಯು ದಾದನು. ನಿವಾರಿಸಲಾಧ್ಯವಾದ ಅಂತಯಾರ್ಥನೇಯ ಮೂಲಕ ಅವನು ತಿತ್ತಪಡಿಸಹತ್ತಿದನು. ಕೊನೆಗೆ ಆತನು ಅನುಮಾನಿಸಿದನೇನಂದರೆ, ತನ್ನ ಮಹಾವೈರಿಯಾದ ನೇಭಿಂದ ಹರಕೋಟನು ಲಾರ್ಗ ಮೇಸಿಂಡೆಲ ಮತ್ತು ಹಾಫನಿ ಭಾರನನ್ನು ಇವರುಗಳಿಗೆ ಬೇನಾಮಿ ಕಾಗದ ಕಳಸಿ ತನ್ನ ಸರ್ವ ಸಾರಕ್ಕೆ ಪ್ರವೃತ್ತನಾಗಿರುವನೇಂದು.

ಕೀಲ್ಮೀಯಾರನು ವಿವಳ್ಳು ಮುಖದಿಂದಲೂ ಉದ್ದೇಗದಿಂದ ತುಂಬಿದ ಚಿತ್ತದಿಂದಲೂ ತನ್ನ ಸ್ವೀನ್ಯದ ಬರಾಕಿಗೆ ಹೀಂದಿರುಗಿದನು; ಹಾಗು ಅಲ್ಲಿಯು ಸ್ವಂತದ ಕೋಕಿಗೆ ಹೋಗಿ ಉಕ್ಕಿಂದು ಕುಳಿತನು. ಕೆಲ ಹೊತ್ತಿನ ಮೇಲೆ ಉಡಿಕೆಿಡಿಗೆಗಳನ್ನು ಬದಲಾಯಿಸಿ ಒಂದು ಕುಚೆಯ ಮೇಲೆ. ಅದ್ದಾಗಿ, ತನ್ನ ಎರಡೂ ಕೃಗಳನ್ನು ತಲೆಯ ಮೇಲಿರಿಸಿಕೊಂಡು ಸ್ವಂತದ ದುಭಾರಗ್ಯ ವನ್ನು ಕುರಿತು ಬಂತಿಸಿಹೊಡಿದನು.

ಕಟ್ಟಕಡಿಗೆ ಆತನು ತನ್ನ ಮನಸ್ಸಿನಲ್ಲೇ ಹೀಗೆಂದು ಅಂದುಕೊಂಡನು: “ಇದು ಆ ರಾಸ್ತಾಲ್ಲಿನ ಕಿರುವಿಯಂಬುದೇ ನಿಜವು. ಈ ಬಗ್ಗೆ ನನಗೆ ಕೊಂಡ ವೂ ಸಂದೇಹವಿಲ್ಲ; ಅಥವಾ ನಾನು ಕಳವು ಮಾಡುವಾಗ ತಾನು ಕಣ್ಣಪ್ಪ ನೋಡಿವ್ಯಾವಿನ್ನು ಹಾಫನಿಯು ಅವಿಶ್ವಾಸಪಟ್ಟಿಲ್ಲ. ಬ್ಲೇಕನು ತರ್ಕ ವಿಶರ್

ಗಳಿಂದ ಅವನನ್ನು ಮೋಸಪಡಿಸಲು ಪ್ರಯತ್ನಿಸಿದ್ದರೂ ಡಾಫನಿಯು ಅವನ ಮಾತಿಗೆ ಮರುಖಾಗಿರಲಿಕ್ಕೆಬ್ಲಿ. ಏನಿದ್ದರೂ ಸದ್ಯದ ವ್ಯವಹಾರವೇನಿಂಬದನ್ನು ನಾನು ತಿಳಿಯಲಾರೆನು. ಅದರೂ ಡಾಫನಿಯು ನನ್ನನ್ನು ನಿಜವಾಗಿಯೂ ಶ್ರೀತಿಸುತ್ತಿದ್ದರೆ ಇನ್ನು ಮೂರು-ನಾಲ್ಕು ದಿನಗಳಲ್ಲಿ ಅವನ ಈಗಿನ ಈ ವರ್ತರ್ವ ನಷ್ಟಿಸಿದ್ದರೆ ಇನ್ನು ಮೂರು-ನಾಲ್ಕು ದಿನಗಳಲ್ಲಿ ಅವನ ಈಗಿನ ಈ ವರ್ತರ್ವ ನಷ್ಟಿಸಿದ್ದರೆ ಇನ್ನು ನಾಲ್ಕು ದಿನ ನಿರ್ಧಿಷ್ಟವೇನು. ಆಗ ಏನಾಗುವದರಿಂದ ಯಾವ ಪ್ರಯೋಜನವೂ ಇಲ್ಲ. ಇನ್ನು ನಾಲ್ಕು ದಿನ ನಿರ್ಧಿಷ್ಟವೇನು. ಆಗ ಏನಾಗುವದರಿಂದ ನೋಡುವೇನು. ನೇಭಿಲ್ ಹರಕೋಟನು ಈ ವಿಷಯದಲ್ಲಿ ಸ್ವಲ್ಪನೂ ಅವಾಂತರ ನಡೆಸಿರದಿದ್ದರೆ, ಈಗಿನ ಈ ಪ್ರಕ್ರಮಣ ವಾತಾವರಣವು ಬೇಗನೆ ಹಡಕ್ಕೆ ಬಂದಂದು.

ಈ ಒಗೆಯ ಆಶೆ ಮತ್ತು ನಿರಾತಿಗಳ ಅಂದೋಳನದಿಂದ ಅವನ ಮನ ಸ್ವಿನಲ್ಲಿ ಬಿರುಗಾಳಿಯೇ ಎಡಂತಾಗಿತ್ತು. ಅವನು ತಟ್ಟಿನೆ ತನ್ನ ಕುಚರ್ಚಿಯ ಮೇಲಿಂದೆದ್ದು ಹೊಗಿ ತನ್ನ ಡೆಸ್ಪ್ರಿನ ಬಳಿ ನೋಡುತ್ತಾನೆ, ಅಲ್ಲಿ ಟಿಪಾಲ ಮೂಲಕ ಬಂದ ಎರಡು ಪಾಕೇಟ್‌ಗಳೂ ಪ್ರಯಿನನ ಮೂಲಕ ಬಂದ ಒಂದು ಕಾಗದವೂ-ಟಿಂಡು ಸಣ್ಣ ಪಾರ್ಸಲ್‌ಲೂ ಒಂದು ಬಿಡ್ಡಿದ್ದವು. ಆ ಪಾರ್ಸಲ್‌ಗೂ ಕೂಡ ಟಿಪಾಲ ದ್ವಾರಾ ಬಂದಿರಲಿಲ್ಲ. ಆ ಪಾರ್ಸಲನ್ನು ಕಂಡ ಕೂಡಲೇ ಆತನ ಹೃದಯದೊಳಿನ ರಕ್ತವೆಲ್ಲ ಒವೆಲ್ಲೇ ಗಡೆಗಟ್ಟಿದಂತಾಯ್ತು. ಅವನ ತಲೆಯು ರಿಂದು ರಿಂದು ಎಂದಂದು ತಿರುಗಹತ್ತಿತು. ಆ ಪಾರ್ಸಲಿನಲ್ಲಿನಿದೆ ಎಂಬದನ್ನು ಅವನು ಅನುವಾನದಿಂದಲೇ ತಿಳಿದುಕೊಂಡು ವ್ಯಾಕುಲಭಾವ ದಿಂದ:—“ನನ್ನ ಹಗೆಯು ನನ್ನ ವಿರುದ್ಧ ವಿಷಾಕ್ತ ಅಸ್ತುವನ್ನೇ ಪ್ರಯೋಗ ಸಿರುತ್ತಾನೆ. ಇನ್ನು ನನಗೆ ಉಳಿವಿಲ್ಲ. ನಾನಿನ್ನು ಮುಳುಗುವದೇ ಖಂಡಿತ.”

ಹೀಗೆಂದು ಅಂದುಕೊಂಡು ಕೆಲೇರಿಯಾರನು ತತ್ತ್ವರಿಷುವ ಕೈಗಳಿಂದಲೇ ಅಲ್ಲಿದ್ದ ಪತ್ರಗಳಲ್ಲಿಯ ಒಂದನ್ನು ಉದ್ದೇಶಿಸಿದ್ದರೆನು. ಈ ಪತ್ರದ ಸಂಗತಿಯು ಹೀಗಿದ್ದಿತು:—

“ಪ್ರಯ ಮಹಿಳೆಯರೇ, ನನ್ನ ಸನ್ಯಾಸಿತ ಪಕ್ಷಗಾರರಾದ ಮಿಸೆಸ ಓರಾಯನ್ ಡೀನ್‌ಲ್ ಹೇಳಿಕೆಯ ಮೇರಿಗೆ ನಿಮಗೆ ತಿಳಿಸಿದುವದೇನಂದರೆ, ಮೇಸರ್‌ಸ್‌ ಸಾ-ಲಿಬನ್‌ ಕಂಪನಿಯವರಲ್ಲಿ ನಿನ್ನ ಸಾಲ ಮುಂತಾದ ವ್ಯವಹಾರ ವನ್ನು ಅವನು ಸ್ವಂತ ಹೊಗಿ ತಿಳಿದು ಆ ಬಗೆ ನಿಸ್ಪಂದೇಹಳಾದ ಬಳಿಕ, ಅಕೆಯು ಈ ಮೌದಲು ನಿಮಗೆ ಅನುಕೂಲವಾದ ಯಾವ ಮೃತ್ಯುಪತ್ರವನ್ನು ಮಾಡಿಸಿದ್ದ ಹೋ ಅದನ್ನು ಒಂದು ನಷ್ಟಪಡಿಸಿರುತ್ತಾರೆ. ಅವನು ಈಗ ಯಾವ

ಹೊಸ ಮೃತ್ಯುಪತ್ರವನ್ನು ಮಾಡಿಸಿರುವಕ್ಕೂ ಅದರಲ್ಲಿ ನಿಮ್ಮ ಹೆಸರು ಕೂಡ ಉಳ್ಳೀವಿಸಲ್ಪಟ್ಟಿಲ್ಲ. ಅವಳ ಅಭಿಪ್ರಾಯದ ಮೇರೆಗೆ ನಿಮಗೆ ಮತ್ತಿ ಈಸುವ ದೇನಂದರೆ, ಈಗನ ಮೃತ್ಯುಪತ್ರವೇ ಅವಳ ಕೊನೆಯ ಮೃತ್ಯುಪತ್ರ. ಯಾವ ಕಾರಣವಿಂದಲೂ ಅವಳು ತನ್ನೇ ಮತವನ್ನು ಬದಲಿಸಬಾರಳು; ಅಲ್ಲದೆ ಅವಳು ಇನ್ನು ನಿಮ್ಮ ವೋರೆಯನ್ನು ಕೂಡ ಸೋಡಲಾರಳು. ನೀವು ಅವಳಿಗೆ ಯಾವುದೊಂದು ಚೀಟಿ-ಕಾಗದ ಕೆಳಸಿದರೆ ಅವಳು ಅದನ್ನು ಸ್ವೀಕರಿಸದೆ, ಮರಳಿಸಬಹುದು. ಸಹಿ—ಉಳಿಲ್ಲವೂ ಸಾರ್ಥಕವೆಂಟೆ, ಎಟನಿಂದ”

ಅದನ್ನೋಡಿದ ನಂತರ ಕೆಲ್ಲೀಯಾರನ ವೋರೆಯು ಬಿಳಿನಾಯಿತು; ಅದರೆ ಅವನು ಬಾಹ್ಯತಃ ಯಾವ ಬಗೆಯು ಚಾಚಲ್ಪವನ್ನೂ ತೋರಲಿಲ್ಲ. ಅಫಾತಗಳ ಪುನರಾವರ್ತನಾದಿಂದ ಅವನ ಹ್ಯಾದಯವು ಕೆಲ್ಲಾದಂತಾಗಿ ಅದು ಆ ಅಫಾತಗಳನ್ನು ಸಹಿಸಿಕೊಳ್ಳತ್ತಿತು. ಯಾವ ಕಾಗದವು ಸ್ವೀಷ್ಟ ಮೂಲಕ ಬಂದಿರಲಿಲ್ಲವೇ, ಯಾವ ಸೋರೆ ಸಿಂಹಾಯಿಯು ತನ್ನ ಡೆಸ್ಕಿನ ಮೇಲಿರಿಸಿ ಹೋಗಿದ್ದ ಸೋರೆ ಈಗ ಅದನ್ನು ಒಡಿದನು. ಅದು ಅವನ ಮೇಲಧಿಕಾರಿಯ ಆಡ್ರೆರು. ಆ ಆಡ್ರೆರಿನಿಂದ ಅವನು ಕೆಲ್ಲೀಯಾರನಿಗೆ ತಿಃಸಿದ್ದನೇನಂದರೆ, “ನಿಮ್ಮ ಸ್ವಭಾವವೂ ಚಿರತ್ವಂ ಹೇಗೆ ಕೆಲಂಕಿತವಾಗಿರುವುದೇ, ಇಂಥ ಕೆಲಂಕಿತ ಚರಿತ್ರೆ ಯಾವ ಮನುಷ್ಯನೂ ಕೆಂಪು ಸ್ವೇಷ್ಟವಂತಹ ಉಚ್ಚ ನಂತರ ಹಾಗು ನಿಮಗೆಲ ಚರಿತ್ರೆ ತ್ರೇಷ್ಟ ಜನರ ‘ರೆಜಿಸ್ಟ್ರೇಷನ್’ನಲ್ಲಿರಲು ಯೋಗ್ಯ ನಿಲ್ಲ. ಆದಕಾರಣ ಸಿಮ್ಮೆಹೆಸರನ್ನು ಈ ರಚನೆಯಿನಲ್ಲಿರಿದ ತೆಗೆದು ಬಿಡುವೆಂದು ಅವಕ್ಕೆಕವಾಗಿವೆ. ಅಂತೆಯೇ ಸನಗೆ ಸ್ವಷ್ಟವಾಗಿ ತಿಳಿಸುವುದೇನಂದರೆ, ನೀವು ಕೂಡಲೇ ನಿಮ್ಮ ಚಾಕುಗೆ ರಾತ್ರಿನಾಮೆ ಬರಿದು ಕಳಿಸಿದ್ದರೆ ನಿಮ್ಮನ್ನು ಡಿಸಾಸುಸಾ ಮಾಡಬೇಕಾದಿತ್ತಾ.”

ಕೆಲ್ಲೀಯಾರನು ಆ ಪತ್ರವನ್ನು ಮೇಚಿನ ಮೇಲಿಂದಿ, ಮೂರನೇ ಲಕ್ಷ್ಯೇಟಿಯನ್ನು ಒಡಿದನು. ಅದರಲ್ಲಿ ಬರೆದವೇನಂದರೆ. —

“ಮಾನುಭಾವವೇ, ಬಂಡ ಸ್ವೀಟಿನೋಳಿಗಿನ ರತ್ನದ ವ್ಯಾಪಾರಗಳಲ್ಲಿಯ ನಿಮ್ಮ ಸಾಲಿಸಂಬಂಧದ ಎಲ್ಲ ಸಂಗತಿಗಳು ನನಗೂ ನನ್ನ ಮಗಳಿಗೂ ತಿಳಿದವು. ಇದಲ್ಲವೇ ವ್ಯತ್ಯಾಸತ್ವಗಳ ಮೂಲಕ ನಿಮ್ಮ ವಿರುದ್ಧವಾದ ಕಲವು ಗುರುತರ ಅರೋಪಗಳೂ ನಮಗೆ ಗೊತ್ತಾಗಿರುತ್ತವೆ. ನಾನು ಆ ಬಗೆ ಹೆಚ್ಚಿಗಿ ವಿಚಾರಿಸಲು ಅವೆಲ್ಲ ಸುಳ್ಳಳಿವೆಂದೂ ಖಾತ್ರಿಯಾಯಿತು. ಆದುದರಿಂದ ಅಕ್ಕಂತ ದುಃಖಾದಿಂದ ನಾನು ನಿಮಗೆ ತಿಳಿಸಬೇಕಾಗಿರುವದೇನಂದರೆ—ಇನ್ನು ಮೇಲೆ ನೀವು ನನ್ನ ನ್ನೊ ನಿಮ್ಮ ಚರಿವಾರದವರಾರನ್ನು ಕಾಣಬಾರೆದು; ನಮಗೂ

ರಿಗೂ ಚೀಟಿ ಕಾಗದಗಳನ್ನು ಕೆಳಸಬಾರದು. ನಮಗೂ ನಿಮಗೂ ಪರಿಚಯವೇ ಇಲ್ಲದಿರುವಂತೆ ವರ್ತಿಸುವದು. ಲಾಡ್ ಮೆಸಿಂಡೇಲ್."

ಅ ಕೊನೆಯ ಅಫ್ಫಾತವನ್ನು ಅವನು ಸಹಿಸದಾದನು. ಆದರೂ ಅವನು ಧೈರ್ಯವನ್ನು ತಂದುಕೊಂಡು ಆ ಚಿಕ್ಕ ಪಾರ್ಸಲನ್ನು ಬಿಚ್ಚಿ ನೋಡಿದನು. ಅದರಲ್ಲಿ ಎರಡೇ ಅಲಂಕಾರಗಳಿದ್ದವು! ಪ್ರೇಮದ ಕುರುಹಂಡೆ: ಈ ಅಲಂಕಾರಗಳನ್ನು ಅತನು ಪ್ರಥಮದಲ್ಲಿ ದಾಖಲಿ ಭಾರನನ್ನು ಇಗೆ ಕಾಣಕೆಯೆಂದು ಕಳಿಸಿದ್ದನು. ಕಿಲ್ಲೇಯಾರನ ಜೀಬಿನೊಳಗಿಂದ ಆ ರಾತ್ರಿ ಯಾವ ಇಲ್ಲಾ ಅಲಂಕಾರಗಳು ಕಳವಾಗಿ ಹೊಗಿದ್ದ ಪೂರ್ವ ಅವುಗಳಲ್ಲಿ ಇವೆರಡೇ ಅತ್ಯಲ್ಪ ಬೆಲೆಯ ಜೀನಸುಗಳು. ಅವನ ವೈರಿಯು ಅವನನ್ನು ಉಪಹಾಸಗೊಳಿಸಲೀಂದೂ ಅಲ್ಲದೆ ತನ್ನ ಕೌಶಲ್ಯದಿಂದಲೇ ಅವನ ಸರ್ವನಾಶವಾಯಿತೀಂಬದನ್ನು ತಿಳಿಸಲೀಂದೂ ಈ ಎರಡು ಅಲಂಕಾರಗಳನ್ನು ಅನನ್ಯಿಡೆಗೆ ತಿರುಗಿ ಕಳಿಸಿದ್ದನು.

ನೇಭಿಲ ಹರಕೋಟಿನ ಆ ಕವಟಜಾಲವನ್ನು ಕಂಡು ಕಿಲ್ಲೇಯಾರ ಸಲ್ಲಿ ಅತ್ಯಂತರಣ ವಾಡಿಕೊಳ್ಳುವ ಶಕ್ತಿ ಉಳಿಯಲಿಲ್ಲ. ಇವನ ಜೀವನದ ಎಲ್ಲ ಆಶೀ-ಅವಲಂಬನಗಳನ್ನೂ ಅವನು ಸಂಪೂರ್ಣ ನಾಶ ವಾಡಿಬಿಟ್ಟಿನು. ನೂಕರಿ ಹೋಯಿತು. ಸೋದರತ್ವಯ ಸಂಪತ್ತಿಲಾಭದ ಆಶಿ ಹೋಯಿತು. ಕಷ್ಟಕಡಿಗೆ ದಾಖಲಿಯನ್ನು ಹೊಂದುವ ಸಂಭವವೂ ಲೋಪನಾಗಿಬಿಟ್ಟಿತು. ತಾನಿನ್ನ ಯಾವ ಆತೆಯಿಂದ ಅಧಃಪತಿತ, ಕಲಂಕಿತ, ನಿಗಲಾರದ ಈ ಜೀವನವನ್ನು ಧರಿಸಬೇಕು? ಇನ್ನು ಈ ವ್ಯಧಿ ಜೀವನ ಧರಿಸುವದರಿಂದ ಪ್ರಯೋಜನವೇನು? ಸಮಾಜದಲ್ಲಿ ನಗರಿ ಮನುಷ್ಯರಿಗಳಲ್ಲ; ಅಂದರೆ ಸಮಾಜದ ಹೋರಾದರೂ ನಗರಿಗೆಲ್ಲ ಇಂಬಿನೆ? ಕಿಲ್ಲೇಯಾರನು ಕೋಚದ ಮೇಲೆ ಬಿದ್ದ ತನ್ನ ಎರಡೂ ಕೈಗಳಿಂದ ಮೋರಿ ಮುಚ್ಚಿಕೊಂಡು ಪೆಟ್ಟು ತಿಂದ ಬಾಲಕನ ಹಾಗೆ ಬಿಕ್ಕಿ ಬಿಕ್ಕಿ ಅಳಕ್ಕಿದನು. ತನ್ನ ಹಣಿಯ ಮೇಲೆ ಸಿಸ್ತುಲನ್ನು ಹಾರಿಸಿಕೊಂಡು ಕೂಡಲೇ ಈ ಅಸಂಘರ್ಷದಿಂದ ಮುಕ್ತನಾಗಬೇಕೆಂದು ಆತನೊಮ್ಮೆಯೋಚಿಸಿದನು; ಆದರೆ ಏನಾಯಿತೋ ತಿಳಿಂಬಿದು, ಅವನು ತನ್ನ ಇಚ್ಛೆಯನ್ನು ಕಾರ್ಯರೂಪದಲ್ಲಿ ತರಲಿಲ್ಲವೆಂಬನೊಂದು ವಹಿತವೇ ಆಯಿತು.

ಇಲ್ಲದಿದ್ದರೆ ಹುಕ್ಕಾ ವಿಪತ್ತಿಗೀಡಾಡಿ.

ಬೀಳನ ವಿಶ್ವಾಸಿಕ ಅನುಕರನಾದ ಸ್ವಿತ್ತನೊಂದು ದಿನ ಬೆಳಗನಲ್ಲಿ ಪ್ರಾತಿಭೂತೀಜನವನ್ನು ಮುಗಿಸಿಕೊಂಡು ಅಟ್ಟಿದನೇಲಿನದೊಂದು ಕೋಡಿಯಲ್ಲಿ ಕಿಟಕಿಯ ಬಳಿಗೆ ಕುಳಿತ್ತಿದ್ದನು. ಸಮೀಪದಲ್ಲೇ ರಾಜಬೀದಿ. ಬೀಳನ

ಮನೆಯ ಕಿಟಕಿಯೊಳಗಿಂದ ಆ ರಾಜಬೀದಿಯು ಮಾರದ ವರಿಗೂ ಸ್ವಸ್ವವಾಗಿ ಕಾಣಿಸುತ್ತಿತ್ತು. ಸ್ವಿತ್ತನು ಬೀದಿಯ ಕಡೆಗೆ ನೋಡುತ್ತಿರುವಾಗ ಅಲ್ಲಿ ನಾನಾ ಬಗಿಯ ಯಾನ-ವಾಹನಗಳೂ ಪಾರ್ಗಸ್ಟರ ಬರ-ಹೋಗುವಕೆಯೂ ಏಕೋ ಪ್ರಕಾರ ಸಾಗಿತ್ತು. ಆ ದಿನ ಬೇಳಿಗೆ ಆತನಿಗೆ ಬೇರೆ ಯಾವ ಮಹತ್ವದ ಕೆಲಸ ಹೂ ಇರಲಿಲ್ಲವಾದ್ದು ರಿಂದ ಅವನು ಹಾಗಿಯೇ ನೋಡುತ್ತು ಕುಳತು ಕಾಲ ಕಂತಹ ಯುತ್ತಿದ್ದನು.

ಹಾಗೆ ನೋಡುತ್ತಿರುವಾಗ ಒಬ್ಬ ಫೇರಿವಾಲಾ=ಮನೆಮನಿಗೆ ಹೋಗಿ ವ್ಯಾಪಾರ ಮಾಡುವವನೊಬ್ಬನು ಕೈಯಲ್ಲಿ ಸೈಪ್ಪು ಬೂಪಿನ ಲೇಖಗಳನ್ನು ಹಿಡಿದುಕೊಂಡು ನಡೆದಿರುವುದು ಕಾಣಿಸಿತು. ಅವನ ನೋರಿಯನ್ನು ಕಂಡು ಸ್ವಿತ್ತನು ತನ್ನ ಮನದಲ್ಲೇ “ಈ ಮನುಷ್ಯನ ಮುಖವು ಬಹುಮಟ್ಟಿಗೆ ಲೀಫ್‌ಪ್ರೆಸಿಟ್ ಕೆಲ್ಲೇಯಾರನಂತಿದೆ; ಆದರೆ ಈ ಯುವಕನು ಖಂಡಿತವಾಗಿಯೂ ಕೆಲ್ಲೇಯಾರನಲ್ಲ. ಆತನು ಈ ಪರಿ ದುರ್ಗತಿಗೇಡಾಗಿರುವನೆನ್ನೆನ್ನು ಪುದು ನಂಬತಕ್ಕ ಮಾತ್ರಲ್ಲ.”

ಈ ಘಟನೆಗೆ ಒಂದು ತಿಂಗಳ ಮುಂಚೆಯೇ ಕೆಲ್ಲೇಯಾರನು ಸ್ವಯಂಮುಕ್ತಾಧಿಕರಿಸುತ್ತಿರುತ್ತಾನೆ ಎಂದು ಕಾಣಿಸಿಕೊಂಡು ವಿಧಾನದಿಂದಲೇ ಜೀವನದ ಎಲ್ಲ ಆಶಿಗಳಗೂ ವಂಚಿತನಾಗಿ ದುಃಖ-ದುರ್ದರ್ಶಿಗಳ ಕೊನೆಯ ಮೆಟ್ಟಿಲಿಗೆ ಹೋಗಿ ತಲುಪಿದ್ದನು. ಡಿಸ್‌ಮಿನ್‌ ಮಾಡಿಸಿಕೊಳ್ಳುವದಕ್ಕಿಂತ ನಾಾಕರಿಗೆ ರಾಜನಾಮೆ ಕೊಡುವುದೇ ಯೋಗ್ಯವಂದು ತಿಳಿದು, ಅವನು ನಾಾಕರಿಯನ್ನು ಬಿಟ್ಟುಕೊಟ್ಟಿದ್ದನು. ತದನಂತರ ಲಂಡನ್‌ನ ಮಾನ್ಯವಂತರ ವಸತಿಯಲ್ಲಿ ಆತನನ್ನೂ ರೂ ಕಾಣಲಿಲ್ಲ. ಎಷ್ಟೇ ದಿನಗಳ ತರುವಾಯ ಅವನು ದಾಖನಿ ಭಾರನನ್ನು ಖೊಂಡು ಕಾಗದ ಬರೆದಿದ್ದನು. ಆ ಕಾಗದದ ಮೇಲೆ ಲಂಡನ್‌ನ ಪೂರ್ವದಿಂದಿರುವ ಯಲ್ಲಿ ದೀನರು, ದುಃಖಿಗಳು, ಕಳ್ಳರು, ಕಾಕರು, ಸಮಾಜೇತರರು ಮುಂತಾದವರು ವಾಸಿಸುವ ಸ್ಥಳದ ‘ಕುಸ್ವಂಡ’ದೊಳಗಿನ ಯಾವುದೊಂದು ಪೋಷಣ ಅಭಿರುಚಿಸಿ ಮುದ್ದೆಯಿದ್ದಿತು. ತನ್ನ ಹೃದಯದ ರಕ್ತದಿಂದಲೇ ಆತನು ದಾಖನಿಗೆ ಆ ಕಾಗದವನ್ನು ಬರೆದಂತಾಗಿತ್ತು. ಅದರಲ್ಲಿ ಅವನು ತನ್ನ ಕಳವಿನ ಸಂಗಿತಯನ್ನು ಒಸ್ಪಿಕೊಂಡಿದ್ದನು. ತನ್ನ ಪಾಪಕ್ಕೆ ಯಾವ ಕರಿಣ ಪ್ರಾಯಕ್ಕಿತ್ತು ಘಟಿಸಿರುವದೆಂಬದನ್ನೂ ಅವನು ಅವಳಿಗೆ ಬರೆದು ತಿಳಿಸಿದ್ದನು; ಅಲ್ಲದೆ ಉಪಸಂಹಾರರೂಪವಾಗಿ ಅವಳ ಕರುಣೆ ಮತ್ತು ಕ್ಷಮೆಗಳನ್ನು ಯಾಚಿಸಿ, ಅವಳಿಗೆ ಚಿರಜಿವನನವನ್ನು ಕುರಿತು ತರಿಸಿ, ಇನ್ನೆಂದೂ ತನ್ನ ಭೇಟಿಯಾಗಿದೆಂದು ಅರುಹಿಡ್ದನು. ಆ ಕಾಗದದ ಪ್ರತಿಯೊಂದು ವಾಕ್ಯ, ಪ್ರತಿಯೊಂದು ಶಬ್ದದಲ್ಲಿ

ಅತನ ಭಗ್ನಿ ಹೈಕಯದ ವೇದನೆ-ಅನುತ್ತಾಪಗಳು ಮೂರ್ತಿಮಂತಾಗಿ ಕಾಣುತ್ತಿದ್ದವು.

ಆ ಬಳಿಕ ಇಂದಿನವರಿಗೆ ಕಿಲ್ಲೇಯಾರನ ಸಂಬಂಧದ ಯಾವ ಸಂಗತಿಯನ್ನೂ ಯಾರೂ ಕೇಳಿರಲಿಲ್ಲ. ಅತನು ಆಗ ತೀರ್ಥ ಹೇಯನೂ, ಅಥಃಪತಿತನೂ, ಸಂಪೂರ್ಣ ಚೇಕಾರನೂ ಆಗಿದ್ದರೂ ಅತನ ಪಿತಾರ್ಜಿತ ಸಂಪತ್ತಿಯನ್ನೃತ್ಯಿಂದ ಅವನಿಗೆ ವಾರಕ್ಕೆರಡು ಪೊಂಡು ಪಾಪ್ತಿಯಿದ್ದಿತು. ಅವನಿಗೆ ಉಂಟ-ಪಾಟ-ವಾಸಕ್ಕಳಗಳ ಬಗ್ಗೆ ಯಾವ ಆಧಾರವೂ ಇರದಿದ್ದರೆ ಬ್ಲೀಕ್‌ನು ಅವನನ್ನು ಶೋಧಿಸಿ ಅತನು ಉಪವಾಸದಿಂದ ಸಾಯದರಿತೆ ಏನಾದರೂ ವ್ಯವಸ್ಥೆಯನ್ನೂ ಯಾಧುತ್ತಿದ್ದನು. ತನ್ನ ಪ್ರಿಯಕರನು ಭೀಷಣ ಸಂಕಟಕ್ಕೆ ಸಿಲುಕಿದ್ದರಿಂದ ಬೀರೆ ಉಪಾಯಗಾಣದೆ ತನ್ನ ಅಲಂಕಾರಗಳನ್ನು ಪಹರಿಸಲಿಕ್ಕೆ ಪ್ರವೃತ್ತನಾಗಿ ಬೇಕಾಯಿತೆಂಬದು ಡಾಫ್ನಿಗೆ ಯಾವಾಗ ತಿಳಿಯಿತೋ, ಆಗ ಅವಳಲ್ಲಿ ಅವನ ವಿಷಯಕ್ಕುಂಟಾಗಿದ್ದ ತಿರಸ್ಯಾರ-ಅವಕೇಲನೀಗಳು ಮಾಯವಾಗಿ, ಆ ಸ್ಥಳದಲ್ಲಿ ಕರುಡೆ ಮತ್ತು ಸಮವೇದನೀಗಳುದಯಿಸಿ ಅವುಗಳಿಂದ ಅವಳ ಕೋಪಾಲಕ್ಯದಯವು ಕಮುಕಹತ್ತಿತು. ಅವಳು ಕಿಲ್ಲೇಯಾರನನ್ನು ಅಂತಹಕರಣ ಪೂರ್ವಕವಾಗಿ ಕ್ಷಮಿಸಿದಳು; ಆದರೆ ಲಾರ್ಡ ಮೇಸಂಡೇಲನು: ಇನ್ನು ಮೇಲೆ ಎಂದೂ ಆ ಕವಲ್ಲಕ ಕಳ್ಳನ ಹೆಸರು ಕೂಡ ಎತ್ತಿ ಟಾರಿನೆಂದು ಪ್ರತಿಜ್ಞೆಗ್ಗೆ ದಿದ್ದ ನಲ್ಲಿದೆ, ಡಾಫ್ನಿಯಾದರೂ ಅವನ ಸಂಬಂಧವಾಗಿ ಯಾವ ಮಾತ್ರಾ ಎತ್ತಿಕೂಡದೆಂದು ಕಟ್ಟಪ್ಪಣಿ ಮಾಡಿದ್ದನು. ಅದರಿಂದ ಡಾಫ್ನಿಯು ಬೀರೆ ಉಪಾಯಗಾಣದೆ ತಂದೆಯ ಆದೇಶವನ್ನು ತಿರಸಾಮಾನ್ಯವೆಂದು ತಿಳಿಯ ಬೇಕಾಗಿತ್ತು.

ಕಿಲ್ಲೇಯಾರನ ವಿಪತ್ತಿನಿಂದ ಬ್ಲೀಕನಿಗೆ ಅಂತರಂಗದಲ್ಲಿ ಹೆಚ್ಚಾಗಿ ದೇವಿವಾಗಿತ್ತು; ಆದರೆ ಆ ಎಲ್ಲ ಅನಿಷ್ಟಗಳ ಮೂಲ ಕಾರಣವನ್ನು ಹೊರಗಿಡುವದರ ಸಲುವಾಗಿಯೇ ಅತನು ಹೆಚ್ಚಾಗಿ ಪ್ರಯೋತ್ಸಿ ಸುತ್ತಿದ್ದನು. ಯಾವ ಬಗೆಯಿಂದ ತನ್ನೀ ಸಂಕಲ್ಪವು ಬೇಗನೆ ಸಿದಿ ಸುವದೆಂಬ ಬಗ್ಗೆಯೇ ಅತನು ಯೋಚಿಸಿಕೊಡಿದ್ದನು. ನೇಭಿಲ ಹರಕೋರ್ಟ್‌ನು ಕಳ್ಳರ ಮುಖಿಂಡನು; ಹಾಗು ಅಪಹೃತ ಧನ-ಸಂಪತ್ತಿಗಳ ವಿಜಾಂಜಿಯು ಎಂಬದು ಬ್ಲೀಕನ ಅನುಮಾನ ಮಾತ್ರ. ತನ್ನೀ ಅನುಮಾನಿತ ಸಿದ್ಧಾಂತವನ್ನು ಯಾವ ಬಗೆಯಿಂದ ಸತ್ಯವೆಂದು ಸಿದ್ಧಿಸಬೇಕೆಂದೇ ಅತನು ಯೋಚಿಸಿಕೊಡಿದ್ದನು. ಆ ವಿಷಯದಲ್ಲಿ ಅವನು ಪ್ರಯೋತ್ಸಿಗಳನ್ನೇ ನೂಕಿ ಕಡಿಮೆ ಮಾಡಿರಲಿಲ್ಲ. ಕೆಲ ತಿಂಗಳು ಗಳಿಂದ ಸ್ವಿತ್ತನು ಪ್ರತಿಯಲ್ಲಿ ಇಷ್ಟೇ ಅಲ್ಲ, ದಿನದ ಕೆಲ ಭಾಗದಲ್ಲಿ ಕೂಡ

ಬ್ಲೇಕನ ಅಪ್ಸೆಯ ಮೇರಿಗೆ ಹರಕೋಟ್‌ನನ್ನು ಕೇವಲ ನೇಳಲಿನಂತೆ ಅನು ಸರಸುತ್ತಿದ್ದನು; ಅದರೆ ಇದುವರೆಗಿನ ಆತನ ಪರಿಶ್ರಮನೆಲ್ಲ ನಿಷ್ಫಲವಾಗಿದ್ದತು. ನೇಭಿಲ ಹರಕೋಟ್‌ನು ಪ್ರಥಮ ತರಗತಿಯ ಹೊಟ್‌ಲ್ಲಾಗಳಲ್ಲಿ ಶಾಟ್-ಉಸಾಹಾರಗಳನ್ನು ಮಾಡುತ್ತಿದ್ದನು. ಲಂಡನ್‌ನೊಳಗನ ಸರ್‌ಶ್ರೀಷ್ಟುಗಳಾದ ಕ್ಲಬ್‌ಗಳಲ್ಲಿ, ಮಾನ್ಯವಂತ ವ್ಯಕ್ತಿಗಳ ಸಮಾಜದಲ್ಲಿ ವಾಸಿ ಸುತ್ತಿದ್ದನು. ಅವರ ಜೊತೆಯಲ್ಲಿ ಅಮೋದ-ಪ್ರಮೋದಗಳನ್ನು ನಡೆಸುತ್ತಿದ್ದನು. ಜೂಜನ ಅಡೆಗೆ ಹೋಗಿ ಜೂಜಾಡುತ್ತಿದ್ದನು. ಜೂಜನಿಂದ ಹಲವು ಹಣ ಸೋಲುತ್ತಿದ್ದನು. ದೊಡ್ಡ ಜನರೊಡನೆ ಚೆರಿತು ವ್ಯಯಾಘ್ರ ವಾದ ಭಾರೀ ಭಾರೀ ನಾಟಕಗಳನ್ನು ನೋಡುತ್ತಿದ್ದನು; ಅದರೆ ಇಷ್ಟೆಲ್ಲ ನೀರಿ ನಂತೆ ಖಚು ವಾಡುವ ಹಣವನ್ನು ಆತನು ಎಲ್ಲಿಂದ ದೊರೆಕಿಸುತ್ತಿದ್ದು ನೆಂಬದು ಮಾತ್ರವಾಗುತ್ತಿದ್ದು. ಪ್ರಯತ್ನಿಸಿದರೂ ಬ್ಲೇಕನಿಗೆ ವಿಡಿತವಾಗಲೇ ಇಲ್ಲ. ಸ್ಕ್ರಿತ್ತನು ಹಗಲೂ ಇರುಳೂ ಅವನ ಮೇಲೆ ದೃಷ್ಟಿಯಿರಿಸಿದ್ದರೂ ಒಂದು ದಿನ ವಾದೆರೂ ಅವನು ಲಂಡನ್‌ನ ಪ್ರಮಾಣ ಭಾಗಕ್ಕೆ ಹೋದದ್ದನ್ನು ಕಂಡಿತಲಿಲ್ಲ. ಇಷ್ಟೆಲ್ಲ ಫೋಟೋದ್ದರೂ ಬ್ಲೇಕನು ಮಾತ್ರ ಉತ್ತಾಂಶನಾಗಲಿಲ್ಲ; ತನ್ನ ಅನುಮಾನದ ಬಗೆ ಅವನಿಗೆ ಅವಶ್ಯಾಸವುಂಟಾಗಲಿಲ್ಲ. ಅವನು ಅತ್ಯಂತ ಧೈಯು ದಂಡ ನಿರೀಕ್ಷಿಸಿಕೊಡಿದನು; ಸ್ಕ್ರಿತ್ತನೂ ನಿರುತ್ಪಾಹಿಯಾಗಲಿಲ್ಲ.

ಅಕ್ಷ್ಯೂಬರ ತಿಂಗಳ ಕೊನೆಯಾರದಲ್ಲಿಂದು ದಿನ ಬೇಕಿಗೆ ಸ್ಕ್ರಿತ್ತನು ಮೇಲೆ ವಿವರಿಸಿದಂತೆ ಬ್ಲೇಕನ ಮನೆಯ ಉಪರಿಗೆಯ ಮೇಲೆ ಕುಳಿತು ಕೀಟಕೆ ಯೋಳಗಿಂದ ರಾಜಬಿಂದಿಯಲ್ಲಿ ಇಲ್ಲಾಕುತ್ತಿದ್ದನು. ಆ ಕಾಲಕ್ಕೆ ಬ್ಲೇಕನಾಡಿದ ಕೆಲ ವಿಸ್ಯಯಕಾರಕ ಅಪ್ಪುಟಿ ಶಬ್ದಗಳು ಕೇಳಿಸಲು ಅವನು ತಬ್ಬನೇ ಮೋರೆದಿರುವಿ: “ಬಡೆಯಾ, ಏನದು?” ಎಂದು ಕೇಳಿದನು.

ಬ್ಲೇಕನು ಸ್ಕ್ರಿತ್ತನ ಹತ್ತಿರವೇ ಒಂದು ಕುಚೆಯಲ್ಲಿ ಕುಳಿತು ವೈತ್ತ ಪತ್ರವನ್ನೀಡುತ್ತಿದ್ದನು. ಅವನು ಆ ಪತ್ರದ ಮೇಲಿನ ತನ್ನ ದೃಷ್ಟಿಯನ್ನು ಚಲಿಸದೆ ಸ್ಕ್ರಿತ್ತನನ್ನು ದೇತೀಸಿ:—“ಲಂಡನ್‌ನೊಳಗನ ಮಾನ್ಯವಂತರ ಓಟೆ ಯೋಳಗೊಂದು ಬಹು ದೊಡ್ಡ ಕೆಳವು.”

ಸ್ಕ್ರಿತ್ತನು ಬಲವಂತದಿಂದ ಕೇಳುತ್ತಾನೆ:—“ಬಡೆಯಾ, ಅವೆಲ್ಲಿ?”

ಬ್ಲೇಕ:—“ಕಾಂಪಿನ್‌ನ ಸ್ಟೀಟ್‌ನಲ್ಲಿ ಕಳಿರು ಸರ ಚಾಲ್‌ಸ್ ಹೆಚ್ ಲಾಡರ ಮನೆಯನ್ನು ಹೋಕ್ಕು ಲೇಡ್‌ಡಿ ಹೆಚೆಲಾಡ್‌ಳ ಬಹು ಮುಳ್ಳವಾದ ಮನುತ್ತಿನ ಸರ ಮತ್ತು ರುಬಿಯಿಂದ ನಿಮಿಂಬಿಸಿದ್ದ ಒಂದು ಕಂತಾಭರಣ ಇವು ಗಳನ್ನು ಕಡ್ಡಿಯ್ದ ರುತ್ತಾರೆ. ಆ ಅಲಂಕಾರಗಳು ಸರ ಚಾಲ್‌ಸ್‌ರ “ಮಾಜ

ನಾಲಯದೊಡಿಗಿನ ಭ್ರಮವಾದ ತಿಜೋರಿಯಲ್ಲಿದ್ದವು. ಕಳ್ಳರು ಆಕ್ರೇ-ಹೈಡ್ರೋಜನ್‌ಗ್ಯಾಸ್ (Oxyhydrogen gas) ಉಗೆಯಿಂದ ಆ ತಿಜೋರಿಯನ್ನು ಒಡಿದು ಆ ಕಳವನ್ನು ಮಾಡಿರುತ್ತಾರೆ! ಓಡಿ ಹೋಗುವಾಗ ಅವರು ತಮ್ಮ ಕೆಲವು ಅಕ್ರಾಗಳನ್ನು ಅಲ್ಲಿ ಚೆಲ್ಲಿ ಹೋಗಿರುತ್ತಾರೆ; ಆದುದರಿಂದ ತಿಳಿದು ಬರುವುದೇನಂದರೆ, ಈ ಕಳವು ಕಸಬುಗಾರ ಕಳ್ಳರು ಮಾಡಿದ ಕಳವೇ ಎಂದು.”

ಸ್ತ್ರೀತ್ವನು ವ್ಯಾಗ್ರಭಾವದಿಂದ:—“ಕಳ್ಳರನ್ನು ಹಿಡಿಯುವ ಯಾವ ಸೂತ್ರ ವಾದರೂ ದೊರೆತಿರುವದೇ?”

ಬ್ಲೇಕ್:—“ಇಲ್ಲ. ಯಾವ ಎಳೆಯೂ ಸಿಕ್ಕುಲ್ಲ. ಎಲ್ಲೆಲ್ಲೂ ಒಂದು ಹೊಟ್ಟಿನ ಗುಳ್ಳಾರ್ ಕೂಡ ಕಂಡು ಬಂದಿಲ್ಲ.”

ಸ್ತ್ರೀತ್ವ:—“ಕಳೆದ ಕೆಲವು ತಿಂಗಳುಗಳಲ್ಲಿ ಈ ಕಡೆಗೆ ಈ ಬಗೆಯ ಭಯಂ ಕರ ಕಳವು ಅಗಿರಲಿಲ್ಲ. ಈ ಬಗೆ ತಾವೇನೇನ್ನು ವಿರಿ?”

ಬ್ಲೇಕ್:—“ಕೆಲವು ತಿಂಗಳುಗಳೇ ಏಕೆ, ಎಸ್ಸೊಂ ತಿಂಗಳಲ್ಲ ಈ ಬಗೆಯ ಕಳವಾಗಿರಲಿಲ್ಲವೇನ್ನು.”

ಸ್ತ್ರೀತ್ವ:—“ಈ ಕಳವಿನ ಪ್ರಕರಣದಲ್ಲಿ ಹರಕೋಟ್ರಿನ ಸಂಬಂಧ ವಿವೇಯೋ ಇಲ್ಲವೇ ಎಂಬ ಬಗ್ಗೆ ಅನುಮಾನಿಸುವದೇ ಕಾರಣವು.”

ಬ್ಲೇಕ್:—“ಈ ಪ್ರಕರಣದಲ್ಲಿ ಆತನ ಅಂಗವಿದ್ದರೆ ನಾನು ವಿಸ್ತೃಯ ಪಶುವದಿಲ್ಲ; ಅಲ್ಲದೆ ಎಲ್ಲ ಕಡೆಯಿಂದ ಯೋಚಿಸಿ ನೋಡಿದರೂ ಅದೇ ಸಂಭಂದ ವೆಂದು ಅನುಸ್ತುತಿಸೇನ್ನು.”

ಸ್ತ್ರೀತ್ವ:—“ತಮ್ಮ ಅನುಮಾನಕ್ಕೇನಾದರೂ ಕಾರಣವಿದ್ದರೆ ನಾನು ಅದರ ಸಂಧಾನ ಹಚ್ಚಲಿಕ್ಕೆ ಪ್ರಯತ್ನಿಸುವೇನು.”

ಬ್ಲೇಕ್:—“ಸ್ತ್ರೀತ್ವ, ನನ್ನ ಅನುಮಾನವು ಬುಡವಿಲ್ಲದಿಲ್ಲ. ಸಂದೇಹದ ಕಾರಣವು ಬಹು ಪ್ರಬಲವಾಗಿದೆ. ಈ ಷಟ್ಪನಾಚಕ್ರದಿಂದಲೂ ನನ್ನ ಸಂದೇಹವನ್ನು ದೃಢತರವಾಗಿದೆ.”

ಬಳಿಕ ಬ್ಲೇಕನು ಆ ವೃತ್ತಪತ್ರವನ್ನು ಟೀಬಲ್ಲಿನ ಮೇಲಿನಿ, ತನ್ನ ಚಿರುಟಿನ ಕೊಳವೆಯಲ್ಲಿ ತಂಬಾಕ ತುರುಕೆದನು; ಮತ್ತು ಎರಡು-ಮೂರು ನಿಮಿಷಗಳ ವರಿಗೆ ಮೂನದಿಂದ ತಂಬಾಕ ಸೇಡಿದ ನಂತರ ಅವನು ಸ್ತ್ರೀತ್ವನನ್ನು ಕುರಿತು:—“ಕಳೆದ ವಾರದಲ್ಲಿ ಲೇಡಿ ಹೆಚ್ಚೊಡಳ ನುನೆಯಲ್ಲಿಂದ ಅಭಾರದರ್ಶಕ ಪಾಟ್ರಿ-ಯಾಗಿತ್ತು. ನೇಭಿಲ ಹರಕೋಟ್ರಿನು ಖಂಡಿತವಾಗಿ ಯೂ ಆ ಪಾಟ್ರಿಗೆ ಹೋಗಿರಬೇಕು. ಆತನು ಆ ದಿನ ಲೇಡಿ ಹೆಚ್ಚೊಡಳ

ಕೊರಳ್ಳಿಯ ಆ ಅಪಹ್ಯತ ಆಲಂಕಾರಗಳನ್ನು ನಿಜವಾಗಿಯೂ ಕೆಂಡಿರಬೇಕು: ಮತ್ತು ಅವುಗಳನ್ನೆಲ್ಲಿಡುವರೆಂಬದನ್ನೂ ಬಹುಮಟ್ಟಿಗೆ ಅರಿತುಕೊಂಡಿರಬೇಕು. ಆ ಮೇಲೆ ಆತನು ಕಳ್ಳುರಿಗೆ ಅದನ್ನೆಲ್ಲ ತಿಳಿಸಿರಬೇಕು, ಹೀಗೆಯೇ ನನ್ನ ಅನು ಮಾನವಿದೆ; ಆದರೆ ಇವೆಲ್ಲ ಕೆಲಸಗಳೂ ಅವನಿಗೆ ಆಶಧ್ಯವಲ್ಲವೆಂಬದನ್ನುಂತೂ ಒಪ್ಪಿವೆಯಾ? ಆಶನು ಇನ್ನು ಕೆಲಸು ದಿನಗಳಲ್ಲೇ ಆ ಕಳ್ಳುರನ್ನು ಎಲ್ಲಿಯಾ ದರೂ ಕಾಣುವನೆಂದು ನನ್ನ ನಂಬಿಗೆಯಿದೆ. ನೀನು ತೀರೆ ಜಾಗ್ರತ್ತೆಯಿಂದ ಅವನ ಚಲನವಲನವನ್ನು ನಿರೀಕ್ಷಿಸುತ್ತಿರು. ಇಂದು ರಾತ್ರಿಯೇ ನೀನು ಹೊರಹೊರಬೇಕು. ಅವನು ಒಂದುವೇಳೆ ಲಂಡನ್ನಿನ ಪೂರ್ವಭಾಗಕ್ಕೇ ಹೊರಟಿದುದಾದರೆ ನೀನು ಮತ್ತಿಷ್ಟು ಜಾಗ್ರತ್ತೆಯಿಂದ ಅವನನ್ನು ನುಸಿಸು. ತುಃ ಅಜಾಗರೂಕನುದರೂ ನೀನು ಮಹಾವಿಷ್ಠಿಗೀಜಾಗಬೇಕಾಗುವದು.”

ಬ್ಲೀಕನು ಆಗ ಮಾತ್ರಾವುದನ್ನೂ ಹೇಳಿದೆ, ತತ್ತಾಕ್ಷಣವೇ ಹಲಕೆಲವು ಪತ್ರಗಳನ್ನು ಬರಿಯಲುಪಕ್ರಮಿಸಿದನು.

ಅಂದಿನ ಆ ಸೆಲಮನೆ ಗೊತ್ತಿದೆಯಷ್ಟು?

ಅಂದೇ ರಾತ್ರಿ ಎಂಬೀ ಗಂಟೀಗೆ ನೇಭಿಲ ಹರಕೋಟ್ರನು ಮಾಡಿದ ಕೋಟು ತೊಟ್ಟು ಮತ್ತು ದಾರಿಮೋಕರ ಬಗೆಯಮೊಂದು ಟೊಪಿಗೆಯನ್ನು ತಲೀಗೆ ಹಾಕಿಕೊಂಡು ಬಡೆ ಕೂಲಿಕಾರನ ವೇದಿಂದ ತನ್ನ ಆ ಭೀಯಾರ ಸ್ಟ್ರೀಕ್ರಿನೋಳಗಿನ ಮನೆಯಿಂದ ರೂಪಿಗೂ ತಿಳಿಯದಂತೆ ಹೊರಬಿದ್ದನು. ರಾಜ ಬೀದಿಗೆ ಬಂದ ಮೇಲೆ ಅವನು ಸೂಕ್ತ, ನಜರಿನಿಂದ ಹಲವು ಸಾರೆ ಹಿಂದಕ್ಕೆ ಹೊರಳಿ ಹೊರಳಿ ನೋಡಿದನು; ಆವರೂ ಸ್ತ್ರೀನು ಆತನ ದೃಷ್ಟಿಗೆ ಕಾಣಿಸಲಿಲ್ಲ. ಸ್ತ್ರೀನು ದೂರದಲ್ಲೇ ಮರಿಯಲ್ಲಿ ಆಕ್ರಷಣ ಸರ್ಕಲ್ಲಿನ ವರಿಗೆ ಅವನನ್ನು ನುಸಿ ಬಂದನು. ಆ ಬಳಿಕ ನೇಭಿಲ ಹರಕೋಟ್ರನು ದಾರಿಯೋಳಗಿನದೊಂದು ಟ್ರ್ಯಾಕ್ಸೀಯಲ್ಲಿ ಕುಳತನೆಂಬದು ಅವನಿಗೆ ಗೊತ್ತಾಯಿತು. ಸಮಾಪದಲ್ಲೇ ಮತ್ತೆ ಹಲವು ಟ್ರ್ಯಾಕ್ಸೀಗಳಿದ್ದವು. ಕೂಡಲೇ ಸ್ತ್ರೀನೂ ಮತ್ತೊಂದು ಟ್ರ್ಯಾಕ್ಸೀಯನ್ನೂ ರೋಹಿಸಿ ತೋಫರನಿಗೆ ತಾನು ಹೋಗಬೇಕಾದ ಸ್ಥಳದ ಬಗೆ ಜೆನ್ನಾಗಿ ತಿಳಿ ಹೇಳಿದನು. ಟ್ರ್ಯಾಕ್ಸೀಯಲ್ಲಿ ಕುಳತ ಬಳಿಕ ಸ್ತ್ರೀನು ತನ್ನ ಮನದಲ್ಲೇ “ಇಷ್ಟು ದಿನಗಳ ನಂತರ ಇಂದು ನನ್ನ ಶ್ರಮಾಫಲವಾಗುವ ಆತೆ ತೋರಹತ್ತಿದೆ. ಇಂದು ನವ್ಯ ಕೆಲವಿದ ಬಗೆ ಏನಾದರೂ ಸೂತ್ರ ದೊರೆಯಬಹುದಾಗಿದೆ.”

ಅವರಿಂದೂ ಟ್ರ್ಯಾಕ್ಸೀಗಳು ದೂರವ ಆಂತರದಲ್ಲೇ ಪೂರ್ವಾಭಿಮುಖವಾಗಿ ಓಡಿಕೊಡಿದವು. ನೇಭಿಲ ಹರಕೋಟ್ರನ ಟ್ರ್ಯಾಕ್ಸೀಯು ಕ್ರಮವಾಗಿ ಯೋ

ವಾಗ ಹೊರಾಯಿಟ ಚ್ಯಾಂಪೇಲ ರೋಡನ್ನು ದಾಟಿತೋ ಆಗ ಸ್ಕೃತ್ತಿನು ಸ್ವಷ್ಟಿ ವಾಗಿ ತಿಳಿದನೇನಂದರೆ, ಹರಕೋಟೆನು “ಕ್ಷಣ್ಣೆಂಡಿ”ಗೇ ತನ್ನ ಬಂದುಗಳ ದರ್ಶನಕ್ಕೆ ನಡೆದನೆಂದು. ಮುಂದೆ ಆರೋಪಿಗಳ ಹಳ್ಳಿಯು ಹತ್ತುಲು ನೇಭಿ ಲನ ಟ್ರಾಕ್ಸ್‌ಯು ಒಮ್ಮೆಲೆ ನಿಂತಿತು. ಕೂಡಲೇ ಅವನು ಗಾಡಿಯಿಂದ ಕೆಳಗಿಳಿದನು. ಸ್ಕೃತ್ತಿನಾದರೂ ಅಲ್ಲಿಂದ ನಾಲ್ಕುತ್ತು-ಒವತ್ತು ಯಾಡುಗಳ ಹೀಂದೆಯೇ ತನ್ನ ಗಾಡಿಯನ್ನು ನಿಲ್ಲಿಸಬೇಕಾಯಿತು; ಹಾಗು ತಾನೂ ಗಾಡಿಯಿಂದಿಳಿಯಬೇಕಾಯಿತು.

ಆಗ ರಾತ್ರಿಯು ಹೆಚ್ಚಾಗಿರಲಿಲ್ಲ. ಮಾರ್ಗದಲ್ಲಿ ಬಹು ಜನರ ರಹದಾರಿಯಿತ್ತು. ಆದ್ದರಿಂದ ಹರಕೋಟೆನಿಗೆ ಅನುಮಾನಪುಂಟಾಗದಹಾಗೆ ಅವನ ನ್ನನುಸರಿಸಿ ಹೋಗುವದು ಸ್ಕೃತ್ತಿನಿಗೆ ಕಂಳಿವಾಗಲಿಲ್ಲ. ಹರಕೋಟೆನ ಮನ ಸ್ವಿನಲ್ಲಿ ಆಗ ಸಂದೇಹಪುಂಟಾಗಲಿಲ್ಲ. ಅದರಿಂದಉವನು ಹೋಗುವಾಗ ಒಮ್ಮೆ ಕೂಡ ಹೋರಳಿ ಸೋಡಲಿಲ್ಲ. ಆತನು ಸಾಮಾನ್ಯವಾಗಿ ಕಾಲು ಫಲಾಂಗ ದಾರಿನಡೆದು ಹೋದ ಬಳಿಕ ಕೊನೆಗೊಂದು ಜನರ ಸುಳಿದಾಟವಿಲ್ಲದ ಚಿಕ್ಕ ಓಟೆಯಲ್ಲಿ ಹೋಕ್ಕನು. ಆ ಓಟಿಗೆ “ಗರವಿಲ್ಲ ಸ್ವೀಟ್” ಎಂದೆನ್ನ ವರು. ಆ ಓಟಿಯ ತುದಿಗೊಂದು ಚಿಕ್ಕ ಮೇಲುಪ್ರಿಗಿಯು ಮನೆಯಿತ್ತು. ನೇಭಿಲ ಹರಕೋಟೆನು ಆ ಮನೆಯನ್ನು ಹೋಕ್ಕನು. ಆ ಮನೆಗೆ ಹೋಂದಿದ್ದ ಮನೆಯೋಂದನ್ನು ದಾಟಿದರೆ ಅಲ್ಲಿಂದು ಬಿಂದಿಯ ಕೂಟಿದ್ದಿತು. ನೇಭಿಲ ಹರಕೋಟೆನು ಯಾವ ಮನೆಯನ್ನು ಪ್ರವೇಶಿಸಿದ್ದನೋ ಆದರ ಎದುರಿಗಿನ ಬಿಂದಿಯಲ್ಲಿ ದೀಪದ ಸ್ತುಂಭವಿರಲಿಲ್ಲ. ಆ ಮನೆಯ ಬಾಗಿಲು ಶಿಟಕಿಗಳು ಮುಚ್ಚಿದ್ದ ವಾದ್ದರಿಂದ ಆ ದಾರಿಯೋಳಗಿಂದ ಮನೆಯ ಯಾವ ಭಾಗದಲ್ಲಾ ದೀಪವಿದ್ದಂತೆ ಸ್ಕೃತ್ತಿನಿಗೆ ಕಾಣಿಸಲಿಲ್ಲ. ಆತನು ಆ ಮನೆಯ ಎದುರಗಡೆಗೆ ಬಂದು ಕೆಲ ಕ್ಷಣಗಳ ವರಿಗೆ ಅತ್ಯಿತ್ತ ಇಣುಕೆಣುಕೆ ನೋಡಿದನು. ಆಗ ಆತನ ಮನಸ್ಸು ಉತ್ತಾಪಕ ಪ್ರಾಣವಾಗಿತ್ತು; ಆದರೆ ಕಾರ್ಯಸಿದ್ಧಿಯಾಗುವವರಿಗೂ ಅವನ ಮನಸ್ಸಿನ ಚಾಂಚಲ್ಯವು ದೂರವಾಗುವವಂತಿರಲಿಲ್ಲ.

ಆಗ ಸ್ಕೃತ್ತಿನು ತನ್ನ ಮನಸ್ಸಿನಲ್ಲೇ ಆಲೋಚಿಸಹತ್ತಿದನು:—“ಈ ಹರಕೋಟೆನು ಕ್ಷಾರ ಮುಖಿಂಡನೆಂದು ಬ್ಲೈಕರನ್ನುತ್ತಿರುವದೇನೂ ಸುಳ್ಳಲಿ. ತನ್ನ ಪಂಗಡದ ಕ್ಷಾರನ್ನು ಕಾಣಲಿಕ್ಕೆಂದು ಈತ ಇಲ್ಲಿಗೆ ಬಂದಿರುತ್ತಾನೆ. ಇವರು ಗಳಲ್ಲಿ ಏನೇನು ಸಂಭಾಷಣವಾಗುವದೋ ಅದನ್ನು ಕೇಳಿಕೊಳ್ಳಿದೆ ನಾನು ಮನೆಗೆ ಹಿಂದಿರುಗುವವನಲ್ಲ. ಇವರ ಸಂಭಾಷಣವನ್ನು ನಾನು ನಮ್ಮ ಒಡೆಯನಿಗೆ ತಿಳಿಸಿದರೆ, ನನ್ನ ಇಂದಿನ ವರಿಗಿನ ಶ್ರಮಸಾಫಲ್ಯವಾದಂತಾದೀತು;

ಅದರೆ ಯಾವ ಕೂಶಲ್ಯಾದಿಂದ ಈಗ ನಾನಿವರ ಸಂಭಾಷಣ ಕೇಳಿಕೊಳ್ಳಲಿ?"

ಕೂಡಲೇ ಅವನ ತಲೆಯೆಲ್ಲಾಂದು ಯುಕ್ತಿ ಹೊಳೆಯಿತು. ಆ ಮನಸೆಗೆ ಹೊಂದಿದ್ದ ಮನಸೆಯಾಚಿಗೆ ಯಾವ ದಾರಿಯಿದ್ದಿತೋ, ಅವನು ಆ ದಾರಿ ಹಿಡಿದು ಕೆಲ ಗಜ ಮುಂದೆ ಹೋಗಿ ಸೋಡುತ್ತಾನೆ, ಆ ದಾರಿಯಿಂದ ಒಂದು ಚಿಕ್ಕ ಓಳಿಯು ಹೊರಟು ಅದು ಆ ಮನಸೆಗಳ ಹಿಂಬದಿಯಲ್ಲೇ ಸಾಗಿತ್ತು. ಆ ಓಳಿಯೆಂಬಗಿಂದ ಹಾಯ್ದು ಈ ಹೊದಲು ಗರವಿಲ್ಲ ಸ್ವೀಪಿನ ಹಲವು ಮನಸೆಗಳನ್ನು ದಾಟಿ ಒಂದು ಗೇಟಿನ ಹತ್ತರ ತಲುಪಿದನು. ಆ ಗೇಟಿನ ಬಾಗಿಲಿಗೆ ಚಿಲಕ-ಕೇಲಿಗಳು ಹಾಕಲ್ಪಿಟ್ಟದ್ದವು. ಆ ಗೇಟಿನ ಒಳಗೆ ತಕ್ಕಮಣಿಗೆ ವಿಶಾಲ ವಾದ ಅಂಗಳವಿದ್ದಿತು; ಅದರೆ ಆ ಇಡಿ ಒಳಂಗಳದ ಸುತ್ತಲೂ ಬಹು ಎತ್ತರದ ಇಟ್ಟಂಗಿಯ ಗೋಡೆಗಳಿದ್ದವು. ಸ್ವಿತ್ತನು ತನ್ನಲ್ಲಿಯ ಸಾಧನಗಳಿಂದ ಗೇಟಿನ ಕೇಲಿಯನ್ನು ಸುಲಭವಾಗಿ ತಿಗಿದೊಗೆದನು. ಆ ಮೇಲೆ ಆ ಒಳಂಗಳವನ್ನು ಹೊಕ್ಕು ನೇಭಿಲ ಹರಕೋರ್ಟನು ಗರವಿಲ್ಲ ಸ್ವೀಟಿನೋಳಗಿಂದ ಯಾವ ಮನಸೆಯನ್ನು ಹೊಕ್ಕಿದ್ದಂತೆ ಆದೇ ಮನಸೆಯ ಹಿಮ್ಮಗ್ಗಲಿಗೆ ಸೆಟ್ಟಿಗೆ ಹೋಗಿ ತಲು ಪಿದನು. ಅವೇ ಮನಸೆಯ ಕೆಳಭಾಗದ ಒಂದು ಕೋಣೆಯಲ್ಲಿ ದೀಪ ಉರಿಯು ಶ್ರೀರೂಪಂತೆ ಸ್ವಿತ್ತನಿಗೆ ಕಾಣಿಸಿತು. ಎತ್ತರದಲ್ಲಿಯ ಕಿಟಕಿಯ ಸಂದಿನೋಳಿಂದ ಆ ದೀಪದ ಜ್ಯೋತಿಯು ಕಾಣಿಸುತ್ತಿತ್ತು. ಆತನು ಅತಿ ಜಾಗ್ರತ್ತೆಯಿಂದ ಆ ಕಿಟಕಿಯ ಹತ್ತರ ಹೋಗಿ ನಿಂತುಕೊಂಡನು. ಆ ಕೋಣೆಯಲ್ಲಿ ಅದಾರೋ ಮೆಲ್ಲಮೆಲ್ಲನೆ ಏನೇನೋ ಸಂಭಾಷಣೆತ್ತಿದ್ದರು. ಸ್ವಿತ್ತನು ಕಿಟಕಿಯ ಕಡೆಗೆ ಕೆವಿ ಗೊಟ್ಟು ಕೇಳಹತ್ತಿದನು.

ಆ ಕೋಣೆಯಲ್ಲಿ ಕುಲಿತಿದ್ದ ಮೂರು ಜನರು ಮುಲ್ಲನುಖನೆ ವಾತನಾಡೆ ಶ್ರೀದ್ದರು; ಆದರೆ ಸ್ವಿತ್ತನಿಗೆ ಅವರ ಎಲ್ಲ ಸಂಭಾಷಣನೂ ಬಹುಮಣಿಗೆ ಸ್ವಷ್ಟವಾಗಿಯೇ ಕೇಳಿಸಿತು. ನೇಭಿಲ ಹರಕೋರ್ಟನು ಆ ಮೂರರೊಳಗಿನವನೊಬ್ಬ. ಅವರ ಮಾತು-ಕಟಿಗಳ ಮೇಲಿಂದ ಸ್ವಿತ್ತನು ತಿಳಿದುಕೊಂಡನೇನಂದರೆ, ಉಳಿದಿಬುರ ಹೆಸರುಗಳ ವಾಣಿ ಮತ್ತು ಜೋಸನ್. ಆ ಇಬ್ಬರು ಕಳ್ಳರೀ ಲೇಡಿ ಹೆಜ್ಲೆಲಾಡಳ ಅಲಂಕಾರಗಳನ್ನು ಕದ್ದವರು. ನೇಭಿಲ ಹರಕೋರ್ಟನು ಅವರ ಬಳಯಿಂದ ಆ ಅಸಹೃತ ಅಲಂಕಾರಗಳನ್ನು ಇಸಕೆಂಂಡೊಯ್ದಲಿಕ್ಕೆ ಬಂದಿದ್ದನು. ಅವನು ಅವುಗಳನ್ನು ಇಸಕೆಂಂಡು ಹೋಗಿ ಮಾರುವದಕ್ಕೆಂದು ದೇಶಾಂತರಕ್ಕೆ ಕ್ಷಿಂಗುವವನು. ಅವುಗಳ ಬೆಲೆ ಒಂದು ಬಳಿಕ ಆ ಇಬ್ಬರು ಕಳ್ಳರಿಗೆ ಅವರ ಪರಿಶ್ರಮದ ಪಾಲು ದೊರೆಯತಕ್ಕದ್ದು. ಇವೇ ಅಂದಿನ ಅವರ ಸಂಭಾಷಣದ ಮರ್ಮವಾಗಿತ್ತು.

ಬಂದ ಕೆಲಸದ ಮಾತು ಕಥೆಗಳು ಮುಗಿದವು. ಹರಕೋಟ್‌ನು ಆ ಕಳ್ಳರಿಗೆ: “ನಾನಿನ್ನ ಹೋಗುವೆನು. ಇವುಗಳ ಹಣವು ಬಂದ ಕೂಡಲೇ ನಿಮಗೆ ನಿಮ್ಮ ಪಾಲು ದೊರೆಯುವದು. ಮತ್ತೆ ಕೆಲವು ಕೆಡಿಗೆ ದರೋಡಿ ಹಾಕಬೇಕಾಗಿದೆ. ಆ ವಿಷಯವನ್ನು ನಿಮಗೆ ಹಿಂದಿನಿಂದ ತಿಳಿಸುತ್ತೀನೆ; ಆ ಬಗ್ಗೆ ನೀವು ಹೆಚ್ಚು ದಿನ ನಿರೀಕ್ಷಿಸಬೇಕಾಗಿಲ್ಲ. ಬಹುಶಃ ಮುಂದಿನ ವಾರದಲ್ಲೇ ಯಾವಡೆಂದು ದಿವಸ ನಾನೇ ಸ್ಪೂತ ಇಲ್ಲಿಗೆ ಬಂದು ಅದನ್ನೆಲ್ಲ ನಿಮಗೆ ವಿಶದವಾಗಿ ತಿಳಿಸುತ್ತೀನೆ. ಇಷ್ಟವರಲ್ಲ....” ನೇಭಿಲ ಹರಕೋಟ್‌ನು ಮುಂದಿನ ಸಂಗತಿಯನ್ನು ತೀರ ಮೆಲ್ಲಗೆ ಹೇಳಿದ್ದರಿಂದ ಹೊರಗೆ ಇದ್ದ ಸ್ವಿತ್ತಿನಿಗೆ ಕೇಳಿಸಲಿಲ್ಲ. ಆ ಮೇಲೆ ಹೊರ ಬಾಗಿಲು ತೆರಿದ ಸಪ್ತಳ ಕೇಳಿಸಲು, ಹರಕೋಟ್‌ನು ಆ ಕಳ್ಳರ ಮನೆಯಿಂದ ಹೊರಬಿದ್ದ ತನ್ನ ಮನಿಗೆ ಸಾಗಿದನೆಂದು ಸ್ವಿತ್ತಿನು ತರ್ವಿಸಿದನು; ಆದರೆ ಆ ಕಳ್ಳರಿಬ್ಬರೂ ಆ ಕೋಣೆಯಿಂದ ಹೊರಹೊರಡಿದೆ ಅಲ್ಲಿಯೇ ಕುಳತು ಮತ್ತೆ ಮಾತನಾಡತ್ತಿಬಿಡಿದರು. ಇನ್ನು ಮೇಲೆ ಹರಕೋಟ್‌ನನ್ನು ಸರಿಸಿದರೆ ಪ್ರಯೋಜನವೇನೂ ಇಲ್ಲೆಂದು ಅರಿತ ಸ್ವಿತ್ತಿನು ಆ ಕಳ್ಳರ ಭಾವಣವನ್ನು ಕೇಳಲಿಕ್ಕೆಂದು ಅಲ್ಲಿಯೇ ನಿಂತುಕೊಂಡನು. ಅವರುಗಳ ಸಂಭಾವಣಾದಿಂದ ಸ್ವಿತ್ತಿನು ತಿಳಿದನೇನಂದರೆ, ಲಂಡನ್‌ನೇಂದರಿಂದ, ಲಂಡನ್‌ನೇಂದರಿಂದ ಸನ್ಯಾಸಿಯಾಗಿ ಸಂಭಾವಣ ಪೂರ್ವೆ ಸಲು ಸ್ವಿತ್ತಿನು ಆ ಸ್ಥಳದಿಂದ ಹಿಂದಕ್ಕೆ ಸರಿದು ಬರುವಷ್ಟರಲ್ಲಿ ಅಲ್ಲಿಯೇ ನೇಲದ ಮೇಲೆ ಬಿದ್ದಿದ್ದ ಬಂದು ಪೆನ್ನಿನ ಡಬ್ಬಿಗೆ ಅವನ ಕಾಲು ತಾಕಲು, ಅದು ಥಬ್ಬಿ ಎಂದು ಶಬ್ದಗೆಯ್ಲಿತು.

ಆ ಒಳಂಗಳದ ಬಂದು ಮೂಲೆಯಲ್ಲಿ ಬಂದು ನಾಯಿಯು ಕಟ್ಟಲ್ಪಿಟ್ಟ ತ್ತು. ಅದು ಭೀಕರವಾದ ಚೆಳಿಯನ್ನು ಸಹಿಸಲಾರದೆ ಚಾಟಿಗೆ ಬಿದ್ದ ಕೊಂಡಿತ್ತು. ಆ ಪೆನ್ನಿನ ಶಬ್ದವಾಗುತ್ತೆಲೇ ಆ ನಾಯಿಯು ಬಿದ್ದ ಕೊಂಡೆ ಲಿಂದ ಎದ್ದು ಶಬ್ದವಾದ ಕಡಿಗೆ ಹೋರಿ ತಿರುವಿ ಗಟ್ಟಿ-ಗಟ್ಟಿಯಾಗಿ ಚೊಗಳ ಹತ್ತಿತು; ಹಾಗು ತನ್ನ ಕೊರಳ ಪಟ್ಟಿಯನ್ನು ಕಿತ್ತುಕೊಂಡು ಅತ್ತ ಹೋಗಲಿ ಕ್ಷೇಂದು ಜಗ್ಗಾಡಹತ್ತಿತು. ನಾಯಿಯಾ ಬಾಯಿ ಕೇಳಿ ಆ ಕಳ್ಳರಿಬ್ಬರೂ ನಿಸ್ತೃಯ ವ್ಯಂಜಕವಾಗಿ ಮೆಲ್ಲನೇ ಏನೋ ಅಂದು, ತತ್ತ್ವಾವೇ ಆ ಕಡೆಯ ಬಂದು ಬಾಗಿಲ ತೆರಿದರು. ಅವರ ಆ ಕೋಣೆಯೋಳಿಗಿನ ದಿವಧ ಆಧಾರದಿಂದ ಅವರಿಗೆ ಕಾಣಿಸಿತೇನಂದರೆ, ಯಾವನೊಬ್ಬನು ಆ ಒಳಂಗಳದ ಗೋಡೆಯ ಬಳಿಯಿಂದ ಓಡಿಹೋಗುತ್ತಿರುವನೆಂದು. ಆ ಒಳಂಗಳದ ಗೇಟು ತಾನು ನಿಂತಿದ್ದ ಸ್ಥಳ ದಿಂದ ದೂರದಲ್ಲಿದ್ದ ನುಳಿಲಕ ಸ್ವಿತ್ತಿನು ಆ ಗೇಟಿನಿಂದ ಹೋಗದೆ, ತ್ವರಿಯಿಂದ

ಸಮಾಪದ ಇಟ್ಟಂಗಿಯ ಗೋಡೆಯನ್ನೇ ರಿ ಹೊರಗಿನ ಓಟೆಯಲ್ಲಿ ಹಾರಿಕೊಳ್ಳಲು ಪ್ರಸ್ತುತನಾದನು.

ಸ್ವಿತ್ತನು ಆ ಗೋಡೆಯ ಮೇಲೇರದ್ದನ್ನು ಕಂಡು ಆ ಕಳ್ಳರಲ್ಲಿಬ್ಬನು ತನ್ನ ಜೊತಿಗಾರನನ್ನು ದ್ದೇಶಿಸಿ:—“ಎಂಥ ಕೇಡಿಗನಸ್ವ ಇವ? ಈ ಮನು ಷ್ಯನು ಕಿಟಕಿಯ ಬಳಯಲ್ಲಿ ಕುಳಿತು ನಮ್ಮ ಸಂಭಾಷಣವನ್ನೆಲ್ಲ ಕೇಳಿರುವಂತಿದೆಯಲ್ಲ?”

ಅದಕ್ಕೆ ಎರಡನೇ ಕೆಲ್ಲನು ವ್ಯಾಗ್ನಭಾವದಿಂದ:—“ಜೊಸನ್, ಮವ್ಯಸೆ ಸಿಂತುಕೊಂಡೇಕೆ? ಓದಿ ಹೊಗಿ ಆತನನ್ನು ಹಿಡಿ. ಆತನು ಹಾಗೆಯೇ ಓಸ್ಸ ಹೊಡದ್ದಾದರೆ ನಮ್ಮಗಳ ವಿಪತ್ತಿಗೆ ಮೇರಿಯೇ ಉಳಿಯಲಿಕ್ಕೆಲ್ಲ. ಓಮೆ, ನಾನೂ ಬಂದೇ.”

ಕಳ್ಳರು ತನ್ನನ್ನು ನೋಡಿದರೆಂಬವು ತಿಳಿದ ಕೂಡಲೆ ಸ್ವಿತ್ತನ ಎನೆಯು ಹಾರಹತ್ತಿತು. ಆತನು ಕೂಡಲೆ ಆ ಗೋಡೆಯ ಬೇರೆ ಕಡೆಗೆ ಹಾರಿಕೊಂಡು ಆ ಓಟೆಯಾಗಿಂದ ಒಡಪತ್ತಿದನು. ಅವನು ಶೀವುಗಿಯಿಂದ ಓಡುತ್ತೊಂದುತ್ತ ಗರವಿಲ್ಲ ಸ್ವೀರಿಟನ್ನು ದಾಟಿ ಬಂದು ರಾಜಬೀದಿಗೆ ಬಂದು ತಲುಸಿದನು. ಆ ಬೀದಿಯಲ್ಲಿ ಇನ್ನು ಇನಗಳ ರಚದಾರಿಯು ಹೆಚ್ಚಿತ್ತ ಆ ಬೀದಿಯ ಎರಡೂ ಮಗ್ಗಲು ಅಂಗಡಿಯ ಸಾಲುಗಳು. ತನ್ನನ್ನು ನುಡರಿಸಿ ಬರುವ ಕಳ್ಳರು ಇನ್ನು ತನ್ನನ್ನು ಹಿಡಿಯಲಾರರಿಂದು ಸ್ವಿತ್ತನಿಗೆ ಅನಿಸಿತು.

ಸ್ವಿತ್ತನು ಆಗ ತನ್ನ ಮನದಲ್ಲಿ:—“ಆ ಸೂಳೀಮುಕ್ಕೆಗೆ ಚೆನ್ನಾಗಿ ಚಾಟಿಕೊಟ್ಟು ಓಡಬಂದಿನು. ಘೂ! ಓಮೆವಾಗ ನನಗೆಷ್ಟು ಶ್ರಮವಾಯಿತ್ತನ್ನಲಿ? ನೊಣಕಾಲು ವುರಿಯದಿದ್ದದ್ದೇ ನನ್ನ ಸುದ್ಯೇವ. ಏನೇ ಆಗಲಿ, ಅವರುಗಳ ಸಂಭಾಷಣವನ್ನೇ ಮೌರ್ಯ ಕೇಳಿದಂತಾಯಿತು. ನೇಭಿಲ ಹರಕೋರ್ಟ್ ನೇಂಥ ರಾಸ್ತಲನಸ್ವಾ! ಅವನೇ ಕಳ್ಳರ ಮುಖಿಂಡನು. ಕಳ್ಳವಿನ ಮಾಲು ಮಾರಿಯೇ ಶವನು ಈ ಬಗೆಯ ನವಾಬನಾಗಿರಬಾನಿ! ನಮ್ಮ ಒಡಿಯನ ಇನು ಮಾನವೇ ಕಡೆಗೆ ನಿಜವಾಯಿತು. ಆ ಹರಕೋರ್ಟ್ನು ಕಳ್ಳವು ಮಾಡತಕ್ಕ ಬೇತು ಹೇಳಿಕೊಡುವವನು; ಹಾಗು ಈ ಇಟ್ಟರು ನಿಷ್ಣಾತ ಕಳ್ಳರು ಕನ್ನ ಹಾಕಿ ಮನೆಯೊಳಗಿನ ಭದ್ರವಾದ ತಿಜೋರಿಗಳನ್ನು ಕೂಡ ಒಡಿದು ಮಾಲು ಕಡಿಯುವವರು. ಎಂಥ ಗಟ್ಟಿಗ ಕಳ್ಳರಸ್ವ ಇವರು! ನೇಭಿಲನು ಇವರ ಬಳಯ ಕಳ್ಳವಿನ ಸಾಮಾನು ಇಸಕೊಂಡು ತನ್ನ ಮನೆಗೆ ಹೊಗಿರುತ್ತಾನೆ. ಇಂದು ರಾತ್ರಿಯಲ್ಲಿ ಅವನು ಆ ಸಾಮಾನುಗಳನ್ನು ಖಂಡಿತವಾಗಿಯೂ ತನ್ನ ಮನೆಯಲ್ಲಿಯೇ ಇರಿಸುವನು. ಇಂಥ ಸುದ್ದಿಗೇ ಸುದ್ದಿಯೆನಬೇಕು! ಈ ಸುದ್ದಿ

ಹತ್ತುತ್ತಲೇ ನನ್ನ ಒಡೆಯನು ಖಂಡತವಾಗಿಯೂ ಬಹು ಮುಷಿಯಾಗುವನು.”

ಮೇಲಿನ ಅನಂದದ ಕ್ಷಮೆಯಿಂದನೇಯೇ ಸೃಜನು ಮನಸ್ಸಿನಲ್ಲಿ:—
“ನೇಭಿಲ ಹರಕೋರ್ಟ್ ನಂತರ ಧೂತರ್ ನು ಕಳವನ ಸಾಮಾನುಗಳನ್ನೂ
ಯ್ಯಾ ತನ್ನ ಮನೆಯಲ್ಲಿರಿಸುವ ಸಂಭವವು ಕಡಿಮೆ. ಅವನು ಈ ರಾತ್ರಿಯಲ್ಲಿ
ಅವುಗಳನ್ನು ನಿರಾಪದ ಸ್ಥಳಗಳಿಗೆ ಸೇರಿಸಿ ಬಿಡುವನು; ಅಥವಾ ಮತ್ತೀನಾ
ವರೂ ಮಾಡಿ ಬಿಡುವುದು; ಆದ್ದರಿಂದ ಪೂರ್ವಿಸರನ್ನು ಕರೆದೊಯ್ದು
ಅನನ್ತ ಮನೆ ರುಖಿಡಿ ಮಾಡಿಸುವದರಿಂದೇನೂ ಪ್ರಯೋಜನವಾಗಲಿಕ್ಕಿಲ್ಲ.”
ಎಂಬದನ್ನು ಯೋಚಿಸಿ ಸೃಜನು ಕೆಲ ಮಟ್ಟಿಗೆ ನಿರುತ್ವಾಹಿಯಾದನು. ಕಡೆಗೆ
ಆತನು ವ್ಯಾಧವಾಸಿಸಿದನೇನಂದಿರೆ, ನಾನು ಈ ಎಲ್ಲ ಸಂಗತಿಯನ್ನು ನಮ್ಮ
ಒಡೆಯನಿಗೆ ಶಕ್ತಿವಾದವ್ಯು ತೀವ್ರ ಅರುತಬೇಕು; ಅಂದರೆ ಆತನು ಹರ
ಕೋರ್ಟ್ ನಿರ್ನಯಲ್ಲಿ ಸೀರೆಹಿಡಿಯುವನು; ಆದರೆ ಹೀಗೆ ಕಾಲುನಡಿಗೆ
ಯಿಂದ ಮನೆಗೆ ಹೋಗಿ ಒಡೆಯನಿಗೆ ಈ ಸುದ್ದಿ ತಿಳಿಸುವುದೆಂದರೆ ಬಹು
ವಲಂಬವಾಗುವದು ಚೀರೆಯಾವ ಉಪಾಯಿಂದ ತನ್ನ ಒಡೆಯನಿಗಾ ಸುದ್ದಿ
ತೀರ್ಥಸರ್ವಿಕೆಂಬ ಒಗೆ ಎತ್ತು ಯೋಚಿಸಿದರೂ ಅವನಿಗೇನೂ ಒಗೆ ಹರಿಯಲಿಲ್ಲ.

ದಾರಿಯಲ್ಲಿ ಅವನಿಗಾವುದೋಂದು ಟ್ರಾಕ್ ಯಾಗಲಿ ಚೀರೆ ವಾಹನವಾ
ಗಲ ಮೋರಿಯಲಿಲ್ಲ. ಹತ್ತಿರದಲ್ಲಾವ ತಂತಿಯ ಕಚೇರಿಯೂ ಸಿಗಲಿಲ್ಲ. ಟಿಲ
ಗ್ರಾಫ ಕೆಳಸಲು ಸಿಕ್ಕಿದ್ದರೂ ಎತ್ತು ತೀವ್ರವೆಂದರೂ ಅಧರ ಗಂಟಿಯ ಒಳಗೆ
ಆ ಸುದ್ದಿಯು ಆತನ ಒಡೆಯನಿಗೆ ಶಿಳಿಯುವ ಸಂಭವವಿರಲಿಲ್ಲ. ಸೃಜನು
ಆ ಯೋಚನೆಯಲ್ಲಿ ಸುಮಾರು ಹದಿನ್ಯೇದು ನಿಮಿಷಗಳ ವರಿಗೂ ತೀವ್ರ
ಗತಿಯಿಂದಲೇ ನಡೆದನು. ಆ ಕಳ್ಳರು ತನ್ನನ್ನು ದೂರದಿಂದಲೇ ಅನುಷರಿಸಿ
ಬರುತ್ತಿರುವರೆಂಬ ಒಗೆ ಅವನಿಗೆ ಮೈಯೂ ಸಂದೇಹ ಉಂಟಾಗಲಿಲ್ಲ.
ಕೊನೆಗೆ ಆತನು ಡಿಸ್ಟ್ರಿಕ್ಟ್ ಚೋರ್ಡ್ ನ ಒಂದು ರೇಲ್ಸ್ ಸ್ಟೇಶನ್‌ಗೆ ಬಂದು ತಲು
ಸಿದನು. ಆಗ ಅವನ ಮನಸ್ಸಿನಲ್ಲಿಯೋಂದು ಹೊಸ ಬೇತು ಉದ್ದೇಶಿತು. ನಮ್ಮ
ಒಡೆಯನು ನನ್ನ ದಾರಿ ಕಾಯುತ್ತ ಮನೆಯಲ್ಲೇ ಇದ್ದು ದಾದರೆ ನನ್ನ ಇಚ್ಛೆ
ಆದೀರುವದು ಖಂಡಿತವು, ಎಂದಂದುಕೊಂಡು, ಸೃಜನು ಲಗುಬಗನೇ ಆ
ಸ್ಟೇಶನ್‌ನನ್ನು ಹೊಕ್ಕು ಸರ್ವಾಜನಿಕಸಮೀಕಣವಾಗಲಿಕ್ಕಿಂದು ಅಲ್ಲಿರಿಸಿದ್ದ ಟಿಲ
ಫೋನ ಯಂತ್ರದ ಬಳಿಗೆ ಹೋದನು. ಅವನಿಗೆ ತನ್ನ ಮನೆಯ ಟಿಲಫೋನಿನ
ನಂಬರು ಗೊತ್ತಿತ್ತು; ಹಾಗು ಅವನ ಜೀಬಿನಲ್ಲಿ ಆಗ ಕೆಲವು ತಾಪ್ಯದ ನಾಣ್ಯ
ಗಳೂ ಇದ್ದವು. ಅವುಗಳನ್ನು ಅವನು ಟಿಲಫೋನ ಯಂತ್ರದ ಬಾಯಲ್ಲಿ ಹಾಕಿ
ದೊಡನೆಯೇ ಆ ಯಂತ್ರವು ತೆರಿಯಲ್ಪಟ್ಟಿತು. ಆಗ ಅವನು ತನ್ನ ಮನೆಯ

ನಂಬರಿನೊಡನೆ ಆ ಯಂತ್ರವನ್ನು ಜೋಡಿಸಿ ಶ್ಲೇಷನನ್ನು ಕುರಿತು:-“ಕರ್ಯೆನ
ಮಿಸ್ಟರ್ ಬ್ಲೇಚ್” ಎಂದು ಕರೆದನು.

ಪರಾಣಿದಲ್ಲೀ ಬ್ಲೇಚನು ಉತ್ತರವಿತ್ತನು:—“ಅಹುದು, ನಾನು ಬ್ಲೇ
ಚನು. ನೀವಾರು?”

ಗ್ರಿತ್ತಿ:—“ನಾನು ಸ್ಕ್ರಿತ್ತಿ; ನಾನು ‘ತಿಸ್ಟ್ ಎಂದಿಗೆ’ ಬಂದಿದ್ದೀನೆ. ಒಮ್ಮೆ
ಯುಷಾರಿಯಿಂದ ನನ್ನ ಸಂಗತಿ ಕೇಳಿಕೊಳ್ಳಿ. ಇನ್ನು ಹೆಚ್ಚು ಅವಕಾಶವಿಲ್ಲ.”

ಬ್ಲೇಚ್:—“ಒಕ್ಕೇರು; ಹೇಳತಕ್ಕದನ್ನು ಬೇಗನೆ ಹೇಳು.”

ಸ್ಕ್ರಿತ್ತಿ:—“ನೇಭಿಲ ಹರಕೋಟ್ ನನ್ನ ಕೆಳ್ರ ಅಡ್ಡೆಯಲ್ಲಿ ಕಂಡೆನು.
ತಾವು ಅವನ ಬಗ್ಗೆ ಅನುಮಾನಿಸಿದ್ದೇ ನಿಡಬು. ಇಲ್ಲಿಂದ ಸುಮಾರು ಒಂದು
ಮೈಲು ದೂರದಲ್ಲಿಯ ಒಂದು ಚಕ್ಕ ಮೇಲುಪೂರಿಯ ಮನೆಯಲ್ಲಿ ಆತನು
ತನ್ನ ಸಂಗಡಿಗರೊಡನೆ ಸಂಭಾಷಿಸುತ್ತಿದ್ದನು. ಅವನ ಜೋತಿಗಾರರಿಬ್ಬರು ಕಳಿ
ರಲ್ಲಿ ಬಬ್ಬನ ಹೇಸರು ವಾಟ್, ಇನ್ನೊಂದು ಬಬ್ಬನ ಹೇಸರು ಜೋಸನ್. ಅವರೇ ಲೇಜೆ
ಹೆಡೆಲ್ಪಾಡೆಳ ಅಲಂಕಾರಗಳನ್ನು ಕಢವರು. ಹರಕೋಟ್ ನು ಸುಮಾರು
ಇಪ್ಪತ್ತು ನಿಮಿಷಗಳ ಮುಂಚೆ ಆ ಕೆಳ್ರ ಬೇಕಿಯಿಂದ ಕಳವಿನ ಮಾಲು ಇವ
ಕೊಂಡು ಹೋಗಿರುತ್ತಾನೆ. ಅವನು ಬಹುಶಃ ತಣ್ಣ ಮನೆಗೇ ಹೋಗಿರಬಹು
ಡಾಗಿದೆ; ಆದರೆ ಅವನು ಆ ಕಳವಿನ ಮಾಲನ್ನು ಇಂದು ರಾತ್ರಿಯೇ ದೇಶಾಂ
ತರಕ್ಕೆ ಮಾರಲಿಕ್ಕೆಂದು ಕಳಿಸಬಹುದಾಗಿದೆ. ನೀವು ಇಂದೇ ರಾತ್ರಿ ಅವನನ್ನು
ಸೆರೆಹುಡಿದರಿ....”

ಸ್ಕ್ರಿತ್ತಿನು ಆ ಟಿಲಫೋನ ರೂಮನ ಬಾಗಿಲವನ್ನು ಒಳಗಿನಿಂದ ಇಕ್ಕೆ
ಕೊಂಡೇ ಟಿಲಫೋನಿನಲ್ಲಿ ಮಾತನಾಡುತ್ತಿದ್ದನು. ಆತನ ಕೊನೆಯ ವಾಕ್ಯವು
ಪೂರ್ಣವಾಗುವ ಮೌದಿಲೇ ಆ ಕಢವು ತೆರಿಯಲ್ಪಟ್ಟ ಶಬ್ದವು ಕೇಳಿಸಿತು.
ಅವನು ಆ ಕೊಡಲೆ ನಿವಾರಣ್ಯನಾಗಿ ಹಿಂದಿರುಗಿ ನೋಡುತ್ತಾನೆ, ಒಬ್ಬ ಪ್ರಚಂಚ
ದಸ್ಯುವು ತನ್ನ ಹಂಡೆ ಬಂದು ನಿಂತಿರುತ್ತಾನೆ! ಸ್ಕ್ರಿತ್ತಿನು ಅವನ ದುರಭವ್ಯಾಯ
ವನ್ನು ತಿಳಿದು ಕೊಗಿಕೊಳ್ಳಬೇಕೆಂದು ಬಾಯಿ ತೆರಿಯುವಷ್ಟರಲ್ಲಿ ಆ ಆಗಂತು
ಕನು ಒಂದು ಕಬ್ಬಿಣ ಕೋಲಿನಿಂದ ಸ್ಕ್ರಿತ್ತಿನ ತಲೆಗೆ ಬಹು ಬಲವಾಗಿ ಹೋಡಿ
ದನು. ಆ ಹೆಟ್ಟು ಬಲು ಮರ್ಚಾಂತಿಕವಾದುತ್ತು! ಆದರೆ ಸ್ಕ್ರಿತ್ತಿನ ತಲೆಯ ಮೇಲೆ
ಟೊಟ್ಟಿಗೆಯಿದ್ದು ದರಿಂದ ಆ ಹೆಟ್ಟು ಅಪ್ಪು ಮರ್ಚಾಂತಿಕವಾಗಿದ್ದರೂ ಆದು
ಅವನಿಗೆ ಅಪ್ಪಾಂದು ತಾಕಲಿಲ್ಲ. ಆದರೂ ಕೊಡ ಆ ಆಫಾತದಿಂದ ಅವನು
ಬಂಧಿಗೊಂಡು ಸಮಾಬದ ಗೋಡಿಯ ಮೇಲೆ ಬಿಡ್ಡನು; ಕಾಗು ನಿಮಿಷ
ಮಾತ್ರದಲ್ಲಿ ಅವನಿಗೆ ಶ್ರುತಿಸಿದ್ದಿ ಹೋಯಿತು!

ಸ್ತುತಿನನ್ನು ಹಾಗೆ ಆಕಷ್ಮೀಕರಾಗಿ ಆಕ್ರಮಿಸಿದ ದಷ್ಟುವು ಮೂವತ್ತು ವರ್ಷ ಕ್ಕೆಂತ ಹೆಚ್ಚಿನ ವಯಸ್ಸಿನವನಿರಲ್ಲ. ಅವನು ಶರೀರದಿಂದ ಬಹು ಬಲಿಷ್ಠನಾಗಿದ್ದ ಭವ್ಯವಾದ ಗಡೆ-ಮಾಸೇಗಳನ್ನು ಧರಿಸಿದ್ದನು. ಆತನು ಸ್ತುತಿ ನನ್ನ ಹಾಗೆ ಹೊಡಿದವನೇ ತನ್ನ ಆ ಲೋಹದಂಡವನ್ನು ತನ್ನ ಬಗಲೊಳಗೆ ಪುಷ್ಟಿ ಹಿಡಿದನು; ಹಾಗು ಸ್ತುತಿನ ತಲೆಯ ಮೇಲಿನ ಟೊಪ್ಪಿಗೆಯನ್ನು ತೆಗೆದುಕೊಂಡು ಅದಕ್ಕೆ ಲೋಹದಂಡಕದ ಆಫಾತದಿಂದಾದ ತೆಗ್ಗಿನ್ನು ಚೊಪ್ಪಿ ನಿಂದ ಸರಿವಡಿಸಿ ಅದನ್ನು ಮತ್ತೆ ಅವನ ತಲೆಯ ಮೇಲಿನಿಸಿದನು. ಇಷ್ಟೆಲ್ಲ ಕೃತಿಯನ್ನು ಅವನು ನಾಲ್ಕುರು ಸೆಕಂದುಗಳಲ್ಲಿ ಶೂರ್ಪೆಚಿಕೊಂಡು ಆ ಕೊಳ್ಳಿಯಿಂದ ಹೊರಬಿದ್ದು, ಹೊರಗಿನಿಂದ ಬಗಿಲವನ್ನು ಮುಚ್ಚಿಕೊಂಡು ಒಮ್ಮೆ ನಾಲ್ಕು ಕಡೆಗೆ ಹೊರಳಿಸೋಡಿದನು. ಅಲ್ಲಿ ಸವಿಂಬದಲ್ಲಾರೂ ಇಲ್ಲವೆಂಬ ದು ತಿಳಿಯಲು, ಅವನು ತುಸ ದೂರ ನಡೆದು ಹೊಗಿ ವೇಟಿಂಗ್ ರೂಪಿನ ಬಳಿಯ ತಿಕ್ಕಿಟಿನ ಕಿಟಕಿಯ ಬಳಿಯಲ್ಲಿ ನಿಂತು, ಅಲ್ಲಿದ್ದ ಬುಕ್ಕೆಂಗ ಕಾಲ್ಕ ಹಾಗು ಪ್ರವಾಸಿಗರ ಸಮಾಹವನ್ನು ಕುರಿತು ವ್ಯಗ್ರಭಾವದಿಂದ:—“ತಾವು ಗಳು ಆ ಟೆಲಿಫೋನ್ ರೂಪಿಗೆ ಜರುವಿರಾ? ಅಲ್ಲಿ ಒಬ್ಬ ಮನುಷ್ಯನ ಸ್ಥಿತಿಯು ಸಂಕಟಪೂರ್ಯವಾಗಿದೆ” ಎಂದು ಹೇಳಿದನು.

ಹೇಗೆ ಹೇಳಿದವನೇ ಸ್ತುತಿನನ್ನು ಆಕ್ರಮಿಸಿದ ಆ ದಷ್ಟುವು ಎಲ್ಲಕ್ಕೂ ಹೊದಲು ಆ ಟೆಲಿಫೋನ್ ರೂಪಿಗೆ ಬಂದು ಬಾಗಿಲು ತೆರೆದು, ಅಲ್ಲಿ ಸ್ತುತಿ ದಷ್ಟು ಬಿದ್ದು ಕೊಂಡಿದ್ದ ಸ್ತುತಿನನ್ನು ಜಗಿ ಕೊಂಡು ಆ ಕೊಳ್ಳಿಯಿಂದ ಹೊರಗಿ ತೆಗೆದನು. ಅಷ್ಟರಲ್ಲಿ ನಾಲ್ಕುರು ಜನ ಪ್ರವಾಸಿಗರು ಬಂದು ಸ್ತುತಿನನ್ನು ಸುತ್ತುಗಟ್ಟಿ ನಿಂತರು. ಸ್ವೇಶನ್ನಿನೊಳಗಿನ ಬುಕ್ಕೆಂಗ ಕಾಲ್ಕನೂ ತಿಕ್ಕಿಟ ಕಲೆಕ್ಕರವೂ ಅಲ್ಲಿಗೆ ಬಂದು ತಲುಪಿದರು.

ಅಷ್ಟರಲ್ಲಿ ಸ್ತುತಿನ ಮೈಯೆಲ್ಲ ತಣ್ಣಿಗಾಗಿತ್ತು; ಆದರೆ ಆತನು ಯಾವ ಪ್ರಾಣಾಂತಿಕ ಪೆಟ್ಟಿನಿಂದ ಹಾಗೆ ಮಾರ್ಫಿ ಹೊಂದಿದ್ದ ನೋ ಅದನ್ನು ಅಲ್ಲಿ ಯನರಾರೂ ಅರಿಯರು. ಇಬ್ಬ ಮುದುಕೆಯು ಅಲ್ಲಿಗೆ ಬಂದು ಗಂಭೀರಭಾವ ದಿಂದ ತಲೆಯನ್ನು ಲಾಳಿಸುತ್ತು:—“ಅಯ್ಯಾ! ಈ ಪೋರನು ಸರದಗರಮಂದಿಂದ ಆಕಷ್ಮೀಕರಾಗಿ ಸತ್ತುಹೊಗಿರುವನಿಲ್ಲ!” ಎಂದಂದಳು.

ಒಬ್ಬ ಭೀಮಾಕಾರದ ಕೆಂಪು ಮನುಷ್ಯನು ಗೊಗ್ಗಿರ ದನಿಯಿಂದ:— “ಭೀ! ಭೀ! ಇದಾವ ರೋಗದ ಮರಣವೂ ಅಲ್ಲ. ಈ ಪೋರನು ಪ್ರೇಮ ಭಂಗದಿಂದ ಗತಿಸಿರುವಂತಿದೆ. ಮನಸ್ಸಿನ ದುಃಖದಿಂದ ವಿಷಕುಡಿದು ಆತ್ಮ ಹತ್ಯೆ ಮಾಡಿಕೊಂಡಿರಬಹುದು. ವಾವ! ಈ ಬಡವನಿಗೆ ಸಾಯಂತ್ರೀ ಬೇರೆ

ಸ್ಥಳವೆಲ್ಲಿಯೂ ಮೊರಕ್ಕರಲಾರದೇ?”

ತಿಕೆಟ ಕಲೆಕ್ಟರ್:—“ಅಲ್ಲಿ; ಇವನಿಗೆ ಮುಲವೋಗವಿರಬೇಕು; ಅಂತಹೀ ಇವನು ಹೀಗೆ ಒಮ್ಮೆಲೈ ಸಂಜ್ಞೆ ವಹಿನನಾಗಿ ಬಿಂದಿರಬೇಕು.”

ಸ್ವಿತ್ತನನ್ನು ಆಕ್ರಮಿಸಿದ ಆ ದಷ್ಟುವು ಒಕ್ಕೇ ಮನುಷ್ಯನ ಆವಿಭಾವವ ದಿಂದ:—“ಈ ಮಾತು ಅಲ್ಲವೆಂದೆನ್ನಲಿಕ್ಕೆ ಬಾರದು. ನಾನು ಟೆಲಿಫೋನ್ ಮಾಡುವದಕ್ಕೆಂದು ಟೆಲಿಫೋನ್ ರೂಪಿಗೆ ಹೋಗಲು, ಈ ಪೂರ್ವನು ಯಾರು ಸೋ ಪೂರ್ವನ ಮೂಲಕ ಏನನ್ನೋ ಹೇಳುತ್ತಿರುವಾಗಲೇ ಒಮ್ಮೆಲೈ ಸೆಲಕ್ಕೆ ಮೊಪ್ಪೆಂದು ಬಿದ್ದುದನ್ನು ನಾನು ಕಣ್ಣಟ್ಟು ನೋಡಿವೆನು ಈತನ ಮೇಲೆ ಬಂದ ಪ್ರಸಂಗವು ಚೇವರೇ, ನಮ್ಮ ಕರ್ಮ ವೇಗೂ ಕೂಡ ಉರಜಾರದವ್ವಾ!” ಎಂದು ಚ್ಯಾಲೋಕಾಗಿ ಹೇಳಿದನು.

ತಿಕೆಟ ಕಲೆಕ್ಟರ್:—“ಏನೇ ಆಗಲ, ಈ ಪೂರ್ವನಿಂಗ ತುಂಬಾ ಅಸ್ವಿಸ್ತಿ ನಾಗಿದ್ದಾನೆಂಬದಕ್ಕೆ ಅನುಮಾನವೇ ಇಲ್ಲ ಈಗ ಇವನಿಗೇನು ಮಾಡಬೇಕು?”

ವಯಸ್ಸಾದವರು:—“ಪೂರ್ವಲೀಸರಿಗೆ ನದಿ ಕೊಡಿರಿ. ಅವರು ಕೂಡಲೇ ಅಂಬ್ಯುಲನ್ ಕಾರ ತರಿಸಿ ಇವನನ್ನು ಆಸ್ತ್ರಿಗೆ ಕಳಿಸಿಕೊಂಡುವರು.”

ಸ್ವಿತ್ತನನ್ನು ಕ್ರಮಿಸಿದವನು ಮುಂಬಂದು:—“ಆಯ್ದ್ರಾ! ಖಾವ! ಈತ ಯಾವ ಸಿರಿವಂತನ ವಾಗನೋ ಕಾನೆ. ಆಕ್ಸ್ಯಿಕಾಗಿ ಕಡುವಿಕ್ಕಿರಿಡಾಗಿರುತ್ತಾನೆ. ಎಲ್ಲಿಯ ಶೂಲೀಸ, ಎಲ್ಲಿಯ ಅಂಬ್ಯುಲನ್ ಕಾರ? ಅದಕ್ಕಾಗಿ ತಡೆಮಾಡುವದು ತರವಲ್ಲ ಇಲ್ಲಿ ಯಾವಮೊಂದು ಗಾಡಿ ಸಿಕ್ಕಿ ನಾನೇ ಈತನನ್ನು ಕರೆದುಕೊಂಡೊಯ್ದು ಆಸ್ತ್ರಿಗೆ ಬಿಟ್ಟು ಬರುವೆನು. ಓಹೋ! ಅಗೋ, ಅಲ್ಲಿ ನಮ್ಮ ಗೆಳೆಯ ಕಾಣುತ್ತಾನೆ. ಅವನ ಜೊತಿಯಲ್ಲಿ ಗಾಡಿ ಕೂಡ ಇರಬಹುದಾಗಿದೆ.”

ಯಾವ ಮನುಷ್ಯನನ್ನು ಕುರಿತು ಅವನು ಮಾತನಾಡಿದನೇ ಅವನು ಈತನ ಜೊತಿಗಾರ ಕಳ್ಳಿ ಜೋಸನನು. ಅವನು ಈತನ ಇಂಗಿತವನ್ನು ತಿಳಿಕೊಂಡು ಆ ಕೂಡಲೇ ಅಲ್ಲಿ ಕೂಡಿದ್ದ ಜನಸಂದರ್ಭದಲ್ಲಿ ಬದಿಗೆ ಸರಿಸುತ್ತು ಸ್ವಿತ್ತನ ಬಳಗೆ ಬಂದು ನಿಂತುಕೊಂಡುವು. ಆತನು ಈ ವೋದಲೇ ಗಾಡಿ ಸಹಿತವಾಗಿ ಆ ಸ್ಟೇಶನ್‌ಗೆ ಬಂದಿದ್ದಾನು.

ಆತನು ಬಂದವನೇ ಸ್ವಿತ್ತನನ್ನು ಆಫಾತಗೊಳಿಸಿದ್ದ ವಾರ್ಡೆಯನ್ನು ಕುರಿತು:—“ಏನರೀ, ಉಯಿಲ್ಲ ಸಾಹೇಬ, ಏನದು? ಗಾಡಿಯನ್ನೇ ಕೆ ಅಪೇಕ್ಷಿಸುತ್ತಿರುವಿಂ?”

ವಾರ್ಡೆ:—“ಎಲೋ ಗೆಳೆಯಾ, ಮಹಾ ಸಂಕಟವೇಚಗೆ.. ಈ ಸಿರಿ

ವಂತರ ಪೂರ್ವನು ಅಕ್ಷಯಕವಾಗಿ ಬವಳಿ ಬಂದು ಬಿಡಿ ರುತ್ತಾನೇ. ಪೀಠಿಫೈನೆ ವಾದಮಾಡುತ್ತಿರುವಾಗಲೇ ಇವನ್ನಿಗೇ ವಿಹತ್ತು ಉದಿಗಿತು.”

ಜೋಸನ್:—“ಅತನನ್ನು ಇಲ್ಲಿಯೇ ಹೀಗೆ ಚೆಲ್ಲಿಕೊಟ್ಟುಬಿಟ್ಟರೆ ಪಾವ! ಸತ್ತುಹೋದಾನು. ನನ್ನ ಗಾಡಿ ಇವೆ. ನಡೆ, ಇವನನ್ನು ಅಸ್ತ್ರಿಗೆ ಕಳಿಸಿ ಬರೊಣ.”

ವಾರ್ಣ್ವ:—“ಪರಂಗುಪಕಾರ ಮಾಡುವ ಸುಸಂಧಿಯನ್ನು ನೀನೆಂದೂ ಕಡೆ ನಾಳ್ಳಿಲಾರಯಿಂಬದನ್ನು ನಾನೇನರಿಯೇನೇ? ಇನ್ನು ತಡಮಾಡಿ ಪ್ರಯೋಜನ ಪ್ಲಾನ್. ಹೀಡಿ, ನಾವಿಬ್ಬರೂ ಕೂಡಿ ಇವನನ್ನು ಸಿನ್ನ ಗಾಡಿಗೆತ್ತಿ ಬಯ್ದೋಣ.”

ಹೀಗೆಂದು ಅಂದು ಅವರಿಬ್ಬರೂ ಕೂಡಿ ಸ್ಕೃತಿನನ್ನು ಎತ್ತಿಕೊಂಡೊಯ್ದು ಸಮಾಪದಲ್ಲಿ ಸಿಂಕಡ್ಡ ಗಾಡಿಯಲ್ಲಿ ಮಲಗಿಸಿದರು. ಅಷ್ಟರಲ್ಲಿ ಅನೇಕರು ಅಲ್ಲಿಗೆ ಬರಲು ಅಲ್ಲಿಜನಸಂದರ್ಭಯು ಹೆಚ್ಚಿತು; ಆದರೆ ಅವರಾರ ಮನಸ್ಸಿನಲ್ಲಿ ಆ ಇಟ್ಟರು ಆಗಂತುಕರ ಆ ಕೃತಿಯ ಬಗ್ಗೆ ಯತ್ತಿಂಚಿತ್ತೂ ಸಂದೇಹವುಂಟಾಗಿಲ್ಲ; ಆಥವಾ ಅವರು ಹಾಗೆ ಸ್ಕೃತಿದಷ್ಟಿ ಬಿಡಿದ್ದ ಪೂರ್ವನ ವೇರಿಗಳಿಂಬಂದು ಹೊಳೆಯಲ್ಲ. ಅದರಿಂದ ಅವರಿಬ್ಬರೂ ಸೇರಿ ಅವನನ್ನು ಅಸ್ತ್ರಿಗೆ ಸೇರಿ ಸುವ ನೇವದಿಂದ ಕೌಶಲ್ಯದಿಂದ ಆಲ್ಲಿಂದ ದಾಟಿಸಿಕೊಂಡು ನಡೆದರು.

ಸ್ಕೃತನು ಆ ಒಳಂಗಳದ ಗೋಡೆಯನೇಲಿಂದ ಹಾರಿ ಒಡೆಹತ್ತಲು ನೇಭಿಲ ಹರಕೆಂಬೆಲ್ಲಿನ ಆ ಇಬ್ಬರು ಅನುಷರಿಸು ಅವನನ್ನು ಬಹು ದೂರದ ವರೆಗೆ ಅನುಸರಣ ಮಾಡಿದರು; ಹಾಗು ಕೊನೆಗೆ ವೇಗಲೇ ಹೇಳಿದಂತೆ ತನ್ನ ಉನ್ನೆ ಶವಸ್ಯ ಶಾಧಿಸಿಕೊಂಡರು.

ಆ ಗಾಡಿಯು ಹೋಗತಕ್ಕ ಸ್ಥಳದ ಕಡೆಗೆ ಒಡೆಹತ್ತಲು ವಾರ್ಣ್ವಯು ತನ್ನ ಜೊತೆಗಾರಣಾದ ಜೋಸನನನ್ನು ಕುರಿತು:—“ಗೆಳೆಯಾ, ಈ ಗಾಡಿಯನ ನಾರಪ್ಪಾ, ನಮ್ಮ ಮತ್ತು ಜಾಭಿಸ್ವನಸ್ತೇ?”

ಜೋಸನ್:—“ಅಹುದು; ಜಾಭಿಸ್ವನೇನೇ. ನಮ್ಮ ಸುವ್ಯೇವದಿಂದ ಇವನು ನನಗೆ ಸ್ವೇಶನ್ನಿನ ಹೊರಗೇ ಭೀಟ್ಟಿಯಾದನು. ಇವನಿಂದ ನಮ್ಮ ಗೌಪ್ಯವು ಬಹಿರಂಗಗೊಳ್ಳುವ ಅಂಜಿಕೆಯಿಲ್ಲ; ಆದ್ದರಿಂದ ಇವನಿಗೆ ಇನಾಮು ತುಸ ಹೆಚ್ಚೇ ಕೊಡಬೇಕಾದೀತು; ಆದರೆ ಈ ಪೂರ್ವನಾರು? ಈ ಸ್ವೀತಾನೆನ ಸಂತಾನನು ಪೀಠಿಫೋನಿನಲ್ಲಿ ಅದಾರಿಗೆ ಅವೇನೆಂದು ಹೇಳುತ್ತಿದ್ದ ನೇಂಬದನ್ನಾ ದರೂ ಕೇಳಿಕೊಂಡೆಯಾ?”

ವಾರ್ಣ್ವ:—“ಎಲ್ಲವನ್ನೂ ಕೇಳಿಕೊಂಡಿರುತ್ತೀನಪ್ಪಾ! ಆ ವಾರ್ಣ್ವಯನ್ನು ಕೇಳಿಕೊಳ್ಳುತ್ತಿರುವಾಗ ನನ್ನ ಎದೆಯು ಗಟ್ಟಿಗಟ್ಟಿಯಾಗಿ ಹಾರುತ್ತತ್ತು!

ವ್ಯಾಗ್ರಭಾವದಿಂದ ಜೋಎಸನನು:—“ಏನೆನ್ನುತ್ತೀ? ಈತನೇನು ಹೇಳಿದ ನೇಂಬದನ್ನು ದರೂ ತಿಳಿಸು ನೋಡೋಣ. ಈ ಪ್ರೋರನು ಯಾವನೊಬ್ಬ ಪತ್ತಿದಾರನ ಗುಪ್ತಹಕ್ಕು ಕೆನಲ್ಲಿವಷ್ಟೇ?”

ವಾಣಿ: “ಇವನು ಬೇರೆ ಯಾವ ಪತ್ತಿದಾರನ ಗುಪ್ತಚರನೂ ಅಲ್ಲ; ಆದರೆ ರಾಬರ್ಟ್ ಬ್ಲೀಕನ ಬಳಿಯಲ್ಲಿ ಯಾವನೋ ಒಬ್ಬ ಸಹಚರ ಹುಡುಗನಿರುವನೇಂಬ ದನ್ನು ಬಲ್ಲೆಯಷ್ಟೇ? ಅವನೇ: ಈ ಸ್ತ್ರಿತ್ವನು. ರಾಬರ್ಟ್ ಬ್ಲೀಕನಿಗೆ ನಮ್ಮ ವಿಷಯಕ್ಕೆ ಹೇಗೆ ಅನುಮಾನ ಉಂಟಾಯಿತೆಂಬದು ತಿಳಿಯಲಿಲ್ಲ; ಆದರೆ ಈ ಪ್ರೋರನು ನೇಭಿಲ ಹರಕೋಟ್‌ನನ್ನು ನುಶರಿಸಿ ನಮ್ಮ ಆ ಕೋರ್ಸೆಯ ವರೆಗೂ ಬಂದಿದ್ದ ನೇಂಬದಕ್ಕೆ ಕೊಂಡವೂ ಸಂದೇಹವಿಲ್ಲ. ಈ ಪ್ರೋರನು ಟೆಲಿಫೋನ ಮೂಲಕ ತನ್ನ ಮಾಲಕನಿಗೆ ನಮ್ಮಗಳ ಹೆಸರುಗಳನ್ನು ತಿಳಿಸಿರುತ್ತಾನೆ. ಹರಕೋಟ್‌ನು ನಮ್ಮ ಬಳಿಯಿಂದ ಕಳವಿನ ಸಾಮಾನು ತಕ್ಕೊಂಡು ತನ್ನ ಮನೆಗೆ ತೆರಳಿದ ಸಂಗತಿಯನ್ನು ತಿಳಿಸಿರುವನು. ಬ್ಲೀಕನಿಗೆ ಹರಕೋಟ್‌ನ ಮೇಲೆ ನಜರಿಡಬೇಕೆಂದೂ ತಿಳಿಸಿರುವನು. ಆ ಮೇಲೆಯೇ ನಾನು ಟೆಲಿಫೋನ ರೂಮಿನ ಬಾಗಿಲು ದೂಡಿ ಇವನ ತಲೆಯ ಮೇಲೆ ನನ್ನ ಕಬ್ಬಿಟ್ ಬಡಿಗೆಯಿಂದ ಏಟು ಕೊಟ್ಟದ್ದು; ಆದರೆ ಆ ಸ್ಟೇಶನ್‌ನಲ್ಲಿಯ ಜನರು ಎಂಥ ಮೂರ್ಖರವನ್ನು! ಆವರಲ್ಲಾರೂ ನಷ್ಟಲ್ಲಿ ಸಂವೇಹ ತಾಳಲಿಲ್ಲ!”

ಜೋಎಸನನು ಭಯಕಂಪಿತನಾಗಿ:—“ವಾಣಿ, ನೀನೋಳ್ಳೇ ಗಂಡಾಂತ ರದ ಸಂಗತಿಯನ್ನೇ ಹೇಳಿದೆ; ಆದರೆ ಈ ಹುಡುಗನು ಟೆಲಿಫೋನ ಮಾಡುವಾಗ ತಾನು ಎಲ್ಲಿಂದ ಟೆಲಿಫೋನ ಮಾಡುತ್ತೇನೇಂಬದನ್ನು ಬ್ಲೀಕನಿಗೆ ತಿಳಿಸಿದ್ದನೇನು?”

ವಾಣಿ:—ಅಹುದು; ಈತ ಹೋರಾಯಿಟ್ ಚ್ಯಾಂಪೇಲದ ಹೆಸರು ಹೇಳಿರುವನು. ಅದರಿಂದ ಬ್ಲೀಕನು ಕೂಡಲೇ ಅಲ್ಲಿಗೆ ಬರುವದು ಖಂಡಿತವು; ಆದರೆ ಅಲ್ಲಿ ನಮ್ಮಗಳ ಯಾವ ಪತ್ತಿಯೂ ಅವನಿಗೆ ಹತ್ತುಲಾರದು. ಈಗ ನಮ್ಮಗಳಿಗಂತಲೂ ನೇಭಿಲಹರಕೋಟ್‌ನಿಗೇ ವಿಪತ್ತಿನ ಸಂಭವ ವಿಶೇಷವಿದೆ.”

ಜೋಎಸನ:—“ಅದಂತೂ ಸರಿಯಿ; ಆದರೆ ಈಗಂತೂ ಆತನನ್ನು ಜಾಗ್ರತ್ತಪಡಿಸುವ ಯಾವ ಉಪಾಯವೂ ನಮ್ಮಲ್ಲಿರುವದಿಲ್ಲ. ನಾವು ಈಗ ಅವನ ಮನೆಯ ಕಡೆಗೆ ಹೋರಿಟೆ, ನಾವು ಸೇರಿ ಸಿಗುವದು ಖಂಡಿತವು.”

ವಾಣಿ:—“ಆದರೆ ಹರಕೋಟ್‌ನು ಆಕ್ಸ್‌ಕವಾಗಿ ಹಿಡಿಯಲ್ಪಟ್ಟರೆ, ಅ ಅಲಂಕಾರಗಳ್ಲಿ ಪತ್ತಿದಾರ ಬ್ಲೀಕನ ಕ್ಷೇಗೆ ಹೋಗುವವು; ಅದರಿಂದ ನಮ್ಮಗಳ ಪರಿಶ್ರಮವೆಲ್ಲ ವ್ಯಾಘರಾಗುವದಿಲ್ಲವೇ?”

ಜೋಸನ್:—“ಆ ಬಗ್ಗೆ ಇನ್ನು ಆಕ್ಷೇಪಿಸಿ ಹಲವೇನು? ನಾವು ಹಿಡಿಯಲ್ಪಡಿದ್ದರೆ ಸಾಕು. ನಾವು ಇಂಥ ಎಷ್ಟೊಳ್ಳಿ ಕಳವುಗಳನ್ನು ಮಾಡಿ ಈಗಾದ ಹಾನಿಯನ್ನು ತುಂಬಿಕೊಳ್ಳಲು ಬಂದಿತು. ಈ ಹುಡುಗನು ನವ್ಯ ಮನೆಯ ಪತ್ತೀಯನ್ನು ಬೇರೆ ಬ್ಲೇಕನಿಗೆ ತಿಳಿಸಿಲ್ಲವಷ್ಟೇ? ಅಂದಬಳಿಕೆ ನಾವು ಈಗ ಚಿಂತಿಸುವದೇಕೆ? ಆ ಪತ್ತೀದಾರ ಬ್ಲೇಕನ ತಾತನಿಗೂ ಸಾಧ್ಯವಿಲ್ಲ, ನಮ್ಮ ಮನೆಯ ಪತ್ತೀ ಹಚ್ಚುವದಕ್ಕೆ”

ವಾಣಿ:—“ಅದೇನೋ ನಿಜ. ನಾವು ಇಂಗ್ಲಂಡಿನಲ್ಲಿಲ್ಲವೇಂಬದು ಹೇಳಿ ಲೀಸರಿಗೆ ನಂಜಿಕೆಯಾಗಿದೆ. ಅದೆಲ್ಲರಲ್ಲ. ಈಗ ಈ ಹುಡುಗನನ್ನೊಂದು ಏನು ಮಾಡಬೇಕೆಂಬದನ್ನು ಹೇಳು ನೋಡೋಣ

ಜೋಸನ್:—“ಅದನ್ನು ನಿರ್ನಿಸಿಲ್ಲವೇ? ಆದರೆ ಈತನನ್ನು ನಮ್ಮ ಮನೆಗೊಯ್ದು ಅಲ್ಲಿರಿಸುವುದು ತರವಲ್ಲ. ಓಣಿಯ ಜನರಿಗೆ ಸಂದೇಹವುಂಟಾದರೆ ಗೊಂದಲವೆದ್ದಿತು; ಆದರೆ ಇವನನ್ನು ಒಮ್ಮೆಲೇ ಬಿಟ್ಟುಬಿಡುವದೂ ಯೋಗ್ಯವಲ್ಲ. ಬ್ಲೇಕನು ಬಹು ಚತುರನು. ಅವನು ಅನುಮಾನದಿಂದಲೇ ಆ ರೇಶ್ಮೆ ಸ್ಟೇಶನ್‌ನಿಂದ ಹೊರಾಯಿಟ್ ಜ್ಯಾಂಪೇಲದ ರಾಜ ಜಿಉನಿಗೂ ಬರಬಹುದಾಗಿದೆ; ಆಹುದು, ಈ ಪ್ರೇರನು ಮನೆಗೆ ಹಿಂದಿರುಗಿದಿದ್ದಳ್ಳವು ಕಂಡು ಅವನು ಖಂಡಿತವಾಗಿಯೂ ಈ ಕಡೆಗೆ ಬರುವನು. ಆತ ಹಾಗೆ ಬಂದು ಬಿಟ್ಟರೆ ನೇರ್ಭಿಲ ಹರಕೋಟ್ಟನು ಇಂದು ಆತನ ಕ್ರೇಯೋಳಗಿಂಡ ಸಹಜವಾಗಿ ಪಾರಾಗುವನು. ಬ್ಲೇಕನು ಇಲ್ಲಿದೆ ಬಂದು ಈ ಪ್ರೇರವನ್ನು ಹುಡುಕಿ ಸಾಯಲಿ. ನಾವು ಈತನನ್ನೊಯ್ದು ಆ ನಮ್ಮ ನೇಲಮನೆಯಲ್ಲೇ ಗುಪ್ತವಾಗಿ ನೋಡಿ. ಅಂದಿನ ಆ ನೇಲಮನೆಯು ನಿನ್ನ ಅಪ್ಪೆದಲ್ಲಿದೆಯಷ್ಟೇ?”

ವಾಣಿ:—“ಒಕ್ಕೇ ಸಲಹೆಯಿದು. ಜಾಭಿಂಸ್‌ನಿಗೆ ಅತ್ಯ ಕಡೆಗೇ ಗಾಡಿಯನ್ನೊಯ್ದು ಹೇಳು. ಈ ಪ್ರೇರನನ್ನು ಅಲ್ಲಿರಿಸ ನಾವು ಬೇಗನೆ ಮನೆ ಸೇರೋಣ. ಹಲವು ಮಾತುಗಳನ್ನಾಡಬೇಕಾಗಿದೆ. ನಾವು ನಡುವೇ ಬ್ಲೇಕನ ಬಲೆಯಲ್ಲಿ ಸಿಕ್ಕಿರೆ ಭಯಿಂಕರ ವಿಪತ್ತಿಗೀಡಾಗಬೇಕಾದಿತು.”

ಜೋಸನನ ಅಪ್ಪಣಿಯ ಮೇರಿಗೆ ಜಾಭಿಂಸ್‌ನು ಜನಸಿಬಿಡವಾದ ದಾರಿಯನ್ನು ಬಿಟ್ಟು ಟೀನ್ಸು ನದಿಯ ಕಡೆಗೆ ತನ್ನ ಗಾಡಿಯನ್ನು ಭರದಿಂದ ಓಡಿಸಹತ್ತಿದನು.

ಅದು ಅಷ್ಟು ಸಹಜ ಕೆಲಸವೇಲ್ಲ.

ರಾತ್ರಿಯು ಕ್ರಮವಾಗಿ ಹೆಚ್ಚುತೊಡಗತು. ಅಂದು ರಾತ್ರಿ ಎಂಟು ಗಂಟೆಗಿ ನೇಭಿಲ ಹರಕೋಟೀನನ್ನು ಸರಿಸಲೆಂದು ಸ್ತುತಿಸು ಮನೆಯಿಂದ ಹೊರಬಿದ್ದಿದ್ದನು. ಆ ರಾತ್ರಿ ಒಂಬತ್ತು ಗಂಟೆಗಿ ಅತನು ರೇಲ್ಸೈ ಸ್ಪೇರನ್ನಿಗೆ ಬಂದು ಬ್ಲೈಕ್‌ನಿಗೆ ಕಳ್ಳರ ಸಂಬಂಧದ ವ್ಯತ್ಯಾಸನ್ನು ಫೋನಿಸಿದ್ದಾದ ತಿಳಿಸಿದ್ದನು; ರಾಗು ಅದೇ ಕಾಲಕ್ಕೆ ಆ ದಸ್ಯುವಿಸಿಂದ ಪೆಟ್ಟು ತಿಂದು ಸ್ತ್ರೇಶಿದಪ್ಪಿ ಬಿದ್ದಿದ್ದನು. ಸುಮಾರು ರಾತ್ರಿಯ ಒಂಬತ್ತುನ್ನರೆ ಗಂಟೆಗಿ ಬಂದು ಮೊಟರು ಹೊರಾಯಿಟ್ ಶಾಂಪೇಲ್ ರೇಲ್ಸೈ ಸ್ಪೇರನ್ನಿನ ಬಳಗೆ ಬಂದು ನಿಂತಿತು. ಬ್ಲೈಕ್‌ನು ಆ ಗಾಡಿಯಿಂದಿಳಿದು ಸ್ಪೇರನ್ ವಾಕ್ತರನ ಬಳಗೆ ಹೋದನು

ಸ್ತುತಿಸು ಫೋನಿನಲ್ಲಿ ವಾತನ್ನಾಡುತ್ತಿರುವಾಗಲೇ ತನ್ನ ಹೇಳಿಕೆ ಸ್ವರ್ಪೇ ರಾವ ಮೊದಲೇ ಆಕ್ರಮಕಸೆಂದ ಆಫಾತ ಹೊಂದಿದ್ದಿನೆಂಬದು ವಾಚಕರಿಗೆ ಗೊತ್ತೇ ಇದೆ. ಬ್ಲೈಕ್‌ನು ಆಗಲೂ ರಿಸಿಂಪ್ಲಿಸರನ್ನು ಕಿವಿಗೆ ಹಿಡಿದು ಅತನ ಭಾವಣ ಕೇಳಿಕೊಳ್ಳುತ್ತಿದ್ದನು; ಆದರೆ ಒಮ್ಮೆಲ್ಲಿ ಅವನ ಮಾತು ಕಟ್ಟಾಯಿತು. ಅದರೊಂದನ್ಯೇ ಘಟ್ಟ ಎಬ್ಬೆಂದು ಸ್ವರ್ಪಾದ ಸ್ಟೇಣ ಪ್ರತಿಧ್ವನಿಯೂ ಬ್ಲೈಕ್‌ನಿಗೆ ಆ ಫೋನಿನ ಉಳಿವ್ವರದ ವುಳಿಲಕ ಕೇಳಿಸದಿಲ್ಲ. ಅವನು ಆ ಫೋನಿನಲ್ಲಿ ಸ್ತುತಿಸಿದ್ದನ್ನು ದೇಶರುಗೊಂಡು ಮೂರು-ನಾಲ್ಕು ಸಾರೆ ಕರೆದರೂ ಅದರಿಂದೇನೂ ಸ್ವರ್ಯೋಜನವಾಗಿಲ್ಲ; ಹಾಗು ಅತನ ಸದ್ಗೂ ಕೇಳಬರಲಿಲ್ಲ. ಅಗ ಅವನು ಅಲ್ಲಿಯು ವ್ಯಾಪಾರದ ಬಗ್ಗೆ ಸಂವೇಚಪಟ್ಟು ಆ ಕೂಡಲೇ ತನ್ನ ಅಗನ ಕರ್ತವ್ಯವನ್ನು ಸ್ಥಿರಪಡಿಸಿಕೊಂಡನು. ಆಗ ಅವನು ಹರಕೋಟೀ ನನ್ನನುಸರಿಸುವ ಇಚ್ಛೆಯಿನ್ನು ತ್ಯಜಿಸಿದನು. ಸಮಯಾಂತರದಲ್ಲಿ ಅವನನ್ನು ಹಿಡಿಯುವ ಸಂಧಿಯು ಮತ್ತೆನೊರತಿತೀಂದು ತಿಳಿದು, ಬ್ಲೈಕ್‌ನು ತತ್ತ್ವಾಂಶವೇ ಮನೆಯಿಂದ ಹೊರಬಿದ್ದನು; ರಾಗು ಬಂದು ಟ್ರ್ಯಾಕ್ಸೆಯನ್ನು ಗೊತ್ತು ಮಾಡಿ ಕೊಂಡು ಈಟ್ ಎಂದು ಕಡಿಗೆ ಬರು ವೇಗದಿಂದ ನಡೆದನು.

ಸ್ತುತಿಸು ಬಲವಾಗಿ ಗಾಯಿಹೊಂದಿದ್ದ ರಂದ ಅವನನ್ನು ಅಷ್ಟುತ್ತಿಗೆ ಕೆಳಸ ಹಾಗಿದೆಯಿಂದು ಸ್ಪೇರನ್ನಿನಲ್ಲಿ ತಿಳಿಯಬಹುವೆಂದು ಬ್ಲೈಕ್‌ನ ಆಶಯಿದಿತು, ಅದರೆ ಸ್ಪೇರನ್ನಿಗೆ ಬಂದ ಮೇಲೆ ಅವನು ಬೇಕೆ ಪ್ರಕಾರವನ್ನೇ ಕೇಳಿಕೊಳ್ಳಬೇಕಾಯಿತು. ಅಲ್ಲಿಯು ತಿಕಿಟಿಪ್ಪ ಕೆಲೆಕ್ಸೆರನು ಸ್ತುತಿಸಿದ್ದನ್ನು ಯಾವ ಸ್ಥಿತಿಯಲ್ಲಿ ನೋಡಿದ್ದನೋ ಅವೆಲ್ಲವನ್ನೂ ಬ್ಲೈಕ್‌ನಿಗೆ ಯಥಾಪ್ರಕಾರವಾಗಿ ತಿಳಿಸಿದನು. ಬ್ಲೈಕ್‌ನು ಶುಷ್ಪಭಾವದಿಂದ ಆ ಸಂಗತಿಯನ್ನೆಲ್ಲ ಕೇಳಿಕೊಂಡನು. ಅದರಿಂದ ಅವನು ಹೊಸಿದನೇನಂದರೆ, ಆ ಕಳ್ಳುಬ್ಬರೂ ಸ್ತುತಿಸಿದ್ದನ್ನು ಷಿಲಫೋನ

ರೂಮಿನ ವರೆಗೂ ಅನುಸರಿಸಿದ್ದಾರು, ಅವರಿಲ್ಲಿಂಬು ಒಮ್ಮೆಲೇ ಅವಶನ್ನು ಅಕ್ರಮಣ ಮಾಡಿ ಅಫೂತ್‌ಗೊಳಿಸ ಅವನ ಕ್ಷೇತ್ರದಲ್ಲಿದ್ದವಂತಿ ಮಾಡಿದ್ದಾನು, ಇನ್ನೊಂದು ಗಾಡಿಯನ್ನು ತಂದು, ಸೋಡುತ್ತಿದ್ದವರ ಕಣ್ಣಿಗೆ ಮತ್ತೆ ರಚಿ, ಅ ಗಾಡಿಯಲ್ಲಿ ಸ್ಕೃತ್ತನನ್ನು ಹಾಕಿಕೊಂಡು ಅಡ್ಡಂದ ಪಳಾಯನ ಹೇಳಿಸಿಕ್ಕಾ ರೆಂದು.

ಬ್ಲೈಕ್‌ನು ಕ್ರೈಸ್ತ ಕಾಲವೇ ಯೋಾಚಿಸಿ ಅತ್ಯಕ್ರಿಯೆ ಕೆಲೆಕ್ಕರನನ್ನು ಕುರಿತು: “ನೀವು ಆ ಗಾಡಿಯವನ ನಂಬರು ಸೋಡಿದಿರಾ?”

ತಿ. ಕಲೆ:—“ಇಲ್ಲ. ಆ ಗಾಡಿಯ ನಂಬರು ಸೋಡುವದವಕ್ಕೆ ವೆಂಬುದು ನನ್ನ ಮನಸ್ಸಿನಲ್ಲಿ ಕೂಡ ಬರಲಿಲ್ಲವಲ್ಲ!”

ಬ್ಲೈಕ್:—“ನೀವು ಆ ಗಾಡಿಯ ಕೋಚುವನ್ನು ಸ್ಥಾಪಿಸಿರಿಂದಾಗಿ ಸೋಡಿದಿರಾ? ಅವನೇನು ಇದೇ ಭಾಗದ ನಿವಾಸಿಯೇ?”

ತಿ. ಕಲೆ:—“ಆ ಕೋಚುವನ್ನು ನನ್ನ ಈ ಮೌದಲು ಈ ಸ್ವೇಶನ್ನಿನ ಲ್ಲಿಂದೂ ಸೋಡಿದಂತಿಲ್ಲ. ಅದ್ದರಿಂದ ಅವನ ಮೋರೆಯ ಗುತ್ತು ವಿನಗಿಲ್ಲ.”

ಬ್ಲೈಕ್:—“ಯಾವ ಇಬ್ಬರು ಆ ಸ್ವೇಶರನನ್ನು ಗಾಡಿಗೆ ಹೊತ್ತುಕೊಂಡೊಯಿದ್ದರೂ ಅವನನ್ನು ಆ ಮೌದಲೆಂದಾದರೂ ಸೋಡಿದಿರಾ?”

ತಿ. ಕಲೆ:—“ಇಲ್ಲ, ಸೋಡಿದಂತಿಲ್ಲ. ಅವರು ನನಗೇ ಸಂಪೂರ್ಣ ಹೊಕ್ಕಬರು.”

ಆ ತಿಕ್ಕೆಟ ಕೆಲೆಕ್ಕರನಿಂದ ಖಂಪಯುಕ್ತವಾದ ಯಾವ ಸಂಗತಿಯೂ ಬ್ಲೈಕ್‌ನಿಗೆ ತಿಳಿಯಲಿಲ್ಲ. ಅವನು ಹೇಳಿದ್ದನ್ನೇ ಅಲ್ಲಿ ಕಲೆಕ್ಕಿದ್ದ ಮುಕ್ಕೆ ಜನರೂ ಹೇಳಿದರು. ಯಾರಿಂದಲೂ ಅದಕ್ಕೆಂತ ಹೆಚ್ಚು ಸಂಗತಿ ತಿಳಿಯಲಿಲ್ಲ. ಆದ ಕಾರಣ ಸ್ಕೃತ್ತನನ್ನು ಲಗುಬಗನೆ ಪತ್ತಿ ಹಚ್ಚಲಿಕ್ಕೆ ಯಾವ ಆಧಾರವೂ ಅವನಿಗೆ ದೊರೆಯಲಿಲ್ಲ. ಆ ಕಳ್ಳರು ಅಧಿಕ ಗಂಟೆ ಮೌದಲೇ ಸ್ಕೃತ್ತನನ್ನು ಕಮ್ಮಿಕೊಂಡು ಓಡಿ ಹೋಗಿದ್ದರು; ಅವರಿಂದ ಆ ಗಾಡಿಯವನನ್ನು ನುಸರಿಸಿ ಹೋಗಿನದೂ ವ್ಯಘಾವೇ ಆಗಿತ್ತು.

ಬ್ಲೈಕ್ ಬ್ಲೈಕ್‌ನು ಆ ಸ್ವೇಶನ್ನಿನ ಹೊರಗೆ ಬಂದನು. ಅವನ ಟ್ರಾಕ್ಸೆಸ್‌ಯು ಇನ್ನೂ ನಿಂತುಕೊಂಡಿತ್ತು. ಅವನು ಟ್ರಾಕ್ಸೆಸ್ ಬಳಗೆ ಬಂದು ನಿಂತು ಬಂದೆರು ನಿವಿ:ವಗಳವರಿಗೆ ಏನನ್ನೋ ಯೋಚಿಸಿದನು. ಆ ಕಳ್ಳರ ನಿವಾಸ ನೆಲ್ಲಿಂಬದನ್ನು ಸ್ಕೃತ್ತನು ಅವನಿಗೆ ತಿಳಿಸಿರಲಿಲ್ಲ. ಅದ್ದರಿಂದ ಅವರನ್ನು ಪತ್ತಿ ಹಚ್ಚಲೆಕ್ಕಿಸುವದೂ ವ್ಯಘಾವೇ; ಆದರೂ ಸ್ಕೃತ್ತನ ಜೀವಕ್ಕೆ ಅಂಜಕೆಯೇನೂ ಇಲ್ಲಿಂಬ ನಂಬಿಗಯೆನ್ನು ಅವನ ಅಂತಃಕರಣವು ಅವನಿಗೆ ಹೇಳುತ್ತಿತ್ತು. ಈ

ಬ್ಲೇಕನು ಆಗ ಮನಸ್ಸಿನಲ್ಲಿ ಅಂದುಕೊಂಡದ್ದೇ ನಂದರೆ “ನಾನು ಮೊಷ್ಟಿ ಮೊದಲು ನೇಭಿಲ ಹರಕೋಟ್ಟನನ್ನು ಸಂಧಿಷಣೀಕು. ಸ್ತ್ರೀನು ಟಿಲಿವ್ರೋಸಿ ನಿಂದ ನನಗೆ ಯಾವ ಎಲ್ಲ ಸಂಗತಿಗಳನ್ನು ತಿಳಿಸಿದನೋ ಅವುಗಳನ್ನೇಲ್ಲ ಅತನ ಆಕ್ರಮಕನು ಮರಿಗೆ ನಿಂತು ಕೇಳಿಕೊಂಡಿರುವದು ಖಂಡಿತವು. ನನ್ನೇ ಅನು ಮಾನವು ನಿಜವಾದರೆ, ಆ ಕಕ್ಷರಿಬ್ಬರೂ ಯಾವ ವಾಗ್ವನ್ನುವಲಂಬಿಸಿದ್ದಾರು? ಅವರು ಹರಕೋಟ್ಟನನ್ನು ಜಾಗ್ರತ್ತಗೊಳಿಸಲೀಂದು ತಾವು ಸ್ವತಃ ಖಂಡಿತವಾಗಿಯೂ ಭೇದಿಯಾರ ಸ್ಪೀಟಿಗೆ ಬರಲಾರರು. ತಾವು ಹುಡಿಯಲ್ಲವೇ ಬಹುದೆಂಬ ಭ್ರಮದಿಂದಲೇ ಬರಲಿಕ್ಕೆಲ್ಲ. ಹರಕೋಟ್ಟನಿಗೆ ತಂತಿಮಾಲಕ ಹಾಗೆಂದು ತಿಳಿಸುವ ಸಾಹಸಕ್ಕೂ ಹೊಗಲಾರು. ಆ ಕಕ್ಷರು ಭಾವಿಸಿರಬಹುದೇನಂದರೆ, ಸ್ತ್ರೀನಿಂದ ನನಗೂ ಸುದ್ದಿ ತೀರ್ಥಯುತ್ತೇಲೇ ನಾನು ಹರಕೋಟ್ಟನನ್ನು ಸೇರಿಹಿಡಿಯಲಿಕ್ಕೆಂದು ಹೊರಟಿರುವನ್ನಿಂದು; ಹಾಗು ಅವರಿಂದ ನೇಭಿಲ ನಿಗೆತಮ್ಮೆ ತಂತಿ ಕೂಡ ದೊರೆಯಿರುವುದು. ನಾನು ಈಗ ಮರಣಿ ಹೊಗಿ ನೇಭಿಲ ಹರಕೋಟ್ಟನಿಂದ ತನ್ನ ಮನೆಯಲ್ಲಿರುವನೋ ಇಲ್ಲವೇ ಎಂಬದನ್ನು ನೇಡುವೇನು. ಅವನು ಮನೆಯಲ್ಲೇ ಇದ್ದುದಾದರೆ, ನಾನು ಆ ಕೂಡಲೇ ಸ್ವಾಟಲಂಪ ಯಾಡಿನಿಂದ ಪ್ರೋಲೀಸರನ್ನು ಕರಿಸಿಕೊಂಡು ಅವನ ಮನೆಯನ್ನು ರುಧಿತಿ ಮಾಡಿಸುತ್ತೀನೆ. ಅವನ ಮನೆಯಲ್ಲಿ ಕೇವಾದ ಅಲಂಕಾರಗಳು ಮೊರೆತರೆ ಅವನ ಅಪರಾಧವನ್ನು ಸಿದ್ಧಪಡಿಸಲು ಕೂಣವಾಗಿಲಿಕ್ಕೆಳ್ಳಿ. ವಾರ್ತೆ ಮತ್ತು ಜೋಸನರು ಕಸಬುಸಾರ ಕಕ್ಷರು. ಅವರನ್ನು ಸೇರಿಹಿಡಿಯುವ ಕೆಲವನ್ನು ಪ್ರೋಲೀಸರು ಕೃಕೊಳ್ಳುವದು. ಪ್ರೇಲೀಸರೇ ಸ್ತ್ರೀನನ್ನು ಸತ್ತಿ ಹಚ್ಚಿವರು. ಕ್ರಿತ್ಯನ ಬಗೆ ಅಷ್ಟೋಂದು ಅಲೋಚನೆಯಿಲ್ಲ. ಯಾಕೆಂದರೆ ಆತನ ಗಾಯವು ಅಷ್ಟೋಂದು ಗುರುತರವಾಗಿದ್ದರೆ ಕಕ್ಷರು ಆತನನ್ನು ಕಮ್ಮಿಯುತ್ತಿರಲಿಲ್ಲ.”

ಬಳಿಕ ಬ್ಲೇಕನು ಆ ಪ್ರ್ಯಾಕ್ಟಿಯನ್ನು ರೋಹಿಸಿ ಆಕ್ಷಫಡ ಸರ್ಕಲ್ಲಿಗಾಗಿ ತೀವ್ರ ಬಿಡಹೇಳಿದನು. ಮುಂದೆ ಅಲ್ಪವಧಿಯಲ್ಲೇ ಆತನು ಆಕ್ಷಫಡ ಸರ್ಕಲ್ಲಿಗೆ ಬಂದು ತಲುಪಿದನು. ಆತನು ಅಲ್ಲಿ ಗಾಡಿಯಿಂದಿಳಿದು ಅಲ್ಲಿಂದ ಕಾಲು ನಡಿಗೆಯಿಂದಲೇ ಕ್ಯಾಬಿಂಡಿಸ್ ಸ್ವೇವಾರನ್ನು ದಾಟಿ ಭೇದಿಯಾರ ಸ್ಪೀಟಿಗೆ ಹೊಗಿ ತಲುಪಿದನು. ಆ ಮೇಲೆ ನೇಭಿಲ ಹರಕೋಟ್ಟನ ಮನೆಯ ಎದುರಿಗಿನ ಮನೆಯ ಬಾಗಿಲ ಬಳಿಗೆ ಹೊಗಿ ಕತ್ತಲಲ್ಲಿ ಅಡಗಿಕೊಂಡು ಕುಳಿತನು.

ಆಗ ಬ್ಲೇಕನು ಮನಸ್ಸಿನಲ್ಲಿ:—“ಈ ರಾಸ್ಕುಲ್ಲನು ಮನೆಯಲ್ಲಿಯೇ ಇರುವನು. ಮನೆಯಲ್ಲಿ ದೀಪವೂ ಉರಿಯುತ್ತಿದೆ. ಆದ್ದರಿಂದ ಈ ಹರಕೋಟ್ಟ

ನಿಗೆ ನಮ್ಮುಗಳ ಸಂಬಂಧದ ಯಾವ ಸಂಗತಿಯೂ ಇದುವರೆಗೆ ತಿಳಿದಿಲ್ಲ. ಸಂದೇಹಷ್ಟುಂಟಾಗಿದ್ದರೆ ಇಷ್ಟರಲ್ಲೇ ಇವನು ಇಲ್ಲಿಂದ ಜಾರಿಯೋಗುವ ಪ್ರಯುತ್ತುಕ್ಕೆ ತೊಡಗದಿರುತ್ತಿದ್ದಿಲ್ಲ.”

ಬ್ಲೀಕನು ಆ ಕತ್ತಲೆಯಲ್ಲಿಯೇ ಸ್ವಷ್ಟವಾಗಿ ಕಂಡುಕೊಂಡನೇನಂದರೆ, ಕೆಳಪನೆಯೆ ಎದುರಿಗಿನ ಕೋಣಿಯಲ್ಲಿ ಪರದೆಯ ಮರೆಯಲ್ಲಿ ಒಬ್ಬನು ಕುಳಿತಿದ್ದಾನೆ. ಪರದೆಯ ಕೆಳಗಿನಿಂದ ಆತನ ಕಾಲು ಕೂಡ ಕಾಣಿಸುತ್ತವೆ. ಮುಂದೆ ಮೂರೈ-ನಾಲ್ಕು ನಿಮಿಷಗಳಲ್ಲೇ ಆತನು ಅಲ್ಲಿಂದೆದ್ದ ಆ ಕೋಣಿಯಲ್ಲಿ ಅತ್ಯಿತ್ತ ಅಡ್ಡಾಡ ತೊಡಗಿದನು. ಆ ಬಳಿಕ ಆತನು ಅಲ್ಲಿಯ ದೀಪವನ್ನು ಆರಿಸಿಬಿಟ್ಟನು. ಬ್ಲೀಕನು ಅಲ್ಲಿ ಮತ್ತೆ ನಿಖಲಿಲ್ಲ. ಆತನು ಲಗುಬಿಗನೆ ಅಡಗಿದಲ್ಲಿಂದ ಹೊರಿದ್ದ ಹೊಗಿ ಬೀದಿಯ ಕುಣಿನಲ್ಲಿ ನಿಂತುಕೊಂಡನು. ಆವನು ಆಗ ತನ್ನ ಮನದಲ್ಲಿ:—“ನಾನು ಆಗಲೆ ಸ್ವಾಂತಲಂಡ ಯಾರ್ಥಿಯೇ ಆಗಲಿ ಇಲ್ಲವೇ ನಾಳೆ ಬೆಳಗೆಯೇ ಆಗಲಿ ಪ್ರೋಲೀಸರಸಹಾಯದಿಂದ ಇವನ ಮನೆಯನ್ನು ಸುತ್ತುಗಿಟ್ಟಿ ರೂಡತಿ ಮಾಡುತ್ತಲೆ, ಕಳವಿನ ಮಾಲು ಇವನ ಮನೆಯಲ್ಲೇ ಹೊರಕುವದು.”

ಬ್ಲೀಕನು ಆಸಾಧಾರಣ ಬುದ್ಧಿವಂತನಾಗಿದ್ದರೂ ಆ ಬಗೆಯ ಧೂರ್ಜ ಮತ್ತು ಕುಟೀಲ ಬುದ್ಧಿಯ ಕ್ಷೇತ್ರನ ಕೂಡ ವರ್ತಿಸುವಾಗ ಎಷ್ಟು ಮುಂಜಾಗ್ರತೆಯನ್ನು ಅವಲಂಬಿಸಬೇಕಾಗಿವೆತೋ ಅಷ್ಟು ವಸುವರ್ವಿಶಿಲ್ಲ. ಭ್ರಮ, ಮರನ್ನ, ದುರ್ಭಾಗ್ಯ ಇವೆಲ್ಲ ಮನುಷ್ಯಮಾತ್ರರಿಗಾಗತ್ಯಕ್ಕವುಗಳೇ. ಆದ್ದರಿಂದ ಬ್ಲೀಕನಾದರೂ ಅವುಗಳಿಂದ ಹೊಡತಾಗುವ ಬಗೆ ಹೇಗೆ? ಸ್ವಂತದ ಬಗೆ ಅವನಿಗೆ ಹೇಳುಗೊಂಡಿನಂಬಿಕೆಯನ್ನು ದರಿಂದ ಆತನು ಆಗಾಗೆ ಮಂದಿಯಿಂದ ಹೋಸ ಪಡಬೇಕಾಗುತ್ತಿತ್ತು.

ನೇಭಿಲ್ ಹರಕೋಟೆನು ದಾರಿಗೆ ಹೊಂದಿದ್ದ ಕೋಣಿಯಲ್ಲಿ ಕುಳಿತುಸಿಗರೀಟ ಸೇದುತ್ತಿರುವಾಗ ಅಧ್ಯ ತಾಸಿನ ಪರಿಗು ಮಂಜು ಬಿದ್ದಿತ್ತು. ಆಮೇಲೆ ಅವನಿಗೆ ನಿದ್ದೆ ಬರಹತ್ತಲು, ಕುಚಿರಿಯಿಂದೆದ್ದ ದೀಪವನ್ನು ರಿಸಿ ಮಲಗುವ ಹೊತ್ತಿಗೆ ತನ್ನ ಕೋಣಿಯ ಕಿಟಕಿಯನ್ನು ಮುಚ್ಚುಕೊಂಡು ಮಲಗುವದೇ ಯೋಗ್ಯವೆಂದು ಆತನಿಗೆ ಒಮ್ಮೆಲೇ ಅನ್ವಯಿತ. ಆವನು ಆ ಕಿಟಕಿಯ ಹತ್ತಿರ ಹೋಗಿ ಅದನ್ನು ಮುಚ್ಚು ಹತ್ತಿರುವಾಗ ಆತನ ದೃಷ್ಟಿಯು ಹರಜವಾಗಿ ಬೀಡಿಯ ಕಡೆಗೆ ಹೋರಳಲು, ತನ್ನ ಮನೆಯ ಎದುರಿಗಿನ ರೋಡಿನ ಫೂಟಪಾಥದಲ್ಲಿ ಯಾವನೋ ಒಬ್ಬನು ಧಕ್ಕಾ-ಧಕ್ಕಾ ಎಂದು ತನ್ನ ಬೂಡಿನ ಸಪ್ತಳ ಮಾಡುತ್ತು

ಹೋಗುತ್ತಿರುವದನ್ನು ಕಂಡು. ಕೂಡಲೇ ಹರಕೋಟೆನು ಆ ಪಥಕನ ಕಡೆಗೊಮ್ಮೆ ದಿಟ್ಟಿಸಿ ಸೋಡಿದನು, ಅದರೆ ಆಗ ಆಕಾಸ ಮನಸ್ಸಿನಲ್ಲಿ ಯಾವ ಸಂವೇಹವೂ ಹುಟ್ಟಿಲಿಲ್ಲ. ಕೆಲವು ಗಜಗಳನ್ನು ನಡಿಮು ದಾರಿಯ ಕೂಟಿಗೆ ಬಂದ ವೇಲೆ ಆ ಪಥಕನ-ಬೀಕನು-ಒಮ್ಮೆ ಹಿಂದಕ್ಕೆ ಹೋಕಳಿ ಸೋಡಿದನು. ಆ ಕೂಟಿನಲ್ಲಿ ಒಂದು ತೀಕ್ಕೆ ಪ್ರಕಾಶದ ದೀಪಕ್ಕಿ ಖಾಯುತ್ತಿತ್ತು. ಆ ಪ್ರಕಾಶವು ಜ್ಞಾನ ಮೊರೆಯ ಮೇಲೆ ಬಿಳ್ಳಿ ಕೂಡಲೇ ಹರಕೋಟೆನ ನಜರು ಅತ್ಯಕ್ಷದಿಗೆ ಆಕಷಣ್ಯವಲ್ಪಿಟ್ಟು.

ನೇಭಿಂನು ಬೀಕನನ್ನು ಗುತ್ತಿಸಿ ಮೊಡನೆಯೇ ಗದಗುಟ್ಟಿ ನಡಗುತ್ತ ಅನ್ವಯಿತವಾಗಿ: —“ಎಂಥ ವಿನಾಶವಿದು? ಅಲ್ಲಿ ಕಾಲೇಸುವವನಂತೂ ಪತ್ತೀದಾರ ಜ್ಞಾನ! ಈ ಕರಿ ರಾತ್ರಿಯಲ್ಲಿ ಇತ್ತುಕಡಿಗೆ ಅವನು ಯಾತಕೋಣ್ಯೆಸ್ವರ ಬಂದಿದ್ದಾನು? ಅವನು ನನ್ನ ಮನೆಯ ಕಡಿಗೆ ಹೋಕಳಿ ಸೋಡಿವ ಉದ್ದೀಕವೇನಿರ ಬದುದು? ಅವನು ನನ್ನ ಮನೆಯ ಮೇಲೆ ಪಕ್ಕಿ ವಾಸಿಕ್ಕಿಂದು ಬಂದಿರಬಹುದೆ?”

ಬೀಕನು ಆಗ ಭವ್ಯವೇಷನಿಂದ ಬಂದಿವ್ವರೆ ಹರಕೋಟೆನ ವೃಷ್ಣಿಯನ್ನು ಅತಿಕ್ರಮಿಸಬಹುದಾಗಿತ್ತು. ಆತನು ಅನ್ವಯ ದೂರ ಬಿಂದ ಬುಕ್ಕ ಹಂವಿರುಗಿ ಸೋಡಿದ್ದರೂ ನೇಭಿಂನು ಹಾಗೆ ಆಲೋಚನೆಗೊಳಿಗಾಗುವ ಪ್ರಸಂಗವೇದ ಗುತ್ತಿರಲಿಲ್ಲ; ಆದರೆ ಆ ನಡುರಾತ್ರಿಯಲ್ಲಿ ಬೀಕನನ್ನು ಹಾಗೆ ಆಕ್ಷಣ್ಯಕವಾಗಿ ಕಂಡ ಹರಕೋಟೆನ ಸಾಮಿ ವನಸ್ಪತಿ ಪಲವು ಪಂಕ್ಯಾಗಂಗೆ ಬಲಿಯಾಯಿತು. ಆಗ ಅಂಥನು ಒಮ್ಮೆತೀ ಹೋರಿಂದು ಚಿರತೇ ಬಿಟ್ಟುನು. ಅಂಜಿಕೆಯಿಂದ ಅವನ ಏನೆಯು ಧಡ್-ಧಡ್- ಎಂದು ಹಾರಿಕ್ತಿತು. ಹೈಂಡ್‌ಇಂಕ್ ಆತನ ಸಂವೇಹವು ಹೆಚ್ಚು ಲಾರಾಭಿಸಿತು. ಅವನಿಂದಿನ್ನು ಶಾಸನವ ಮನೆಯ ವರೆಗೂ ತನ್ನನ್ನು ನುವರಿಸಿ ಬಂದು, ತನ್ನಗೆ ಸಂಭಾವಣ ಕೇಳಿಕೊಂಡು, ತಾನು ಅಲ್ಲಿಂದ ಕಳವಿನ ಮಾತ್ರಂ ತಂದ ದ್ವಿನ್ನು ಕೂಡ ಸೋಡಿರುತ್ತಾನೆಂದು ಹರಕೋಟೆನಿಗೆ ನಂಬಿಗಿಯಾಯಿತು. ಅವನು ಸ್ವಾಟಲಂಡ ಯಾಡಿಗೆ ಹೋಗಿ ಮನೆ ರಖಿಸಿಯ ಅಸ್ತಿತ್ವ ಪಡೆದು ಖಂಡಿತವಾಗಿಯೂ ತನ್ನ ಮನೆ-ಮರ್ಗಳ ರುಧಿ ಮಾಡುವನು; ಹಾಗೆ ಅದರೆ ನನಗೆ ಸಂಪೂರ್ಣ ವಿನಾಶವೇ ಸರಿ. ನಾನು ಹೋಲಿಸಂದ ಸೆರಿಹಿಡಿಯಲ್ಪಡಿ ಬೇಕಾಗುವದು.” ಇತ್ಯಾದಿಯಾಗಿ ಕರ್ಮಿಸಿಕೊಂಡನು.

ಸೆರಿಹಿಡಿಯಲ್ಪಡುವ ಭಯದಿಂದ ಆತನು ವಷುಕು ಹಿಡಿದಂತಾದನು. ತಾನು ಈಗ ಏನು ಮಾಡಬೇಕಂಬದನ್ನು ಅವನು ಚೇಗನೆ ಶಿರಕಿಷಿಷಳಾರನೆ

ಮನಸ್ಸನ್ನು ಬಲಪಡಿಸಲೋ ಸುಗ ಒಂದು ಸೀಕೆ ಬ್ರಹ್ಮಂಡಿಯನ್ನು ಕುಡಿದನು. ಅ ಮೇಲೆ ಆತನು ತನ್ನ ವಾಚನಾಲಯದ ಕೊಣೆಯನ್ನು ಪ್ರವೇಶಿಸಿದನು. ಆಗ ಆತನು ತನ್ನ ಮನಸ್ಸನಲ್ಲಿ ನಿಧರಿಸಿಕೊಂಡನೇನಂದರೆ:-“ಇನ್ನೂ ಈಮುಖ್ಯ ವಿಚೇ ವಿಳಿರಿಲ್ಲ. ಉಗಲೂ ಆ ಕಳವಿನ ಒವನೆಗಳನ್ನು ದಾಟಿಸಬಹುದಾಗಿದೆ ಅ ಮೇಲೆ ಹೈಲೀಸರು ಒಂದು ರೂಡಕಿ ಮಾಡಿದರೆ ಅವಾಗಿ ಸಿಗುವವೇನೇ? ನಾನು ಏನನ್ನೂ ಒಷ್ಟುವದಿಳಿ; ಮತಳಿ ಹೈಲೀಸರಸ್ನೇ ಅಂಚಿನ ಬಿಡುವೆ. ನನ್ನ ವಿರುದ್ಧ ಅವರೇನು ಪ್ರಮಾಣ ಸಡೆಯುವರೆ? ವಾಂದ್ರೇ-ಜೋಸನರು ಸೀರೆ ಹಿಡಿಯಿಃಪ್ರಟ್ಟಿರೂ ಅವರು ಬಂಡಿತವಾಗಿಯೂ ನನ್ನ ಹೆಚರು ಹೇಳಲಾರರು.

ನೇಭಿಲ ಹರಕೋರ್ಟ್‌ನ ವಾಚನಾಲಯದೊಳಗೆ ಒಂದು ಮೊದಲ್ಲಿ ತಿಜೋ೯ ರಿಯು ಗೋಡೆಯಲ್ಲಿ ಮೂಳಿಲಾಗಿತ್ತು. ಅವೇಚ್ಯೋ೯ ಕಳವಿನ ಅಭರಣಗೆ ಇಸ್ಪೇ೯ ಅಲ್ಲ, ಕಿಳ್ಳೇಯಾರನ ಜೇಯಿನಿಂದ ಕಿತ್ತುಕೊಂಡಿದ್ದ ಅಲಂಕಾರಗ್ಗೂ ಸರ್ವ ಆ ತಿಜೋ೯ ವರ್ತ್ತೇ ಸಂಗ್ರಹಿಸಲಿಪ್ಪಿದ್ದವು. ಹರಕೋರ್ಟ್‌ನು ಆಗ ಆ ತಿಜೋ೯ ರಿಯನ್ನು ತೆರೆಯು ಹೋಗಿ ಮಾಡಿ ವಿಸತ್ತಿಗ್ಗಿಡಾಡಾದನು. ತಿಜೋ೯ರಿಯು ಕೇಲೇ ಕೈ ಮುರಿಯಿತು, ಅದರಿಂದ ತಿಜೋ೯ರಿಯು ಬಾಗಿಲು ತೆರೆಯಿಲಾಗಲಿಲ್ಲ! ಬಾಗಲು ತೆರೆಯದ ಹೊರತು ಒಳಗಿನ ಕರ್ಮವಿನ ಜೀನಮಗಡನ್ನೇಲ್ಲ ಹೊರವೆಗೆ ಯುವಂತಿರಲಿಲ್ಲ. ಅವನು ಆ ತಿಜೋ೯ರಿ ಬಾಗಿಲ ತೆರೆಯುವ ಸಲುವಾಗಿ ಬಹು ಕಷ್ಟಪಟ್ಟಿನ್ನು. ಅದರಿಂದ ಅವನ ಸವಾರಿಗ್ಗೂ ಚೆನೆತು ಹೊಲಿಸಿದ್ದಾಯಿತು. ಕಾಣಂತೆಳ್ಳಿನ್ನು ಜಗಿ ಜಗಿ ಕೈಗೆ ಗುಕ್ಕೆಗೆದ್ದವು. ಏನು ಮಾಡಿದರೂ ತಿಜೋ೯ರಿಯನ್ನು ತೆರೆಯಿಲಾಗನೇ ಸಿರಿಪಾಯಿವಾಯಿತು. ಭಯದಿಂದ ಅವನ ಸೊಂಡಿ ಯೋಣಿತು. ಅವನು ನಿಂತುನಿಂತಿರಲಿಕ್ಕೆ ಸಿಂಹಾಸನಗರೆಯುತ್ತೇ ಇನ್ನೂ ತಾನೇನು ಮಾಡಬೇಕೆಂಬ ಬಗೆ ಎಷ್ಟು ಯೋಂಚಿಸಿದರೂ ಯಾವ ಯೋಂಚನ್ನೇಯೂ ಬಗೆ ಕರಿಯಲಿಲ್ಲ. ಕಡೆಗೆ ಅವನು ಹತಾಶನಾಗಿ:-ಆಗದು, ನನ್ನಿಂದ ಇದನ್ನು ತೆರೆಯಿಲಾಗದು. ಈ ತಿಜೋ೯ರಿಯನ್ನೂ ಡೆಯಿಕೆಕು; ಆದರೆ ಈ ಗಟ್ಟಿಮುಖ್ಯದ ತಿಜೋ೯ರಿಯನ್ನು ನನ್ನಿಂದ ಒಡಿಯುವದಾದರೂ ಹೇಗಾದಿತು? ಕಸಬು ಗಾರ ಕಳ್ಳರು-ದರವಡಿಹೊರರ ಹೊರತು ಅನ್ನರು ಇದನ್ನು ಒಡಿಯಲಾರರು. ಈಗ ನಾನೇನು ಮಾಡಲಿ? ಎಷ್ಟಿಂದು ದೇಹಾಂತರಕ್ಕೆ ಒಡಿ ಹೋಗಲೊ? ನಾನೇಲ್ಲಿಗೆ ಹೋಗಲಿ? ಯಾವ ಬಗೆಯಿಂದ ಶೇಷಾಯುಷ್ಯವನ್ನು ನಿರ್ವಹಿಸಲಿ? ಇಷ್ಟು ಸುಖ, ಪಶ್ಚಯ, ಅಮೋದ-ಪ್ರಮೋದ ಇವುಗಳನ್ನೇಲ್ಲ ತೊರಿದು, ಮುಂದಿನ ಯಾವಾ ನಿಧರ ವನ್ನೂ ಮಾಡದೆ ಬಂಗ್ರೀಯಿಂದ ದೇಹತ್ವಾಗ ಮಾಡಲೊ?

ಅವನಿಗೆ ಒಮ್ಮೆಲ್ಲಿ ಜ್ಞಾಸಕವಾಯಿತೇನಂದರೆ, ತಾನು ಈ ಸನುಯು ದಲ್ಲಿ ವಾರ್ಡ್-ಜೋಎಸನರ ಸಹಾಯ ಸದೆದರಿ ಅವರು ಈ ವಿಪತ್ತಿಗರಿದ ದಡ ನನ್ನ ಕೊರಿಸುವರು. ಅವರು ಇದಕ್ಕೆಂತಲೂ ಭದ್ರವಾದ ಲೋಹದ ತಿಂಡೋಲಿಗಳನ್ನು ಹೇಳು ಉಡಿದಿರುತ್ತಾರೆ. ಅವರನ್ನು ಕರೆತಂದು ಈ ತಿಂಡೋಲಿಯನ್ನು ಒಡಿಸಬು ಶಕ್ತಿನಾದರೆ, ಅವರ ಮೂಲಕ ಶಳವಿನ ಈ ಎಲ್ಲ ಜೀನಸು ಗಳನ್ನು ದಾಟಿಸಬಹುದಾಗಿವೆ; ಅಲ್ಲವೆ ನನ್ನ ತಿಂಡೋಲಿಯನ್ನುಡಿದು ಕ್ಷುರು ಸನ್ನುಲಿದ್ದಿಷ್ಟಿದ್ದನ್ನೆಲ್ಲ ಮೋಚಿಕೊಂಡು ಹೋಗಿರುವರೆಂದು ಚೋಚ್ಚಿ ಹೋಡಿದು, ಬ್ಲೇಕ ಮತ್ತು ಅವನ ಜೊತೆಯ ಸ್ವೇಲೀಸರನ್ನು ಮೋಸಪಡಿಸಲಕ್ಕೂ ಬಂದಿತು; ಆದರೆ ವಾರ್ಡ್-ಜೋಎಸನರನ್ನು ಕರೆಯಿಸಿ ಈ ಎಲ್ಲ ಕೆಲಸನನ್ನು ಪೂರ್ವೀಸಲಿಕ್ಕೆ ತೀರ ಕಡಿಮೆ ಎಂದರೂ ಒಂದು ಪ್ರಕರವಾದರೂ ಹುಡಿದಿತು. ಒಂದುವೇಳೆ ಅಷ್ಟರಲ್ಲೇ ಸ್ವೇಲೀಸರು ಬಂದು ಮನೆಯನ್ನು ಸುತ್ತಿಗಟ್ಟಿದರೆ ಆಗಂತೂ ಸಂಪೂರ್ಣ ವಿನಾಶವೇ ಸರಿ. ನಾವು ಮೂವರೂ ಕಳವಿನ ಹಾಲು ಸಹಿತ ನಮ್ಮ ಮನೆಯಲ್ಲೇ ಕ್ಯೇಸರೆಯಾಗಬೇಕಾದಿತು! ಅದರೆ ಸ್ವೇಲೀ ಸರು ಈ ಸರಿ ರಾತ್ರಿಯಲ್ಲಿ ಬರದೆ ಚೇಂಗೆ ಬಂದರೆ ನನ್ನನ್ನು ಹಿಡಿಯುವದೆಂತು? ಏನಾದರೂ ಈಗ ಮನ್ಮಣಿಸಿರುವದು ಯಾವ ಬಗೆಯಂದಲೂ ಉಂಟಿನಲ್ಲಿ!

ಹೀಗೆ ಹರಕೋಲಿಟ್‌ನು ಎಲ್ಲ ರೀತಿಯಂದಲೂ ಆಲೋಚಿಸಿದ ಬಳಿಕ ತನ್ನಪ್ರಕ್ಕ ತಾನೇ:—“ಈ ಕೆಲಸವನ್ನು ನಾನು ಮಾಡಲೇ ಚೇರು. ವಾರ್ಡ್-ಜೋಎಸನರು ಖಂಡಿತವಾಗಿಯೂ ಗರವ್ಯಾ ಸ್ಟ್ರೀಟೆನಲ್ಲಿಯೇ ಇರುವರು. ಅವರ ಬಳಿಯಲ್ಲಿ ಶಳವಿನ ನಾಲ್ಕಿಂಬದನ್ನು ಬ್ಲೇಕನು ತಿಂಡಿದ್ದರೆ, ಅವನು ಅವರನ್ನು ಸೆರಿ ಹಿಡಿಯಲಿಕ್ಕೆ ಇಂವೇ ಪ್ರಯತ್ನಿಸಲಿರನು. ಅವರು ಬಹುಶಃ ನಿರಾದರಾಗಿಯೇ ಇರುವರೆಂದು ಆತಿಸುವೆನು.”

ಆಗ ನೇಭಿಲನ ಆಳು-ಹೋಳುಗಳಲ್ಲಿ ಸುಖಿಸಿದೆಯಲ್ಲಿದ್ದರು. ಅವನು ಆ ವಾಚನಾಲಯಮೊಳಗಿಂದ ಹೊರಬಿದ್ದ ತನ್ನ ಕೂಡುವ ಕೋಣಗೆ ಬಂದು ಇನ್ನಿಷ್ಟ್ ಬ್ರ್ಯಾಂಡಿಯನ್ನು ಕುಡಿದನು ತದನಂತರ ಒಂದು ಮಾಸಿದ ಅಂಗಿ ಮತ್ತು ಕೋಳತರದ ಹೋಪಿಗೆನ್ನು ಧರಿಸಿಕೊಂಡು, ಲಗುಬಗನೆ ಆಕ್ರಘದೇ ಸರ್ಕಲ್‌ಗಿ ಬಂದನು. ಅಲ್ಲಿಯ ಟ್ರ್ಯಾಕ್‌ಗಳ ಅಡ್ಡಿಯಲ್ಲಿಂದು ಟ್ರ್ಯಾಕ್‌ಯನ್ನು ಗೊತ್ತುಮಾಡಿಕೊಂಡು ‘ಈಸ್ಟ್ ಎಂಬ’ದ ಕಡೆಗೆ ಸಾಗಿದನು.

* * *

ಅಂದಿನ ರಾತ್ರಿಯು ಬ್ಲೇಕನಿಗೆ ಒಳ್ಳಿಯಿದಿರದ್ದಿಂದ ಆತಫೆ ಎಲ್ಲ ಕೆಲಸಗಳಗೂ ವಷ್ಟಿವೇ ಉಂಟಾಗುತ್ತಿತ್ತು. ಅದರಿಂದ ಮೊಟ್ಟು ಮೊದಲು ಅವನಿಗೆ

ಸ್ವಿತ್ತನ ಪತ್ತೆ ಹತ್ತಲಿಂಭಿ. ಆ ಮೇಲೆ ಭದ್ರ ವೇವ ಧರಿಸದ ನೇವದ ಮೂಲಕ ಹರಕೋಟೆಗೆ ಇವನ ಗುತ್ತು ಹತ್ತಿತು; ಅದರೆ ಈ ಸಂಗತಿಯು ಬ್ಲೀಚ್ ನಿಗೆ ತಿಳಿಯಲೇ ಇಲ್ಲ. ಆ ಒಂದು ಸ್ವಾಟಲಂಡ ಯಾಡಿಗೆ ಹೋಗಲು ಅಲ್ಲಿ ಹಲವು ವಿಧವಿಂದ ತಡವಾಗಿತ್ತಿತು. ಈ ಕೆಲಸದಲ್ಲಿ ಅಪ್ಪು ಅವಸರ ಮಾಡುವದು ಸರಿಯಲ್ಲವೆಂದು ಭಾವಿಸಿ ಬ್ಲೀಚನು ತಾನಾಗಿಯೇ ಹಲವು ಜನ ಪ್ರೋಲೀಸ ಮೇಲಧಿಕಾರಿಗಳ ಬಳಿಯಲ್ಲಿ ಆ ನೇಭಿಲ್ಲನ ಸಂಬಂಧವಾಗಿ ಎಲ್ಲ ವಿವರಣ ವನ್ನು ಹೇಳಹತ್ತಿದನು; ಅಲ್ಲದೆ ವಾಟೆ-ಜೋಸನ್ನು ರನ್ನು ಸರೆಹುಡಿಯಲಾ ದೀಕ್ಕೋ ಇಲ್ಲವೋ ಎಂಬದರ ಬಗ್ಗೆ ಅವರುಗಳೊಳ್ಳಿ ಒಂದು ಗಂಟಿಯವರಿಗೂ ಆಲೋಚಿಸಿದನು.

ಆ ಮೇಲೆ ಯಾವ ಪ್ರೋಲೀಸ ಇನ್ನುಪೆಕ್ಕರನು ತನ್ನಿಂದನೆ ಹರಕೋಟೆನ ಮನೆ ರುಡತಿ ಮಾಡಲಿಕ್ಕೆ ಬರುತ್ತಾನೆಂಬದನ್ನು ನಿರ್ಧರಿಸಿಕೊಂಡನು. ಅತನೊಡನೆ ತರ್ಕ-ವಿಶರ್ಕ ಮಾಡುವುದರಲ್ಲಿಯೇ ಎಷ್ಟೋ ಕಾಲವು ಕ್ರಮಿಸಿ ಬಿಟ್ಟಿತು. ಆ ಇನ್ನುಪೆಕ್ಕರನ ಹೆಣರು ಉಯಿಜನಾನೆಂದು. ಅತ ಕೊಂಡ ಭೀರುವು. ನೇಭಿಲ ಹರಕೋಟೆನು ಒಕ್ಕೇ ಸನ್ಯಾಸ್ಯಗೃಹಸ್ಥನು. ಅಂಥವನ ಮನೆ ರುಡತಿಗೆ ಹೋಗುವೆಂದರೆ ಅವನ ಎದೆಯೇ ನಡುಗತು. ರುಡತಿಗೆ ಅತನು ಆ ರಾತ್ರಿಯಲ್ಲೇ ಬರಲಿಕ್ಕೆ ಮೊದಲು ಒಪ್ಪಲಿಲ್ಲ; ಅದರೆ ಬ್ಲೀಚನು ಬಿಟ್ಟಪ್ಪನಲ್ಲಿ; ಅವನು ಹಲವು ತರ್ಕವಿಶರ್ಕಗಳಿಂದ ಅವನನ್ನು ಕೊನೆಗೊನ್ನೆ ರಾಜಿಪಡಿಸಿದನು. ಬಳಿಕ ರುಡತಿಯ ಆಡರು ತೆಗೆಯಿಸಲಿಕ್ಕೂ ಹೆಚ್ಚು ತಡವಾಯಿತು. ಕಡೆಗೆ ಆ ರಾತ್ರಿ ಎರಡುಗಂಟಿಗೆ ಬ್ಲೀಚನು ಇನ್ನುಪೆಕ್ಕರ ಉಯಿಜನಾನುತ್ತು ಕೆಲ ಜನ ಭದ್ರವೇಷದ ಪ್ರೋಲೀಸರನ್ನು ಇಗೊಂಡು ನೇಭಿಲನ ಮನೆಯ ರುಡತಿಗೆಂದು ಅಲ್ಲಿಂದ ಹೋರಬಿದ್ದನು; ಹಾಗು ಒಂದು ಟ್ರ್ಯಾಕ್ಸೆಯಲ್ಲಿ ರೂಳತು ಭೇಯಾರ ಸ್ವೀಕಿಗೆ ಒಂದು ತಲುಪಿದನು.

ಆಗ ಉಯಿಜನ್ನನು ಬ್ಲೀಚನ್ನಿಂದನ್ನು ದೀರ್ತಿಸಿ:—"ನಾನು ನಿಮ್ಮಾಡನೆ ಬರುತ್ತಿರುವೆನಿಸ್ತೇ? ಆದರೆ ನೀವು ನೆನಸಿಕುವುದೇನಂದರೆ, ಈ ಸಂಬಂಧದ ಎಲ್ಲ ಹೊಣೆಯೂ ನಿಮ್ಮ ಮೇಲಿಯೇ ಎಂದು. ನೀವು ಒಂದುವೇಳೆ ಭ್ರಮದಿಂದ ನೇಭಿಲ ಹರಕೋಟೆನಂತಹ ಸನ್ಯಾಸ್ಯನ ಮನೆ ರುಡತಿ ಮಾಡಿಸುತ್ತಿರಲಾಗ ಅದು ನಿಷ್ಕಲವಾದರೆ ಮಾತ್ರ ಆಗಿನ ವಿಷತ್ತಿಗೆ ಮೇರಿಯೇ ಉಳಿಯಲಾರದು. ನನ್ನ ನಾಕರಿಗೆ ಧಕ್ಕೆ ಬರದಿರಲೆಂದರೆ ಸಾಕು" ಇನ್ನುಪೆಕ್ಕರನ ಭಯವನ್ನು ಕಂಡು ಬ್ಲೀಚನು ಖತ್ತಿಗೊಂಡು:—"ಇನ್ನು ನಿಮ್ಮಾವ ಭಯವು ಇಲ್ಲ. ತಪ್ಪು-ತಡೆಗಳೇನಾದರೂ ಅವುಗಳನ್ನು ನಾನು ನಿಮ್ಮ ಮೇಲೆ ಹೊರಣಲಾರೆನು. ಅವ

ಕೈಗ್ಗಳ ನಾನೇ ಹೋಸೆಯಾಗುವೆನು.”

“ಬ್ಲೇಕರೇ, ಒಟ್ಟಿನಲ್ಲಿ ನನಗಂತೂ ನಂಬಿಗೆಯಾಗುವದಿಲ್ಲ. ನೀವು ಸಿಮ್ಮೆ ಸ್ಕ್ರಿಪ್ತಿನಿಂದ ಟೀಲಿಪ್ರೋನಿನ ಮೂಲಕ ಏನು ತಿಳಕೊಂಡಿರುತ್ತೀರೋ ಅದು ಒಂದುವೇಳೆ ನಿಡವಾಗಿರಲಿಕ್ಕೆಲ್ಲ. ಲೇಡಿ ಹೆಚ್‌ಲಾಡ್‌ಎ ಕಳವಾದ ಅಲಂ ಕಾರಗಳ, ನೇಭಿಲ ಹರಕೋಟ್‌ನ ಮನೆಯಲ್ಲಿ ಬಹುತ: ಸಿಗಲಿಕ್ಕೆಲ್ಲ.”

ಬ್ಲೇಕ:—“ಅವೆಲ್ಲ ನಿಮ್ಮ ಅನುಮಾನವು; ಮತ್ತು ನಾನು ಹೇಳುವುದೆ ಲ್ಲವು ಪರಿಷ್ಕಾರಪ್ರಾಪ್ತ ಇತ್ತೀವು. ಸ್ಕ್ರಿಪ್ತ ಮಾತನ್ನು ನಾನು ಖಂಡಿತವಾಗಿಯಾ ನಂಬುವೆನು”

ಇನ್ನೇಕ್ಕರನು:—“ಹಾಗಾದರೆ ಆಮೋಕ್ಕೇ ಮಾತು. ನಮ್ಮಗಳ ಪ್ರಯ ಶ್ವಾಸ ಸಫಲವಾದರೆ ವಿಹಿತವೇ ಆಗುವದು.”

ಕ್ಯಾಫಿಂಜೆಸ್ ಸ್ಪ್ರೆಎಂನ ಕೂಟಿನಲ್ಲಿ ಗಾಡಿಯಂದ ಇಂದು ಬ್ಲೇಕನು ಅವರೆಲ್ಲರೊಣಿನ ಕಾಲನಡಿಗೆಯಿಂದಲೇ ಭೇಯಾರ ಸ್ಪ್ರೆಟಿಗೆ ಶಾಗಾದನು. ಅವರು ಹರಕೋಟ್‌ನ ಮನೆಯಲ್ಲಿ ಬಳಗೆ ಹೋಗಿ ಸೋಡುತ್ತಾರೆ, ಅಷ್ಟು ರಾತ್ರಿಯಲ್ಲಿ ಆ ಮನೆಯಲ್ಲಿ ದೀಪವು ಉಂಟುತ್ತಿದೆ! ಅವರು ಕೆಟಕಿಯ ಬಳಗೆ ಹೋದ ಕೂಡಲೆ ನೇಭಿಲ ಹರಕೋಟ್‌ನೇ ತಲೆಬಾಗಿಲು ತೆರೆದು ಅವರೆದುರಿಗೆ ಬಂದು ಸಿಂಶನು! ಅಗ ಆತನು ಮಲಗುವ ಉಡಿಸಿನಲ್ಲಿದ್ದು, ಅತ್ಯಂತ ಉತ್ತೀರ್ಜಕ ನಾಗಿರುವಂತೆ ಹೊರಿದನು.

ಹರಕೋಟ್‌ನು ಹೆಚ್ಚುಗಿ ವಿಸ್ತೃಯವಟ್ಟಂತೆ ನಟಿಸಿ:—“ಯಾರವರು? ಬ್ಲೇಕರೇನು? ಬನ್ನಿ ರ-ಬನ್ನಿ ರ, ನನ್ನ ಸಾಭಾಗ್ಯದಿಂದ ನೀವಾಗಿಯೇ ನನ್ನಲ್ಲಿಗೆ ಬಂದಿರುತ್ತೀರ. ನಾನು ಪೋರ್ಚರನ್ನು ಕೂಗುನವಕ್ಕೆಂದು ತುಗೆ ಹೋರ ಹೊರಟಿದ್ದನು. ನಾನಿಗ ಮಹಾವಿಷ್ಠಿಗ್ರಾಗಿಸ್ತೇನೇ; ನಮ್ಮ ಮನೆಯಲ್ಲಿ ಭಯಂಕರ ಕಳವಾಗಿದೆ!”

ಬ್ಲೇಕನು ವಿಸ್ತೃಯವನ್ನು ತಡಿಕೊಳ್ಳಲಾರದೆ:—“ಕಳವಾಗಿದೆಯೇ!”

ಹರಕೋಟ್:—“ಅಹುದು; ಕಳವು. ಕಳ್ಳರು ನನ್ನ ತಿಜೋರಿಯ ನೈಂದಿನೆ ಎಷ್ಟ್ಯೂ ನಗದು ಹಣವನ್ನು ಅವಹರಿಸಿರುತ್ತಾರೆ. ಬನ್ನಿ ರ, ನಾನು ನಿಮಗದನ್ನು ಹೊರಿಸುತ್ತೀನೇ.”

ಬ್ಲೇಕನ ಮನಸ್ಸಿನಲ್ಲಿ ಸಂಪೂರ್ಣ ಸಂದೇಹವುಂಟಾಯಿತು. ಹರಕೋಟ್‌ನು ಯಾವ ಬಗೆಯಿಂದಲೋ ತನ್ನ ತಲನವಲನವನ್ನು ಕಂಡುಕೊಂಡು ಹುಣಾರಾಗಿರುವನೇಂದೂ, ತರುಗಿ ತನ್ನ ಲೇಳೀ ಕಳವಾಗಿದೆಯೆಂದು ಹೂಲಿ ಎಬ್ಬಿಸಿರುವನೇಂದೂ ಅವನು ತಿಳಿದನು. ಅದರಿಂದ ತುಗ ಮನೆ ರಖಿತ ಮಾಡು

ವದರಿಂದ ಪ್ರಯೋಜನವಿಲ್ಲಿಂಬದೂ ಅವನಿಗೆ ಹೊಳೆಯಿತು. ಸ್ವೇಳಿಸ ಇನ್ನು ಪೆಕ್ಕರನು ಉದ್ದೇಶಸೂರ್ಯದೃಷ್ಟಿಯಿಂದ ಭ್ರೇಕನ ವೋರೆಯ ಕಡೆಗೆ ನೀಂದಿದನು. ಹರಕೋಟ್ಟನು ಅತ್ಯಂತ ಗಾಬರಿಗೊಂಡವನಂತೆ ಅವರನ್ನು ತನ್ನ ವಾಚನಾಲಯದೊಳಗೆ ಕರೆದೊಯ್ದನು. ಅಲ್ಲಿ ಆತನ ಮನೆಯ ಆಳುಗಳಲ್ಲಿ ಶಯನದ ಉಡುಪಿನಿಂದ ನಿಂತುಕೊಂಡು ವಿಸ್ತೃಯವ್ಯಾಕುಲದೃಷ್ಟಿಯಿಂದ ಆ ಮುರುಕ ತಿಜ್ಞೋರಿಯನ್ನು ನೋಡುತ್ತಿದ್ದರು. ಆ ತಿಜ್ಞೋರಿ ಒಡೆದಿತ್ತು. ಅದರ ನಾಲ್ಕು ಮೂಲೆಗಳಲ್ಲಿ ಬೆಂಕಿಯ ಸಹಾಯದಿಂದ ಬಂದೆಂದು ಗರ್ವಿಸೇ ಉಂಟಾಗಿದ್ದವು! ಸೇಲದ ಮೇಲೆ ಕಳ್ಳರು ಬಿಟ್ಟಿದ್ದ ಬಗೆ ಬಗೆಯ ಕಷ್ಟಸ್ವರ್ಗಳು!

ಭ್ರೇಕನು ಆದನ್ನುಲ್ಲಿ ಪರಿಪೂರ್ಣಿಸಿ:—“ಇದಂತೂ ಕಸಬುಗಾರ ಕಳ್ಳರ ಕಾಯು!”

ನೇಳಿಲನು ತಲೆಯಲ್ಲಾಡಿಸುತ್ತು:—“ಕಳ್ಳತನದ ಪರಿಪಾಠವೇ ಗೊತ್ತಿಲ್ಲ; ಆದರೂ ಈ ಕಳವು ಕಸಬುಗಾರ ಕಳ್ಳರಿಂದಲೇ ಆಗಿರಬೇಕೆಂದು ನನಗೂ ಅನಿಸುತ್ತುದೇ.”

ಹರಕೋಟ್ಟನು ವಾಣಿ-ಜೋಎಸನರಿಂದ ಅಂದಿನ ಎಲ್ಲ ಸಂಗತಿಯನ್ನು ಕೇಳಿಕೊಂಡಿದ್ದನು; ಆದರೆ ಆತನು ಏನೂ ಅರಿಯದವನಂತೆ ನಟಿಸುತ್ತಾ ಭ್ರೇಕನೊಡನೆ ಸಂಭಾಷಿಸುತ್ತಿದ್ದನು. ಭ್ರೇಕನು ಇಷ್ಟ ರಾತ್ರಿಯಲ್ಲಿ ಸ್ವೇಳಿಸಿದ ಅಂದಿನ ಬಗೆ ಆತನು ಬೇಕೆಂತಲೇ ಕೇಳಲಿಲ್ಲ. ಅವನು ತನ್ನ ಮನೆಯ ಕಳವಿನ ಬಗೆಯೇ ಮತ್ತೆ ಹೇಳಹತ್ತಿದನು:—“ಆಕಸ್ಮೀಕವಾಗಿ ಮೊಡ್ಡ ಸಪ್ಪಳವಾಗಹತ್ತಿದ್ದ ರಿಂದ ನನ್ನ ನಿದ್ರೆಯು ಹರಿಯಿತು; ಆ ಕೂಡಲೇ ನಾನು ನನ್ನ ಮೇಲುಪೂರಿಗಿಯ ಮೇಲಿನ ಮುಲುವ ಕೋಣಯಿಂದ ಕೆಳಗಿಲುಂ ಬಂದೆನು. ಇಲ್ಲಿ ನಾನು ಬಂದ ಕೂಡಲೇ ಏನು ನೋಡಿದೆನೋ, ತಾವುಗಳಾದರೂ ಈಗ ಅದನ್ನೇ ನೋಡುತ್ತಿರುವಿರಿ. ನಾನು ಇಲ್ಲಿಗೆ ಬರುವಷ್ಟರಲ್ಲಿ ಕಳ್ಳರು ಪಲಾಯನ ಹೇಳಿಸಿದ್ದರು. ಕರನ್ನಿನೋಟು ಹಾಗು ಗಿನಿ ಹಿಗೆ ಒಟ್ಟು ನನ್ನಲ್ಲಿಯ ಸುಮಾರು ನಿನ್ನರು ಹೊಂದು ಕಳವಾಗಿ ಹೋಗಿವೆ.”

ಭ್ರೇಕ:—“ಮತ್ತೀನೇನು ಹೋಗಿದೆ?”

ಹರಕೋಟ್ಟನು:—“ಮತ್ತೀನೂ ಕಳವಾಗಿಲ್ಲ. ಬರೀ ನಗದು ಹಣವೇ ಹೋಗಿದೆ.”

ಭ್ರೇಕ:—“ಕಳ್ಳರು ನಿಮ್ಮ ಮನೆಯನ್ನು ಎತ್ತಣಂಥ ಹೊಕ್ಕರು? ಈ ಬಗೆ ನೀವೇನಾದರೂ ತಿಳಕೊಂಡಿರುವಿರಾ?”

ನೇಭಿಲಃ—“ಅವರು ಉಪವನದ ಗೋಡೆಯನ್ನೇ ರಿ ಬಂದು ಅಡಿಗೆಯ ಮನೆಯ ಕಿಟಕಿ ಮುರಿದು ಒಳಮೊಕ್ಕೆಯವರು; ಮತ್ತು ಅವರು ಬಹುರಾಷಿ ಮಾರ್ಗದಿಂದ ಹೊರಗೆ ಹೋಗಿರಬೇಕೆಂದು ಅನಿಸುತ್ತದೆ.”

ಪ್ರೋಲೀಸ ಇನ್ಸ್ಪೆಕ್ಟರನು ಮತ್ತೊಮ್ಮೆ ವಿಷ್ಯಲ ದೃಷ್ಟಿಯಿಂದ ಬ್ಲೈಕನ ಕಡೆಗೆ ಇಣುಕಿದನು.

ಇನ್ಸ್ಪೆಕ್ಟರನು ಹರಕೋಟ್‌ನ ಸವಿಮಾತಿಗೆ ಮರುಖಾಗಿರುವನೇಂದು ಬ್ಲೈಕನು ತಿಳಿದನು. ಲೇಡಿ ಹೆಚ್‌ಲೌಡ್‌ಎಂಬ ಅಲಂಕಾರಗಳು ಈ ತಿಜೋರಿಯಲ್ಲೇ ಇದ್ದವೆಂಬ ಬಗ್ಗೆ ಬ್ಲೈಕನಿಗೆ ಯಾವ ಸಂದೇಹವೂ ಉಳಿಯಲಿಲ್ಲ; ಅದರೆ ಅದನ್ನು ಆಡಿ ತೋರಿಸುವದು ನಿಷ್ಪಲವೆಂದು ತಿಳಿದು ಅವನು ಆವು ಸಂಗದಲ್ಲಿ ಏನನ್ನೂ ಒಡನುಡಿಯಲಿಲ್ಲ. ಬ್ಲೈಕನು ಅತ್ತಿತ್ತ ನೋಡುತ್ತಿರುವಾಗ ಹರಕೋಟ್‌ನ ಕ್ಯೇಬಿರಳುಗಳಿಗೆ ಗುಳ್ಳಿಗಳಿಂದ ರುಪವೆಂಬದನ್ನು ದೃಷ್ಟಿಸಿದನು. ಆ ಬಿರಳುಗಳೆಲ್ಲ ಹೆಚ್ಚು ಕೆಂಪಗಾಗಿದ್ದು, ಒಂದು ಬೊಟ್ಟಿಗೆ ತೂತೇ ಬಿದ್ದಿತ್ತ!

ಬ್ಲೈಕನು ಹರಕೋಟ್-ನನ್ನು ಚ್ವೇಚಿಸಿ—“ನೀವು ಈ ತಿಜೋರಿಯನ್ನು ಕೊನೆಯ ಬಾರೆ ತಿರಿದದ್ದಾ ವಾಗಿ?”

ಹರಕೋಟ್—“ನಿನ್ನೆ. ಆ ಮೇಲೆ ಈ ತಿಜೋರಿಯ ಕೇಲಿಯು ಹೇಗೋ ಕೆಟ್ಟು ಹೋರಿಯತು. ನಾನಿದನ್ನು ನಾಕಿಗೆ ರಿಪೇರಿ ಮಾಡಿಸಿಕೊಳ್ಳು ಬೇಕೆಂದಿದ್ದೆ.”

ಬ್ಲೈಕ್—“ನೀವು ಇಂದು ರಾತ್ರಿಯೂ ಈ ತಿಜೋರಿ ತೆರೆಯಲಿಕ್ಕೆ ಸಾಧ್ಯ ವಾದಷ್ಟು ಪ್ರಯತ್ನಿಸಿದ್ದಿರಾ?”

ಹರಕೋಟ್—“ಆ ಸಂಗತಿಯೂ ನಿಜ. ನಾನು ಮಲಗಲಿಕ್ಕೆ ಹೋಗುವ ಮೊದಲು ಮತ್ತೊಮ್ಮೆ ತಿಜೋರಿ ತೆಗೆಯಬೇಕೆಂದು ಪ್ರಯತ್ನಿಸಿದ್ದೇನು. ಈ ತಿಜೋರಿಯಲ್ಲಿ ಕೆಲ ಮಹತ್ವದ ಕಾಗದ ಪತ್ರಗಳಿದ್ದವು. ಅವುಗಳನ್ನು ಹೊರಗೆ ತೆಗೆಯುವದು ಅವಶ್ಯವಾಗಿತ್ತು.”

ಆ ಮೇಲೆ ಬ್ಲೈಕನು ಪ್ರೋಲೀಸ ಇನ್ಸ್ಪೆಕ್ಟರನೊಡನೆ ಹರಕೋಟ್‌ನ ಉಪವನದ ಕಡೆಗೂ ಅಡಿಗೆಯ ಮನೆಯ ಕಡೆಗೂ ತಿರಳಿದನು. ಅಲ್ಲಿ ಸೂಕ್ಷ್ಮವಾಗಿ ನಿರೀಕ್ಷಿಸಲು ಉಪವನದಲ್ಲಿ ಹೆಚ್ಚಿಗಳು ಮೂಡಿರುವಂತೆಯೂ ಅಡಿಗೆ ಮನೆಯ ಕಿಟಕಿಯು ಮುರಿದಿರುವಂತೆಯೂ ಕಾಣಿಸಿತು. ಅವರು ಆ ವಾಚನಾಲಯಕ್ಕೆ ಮರಳಿ ಬಂದು ನೋಡಲು ನೇಭಿಲನ ಆಳು-ಹೋಳುಗಳಾರೂ ಅಲ್ಲಿ ರಲಿಲ್ಲ. ಹರಕೋಟ್‌ನು ಮಾತ್ರ ಬಂದು ಆರಾಮಿ ಬೂಚಿಯ ಮೇಲೆ ಬಿದ್ದ ಕೊಂಡು ನಿಶ್ಚಿಂತ ಮನಸ್ಸಿನಿಂದ ಚಿರಂಟ ಸೇದುತ್ತಿದ್ದನು.

ಬ್ಲೇಕ ಮತ್ತು ಪ್ರೇಲೀಸ ಇನ್ನಪೆಕ್ಕರರು ಮರಳ ಬಂದುದನ್ನು ಕಂಡು ನೇಭಿಲನು:—“ನನ್ನ ನಗದು ಹಣ ಹೋದರೆ ಹೋಗಲಿ; ಆ ಬಗ್ಗೆ ನನಗಿ ವಿಶೇಷ ದುಃಖವಿಲ್ಲ. ಅನೂರು ಪೊಂಡಷ್ಟೇ? ಅದೇನು ದೊಡ್ಡರಕಮು! ಅದರೆ ಆ ಕಳರು ಹುಡಿಯಲ್ಲಿಟ್ಟರೆ ನಾನು ಸುಖಿಯಾಗುವೆನು. ತಾವು ಅವರನ್ನು ಹುಡಿದುಕೊಟ್ಟು ನನ್ನ ಮನಸ್ಸಿಗೆ ಶಾಂತಿಯನ್ನು ಒಟ್ಟಿಂದು ಮಾಡುವಿರೆಂದು ನಂಬುತ್ತೀನೇ.”

ಬ್ಲೇಕನು ತೀಕ್ಷ್ಣನಾಡಿನಿಂದ ನೇಭಿಲನ ಮುಖದ ಕಡೆಗೆ ನಿರ್ದಿಷ್ಟ ಕ್ಷೇತ್ರಮಾತ್ರವೇ ನಿಕ್ಟಬ್ಧನಾದನು. ಆ ಮೇಲೆ ಆತನು ಸುಸ್ಪಷ್ಟವಾಗಿ ಹೇಳಿದನೇನಂದರೆ:—“ನಾನು ಅವರನ್ನು ಸತ್ತಿ ಹಚ್ಚಿ ಕೂಡುವೆನು. ಈ ಬಗ್ಗೆ ನಿಷ್ಟಿಂತರಾಗಿರು; ಇಷ್ಟೇ ಅಲ್ಲ, ಯಾವ ಕಳ್ಳರು ದಯವಿಟ್ಟು ನಿಮ್ಮ ಮೇಲೆ ಈ ಉಪಕಾರ ಮಾಡಿ ಹೋಗಿರುವರೋ, ನನಗವರ ಹೇಸರು ಕೂಡೆಗೂತ್ತಿದೆ.”

ನೇಭಿಲ ಹರಕೋಟ್ಟನು ನಗಿಚೇಷ್ಟುಗಾಗಿ:—“ಹಾಗಲ್ಲವೇ? ಗೊತ್ತಿರದ್ದರೆ ನಿಷ್ಟಿ ಈ ಬಗೆಯ ಬೊಟ್ಟು ತೋರಿಸುವಂತಹ ಪ್ರಸಿದ್ಧ ಪತ್ತಿದಾರರಾಗುತ್ತಿದ್ದಿರಾ?”

ಬ್ಲೇಕನು ದೃಢಸ್ವರವಿಂದ:—“ಮೊಟ್ಟೆ ತೋರಿಸಲಿ-ತೋರಿಸದಿರಲಿ; ಆ ಕಳ್ಳರ ಮುಖಂಡನಾರೆಂಬದನ್ನು ಕೂಡ ಹೇಳಬಲ್ಲಿನು.”

ಹರಕೋಟ್ಟನು ಉಪಹಾಸದ ನಗಿ ನಕ್ಕು:—“ಮಹಾನುಭಾವರ ಮಾತನ ಮನುವು ತಿಳಿಯದಂತಿದೆ.

ಬ್ಲೇಕ:—“ಆ ಮನುವು ಇಂದು ತಿಳಿಯದಿದ್ದರೂ ತಿಳಿಯದಿರಲಿ; ಆದರೆ ಮುಂದೊಂದು ದಿನ ಅದು ತಾನೇ ತಿಳಿದಿತು. ನನ್ನ ಮಾತು ನಿಮಗೆ ತಿಳಿದಿದೆಯೋ ಇಲ್ಲತೋ ಎಂಬದು ನಿಮ್ಮ ಮನಸ್ಸಿಗೇ ಗೊತ್ತು. ಇನ್ನಪೆಕ್ಕರರೇ, ನಡೆಯಿರನ್ನು ಹೊರಡಿಯೋಣ.”

ಇನ್ನಪೆಕ್ಕರನು ಅಕ್ಷಂತ ಸ್ವಭಾನೂ ತ್ರಸ್ತನೂ ಆಗಿ ಬ್ಲೇಕನೊಡನೆ ಬಿಡಿಗೆ ಬಂದನು. ಆ ಮೇಲೆ ಬ್ಲೇಕನನ್ನು ದ್ವೇಶಿಸಿ:—“ನಿಮಗೆ ಭುಮಾಗಿ ದೆಯಿಂದು ನಾನು ವೈಷಣಿಯ ಹೇಳಿರಲಿಲ್ಲವೇ? ನಿಷ್ಟ ಸುಮ್ಮಿ ಸ.ಮ್ಮಿನೆ ಈ ಗೊಂದಲವನ್ನೆಬ್ಬಿಸಿರುತ್ತಿರ್ಣ. ಈ ಪ್ರಕರಣವು ಮತ್ತಿಲ್ಲಿಯ ನರಿಗಿ ಫಿಗಿಯುವುದೋ ತಿಳಿಯದು.”

ಬ್ಲೇಕ:—“ಯಾವ ಗೊಂದಲವೂ ಆಗುವದಿಲ್ಲ. ನಾವು ಈಗ ಈ ರಾಸ್ತೆಲ್ಲಿ ನಿಂದ ಮೋಸಗೊಂಡಿರುತ್ತೀವೆಂಬುದೇ ತೋರ್ಚನೀಯ ಸಂಗತಿಯು। ಇಂದು

ಅವನ ಸಂಗಡಿಗರು ಅವನನ್ನು ಜಾಗೃತಪಡಿಸಿರಬೇಕು, ಇಲ್ಲವೇ ನಾನು ಇತ್ತು ಬಂದುದನ್ನು ಅವನು ನೋಡಿರಬೇಕು. ಆ ಕೂಡಲೇ ಅವನು ತಿಳೊರಿಯಾಗಿ ನ ಕಳವಿನ ಮಾಲನ್ನು ಫೂರಿಮಾಡಬೇಕೆಂದು ನಿರ್ಭರಿಸಿ ತಿಳೊರಿಯನ್ನು ತೀರಿಯ ಹೋಗಿರಬೇಕು, ಆದರೆ ಆಗ ಅವು ಒಮ್ಮೆ ಲೇ ಕೆಟ್ಟಿದ್ದರಿಂದ ತೀರಿದರ ಲಕ್ಷ್ಯ. ಕೂಡಲೇ ಇವನು ಆ ಕಡ್ಡಿರಬ್ಬರನ್ನು ಕರೆತಂದು ಆ ತಿಳೊರಿಯನ್ನು ಒಡೆಸಿರಬೇಕು; ಯಾಗು ಅವರ ಮುಖ್ಯಾಂತರ ಅದರೂ ಇಗನ ಕಳವಿನ ಮಾಲನ್ನು ಫೂರಿ ಮಾಡಿಸಿರಬೇಕು. ನಾತ್ತು ಯಾವಾಗ ಇಲ್ಲಿಗೆ ತಲುಪಿದೆವೇ ಆಗ ಆ ಕಡ್ಡರು ಇಲ್ಲಿಂದ ವಿಂಡಿತವಾಗಿಯೂ ಬಹು ದೂರ ಹೋಗಿರಲಾರು. ಇನ್ನು ಮೇಲಿ ನಾನು ಅವರನ್ನೇ ಮೋದಲು ಹಿಡಿಯಬೇಕು.”

ಇನ್ನುಪೆಕ್ಕರನು ಗೋಣನ್ನು ಲ್ಲಾಡಿಸಿ: -ಆ ಕೆಲಸವು ಸಹಜವಾದುದಲ್ಲ.

“ಬ್ರೈಡು-ನೋಡ್‌ಎಂ” ಎಂದಂದು, ಬ್ಲೇಕನು ಇನ್ನುಪೆಕ್ಕರನ ಅಪ್ಪಣಿ ಪಡೆದು ಹಂತಾತ್ಮರನಾಗಿ ಮನೆಗೆ ಹಿಂದಿರುಗಿದನು. ಬ್ಲೇಕನು ಎಷ್ಟೋ ದಿನ ಗಳಲ್ಲಿ ಈ ಬಗೆಯ ಫಚ್ಚಿತ ಪಟ್ಟಿರಲಿಲ್ಲ.

ಒಡೆಯೂ, ಮುಳುಗುತ್ತಿರುವೆನು; ರಕ್ಷಿಸು-ರಕ್ಷಿಸು!

ಹೋರಾಯಿಟ್ ಚೌಂಪೇಲ ರೀತ್ಯೇ ಸ್ವೇಶನ್ನಿನ ತಿಕೀಟ ಕಲೆಕ್ಟರನ ಮೂಲಕ ಬ್ಲೇಕನು ಆ ಇಬ್ಬರು ಕಡ್ಡಿರ ಹಾಗು ಅವರು ಸ್ಕೃತನನ್ನು ಹಾಕಿ ಕೊಂಡು ಹೋದ ಗಾಡಿಯ ಕೋಚಮನ್ನು ನ ಮುಖಭಾವಗಳ ಬಗೆ ಏನೇನು ತಿಳಿದಿದ್ದನೋ ಅವನ್ನೇ ಮನ್ನುನಲ್ಲಿಟ್ಟುಕೊಂಡು ಕಡ್ಡಿದ ಮೂರು ದಿನಗಳಿಂದ ಲೂ ಅವನು ಆ ಭಾಗದಲ್ಲಿ ಪತ್ತೆ ಹಚ್ಚಿತ್ತೊಡಗಿಸುವು; ಆದರೆ ಆತನು ಲಂಡನ್ನಿನ ಆ ಈಸ್ಟ್ ಎಂಡ್‌ಮೋಂಗಿನ ಗಾಡಿಗಳ ಅನೇಕ ಅಡ್ಡಿಗಳನ್ನು ಸುತ್ತಾಡಿದೂ ಅವನಿಗೆ ಆ ಕೋಚಮನ್ನು ನ ಬಗೆ ಸ್ವಿಪ್ಪ ಮುಳಪ್ಪಾ ಹತ್ತಿಲಿಲ್ಲ. ಅವನು ಮೋದಲು ಅನುಮಾನಿಸಿದನೇನಂದರೆ, ಆ ಕಡ್ಡಿರಬ್ಬರೂ ಕೂಡಿ ಗೃಹಿ ನನ್ನು ಕಮ್ಮೊಂದಿಲ್ಲ ರೂ ಅವರು ಅವನನ್ನು ಕೊಳ್ಳಲಾರು. ಏನಾದರೂ ಅವನ ಜೀವಕ್ಕೆ ಭಯುವಲ್ಲ; ಆದರೆ ಮೂರು ದಿನಗಳ ಪರಿಶ್ರಮದ ಶೀತರವೂ ಗೃಹಿನ ಬಗೆ ಖೋಜ ಸಂಥಾನವೂ ಹತ್ತಿದ್ದರಿಂದ ಬ್ಲೇಕನು ಅಷ್ಟುಂಟ ಚಿಂತಿತ ನಾದನು.

ಮೂರನೇ ದಿನ ಮೂರೂ ಸಂಚೇಗೆ ಅವನ್ನು ಒಂದೇರಡು ಹಾರ್ಡ್‌ಕೆಯ ಮಾತನ್ನೇ ನಂಬಿಕೊಂಡು, ಅವೇಷ್ಟ್‌ ಬಾಡಿಗೆಯ ಮನೆಗಳಲ್ಲಿ ಅನುಸಂಥಾನ

ನಡೆಸಿದನು. ಆ ಮನೆಗೆಬ್ಬಿಲ್ಲ ಬೀಎನ್ ನವಿಗೆ ಹೊಂದಿ ಕಮುಕಿರ್ಯಲ್ಲಾ ರೋಡಿನಲ್ಲಿದ್ದು ಇತ್ತು. ಕೊನೆಗೆ ಬ್ಲೈಕ್‌ನು ಒಂದು ಮನೆಯ ಎದು ರೀಗೆ ಹೊಗಿ ಮುರುಕ ನಿಷ್ಟೆಣಕೆಯ ಮೂಲಕ ಮೇಲಂತಸ್ಸಿಗೆ ಹೋದನು; ಯಾಗು ಅಲ್ಲಿಯಮೊಂದು ಬಾಗಿಲು ದೂಡಿ ಒಂದು ಅಸ್ವಷ್ಟವಾದ ಚಕ್ಕೆ ಕೈಎಣಿಯನ್ನು ಹೊಕ್ಕೆನು. ಆ ಕೊರ್ಕೆಯಲ್ಲಿ ಸ್ವಾಲ ದೇಹದ, ಗಾಡಿಯನ್ನ ನಂತಹ ಮುಖಭಾವವು ಭೂಮನೊಬ್ಬನು ಒಂದು ಮೇಚಿನ ಬಳಿ ಕುಳಿತು ಶಾಟಮಾಡುತ್ತಿದ್ದನು; ಯಾಗು ಇನ್ನೊಬ್ಬ ಪ್ರಾರ್ಥ ಸ್ತ್ರೀಯು ಒಲೆಯ ಹಕ್ಕಿರ ಕುಳಿತು ಹಂಡಿಯ ಮಾಂಸವನ್ನು ಚೆಯ್ಯುತ್ತಿದ್ದಾನು. ತಾವು ದಂದ್ರರು; ತಮ್ಮ ಮನೆಗೆ ಒಬ್ಬ ಮಾನ್ಯವಂತ ಗ್ರಹಣಣನು ಆಕಸ್ಮಾತವಾಗಿ ಒಂದು ದನ್ನು ಕಂಡು, ಅಡ್ಯಂತ ವಿಸ್ಕೃಯಗೊಂಡು ಅವರಿಬ್ರಹ್ಮ ಒಮ್ಮೆಲ್ಲೆ ಬ್ಲೈಕ್‌ನ ಮುಖದ ಕಡೆಗೆ ಟಕೆಮನುಕವೆಂದು ನೋಡಹತ್ತಿದರು.

ಆಗ ಬ್ಲೈಕ್‌ನೇ ವಾತಿಗೆ ಸ್ವರಂಭಿಸಿ:—“ನನ್ನನ್ನ ರಾಬಟ್ ಬ್ಲೈಕ್ ನೇಂದಿನ್ನು ವರು.”

ಆ ಹೆಸರು ಅವರಿಬ್ರಹ್ಮಗೂ ಛೆನ್ನಾಗಿ ಪರಿಚಿತವಾಗಿದ್ದಿತು. ರಾತ್ರಿಯ ಹೂತಿನಲ್ಲಿ ತಮ್ಮ ಮನೆಗೆ ಪ್ರಸಿದ್ಧ ಪತ್ತೆದಾರನು ಆಗಮಿಸಿದ್ದಂದ ಅವರೇ ವರರೂ ಹೆಚ್ಚಾಗಿ ಅಂಜಿದರು. ಆ ಸ್ತ್ರೀಯ ಮುಖವು ಗಾಬರಿಯಿಂದ ಬತ್ತಿ ಹೋಯಿತು. ಗಂಡಿನ ಕೈತುತ್ತು ಬಾಯಿಗೆ ಬೀಳಲಿಲ್ಲ. ಇಬ್ಬರೂ ಸ್ತಂಭಿಸಿದರು.

ಆಗ ಬ್ಲೈಕ್‌ನೇ ಮತ್ತೆ:—“ಜಾಭಿರ್ಸ”, ನಿನ್ನಿಂದೊಂದು ಸಂಗತಿ ತಿಳಿಯಲಪೇಕ್ಕಿಸಿ ಇಲ್ಲಿಗೆ ಬಂದಿರುತ್ತೇನೆ. ಈಂದ ಶರಿವಾರ ರಾತ್ರಿಯಲ್ಲಿ ವಾರ್ಷೀ ಮತ್ತು ಹೊಸನರೆಂಬ ಹೆಸರಿನ ಇಬ್ಬರು ಪ್ರಸಿದ್ಧ ಕಳ್ಳರು ನಮ್ಮ ಮನೆಯ ಒಬ್ಬ ಪೂರ್ವರನನ್ನು ಕದ್ದು ತಂದು ನಿನ್ನ ವಾನೆಯಲ್ಲಿ ಬಚೆಪ್ಪಿರುತ್ತಾರೆ.”

ಜಾಭಿರ್ಸನು ತನ್ನ ಮೋರಿಯನ್ನೂ ರೆಸಿಕೋಂಡು ಬಹು ಸಫ್ಟ್‌ಮನುವ್ಯಾಸಂತಹಿ:—“ತಾವು ಏನು ಅನ್ನು ತ್ರಿರುವಿರೋ ನನಗಡು ತಿಳಿಯದಾಗಿದೆ.”

ಬ್ಲೈಕ್:—“ಹೀಗೆ ಮುಖಿಸಂತಹಿಕೆ ಮಾಡುವೆ? ನಿಡವಾಣಿದನ್ನು ಹೇಳಿ.”

ಜಾಭಿರ್ಸನು ತನ್ನ ಕಣ್ಣಗಳನ್ನು ಮೇಲಕ್ಕೆರಿಸಿ:—“ನನಗೇನೂ ಗೊತ್ತಿಲ್ಲ. ತಾವು ಭ್ರಮದಿಂದ ನಮ್ಮ ಮನೆಗೆ ಬಂದಿರುತ್ತಿರು.”

ಬ್ಲೈಕ್:—“ಇಂಬಿಲ್ಲ; ನನಗೆ ಭ್ರಮಯಾಗಿಲ್ಲ. ನೀನೇ ಸುಳ್ಳ ಹೇಳಿ ನನ್ನನ್ನು ಮೋಸಪಡಿಸಲು ಯಶ್ಚಸುತ್ತಿರುವೆ; ಅದರೆ ನನ್ನದುರಿಗೆ ಈ ನನ್ನ

ಹುಡುಗಾಟಿಕೆಯು ನಡೆಯುದು. ನಿಜ ಹೇಳಿದರೆ ಅಂಜಿಕೆಯಿಲ್ಲ. ಜಾಭಿF ಸೇ, ಸತ್ಯವನ್ನು ಹೇಳು. ಆ ಇಬ್ಬರು ಪ್ರಸಿದ್ಧ ಕಥ್ಯರು ಆ ನಮ್ಮ ಹುಡುಗ ನನ್ನ ಹೊರಾಯಿಟ್ ಚ್ಯಾಂಪೇಲ್ ರೇಲ್ಸ್‌ಎನ್ನಿನಲ್ಲಿ ಕದ್ದು ನಿನ್ನ ಗಾಡಿ ಯಲ್ಲಿ ಹಾಕಿಕೊಂಡು ಬಂದಿರುತ್ತಾರೆಂಬದನ್ನು ನು ನು ಖಾತ್ರಿ ಶ್ರೀವರ್ಕ ತಿಳಿದಿರುತ್ತೇನೆ. ನೀನು ಅವನನ್ನೆಲ್ಲಿಗೆ ತಲುಪಿಂ ಬಂದೆಯೆಂಬುದನ್ನು ಬೇಗನೆ ತಿಳಿಸು.”

ಜಾಭಿFಷ್ಟ್:—“ಬ್ಲೇಕರ್, ಅಲ್ಲ; ಆ ಗಾಡಿಯು ಖಂಡಿತವಾಗಿಯೂ ನನ್ನ ದಲ್ಲಿ-”

ಬ್ಲೇಕನು ರೋಡ್‌ಗೊಂಡು:—“ಅಗಲೂ ಒವ್ನುವದಿಲ್ಲವೇ? ನಾನಾ ಬೆಂಬದನ್ನು ಯೋಚಿಸಿ ನೋಡು ಹೆಚ್ಚು ವಾಡಿಸಬೇಡ. ನೀನಿಗೆ ಬವ್ವ ದಿದ್ದರಿ ನಿನ್ನನ್ನು ರೇಲ್ಸ್ ಸ್ಟೇಷನ್‌ಗೆ ಹುಡಿದೊಯ್ಯಿತ್ತೇನೆ. ಅಲ್ಲಿಯ ತಿಕೀಟು ಕಲೆಕ್ಟರನೇ ಮೊದಲಾದವರು ನಿನ್ನನ್ನು ಯಾವಾಗ ಗುರ್ತಿಸುವರೋ, ಆಗ ನಿನಗೆ ಪಾರಾಗಲು ಮಾರ್ಗವುಳ್ಳವುನೇ?”

ಬ್ಲೇಕನು ನುಡಿಗಳಿಂದ ಜಾಭಿFನ್ನು ಭಯದಿಂದ ನಡುಗತ್ತಿದನು. ಕ್ಷಣಮಾತ್ರವೇ ತನ್ನ ಬಾಯಿಲ್ಲೀ ಏನೇನೋ ಗುಣಗುಟ್ಟಿದನು. ಅವನ ಅವಸ್ಥೆಯನ್ನು ಕಂಡು ಆತನ ಹೆಡತಿಯು ಒಲೆಯ ಬಳಿಯಂದ ಎದ್ದು ಬಂದು ಜಾಭಿFನ್ನನ ಹೆಗಲ ಮೇಲೆ ಕೈಯಿರಿಸಿ ಕಣ್ಣಲ್ಲಿ ಸೀರು ತಂದುಕೊಂಡು: “ಕಾಂತನೇ, ನೀನು ಅವರಾಧಿಸ್ತನ್ನೇ ಮಾಡಿದ್ದಾದರೆ ಅದನ್ನು ಬಚ್ಚುಕೊಳ್ಳಿದೆ ಈ ದೋಡೆ ಮನುಷ್ಯದೆಂದಿಗೆ ಒಪ್ಪಿಕೊ. ಇವರು ಮಾನಸಭಾವರು: ನಿಜ ಸಂಗತಿ ತಿಳಿಸಿದರೆ ಇವರು ನಿನಾವ ಅನಿಷ್ಟವನ್ನೂ ಬಗೆಯಿಂಬರು,” ಎಂದು ಹೇಳಿದಳು.

ಆಗ ಬ್ಲೇಕನು ಆ ಹೆಣ್ಣುವಾಗಳ ಕಡೆಗೆ ಹೊರಬಿ:—“ತಾಯಿ, ನೀನು ಸರಿಯಾಗಿಯೇ ಹೇಳಿದೆ. ನಿನ್ನ ಗಂಡನು ನಿಜ ಸಂಗತಿ ತಿಳಿಸಿದರೆ, ನಾನು ಇವನಿಗಾವ ಕೇಡನ್ನೂ ಬಗೆಯೆನ್ನು.”

ಜಾಭಿFನ್ನನು ಕೆಲ ಹೊತ್ತು ಯೋಚಿಸಿ:—“ನೀವು ನನಗೆ ಯಾವ ಅನಿಷ್ಟವನ್ನೂ ಬಗೆಯಿಲಾರಿವೆಂದೆನ್ನುತ್ತಿರಲು, ಇನ್ನು ನಿಜ ಸಂಗತಿ ತಿಳಿಸಲು ಭಯ ವೇನು? ನಾನು ನಿಮಗೆ ಎಲ್ಲವನ್ನೂ ಬಿಚ್ಚಿ ಹೇಳುತ್ತೇನೆ. ವಾರ್ಷಿF-ಜೋಸ ನರು ನನ್ನ ಗಾಡಿಯನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಹೊರಾಯಿಟ್ ಚ್ಯಾಂಪೇಲ್ ರೇಲ್ಸ್ ಸ್ಟೇಷನ್‌ಗೆ ಕರಿದೊಯ್ಯಿದ್ದರು. ಆ ಮೇಲಿ ಅಷ್ಟರು ಉಬ್ಬ ವ್ಯೋರನನ್ನು ಅತೀತನ ಶ್ವಿಯಲ್ಲಿ ನನ್ನ ಗಾಡಿಗೆ ತಂದು ಹಾಕಿ ಗಾಡಿಯನ್ನು

ಬಿಡತೇಳಿದರು. ಆ ಹುಡುಗನು ಅವರ ಸಂಬಂಧಿಕನೆಂದೂ ಅವನು ಸ್ನೇಶನ್ನಿಂದ ನಲ್ಲಿ ಒಮ್ಮೆತೀ ಅಸ್ವಸ್ಥನಾದನೆಂದೂ ಅವರಿಂದ ತಿಳಿದಿರುತ್ತೇನೆ.

ಬ್ಲೇಚ್:—“ಇದೆಲ್ಲ ಸುಕ್ಕಿಂಬದನ್ನು ನೀನು ಬಲ್ಲೇ. ಅವರೇ ಆ ಹುಡುಗನ ತಲೆಯ ವೇಲೆ ಹೊಡಿದು ಅಚ್ಚಿತನಗೊಳಿಸಿರುವರು.”

ಜಾಭಿಫ್ಸ್:—“ಇಲ್ಲ, ಅವರು ಸುಖುತೇಳಿವರೆಂಬದನ್ನು ನಾನಾಗ ತಿಳಿದಿರಲಿಲ್ಲ ಅದರೂ ನನಗೆ ಕೊಂಚ ಸಂದೇಹವೇ ಎನಿಸಿತ್ತೇನ್ನಿ. ನಾನು ಆ ಗೊಂದಲದಲ್ಲಿ ಚೀಳಲಾರೆನೆಂದು ಹೇಳಲು, ವಾಟೆಯು ಆಣಿ ಮಾಡಿ ತೇಳಿರುವದೇನಂದರೆ—ತಾವು ಆ ಹುಡುಗ ನಿಗೆ ಯಾವ ಅನಿಸ್ಯವನ್ನೂ ಒಗಿಯಿಂಬಿದೆ.

ಬ್ಲೇಚ್:—“ಜಾಭಿಫ್ಸ್, ಅವನನ್ನೈಲ್ಲಿಗೆ ತಲುಪಿಸಿ ಬಂದೆಯೆಂಬದನ್ನು ಮ್ವಾತ್ತಿಳಿಸು. ನಾನು ನಿನ್ನ ಬೇರೆ ಹರಟಿಯನ್ನು ಕೇಳಲಿಚ್ಚಿಸುವದಿಲ್ಲ.

ಜಾಭಿಫ್ಸ್:—“ಬಹಳ ದೂರವಿಲ್ಲ. ಓಯಾಟ್‌ ಲೇನಿನ ಬಳಯ ಕೂಟ ನಲ್ಲಿರುವ ‘ಪತಿಯಾ ಹೋಮಿ’ನಲ್ಲಿಳಿಸಿ ಬಂದೆನು.

ಬ್ಲೇಚ್:—“ಆ ಸ್ಥಳವು ಗೊತ್ತಾಯಿತು. ಅಲ್ಲಿಂದು ಪ್ರಾಚೀನ ನೆಲ ಮನೆಯಿದೆಯಲ್ಲವೇ?

ಜಾಭಿಫ್ಸ್:—ಮಹಾತಯರೇ, ಅಹುದು. ಆ ನೆಲಮನೆಯು ಎಮ್ಮೇಕ್ಕೆ ದಿನಗಳಿಂದ ತಿರಿದಿ.

ಬ್ಲೇಚ್:—ವಾಟೆ-ಜೋರನರ ವಾಸತ್ತಿ ಇವೆಲ್ಲಿ?

ಜಾಭಿಫ್ಸ್:—“ಅದನ್ನು ಅಲ್ಲಿಯಿಲ್ಲ. ಕಳ್ಳರ ವಾಸತ್ತಿ ಅ, ಕಳ್ಳರ ಸಂಗತಿ ಇವು ನನಗರಿಯವು. ಅವರು ದಾರಿಯಲ್ಲೇ ನನ್ನ ಗಾಡಿಯನ್ನು ತರುಬಿ ಗಾಡಿಯಿಂದಿಳಿದು ಎತ್ತಿತ್ತೇ ಹೋರಿಟು ಹೋರಿದರು.

ಬ್ಲೇಚ್:—ನೀನವರಿಂದ ಬಾಡಿಗೆ ಪಡೆದುದೆನ್ನು?

ಜಾಭಿಫ್ಸ್:—“ಈ ಮಾನ್ಯತೆಯಂತ ಹೆಚ್ಚು. ಒಟ್ಟಿಗೆ ಎರಡೂವರೆ ತಿಲ್ಲಿಂಗ ಬಾಡಿಗಿಯು ಅಂದು ನನಗೆ ದೊರೆಕಿತು.

ಬ್ಲೇಚ್:—“ಮನುಷ್ಯನನ್ನು ಕಳುವು ಮಾಡಿದ ಸಡಾಯಕರಿಗೆ ಎಸ್ಪೃದಿಸುತ್ತಾ ಕಾರಾಗ್ರಹವಾಗುವದೆಂಬದನ್ನು ನೀನರಿತಿರುವೆಯಾ?

ಜಾಭಿಫ್ಸ್‌ನು ಭಯಕಂಪಿತನಾಗಿ:—“ನಿಜ ಸಂಗತಿ ತಿಳಿಸಿದರೆ ನನಗಾವ ಭಯವೂ ಇಲ್ಲಿಂದು ತಾವು ಹೇಳಿದ್ದಿರಿ. ಹೀಗಿದ್ದು ಈಗ ಇದೇನನ್ನು ಅನ್ನು ತ್ತಿರುವಿರಿ? ಹಾಗಾದರೆ ನಿಮ್ಮ ಮಾತಿಗೆನ್ನೂ ಬೆಲೆಯೇ ಇಲ್ಲವೇ?”

ಬ್ಲೇಚ್:—“ಇದೆ; ನನ್ನ ಮಾತಿಗೆ ವಿಶೇಷ ಬೆಲೆಯಿದೆ. ನನ್ನಿಂದ ನಿನ

ಗಾವ ಕೇಡೂ ಆಗಲಾರದು; ಆದರೆ ನ್ಯಾಯಾಲಯದಲ್ಲಿ ನೀನು ಆ ಕಳ್ಳುಂಟು ಪಿರುದ್ದು ಸಾಕ್ಷಿ ಕೊಡಬೇಕಾಗುವದು. ಆಗ ನೀನು ನಿಜ ಸಂಗತಿ ಹೇಳಿದಿಟ್ಟು ಮಾತ್ರ ಸಿನಗೆ ಮಹಾ ಸಂಕಟವೈದಗುವದೆಂಬದು ಖಂಡಿತವೆಂದು ನಂಬಿ.”

ಹೀಗೆಂದು ಹೇಳಿ ಬ್ಲೇಕನು ಜಾಭಿಸ್ಟನ್ ಮನೆಯಿಂದ ಹೊರಟು ಸರಾ ಪರಿ ನೂರು ಗಡಿ ನಡೆದ ವೇಲೆ ಒಂದು ಕತ್ತಲೆಗವಿದಿದ್ದ ಜನವರಿತು ದಾರಿ ಯ ಶೂಟಿಗೆ ಒಂದು ತಲುಪಿದನು. ಅಲ್ಲಿಗೂ ಬ್ಲ್ಯಾಕ್ಸ್‌ರೆ ಖಾಯಿಜಿನ್‌ನು ಇಟ್ಟರು ಸಾದಾ ಖಾದುಪಿನ ಪ್ರೋಲೀಸರು, ಬ್ಲೇಕನ ಪ್ರೀತಿಯ ನಾಯಿಯಾದ ಟ್ರೇಗರ ಇವರೊಡನೆ ಆ ಟ್ರ್ಯಾಕ್ಸೆಯಿಂದಿಂಥಿದನು. ಬ್ಲೇಕನು ಅಂದು ಸಾಯಂಕಾಲ ಸ್ವಾಪಲಂಡ ಯಾರ್ಡಿಗೆ ಹೋಗಿ ಅವರೊಡನೆ ಆ ಬಗ್ಗೆ ಅಲೋಚಿಸಿ ಅವಂಗೆ ಸಂಜೆಗೆ ಅಲ್ಲಿಗೆ ಬರಹೇಳಿದ್ದನು. ಜಾಭಿಸ್ಟನ್‌ನಿಂದ ಏನೇನು ತಿಳಿದಿತ್ತೋ, ಅದನ್ನೀಲ್ಲ ಬ್ಲೇಕನು ಇನ್‌ಪ್ರೈಸರ್‌ನಿಗೆ ತಿಳಿಸಿದನು.

ಬೇಕ ಬ್ಲೇಕನು ಕ್ವೇಣ ಹೊತ್ತು ಸುಮ್ಮುನಿದ್ದು ನಂತರ:—“ಆ ಕಳ್ಳುರು ಸ್ಕ್ರಿತ್ತನನ್ನು ಆ ಗಿಡದಡಿಯ ಕಟ್ಟಿಡದಲ್ಲಿ ಲೋ ಬಚ್ಚೆ ಪ್ರಿಯರು. ಸ್ಕ್ರಿತ್ತನು ಅವರ ಹಲವು ಮಾತುಗಳನ್ನು ಇಷ್ಟರಲ್ಲಿ ಕೇಳಿಕೊಂಡಿರಬಹುದಾಗಿದೆ.”

ಇನ್‌ಪ್ರೈಸರ್:—“ಅವನನ್ನು ಅಚೇತನ ಅವಸ್ಥೆಯಲ್ಲಿ ಗಾಡಿಯೋಳಿಗಿಂದ ತಂದೆ ಬೀಮ್ಮ ನಡಿಯಲ್ಲಿ ಚೆಲ್ಲಿಕೊಟ್ಟಿರಲಿಕ್ಕಾಲ್ಲಿವಷ್ಟೇ? ತಾವು ಹಿಡಿಯಲ್ಪಡುವೆ ನೆಂಬ ಅಂಜಕೆಯಿಂದ ಇಂಥ ಕುಕ್ಕಿಗಳು ಘಟಿಸುವ ಸಂಭವವಿಲ್ಲಿಲ್ಲ.”

ಬ್ಲೇಕ:—“ಹಾಗೂ ಆಗಬಹುದು; ಆದರೆ ಹಾಗೆ ಮಾಡುವವ್ಯಾಸಾರಹ ವು ಅವರಲ್ಲಿಲ್ಲ.”

ಇನ:—“ನಿಮ್ಮ ಅನುಮಾನವು ಸಕ್ಕಾವಾದರೆ ಒಳ್ಳೇಚೇ. ಸ್ಕ್ರಿತ್ತನು ಸಿಕ್ಕರೆ ವಾರ್ಷಿ-ಹೋಸನರನ್ನು ಸೆರೆ ಹಿಡಿಯಲು ಸುಲಭವಾಗುವದು.”

ಬ್ಲೇಕ:—“ಅವೇನೋ ಸಂ. ಕರಕೋರ್ಟನನ್ನು ನುಸರಿಸಿ ಹೋಗಿ ಅತನು ಅವರ ಅಡ್ಡೆಯನ್ನು ಶೂಡ ಸೋಡಿಬಂದಿರುತ್ತಾನೆ. ಬಹುಶಃ ಅವರು ಈಗಲೂ ಅಲ್ಲಿಯೇ ಇರಬಹುದು.”

ತು ಎಲ್ಲ ಅಲೋಚನೆಯನ್ನು ಮಾಡ ಮಾಡುತ್ತ ಅವರೆಳ್ಳರೂ ಬೀಮ್ಮ ನಡಿತಿರಕ್ಕೆ ಸಾಗಿದರು. ಅಲ್ಲಿಂದ ಒಯಾಟ್ ಲೇನು ಕಾಲಿ: ಮೈಲಿಗಂತ ದೂರಿರಲಿಲ್ಲ. ಆ ಒಟ್ಟಿಯ ಮೇರಿಗೇ ‘ಮತಿಯಾ ಹೋಮು.’ ಆ ಸ್ಥಳವು ಶಿರ ನಿಜನವಾಗಿತ್ತು. ನಾಲ್ಕು ದಿಕ್ಕಿಗೆ ಮರ-ಮರ ಅನ್ನತಿತ್ತು. ಆ ಹೋಮಿನ ಒಂದು ಭಾಗವಲ್ಲಿ ಮೇಲೆ ಹೇಳಿದ ಜೀಣ-ಶೀಳ-ನಾವ ನೆಲನ್ನೇ

ಯಿದಿದ್ದರು. ಆ ರಾತ್ರಿಯಲ್ಲಿ ನಷ್ಟ ಕತ್ತಲೆ ಬಿಡ್ಡ ಹೊತ್ತೇ ಚೆಲಿಯೂ ಅಪೇಕ್ಷಿತ್ತು. ಅದರ ಮೇಲೆ ಮಂಜು ಕ್ರಮ ಕ್ರಮವಾಗಿ ಒಟ್ಟುಗೂಡಹೊಡಿಗಿತ್ತು.

ಬಾಗಿಲು ಮುಚ್ಚಿದ್ದ ಆ ಸೆಲಮನೆಯೆನ್ನು ಪ್ರವೇಶಿಸಲಿಕ್ಕೆ ಅವರಿಗೆ ಕೊಣವಾಗಲಿಲ್ಲ. ಇನ್ನೆಕ್ಕರವು ಅಪ್ಪಿಸ್ತು ಯಾಽದಿಂದ ಆ ಬಾಗಿಲವನ್ನು ತೀರಿತನು ಆಗ ಡ್ಲೀಕನು ತನ್ನ ಜೀಬಿನೊಳಗಿನ ಮಂಜಿವ ಹಿಂಳಾಲನ್ನು ಹೊತ್ತಿಸಿ ಎಳ್ಳಿರನ್ನು ಕರೆಕೊಂಡು ಆ ಸೆಲಮನೆಯೆನ್ನು ಹೊಕ್ಕಿನು. ಅದು ಬಹು ಮೊದ್ದೆ ಸೆಲಮನೆಯು. ಅದರ ಸೆಲದ ಮೇಲೆ ಘೋಳು ದಪ್ಪವಾಗಿ ಬಿಡ್ಡಿತ್ತು. ಆ ಘೋಳದಲ್ಲಿ ಹಲವು ಜನರ ಪಾಡಣಿತ್ವಗಳು ಮೂಡಿದ್ದವು. ಸೆಲಮನೆಯ ಒಂದು ವಿಕ್ಕಿಗೆ ಸೆಲದ ಮೇಲೊಂದು ಪುಟ್ಟ ಬಾಗಿಲವಿತ್ತು. ಆ ಬಾಗಿಲ ಗೊಂದು ಬಹು ದಪ್ಪನ್ನು ಕಷ್ಟಿಣ ಬಳಿಯಿತ್ತು. ಆ ಬಳಿಯನ್ನು ಜಗ್ಗಾ ಮಾಡಲು ಆ ಕದವು ತೀರಿಯಿತು. ಅಲ್ಲಿ ಸೆಲದ ಕೆಳಗೆ ಮತ್ತೊಂದು ಸೆಲಮನೆಯೂ ಆದಕ್ಕೆ ಇಯುವ ನಿತ್ಯದೇಕೆಯೂ ಕಾಣೆಸಿದವು. ಡ್ಲೀಕನು ಮಂಜಿನ ಹಿಂಳಾಲಿನೊಡನೆ ಆ ನಿತ್ಯದೇಕೆಯ ಮಾಲಕ ಆ ಸೆಲಮನೆಯಲ್ಲಿ ಉದನು. ಅವನ ಜೊತೆಗಾರರೂ ಅವನ ಹಿಂದಿನಿಂದ ಹೋದರು. ಕೆಲ ದೂರ ಹೋದ ಬಳಕ ಅಶ್ಲೀಲಿಂದು ಕೊರ್ಕೆ ಕಾಣಿತ್ತು. ಅದರೊಳಗಿಂದ ನೀರಿನಂತಹ ಹೊಲಪಾ ಹಾನಿಗಳು ತೆವ್ವಿತಿದ್ದವು. ಅಲ್ಲಿಯ ದುರ್ಗಂಧವಂತೂ ಸಹಿಸಲಾಧ್ಯವಾಗಿತ್ತು. ನಾಲ್ಕು ದಿಕ್ಕಿಗೆ ಅಸಂಖ್ಯಾವಾದ ಜೀಡಯೊಳಗೆ ಬಲಿಗಳು ಹಣೆಯಲ್ಪಟ್ಟಿದ್ದವು. ಆ ಕೊರ್ಕೆಯ ಗೊಡೆಯು ಒಳವುಗ್ಗಲಲ್ಲಿ ನದಿಯ ಕಡೆಗೆ ಬಂದು ಬಹು ಮೊದ್ದೆ ತೂತು! ಕೊರ್ಕೆಯ ಒಂದು ಮೂಲೆಯಲ್ಲಿ ಅವೇಷ್ಟ್ಯಾ ಹುಲ್ಲಿನ ಕಾವೆಗಳು. ಅವು ಅಲ್ಲಿಯವರಾರಿಗಾದರೂ ಹಾಸುಗೆಗೆ ಉಪಯುಕ್ತವಾಗ ಲೆಂದು ಇರಿಸಿದಂತಿದ್ದವು. ಅಷ್ಟಗಳಿಗೆ ಸಮಾಪದಲ್ಲೇ ಒಂದು ನೀರಿನ ಪಾತ್ರ-ಮಿಶಾಯಿಯ ಪ್ರತಿಯು ಅಲ್ಲಿದ್ದದ್ದು ಕಾಣೆಸಿತ್ತು; ಆದರೆ ಸ್ತ್ರಿಯ ಮಾತ್ರ ಅಲ್ಲಿಲ್ಲಾ ಕಾಣಿಸಲಿಲ್ಲ.

ಇನ್ನು:-“ಆ ಸ್ವೇರನನ್ನು ಇಲ್ಲಿಂದ ಬೇರೆ ಕಡೆಗೆ ದಾಟಿಸಿರುವಂತೆ ತೋರುತ್ತದೆ. ನಾವು ಇದಕ್ಕೂ ಸ್ವಲ್ಪ ಮುಂಚಿತವಾಗಿಯೇ ಇಲ್ಲಿಗೆ ಬಂದಿದ್ದರೆ ಅವನನ್ನು ಕಾಣಬಯುದಾಗಿತ್ತು”

ಕಳ್ಳರು ಸ್ತ್ರಿಯ ನನ್ನು ಆ ಸೆಲಮನೆಯಲ್ಲೇ ಬಚ್ಚಿಟ್ಟಿದ್ದರೆಂಬು ಅವರೆಲ್ಲಿರಗೂ ಹಾತ್ರಿಯಾಯಿತು. ಟೈಗರವು ಕಾವೆಯನ್ನು ಮೂಸಿ ಸೇದೀಡಿ ವೃಗ್ರಭಾವದಿಂದ ನಾಲ್ಕು ಕಡೆಗೆ ಹಿಡುಡಿಕೊಡಹತ್ತಿತು.

ಅಗ ಡ್ಲೀಕನು:-ಸ್ವಲ್ಪ ತಡ ಮೂಡಿ ಬಂದುದರಿಂದ ಹುದುಗನನ್ನು

ದೋರೆಕೆಸುವ ಸಂಧಿಯನ್ನು ಕಳಕೊಂಡಂತಾಯಿತು. ಎಂಥ ಮೋಷವಿದು? ಆದುರುಳು ಶತನನ್ನು ಇಲ್ಲಿಂದ ಯಾವ ಉದ್ದೇಶಕ್ಕಾಗಿ ಬೇರೆ ಕಡೆಗೊಂಡ್ದು ರೋತಿ ತಿಳಿಯೆದು.

ಇನ್ನ:—ಆವರು ಒಂನುವೇಳ ಅವನನ್ನು ಇಂದು ಸಂಚೇಗಿ ಚಿಟ್ಟುಗೊಟ್ಟಿರಬಹುದು; ಅದರಂದ ಅವನು ಇಷ್ಟರೋಳಗೆ ಮನೆಗೆ ಹೋಗಿದ್ದರೂ ಹೋಗಿರಬಹುದಾಗಿದೆ.

ಬ್ಲೇಕ್:—ನಿಮ್ಮ ನುಡಿಯು ಸತ್ಯವಾದರೆ ಬಹು ಸಂತೋಷವೇ ಆದಿತು, ಆದರೆ ನನ್ನ ಅನುಮಾನವು ಬೇರೆಯೇ ಆಗಿದೆ.

ಇನ್ನ:—ಅಗ ಆವರು ಸ್ತ್ರೀನನ್ನು ಬೇರೆ ಎಲ್ಲಗೇ ಒಯಿದ್ದರೂ ಆವರು ಆವನನ್ನು ಇಲ್ಲಿಂದ ಬಯ್ದು ಹೆಚ್ಚು ವೇಳಿಯಾಗಿಲ್ಲವೆಂದು ಇಲ್ಲಿ ಘೋಳದಲ್ಲಿ ಮೂಡಿರುವ ಅವರ ಹೆಚ್ಚೆಗಳ ಗುತ್ತಿರಿಂದ ತಿಳಿಯುವಂತಿದೆ. ಈ ಘೋಳದಲ್ಲಿ ಯಾವ ಎಲ್ಲ ಹೆಚ್ಚೆಗಳು ಮೂಡಿರುವವರೂ ಅವುಗಳಲ್ಲಿ ಬಹು ಸಣ್ಣ ವಾದ ಹೆಚ್ಚೆಗಳೂ ಇರುತ್ತವೆ.

ಅಗ ಆವರೆಲ್ಲರೂ ಚೋಗಿ ಸೋಡಲು ಅಲ್ಲಿಯ ಘೋಳದಲ್ಲಿ ಸಣ್ಣ ಬೂಟುಗಳುಳ್ಳ ಕಾಲಿನ ಚಿಕ್ಕಗಳು ಬಹು ಸ್ವಸ್ವವಾಗಿ ಮೂಡಿದ್ದವು. ಆ ಬೂಟಿನ ಚಿಕ್ಕಗಳನ್ನು ಕಂಡು ಬ್ಲೇಕನು ,ಅನುಮಾನಿಸಿದನೇನಂದರೆ, ಆ ದುರುಳು ಸ್ತ್ರೀನನ್ನು ದರದರನೇ ಎಕೆಯುತ್ತ ಆ ಗೋಡೆಯಲ್ಲಿ ಯಾವ ಒಂದು ಬಹು ದೊಡ್ಡ ತೂಕು ಇದ್ದಿತೋ ಅತ್ಯ ಕಡೆಗೇ ಎಕೆದೊಯು ರುವರು. ಗೋಡೆಯ ಆ ಬದಿಗೇ ನದಿಯ ಪ್ರವಾಹವಿದ್ದಿತು. ಬ್ಲೇಕನು ಪದಚಿಹ್ನೆಗಳ ನ್ನು ಸರಿಸಿ ಆ ತೂಕಿನೋಳಗಿಂದ ಆ ಗೋಡೆಯ ಹೋರಗಡೆಗೆ ಬಂದನು. ಇನ್ನಪೆಕ್ಕರ ಹಾಗು ಅವನ ಜೊತೆಗಾರರೂ ಅವನನ್ನು ನುಸರಿಸಿದರು. ಟ್ರೀಗರವೂ ಬಹು ಕಷ್ಟಪಟ್ಟು, ಆ ತೂಕಿನೋಳಗಿಂದ ಪಾರಾಗಿ ಹೋಯಿತು. ಬ್ಲೇಕನು ತನ್ನ ಹಿಲಾಲಿನ ಆಧಾರದಿಂದ ಕಂಡುಕೊಂಡನೇನಂದರೆ, ಗೋಡೆಯ ಮೇಲ್ ಲಾಘವದಿಂದ ಕಟ್ಟಿಗೆಯದೊಂದು ಜೀರ್ಣ ಸೇತುವೆಯು ಆ ಸೇಲಮನೆಯ ಪ್ರಮುಖ ಭಾಗದ ವರೆಗೂ ಹಬ್ಬಿತ್ತು. ಆ ಸೇತುವೆಯ ಎರಡೂ ಮಗ್ಗಲು ಗಳಲ್ಲಿ ಕೆಸರನಿಂದ ಮುಳುಗಿದ್ದ ಬಹು ದೊಡ್ಡ ಕಲ್ಲುಗಳು ಬಿಡ್ಡಿದ್ದವು. ಟ್ರೀಗು ಆ ಜೀರ್ಣ ಸೇತುವೆಯ ಮೇಲೆ ಬಂದು ಮತ್ತೆಮತ್ತೆ ಆಫ್ರಾಣಿಸಿ ಮುಂದೆ ಹೋಗಿದಾಯಿತು; ಆದರೆ ವ್ಯಾಕುಲಭಾವದಿಂದ ಒಮ್ಮೆ ಶಿಂದಿಯ ಕಳೆಗೂ, ಮತ್ತೊಮ್ಮೆ ಬ್ಲೇಕನ ಕಡೆಗೂ ಸೋಡುತ್ತ ಒದರಹತ್ತಿತು. ಅಷೇರು ಮತ್ತೆ ಕೆಲ ಗಜ ಮುಂದೆ ಸಾಗಿ ಹೋಗಿ ನೀರಿನ ಪ್ರವಾಹದ ಬಳಿಗೆ ಕಲ್ಲುಬಂಡಿಗಳ ಮೇಲಿನ ಕೆಸರ

ಲ್ಲೋಂದು ಬಹುಮೋಡ್ತೆ ಗುರ್ತಿನ್ನು ನೋಡಿದರು. ಅವರಂದ ಅವನಿಗೆ ತಿಳಿಯಿ
ತೇನಂದವೇ, ಅಲ್ಲಿಗೊಂದು ನೋಕೆಯು ಬಂದು ಅದಕ್ಕೆ ಆತು ನಿಂತಿತ್ತು. ಅದರ
ತಾಕಲಾಟದಿಂದಲೇ ಅಂಥ ಆ ಮೊಡ್ತೆ ಗುರ್ತಾಗಿದೆ.

ಆಗ ಚ್ಯಾಕನು:—“ಮರುಭರು ಸ್ವಿತ್ತನನ್ನು ಇಲ್ಲಿಯ ವರಗೆ ಜಗಿ
ಕೊಂಡು ಬಂದು ನೋಕೆಯಲ್ಲಿ ಹಾಕಿದೂ ರೆ. ಇವೇನು ವ್ಯಾಪಾರವೇ ತಿಳಿಯ
ಬಾಗಿವೆ. ಅವನನೆಲ್ಲಗೆ ಒಯಿದ್ದಾರ್ದು?”

ಬಳಕ ಅವರೆಲ್ಲಮೂ ತೀಕ್ಷ್ಣದ ಸ್ವಿಪ್ಪಿಯಿಂದ ನದಿಯಲ್ಲಿ ನೋಡಲು, ನದಿ
ಯ ಮಧ್ಯಭಾಗದಲ್ಲಿಂದು ಬಹು ಮೊಡ್ತೆ ಹಡಗ ಸಿಂತಿರುವದು ಅವರಿಗೆ
ಗೋಚರವಾಯಿತು. ಇವರು ಆ ಕಡೆ ನೋಡಬಹುತ್ತಿರುವಾಗಲೇ ಆ ಹಡಗವು
ಆಗ ತಾನೆ ಲಂಗರವನ್ನೆತ್ತಿಕೊಂಡು ಮುಂದೆ ಶಾಗಯ್ತಿತ್ತು. ಪರಕ್ಕಣದಲ್ಲೇ
ಅವರು ಬಂದು ಆತ್ಮನಾದವನನ್ನು ಕೇಳಿದರಲ್ಲವೇ ಅದಮೊಡನೆಯೇ ಹಡಗದಿಂದ
ಎನೋ ಭಾರೀ ಭಾರವ್ಯಾಪ್ತ ಜೀನಂಚು ಬೀಳುತ್ತಿರುವದನ್ನೂ ನೋಡಿದರು.
ನೀರಲ್ಲಿ ಹಾರಿಕೊಂಡವನಾರೋ ಶಾತರ ಸ್ವರವಿಂದ:—“ರಕ್ಷಿಸಿರಿ, ಸಂರಕ್ಷಿಸಿರಿ;
ನನ್ನನ್ನು ಬದುಕಿಸಿರಿ.” ಎಂದು ಕೂಗಿದನು.

ಆ ದನಿಯನ್ನು ಕೇಳಿದ ಕೂಡಲೇ ಟ್ರಿಗರವು ಚೀತ್ಯಾರ ಮಾಡುತ್ತ ನೀ-
ರಲ್ಲಿ ಹಾರಿಕೊಂಡಿತು; ಹಾಗು ತನ್ನ ಶಕ್ತಿಮಾರ್ಗ ಉಚ್ಚತ್ತ ಆ ಹಡಗದ ಕಡೆಗೆ
ಸಾಗಿತು.

ಆಗ ಸ್ಕೃತಿನು ಹೊಕೆಯೊಳಗಿಂದಲೇ ಅತಿ ದೀನ ಸ್ವರದಲ್ಲಿ ಮತ್ತಿ:—
“ಒಡೆಯಾ, ಮುಂಗುತ್ತಿರುವೆನು; ರಕ್ಷಿಸು-ರಕ್ಷಿಸು” ಎಂದು ಕೂಗಿದನು.

ಅದಾರು ಹೇಳುವರು, ಅಧಿಮರ್ಕ್ಯೇ ಜಯವಂದು?

ಟೀನ್ಪು ಹೊಕೆಯ ಪ್ರವಾಹದಲ್ಲಿ ಮುಳುಗತ್ತಿದ್ದ ಸ್ಕೃತಿನ ಆತ್ಮ
ಧ್ವನಿಯನ್ನು ಕೇಳಿ ಇನ್ನಪೆಕ್ಕರಿ:—“ಶ್ವರಂತೂ ಸ್ಕೃತಿನ ದನಿಯೇ. ಎಂಥ
ಅವಕ್ಷೇತ್ರಿಯದು! ಸ್ಕೃತಿನು ನದಿಯಲ್ಲಿ ಬಿಡ್ಡಿ ಬಗೆ ಹೇಗೆ?”

ಚ್ಯಾಕ:—ಹೌದು; ಅವನು ಸ್ಕೃತಿನೇ. ಅವನು ಆ ಹಡಗದಿಂದ ಖಂಡಿತ
ವಾಗಿಯೂ ನದಿಗೆ ಹಾರಿಕೊಂಡಿರುತ್ತಾನೆ. ಸ್ಕೃತ, ಅಂಜದಿರು; ನಾವು ಇಲ್ಲಿಗೇ
ಬಂದಿದ್ದೇವೆ. ನೀನು ಶಕ್ತಿಮಾರ್ಗ ಮಾರುಗ್ರೀ ಹಾರೆ ಈಸಿ ಬಾ.”

ಚ್ಯಾಕನ ಈ ಅಭಯವಾಣಿಯು ಸ್ಕೃತಿನ ಕೆವಿಗೆ ಕೇಳಿಸಿತೋ ಇಲ್ಲವೋ
ತಿಳಿಯದು. ಏಕೀನಂವನೆಂದರೆ, ಸ್ಕೃತಿನ ಉದುಪು-ತೊಡಪುಗಳು ನೀರಲ್ಲಿ
ತೋಯ್ಯು ಅತ್ಯಂತ ಭಾರವಾಗಿದ್ದವು; ಅದಳ್ಲಿವೆ ಪ್ರವಾಹದ ಸೆಳವು. ನದಿಯ

ಸೇಳವಿನಿಂದ ಅತನು ಕೆಡಬದಿಯು ತಿರುಗಣೆ ಮಂಡುವಿನ ಕಡೆಗೆ ಸೆಕ್ಕಿಯಲ್ಲಿ ಹಿತ್ತಿದನು. ಪ್ರವಾಹದ ವಿರುದ್ಧ ಈಸಿ ಈಸಿ ಅತನು ಬೇಗನೆ ದಣೆದು ಹೋದನು. ಅವನ ಕೈ-ಕಾಲಿಗಳು ಶಕ್ತಿಗುಂದಿದರು. ಹ್ಯಾಣ ಹ್ಯಾಣಕ್ಕೊಂಡು ತಾನು ಮುಳುಗುವವೇ ಖಂಡಿತವೆಂಬ ರಾಕೆಯು ಅವನಲ್ಲಿ ಬಲವತ್ತರಿಸಿತು.

ಸ್ಕೃತ್ಯನ ಅಪತ್ತನ್ನು ಕೆಂಡೆ ಬಾಯಿಗರವು ವಿರುದ್ಧ ಪ್ರವಾಹದಲ್ಲಿ ಒಮ್ಮೆ ಮುಳುಗಿ ಒಮ್ಮೆ ಪ್ರವಾಹದ ಕಾವ ತೀಲ ಹೀಗೆ ಮಾಡತ್ತು. ಈಪತ್ತು ಅವನೆಡಿಗೆ ನಡೆವಿತ್ತು. ಬ್ಲೇಕನು ನಿಟ್ಟಪ್ಪಿಸಿರುಗರೆಯುತ್ತ ತೀಕ್ಕೆ ದಷ್ಟಿಲ್ಲಿಂದ ಆ ಅಂಥಾರದಲ್ಲಿ ಸ್ಕೃತ್ಯನಿಂದ ದಿಕ್ಕನ ಕಡೆಗೇ ಸ್ನಾಯುತ್ತ ನಿಂತನು; ಆದ್ದರಿಂದ ಅವನಿಗೆ ಆ ಗಾಥಾಂಘರಾರವಲ್ಲಿ ವನ್ನಾ ಕಾನೆಚುತ್ತಿರಲಿಲ್ಲ. ಆಗ ಅತನು ಗಟ್ಟಿಯಾಗಿ ಶಾಗಿ ಹೇಳುತ್ತಾನೆ:—“ಯಾರಿವಿರೋ ಅಲ್ಲಿ? ಒಂದು ದೋರ್ಕೆ ಯನ್ನು ತೆಲ್ಲಿರ. ಬೇಗನೆ ಒಂದು ದೋರ್ಕೆ ತಕ್ಕೊಂಡು ಬಿಡು. ನೀವು ಎಷ್ಟು ಹಣ ಕೇಳಿ-ವಿರೋ ಅಷ್ಟನ್ನೂ ಮೇಲೆ ಇನಾಮನ್ನೂ ಕೊಡುತ್ತೀನೆ.”

ಆ ನೇಲಮನೆಯ ಚೆರೆ ಕಡೆಯ ಗೋಡಿಗೊಂದು ದೋರ್ಕೆಯು ಕಟ್ಟಲ್ಪಟ್ಟತ್ತು. ಅದರೊಳಗಿನ ಅಂಬಿಗನು ಬ್ಲೇಕನ ನುಡಿ ಕೇಳ ದೋರ್ಕೆಯನ್ನು ತೀವ್ರವಾಗಿ ಬಿಟ್ಟುಕೊಂಡು ಬಂದಂತು. ಬ್ಲೇಕನು ಆ ಕೂಡಲೇ ಅವರಲ್ಲಿ ಜಗಿದು ಸ್ಕೃತನ್ನು ವಾರುಗಾಳಿಸಲಿಕ್ಕೆಂದು ಅತನಿಂದ ದಿಕ್ಕಿಗೆ ದೋರ್ಕೆ ನಡೆಸಿದ್ದನು.

ಅದುವರೆಗೆ ಅಲ್ಲಿ ನಡೆದ ವರ್ತಮಾನವೆಂಬಂದನ್ನು ಈಗ ನನ್ನ ವಾಚಕ ರಿಗೆ ತಿಳಿಸುವದು ಆವಶ್ಯಕವು. ಬ್ಲೇಕನು ಸ್ನೇಹಿಸರೂದನೆ ಮೇಲೆ ಹೇಳಿದ ನೇಲಮನೆನ್ನೆ ತಲುಪುವದಕ್ಕೆ ಸಾಮಾರು ಅರ್ಥಗಂಪಿ ಮುಂಚೆ ವಾರ್ತೆ ಮತ್ತು ಜೋವನನ್ನು ಸ್ಕೃತ್ಯನಿಗೆ ಕೊಟ್ಟಪ್ಪಿ ಸ್ತುತಿದಷ್ಟಿಸಿ ಮೇಲೆ ಹೇಳಿದ ಕವಿಗೆ ಜಗಿ ಕೊಂಡೊಯಿದ್ದರು; ಯಾಗು ಅತನ ವರಡೂ ಕೈಗಳನ್ನು ಕಟ್ಟಿ ಒಂದು ಕೆಬಣ್ಡುದೋರ್ಗಿ ಕೂಡಿದ್ದರು; ಆ ಹಡಗಿನ ಸೆರೆಗುಂಡು ಕಾಷ್ಟಪ್ಪನ್ನು ನಿಗೆ ಸಾಕಷ್ಟು ಮಧ್ಯವನ್ನು ಪೂರ್ವೇಸಿ ವರಪಡಿಸಿಕೊಂಡು, ಅವರು ತನ್ನ ಕಾಯ್ದವನ್ನು ಸಾಧಿಸಿಕೊಂಡಿದ್ದರು. ಆ ಹಡಗ ಅಂವೇ ರಾತ್ರಿಯಲ್ಲಿ ಲಂಗರ ವನ್ನುತ್ತಿ ದೂರ ದೇಕ್ಕು ಹೊರಡಿವಿಟು; ಅದರೆ ವಾರ್ತೆ-ದೋಸನರು ಕೊಲ್ಲಿ ರೋಫಾಮು ಕೊಂಡಂಡಾಗ ಸ್ಕೃತ್ಯನು ತನ್ನ ಉಪರನ್ನು ನಿರ್ಮಾಧ ಪಡಿಸಿ ಕೊಂಡೆದ್ದಿಂದ ಅವನು ಕೊಲ್ಲಿ ನೋರ್ಫಾಮುನಿಂದ ಚೇತನಾರಹಿತನಾಗಲಿಲ್ಲ. ಅಚೇತನಾಗಿರದಿದ್ದರೂ ಅವನು ಮೂರ್ಖ ತಾಳದನರಂತೆ ಸ್ನೇಹಿ ಹಾಕಿ ಕೊಂಡು ಆ ಕೆಬಣ್ಡುದಲ್ಲಿ ಬಿದ್ದು ಕೊಂಡಿದ್ದನು. ಆ ಸ್ಕೃತ್ಯದಿಂದ ಅವನು ಒಡಿ

ಹೋಗಲಾರನೇದು ಭಾವಿ, ಹಡಗ ಹೋರಮನ ಮೊದಲೇ ಆತನ ಕೈಕಾಲು ಬಿಚ್ಚಲಾಗಿದ್ದವು ಆ ಕೆಬಿನ್‌ದ ಬಾಗಿಲನ್ನೂ ಹೋರಿನಿಂದ ಭದ್ರಪಡಿಸಿರಲಿಳ್ಳ.

ನಿಯಮಿತ ಅವಧಿಗೆ ಹಡಗನ ಲಂಗರವು ಎತ್ತಲಾಯಿತು. ಹಡಗದ ಎಂಜಿನ್‌ನ್ನು ಫ್ರೆ-ಫ್ರೆ ಏಂದು ಸನ್ಯಾಸ ವಾಹಕತ್ತಿತು. ಕಡೆಗೆ ಹಡಗವು ಮಂದ ಗಡಿಯಿಂದ ಸಮುದ್ರವ ಕಡೆಗೆ ಹೋಗಬ್ಕಿತು. ಅಗ ಸ್ತ್ರೀತನು ಆತ್ಮರಕ್ಷಣೆಗೆ ಬೇರೆ ಯಾವ ಉಸಾಯುವನನ್ನೂ ಕಾಣಿ, ಬೇರೆ ಪ್ರವಾಸಿಗಳಿಗೆ ಕಾಣಿದ ಹಾಗೆ ಕೆಬಿನ್‌ದ ಹೋಗರೆ ಬಂದನು; ಮತ್ತು ಹಡಗದ ಕಂಬಾಂಜನದ ಹತ್ತರ ನಿಂತು ಒಮ್ಮೆ ಅಂಥಕಾರಸ್ಯಾಣವಾದ ನದಿಯ ಪ್ರವಾಹದ ಕಡೆಗೆ ಸೋಡಿದನು. ಅದನ್ನು ಕಂಡು ಅವನ ತಲೆ ತಿರುಗಪ್ಪಿತು; ಅದೇ ಅವೇ ಕಾಲಕ್ಕೆ ತವ್ವಿಟ್ಟಿಗರ ನಾಯಿಯು ಹೋಕೆಯ ದವದಲ್ಲಿ ನಿಂತು ಗಂಭೀರ ದವಿಯಿಂದ ಒದರ ಹತ್ತಿತ್ತು. ಟಾಯಗರವ ಚೆರಕುಚಿತ ದ್ವಿ ಕೇಳಿದ ಕೂಡಲೆ ಸ್ತ್ರೀತನ ಮನಸ್ಸಿನಲ್ಲಿ ಸಾಹಸದ ಸಂಚಾರವಾಯಿತು. ಬ್ಲೇಕನು ತನ್ನ ಪತ್ತಿಗಾಗಿ ಟಾಯಗರ ದೊಡೆ ನದಿಯ ದವದಲ್ಲಿ ಬಂದು ನಿಂತಿರುತ್ತಾನೆಂದು ಆತನು ತಿಳಿಕೊಂಡನು. ಅಗ ಆತನು ಆ ಹಡಗದ ಕಂಬಾಂಜನದ ಮೇಲಿಂದ ಹೋಕೆಯ ಮಧ್ಯದಲ್ಲಿ ಹಾರಬಿಟ್ಟನು; ಹಾಗು ಆ ಕೂಡಲೆ ಕಾತರ ಸ್ವರ್ಪರ್ವಿಂದಃ—“ರಕ್ಷಿಸಿರಿ, ಸಂರಕ್ಷಿಸಿರಿ; ನನ್ನನ್ನು ಬದುಕೆಸಿರಿ” ಎಂದು ಕೂಗಿಕೊಂಡನು. ಆತನ ದ್ವಿ ಕೇಳಿತ್ತಲೇ ಟಾಯಗರನು ನದಿಯಲ್ಲಿ ಹಾರಿ ಸ್ತ್ರೀತನಿಷ್ಟ ಕಡೆಗೆ ಈಸಿ ಹೋಗಕ್ಕಿತ್ತು. ಸ್ತ್ರೀತನಿಗೆ ಉತ್ಸಾಹವುಂಟಾಗಲಿಕ್ಕೆಂದು ಬ್ಲೇಕನಾದರೂ ಅವನಿಗೆ ಅಭಯ ವನ್ನಿತ್ತನು.

ಸ್ತ್ರೀತನು ಹಾಗೆ ಸೀರಲ್ಲಿ ಹಾರಿಕೊಳ್ಳಲು ಆ ಹಡಗದ ಕ್ಷಯಪ್ಪನ್ನುಸಿಗೆ ತಿಳಿಯತ್ತೆನಂದರೆ, ಬೇರೆಯು ಕೆಬಿಟ್ಟಿತು. ಆತನು ಆ ಕೂಡಲೆ ಹಡಗಕ್ಕೆ ಲಂಗರ ಹಾಕಿಸಿದನು; ಹಾಗು ಬೇಗನೆ ಡೋಣಿ ಚೆಲ್ಲಿ ಅವನನ್ನು ಹಿಡಿತನ್ನು ರೆಂದು ಕೈಳಗಿಸವರಾಗೆ ಅಪ್ಪಣಿ ನೂಡಿದನು.

ಆ ನುಡಿಗಳನ್ನು ಕೇಳಿ ತಾನಿನ್ನು ಸಿಕ್ಕಬೀಳುವೆನೆಂಬ ಭಯದಿಂದ ಸ್ತ್ರೀತನು ಶಕ್ತಿ ವಿಂದ ಈಸಿ ಅವರ ಕೈಯಿಂದ ಪಾರಾಗಲಿಕ್ಕೆ ಪ್ರಯತ್ನಿಸಹಕ್ತಿ ದನು. ಅದರಿಂದ ಕ್ರಮವಾಗಿ ಅವನ ಕೈಕಾಲುಗಳು ಶಕ್ತಿಗುಂದಿ ಉರಿಸು ಹಿಡಿಯಹತ್ತಿದವು. ಅವನ ದ್ವಿ ಸ್ವರಕ್ಕಿರುತ್ತಿರುವಾಗಿದೆಗೆತು. ಆತನು ಹತಾಹಿತಾವದಿಂದ ಎದುರಿಗೆ ಸ್ನೇಹಲು, ಟಾಯಗರದ ತಲೆಯು ತನ್ನಿಂದ ಎರಡೇ ಮೊಳ್ಳದ ಅಂತರದಲ್ಲಿ ತೀಲಿಬರುತ್ತಿರುವದು ಅವನಿಗೆ ಗೋಚರ ವಾಯಿತು. ಅಗ ಅವನಃ ಸಿಟ್ಟಿಸಿರು ಬಿದುಬಿದುತ್ತಲೇ—“ಟಾಯಗರವು

ನನ್ನನ್ನನ್ನ ಬದುಕಿಸಬಾರವೆಂದು ತೋರುತ್ತವೆ; ನಾನು ಮುಣಿಗುವವೇ ಖಂಡಿತ” ಎಂದುಹನು.

ಟಾಯಿಗರವು ಅವನ ಬಳಗೆ ಬಂದು ತನ್ನ ಬಾಯಿನ್ನು ಮತ್ತಿಸುತ್ತಿದ್ದು ನಿರಲ್ಲಿ ಗುಟ್ಟಕು ನಿರು ಕುಡಿಯು ಈತ್ತಿದ್ದೆ ಸ್ತುತಿನ ಕತ್ತನ್ನು ಗಟ್ಟಿಯಾಗಿ ಹಿಡಿದುಕೊಂಡಿತು; ಯಾಗು ಬೆಕ್ಕು ತನ್ನ ಮರಿಯು ಕುತ್ತಿಗೆಯಿನ್ನು ಹೇಗೆ ಹಿಡಿದುಕೊಂಡೆ. ಬಂದು ಫಳವಿಂದ ಇನ್ನೊಂದು ಕಡೆಗೆ ಸಾಗಿಸುವ ದೋಽಹಾಗೆ ಸ್ತುತಿನ ಗೋಣನ್ನು ಮಿಡಿದು, ಅತನ ತಲೆಯನ್ನು ನಿರ ಮೇಲಿಲಾಸಿ ಪ್ರವಾಹದ ವಿರುದ್ಧ ಬಮು ಕಷ್ಟದಿಂದ ಈಪುತ್ತು ನಡೆಯಿತು; ಆದರೆ ಒಬ್ಬ ಮನುಷ್ಯನ ಭಾರವನ್ನು ಬಾಯೋಳಿಗೆ ಮಿಡಿದೆಕೊಂಡು ಅದು ಎಷ್ಟು ಹೊತ್ತು ತಾನೆ ಈಚಬ್ಬಿದು? ಈಡೆಗೆ ಟಾಯಿಗರದ ಅವಸ್ಥೆಯೂ ತೋಚನಿಯೆ ವಾಯಿತು. ಏನೇ ಆಗಲಿ, ಮುಂದೆ ಕೆಲ ನಿಮಿಷಗಳಲ್ಲೇ ಬ್ಲೇಕನು ಡೋರೆ ಯೋಡನೆ ಆ ಟಾಯಿಗರವ ಯತ್ತರ ತಲಾಸಿದನು; ಯಾಗು ಸ್ತುತಿ ಮತ್ತು ಟಾಯಿಗರನ್ನು ನಿರೋಳಿಸಿ ತೋರುತ್ತಿರುತ್ತಾನು. ಅವಂದ ಅವರಿಬ್ಬರ ಜೀವಗಳೂ ರಕ್ಷಿಸುವಷ್ಟಂತಾವವು. ಡೋರೆಗೆ ಯಾಕಿದ ಬಳಿಕಾದರೂ ಸ್ತುತಿನ ಅವಸ್ಥೆಯು ಅನುಕಂಪನಿಯಾವೇ ಅಗಿನಿತು. ಟಾಯಿಗರವು ಅತ್ಯಂತ ಶ್ರಮದಿಂದಲೂ ಚಳಿಯಿಂದಲೂ ನಾಜುಗುತ್ತೆ ನಿಷ್ಟುಸಿರಿಗೆಯುತ್ತಿತ್ತು.

ಆ ಹಡಗದಿಂದ ನವಿಯೋಳಿಗೆ ಜೀಲಿಲ್ಲವಷ್ಟು ಚೋಟು ಶಕ್ಯವಾದನ್ನು ಶೀಪ್ರಗಿತಿಯಿಂದ ಇತ್ತು ಈಡೆಗೆ ಬರವತ್ತಿತ್ತು; ಅವರೆ ಬೇರೆಯು ತಮ್ಮ ಕೈ ವಿಾರಿ ಹೋಯಿತೆಂಬದು ತಿಳಿದ ಕಾವತೆ ಶರ್ವಸಾಧಾರಣ ಇವುತ್ತು ಗಡಗಳ ಅಂತರದಿಂದಲೇ ಆದಮೋಳಿನ ಅಂದಿಗರು ತಮ್ಮ ಚೋಟನ್ನು ಯಾಗದ ಕಡೆಗೆ ತಿರುಗಿಸಿಕೊಂಡು ಹೋದರು. ಅವನ್ನು ಕಂಡು ಇನ್ನುಕ್ಕರನು ಬ್ಲೇಕ ನನ್ನ ಕುರಿತು:—“ನಾವು ಅವರನ್ನು ಬೆನ್ನುಟ್ಟೋಣವೇ?”

ಬ್ಲೇಕ:—“ಬೇಡ; ಅವೇನೂ ಬೇಕಿಲ್ಲ. ಅವರು ಹೋರಬು ಹೋಗಲಿ. ವಾಣಿ-ಜೋಸನರು ಆ ಹಡಗದಲ್ಲಿರಬಹುವೆಂದೆನಿಸುವದಿಲ್ಲ; ಅಲ್ಲವೇ ಈಗ ನಮಗೆ ಇನ್ನು ಅನೇಕ ಕೆಲಸಗಳವೇ.”

ಅಗ ಇನ್ನುಕ್ಕರನು ಬ್ಲೇಕನ ಕೈಯೊಳಗನ ಹುಟ್ಟು ತಕ್ಕೊಂಡು ತಾನು ಹುಟ್ಟು ಹಾಕಹತ್ತಿದನು. ಬ್ಲೇಕನು ಸ್ತುತಿನ ಶುಕ್ರಾಸೆಗೆ ತೋಡಿದನು. ಬ್ಲೇಕನ ಜೀಬನಲ್ಲಿ ಫ್ರೆಂಚ ಬ್ರಾಯಿಂಡಿಯ ಸೀಸೆಯಿತ್ತು. ಅವನು ಅದನ್ನು ಸ್ತುತಿನ ಬಾಯೋಳಿಗೆ ಸ್ವಲ್ಪಸ್ವಲ್ಪಾಗಿ ಸುರುವಿದನು. ಅದು ಹೊಟ್ಟಿಗೆ ಸೇರುತ್ತಿರುತ್ತಿನು ಅಲ್ಲವೆಧಿಯಲ್ಲೇ ಈತ್ತಿಯುತನಾದನು. ಮುಂದೆ ರೆಂ ನಿಮಿಷ

ಗಳಲ್ಲೇ ಆತನು ಎದ್ದು ಕೂಡುತ್ತಿಲು ನಮಿಫ್ರಣಾದನು. ಅಪ್ಪರಲ್ಲಿ ಅವರ ದೊಂದೆಯು ಆ ನೆಲಮನೆಗೆ ಬಂದು ತಲುಪಿತು. ಆ ಹಡಗವು ಶ್ವರಿತಗತಿಯಿಂದ ಸಮುದ್ರಕ್ಕೆ ಸೇರಿತು.

ಅಗ ಸ್ತುತಿನು:—ಆ ಹಡಗದ ಹೆಸರು “ಕಾಶ್ಚಿರ.” ಅದ್ದು ಭೂಪ್ರದಕ್ಷಿಣಿ ಗೆಂದು ಹೊರಟಿದೆ. ಹಡಗದಲ್ಲಿದ್ದರೆ ನನಗೂ ಪ್ರಕೃಟಿಯಾಗಿ ಭೂಪ್ರದಕ್ಷಿಣಿ ಮಾಡ ದೋರಿಯುತ್ತಿತ್ತು.

ಟಿಲಪ್ಪೇನ ರೂಪಿನಲ್ಲಿ ಏನೇನು ಘಟಿಸಿತು; ಹಾಗು ತನಗೆ ಸ್ತುತಿ ದಪ್ಪಿದ ಸಂತರ ತನ್ನನ್ನು ಹೇಗೆ ಮತ್ತು ಎಲ್ಲಿ ಬಚ್ಚೆಟ್ಟರು; ಕೊನೆಗೆ ಅಲ್ಲಿಂದ ಹಡಗಕ್ಕೆ ಹೇಗೆ ಸಾಗಿಸಿದರು? ಮುಂತಾದ ಸಂಗತಿಯನ್ನು ಸ್ತುತಿನು ತನ್ನ ಒಡೆಯನಿಗೆ ಸಾಂಸ್ಕೃತಿಕವಾಗಿ ತಿಳಿಸಿದನು. ಅದನ್ನೀಲ್ಲ ಹೇಳಿದ್ದೀರು:—“ನಾವು ನದಿತೀರಕ್ಕೆ ಇನ್ನು ನಾಲ್ಕೆ ದು ನಿಮಿಷ ತಡೆದು ಬಂದಿದ್ದರೆ ನೀನು ನಮಗೆ ಪುನಃ ಸಿಗುತ್ತಿರಲಿಲ್ಲ. ಅಪ್ಪರಲ್ಲಿ ನೀನು ನೀರಲ್ಲಿ ಮುಖಿಗ ಸತ್ತೀ ಹೋಗು ತ್ತದೆ.”

ಸ್ತುತಿ:—“ಆದರೆ ನಾನು ಆ ಹಡಗಹೊಳಗಿಂದ ಓಡಿ ಬರಲಿಕ್ಕೆ ಪ್ರಯ ತ್ವಿ ಸದಿದರೆ ನನ್ನ ಗಿಡಿಯೇನಾಯಿ ತೆಂಬದು ಕೂಡ ತನಗೆ ತಿಳಿಯುತ್ತಿದ್ದಿಲ್ಲ.”

ಬ್ದೀರು:—“ಅದೇನೋ ನಿಜ. ಏನೇ ಆಗಲ. ಆಗತಕ್ಕದ್ದೀಲ್ಲ ಆಗ ಹೋಗಿದೆ. ಅದಿರಲ. ಈಗ ವಾರ್ಷ-ಜೋಸನರನ್ನು ಸರೆಹುಡಿಯಲು ಏನು ಯುಕ್ತಿ ಮಾಡಬೇಕೆಂಬದನ್ನು ಹೇಳು ನೋಡುವಾ. ನೀನು ನಮ್ಮನ್ನು ಅವರ ನಿವಾಸವ್ಥ ಇಕ್ಕೊಣ್ಣಿಯ್ಯ ಬಲ್ಲಿಯಾ?”

ಸ್ತುತಿ:—“ಅದೇಕೊಯ್ಯಲಿಕ್ಕೆಲ್ಲ? ಗರವಿಲ್ಲ ಸ್ತ್ರೀಪಿನಲ್ಲೇ ಅವರ ವಾಸ ಸ್ಥಳ. ಆ ಮನೆಯು ಇಲ್ಲಿಂದ ಹೆಚ್ಚು ದೂರದಲ್ಲಿಲ್ಲ. ನಡೆದೇ ಹೋಗೋಣ ಬನ್ನಿ.”

ಬ್ದೀರು:—“ನೀನಿಗ ಮನೆಗೆ ಹೋಗುವದೇ ವಿಹಿತವು. ನೀನು ಈಗಲೇ ಮತ್ತೀ ಥಂಡಿ ಮೂಡಿಕೊಂಡರೆ ನಿನಗೆ ‘ನಿಮೋನಿಯಾ’ ಆಗುವದೇ ಖಂಡಿತ.”

ಸ್ತುತಿ:—“ನೀವು ನನಗಾಗಿ ಚಿಂತಿಸಚೇಡಿ. ನನಗೆ ಶೀತ ಸಹಿಸುವ ಅಭ್ಯಾಸವಿದೆ. ಅದರಿಂದ ನನಗೆ ಶೀತವಾಗಲಾರದು.”

ಇನ್ನು:—“ನಾವಿನ್ನು ವೇಳಿಗಳಿರುವದು ತರವಲ್ಲ. ನಾವು ಯಾವ ದೋಷ ಯನ್ನೊಣಿಯ್ಯ ಸ್ತುತಿನನ್ನು ಪಾರುಮಾಡಿಕೊಂಡು ಬಂದಿವೋ ಆ ಚೋಣಿ ನಲ್ಲೇ ಕಳ್ಳರು ಸ್ತುತಿನನ್ನೊಣಿಯ್ಯ ಹಡಗಕ್ಕೆ ಸೇರಿಸಿರಬಹುದೆಂದು ನನಗೆ ವಂಬಗೆಯಿದೆ. ಇಲ್ಲಿದಿದ್ದರೆ ಇನ್ನು ರಾತ್ರಿಯಲ್ಲಿ ಅದು ಆ ನೆಲಮನೆಯ ಹತ್ತರ

ಕಾಣಬರುತ್ತಿರಲ್ಲ. ಆ ಜೋಟಿನಿಂದಲೇ ಅವರು ಧಡಕ್ಕೆ ಬಂದಿಳಿದಿರುವರು. ಒಂದುವೇಳೆ ಅವರು ಸ್ತುತ್ತನ ಆರ್ಥ ನಾದವನ್ನು ಕೂಡ ಹೇಳಿರಲ್ಪಕ್ಕೆ ಸಾಕು. ನನ್ನೀ ಅನುಮಾನವು ನಿಜವಾದರೆ, ಸ್ತುತ್ತನು ಹಡಗದಿಂದ ಓಡಿ ಬಂದನೆಂಬ ದನ್ನು ಕೂಡ ಅವರು ಖಂಡಿತವಾಗಿಯೂ ತಿಳಿಯುವರು.”

ಬ್ಲೈಕ್‌ನಿಗಾದರೂ ಹಾಗೆಯೇ ಅನಿಸುತ್ತಿತ್ತು. ಅವನು ಇನ್ನೊಕ್ಕರನ ಮಾತು ಸಂಪೂರ್ಣ ಯುಕ್ತಿಸಮ್ಮತವೆಂದು ಒಪ್ಪಿಕೊಂಡನು. ಅವನು ಕ್ರಾಂತಾತ್ಮನೇ ಯೋಚಿಸಿ, ಇನ್ನೊಕ್ಕರನನ್ನು ಕುರಿತು:—“ಹಾಗಾದರೆ ನಡೆಯಿರಿ. ನಾವು ಈಗಲೇ ವಾಟ್‌-ಜೋಸನರ ನಿವಾಸಕ್ಕೆ ಹೋಗೋಣ. ತಡವಾದರೆ ಅವರು ಸ್ಥಳಾಂತರಕ್ಕೆ ಓಡಿಹೋಗುವ ಸಂಭವವಿದೆ. ಅವರು ಒಂದುವೇಳೆ ಅಲ್ಲಿಯೇ ಇದ್ದರೆ ಕಳವಿನ ಮಾಲೂ ಅವರಲ್ಲಿಯೇ ದೂರೆಯುವುದು. ಕಳವಿನ ಮಾಲನೊಡನೆ ಅವರನ್ನು ಸೇರಿಹಿಡಿಯಲಾದರೆ, ಅವರಿಗೆ ಲಫ್ಷ ಶಿಕ್ಷೆಯಿ ಆಶ ಹಚ್ಚಿ ನೇಭಿಲ ಹರಕೋರ್ಟ್‌ನ ವಿರುದ್ಧ ಅವರ ಸಾಕ್ಷಿ ಮಾಡಿಸುವದು ಕರಿಣ ವಾಗಲಾರದು. ಸ್ತುತ್ತ, ನೀನು ಟೆಲಿಫೋನ ಮಾಡಿ ತಿಳಿಸಿದ ಸುದ್ದಿಯಿಂದ ಏನು ಘಲವಾಯಿತೆಂಬದನ್ನು ಅರಿಯಲು ಆತುರನಾಗಿರುತ್ತೀರುಷ್ಟೇ? ಅದನ್ನು ದಾರಿಯಲ್ಲಿ ವಿಶದವಾಗಿ ಹೇಳುತ್ತೀನೆ, ನಡೆ”

ಸ್ತುತ್ತನು ತೊಯ್ದು ಉಡುಪಿನಿಂದಲೇ ಬ್ಲೈಕ್‌ನಿಗೆ ದಾರಿ ತೊರಿಸುತ್ತು ಸಾಗಿದನ್ನ; ಯಾವ ಬಗೆಯ ನೀವವನ್ನೂ ವುಂದೆ ಮಾಡಲಿಲ್ಲ. ಬ್ಲೈಕನು ಹರಕೋರ್ಟ್‌ನ ಸಂಬಂಧದ ಎಲ್ಲ ಸಂಗತಿಯನ್ನು ಆತನಿಗೆ ಹೇಳ-ಹೇಳುತ್ತು ದಾರಿ ಕ್ರಮಿಸುತ್ತಿದ್ದನು. ಟಾಯಗರವು ಇನ್ನೊಕ್ಕರ ಹಾಗು ಸಾದಾವೇಷದ ಪೋಲೀಸರೊಡನೆ ನಡೆದಿತ್ತು.

ಆ ಗರವಿಲ್ಲಿಸ್ತ್ರೀಟು ನದೀ ದಡದಿಂದ ಎಳಿಂಟು ನಿಮಿಷಿನ ದಾರಿ. ಅವರು ಹೋಗತಕ್ಕೆ ವೇಲಂತಿಸ್ತಿನ ಮನೆಯು ಕೆಲ ಗಜ ದೂರವಿರುತ್ತಲೇ ಒಮ್ಮೆಲ್ಲ ನಿಂತುಕೊಂಡರು. ಆಗ ಅವರಿಗೆ ಆ ಕಳ್ಳರ ನಿವಾಸದಲ್ಲಿ ದೀಪದ ಬೀಳಕು ಕಾಣಿಸಲಿಲ್ಲ. ಅದರಿಂದ ಇನ್ನೊಕ್ಕರನು:—“ಈ ಮನೆಯಲ್ಲಂತೂ ಕತ್ತಲೆ ಮುಸಕಿದೆ. ಅವರು ಬಹುಶಃ ಇಲ್ಲಿಂದ ಜಾರಿಕೊಂಡಿರಬಹುದು.”

ಬ್ಲೈಕ್:—“ಹಾಗೆಯೇ ಆಗಿರಬಹುದೆಂದು ಹೇಳಬರುವಂತಿಲ್ಲ. ಒಂದು ವೇಳೆ ಅವರು ಹಿಂಬದಿಯ ಮೂಲೆಯೋಳಿಗಿನ ಕೋಣೆಯಲ್ಲಿ ಕುಳಿತಿರಬಹುದು. ಮನೆಯ ಹಿಂಬದಿಯಲ್ಲಿ ಈ ಪೋಲೀಸರಿಬರನ್ನು ಪಹರಿಗೆ ಕಳಿಸಿ ನಾವು....”

ಬ್ಲೈಕನ ಮಾತು ಪೂರ್ವೇಸುವ ಮೊದಲ್ಲಿ ಸ್ತುತ್ತನು ಆವರುಗಳಿಗೆ ಮೆಲ್ಲನೆ:-ಸುಮ್ಮನಿರ್. ಅಗೋ, ನೋಡಿರಿ. ಅದಾರೋ ಆ ಮನೆಯೋಳಿಗಿಂದ

ಹೊರಹೊರದುತ್ತಿದ್ದಾರೆ.

ಕೇವಲ ಅದೇ ಸಮಯಕ್ಕೆ ಯಾವನೊಬ್ಬನು ಆ ಮನೆಯ ತಲೆಬಾಗಿಲ ವನ್ನು ತೆರೆದು ಲಗುಬಗನೆ ಬೀದಿಗೆ ಬಂದು ನಿಲ್ಲತ್ತುಲೇ ಬೀದಿಯ ದೀಪದ ಬೀಳಕು ಆತನ ವೋರೆ-ಕಣ್ಣಗಳ ಮೇಲೆ ಬಿಡ್ಡಿತು. ಅವನು ಶಾಲ್ಲಿಂದ ಮುಂದೆ ಹೋಗಲಿಲ್ಲ.

ಇನ್ನವೆಕ್ಕರ ಉಯಿಚಿನ್ನು ನು ಅವನನ್ನು ಕಂಡೊಡನೆಯೇ ಗುರ್ತಿಸಿದನು; ಹಾಗು ವಿಸ್ತೃತ್ಯಭರದಿಂದ ಗಟ್ಟಿಯಾಗಿ—“ಎಂಥ ಆಶ್ಚರ್ಯವಿದು! ಈತ ನಂತೂ ನೇಭಿಲ ಹರಕೋರ್ಟನು!”

ಇನ್ನೇಕ್ಕರನ ನುಡಿಗಳು ಬಹುಶಃ ಹರಕೋರ್ಟನಿಗೆ ಕೇಳಿಸಿರಬೇಕು. ಆತನು ನಿಮಿಷ ಮಾತ್ರ ಯೋಚನ, ಮತ್ತೆ ಭರದಿಂದ ಆ ಮನೆಯನ್ನು ಹೊಕ್ಕಿನು.

ಆಗ ಚ್ಹೀಕನು ಉತ್ಸಾಹಭರದಿಂದ:—“ತೀವ್ರ ನಡೆಯಿರ. ಆ ಮನೆಯಲ್ಲೇ ಅವನನ್ನು ಸರೆ ಹಿಡಿಯಬಹುದು. ನೇಭಿಲನು ಇಲ್ಲ ಸಿಕ್ಕಿಸೆಂದು ಅನಿಸಿರಲಿಲ್ಲ.”

ಅವರೆಲ್ಲರೂ ಮೂರೇ ಹಾರಿಕೆಗಳಲ್ಲಿ ಆ ಮೇಲಂತಸ್ತಿನ ಮನೆಯ ತಲೆಬಾಗಿಲಿಗೆ ಹೋಗಿ ತಲುಪಿದರು; ಹಾಗು ಬಾಗಿಲವನ್ನು ಬಲವಾಗಿ ದೂಡಿದರು; ಅದರೆ ಅದಕ್ಕೆ ಒಳಗಿನಿಂದ ಅಗಳ ಹಾಕಲಾಗಿತ್ತು. ಆ ಬಾಗಿಲು ಸಹಜವಾಗಿ ತೆರಿಯಲ್ಪಡದ್ದಿರಂದ ಇನ್ನವೆಕ್ಕರನು ಒದ್ದು ಒದ್ದು ಅದನ್ನು ಮುರಿದು ಆ ಮನೆಯನ್ನು ಪ್ರವೇಶಿಸಿದನು. ಚ್ಹೀಕನು ಲಗುಬಗನೆ ನಡುವು ನೆಗೆ ಹೋಗಲು ಎದುರಂನಲ್ಲೇ ಹರಕೋರ್ಟನನ್ನು ಕಂಡನು. ಚ್ಹೀಕನು ತಣ್ಣೆದು ರಿಗೆ ಬಂದು ನಿಂತದ್ದನ್ನು ಕಂಡು ಅವನು ನಿಮಿಷಾಧ್ಯದಲ್ಲೇ ತನ್ನ ಜೀಬಿನೊಳಗಿಂದ ಕಾಡತ್ತಿಸು ತುಂಬಿದ್ದ ಸಿಹಿತ್ತಾಲು ತೆಗಿದನು; ಅದರೆ ಅವನು ಅದನ್ನೆತ್ತಿ ಚ್ಹೀಕನ ಮೇಲೆ ಗುರಿ ಹಿಡಿಯುವ ಮುಂಚೆಯೇ ಚ್ಹೀಕನು ಅವನ ಮೂಗಿನಮೇಲೊಂದು ಬಹು ಬಲವಾದ ಮನುಷ್ಯಾಫಾತ ಮಾಡಲು, ಆ ಪಟ್ಟಿನ ನೋವನ್ನು ಸಹಸರಾರದೆ ಒವ್ವೆಲ್ಲಿ ಬವಳಿಗೊಂಡು ನೆಲಕ್ಕೆ ಬಿಡ್ಡಿಬಿಟ್ಟಿನು.

ಚ್ಹೀಕನು ಟಾಯಿಗರವನ್ನು ದ್ದೇಶಿಸಿ:—“ಟಾಯಿಗರ, ಈತನ ಮೇಲೆ ಪಹರಿ ಮಾಡುತ್ತಿರು. ಈ ಕಾಲಸರ್ವನು ಎಡ್ಡೆಳಲು ಪ್ರಯತ್ನಿಸುತ್ತುಲೇ ಇವನ ಕುತ್ತಿಗೆಯನ್ನೇ ಹಿಚುಕೆ ಹಿಡಿ” ಎಂದು ಆಷ್ಟೆಗೆದನು.

ಟಾಯಿಗರು ಹರಕೋರ್ಟನ ಎದೆಯ ಮೇಲೆ ಹಾರಿ ಅವನ ಕುತ್ತಿಗೆಗೆ ಬಾಯಿ ಹಚ್ಚಿಕೊಂಡೇ ಕುಳಿತು. ಭೀಕರವಾದ ಆಫಾತದ ನೋವಿನಿಂದ

ಹರಕೋರ್ಟನು ನೆಲದ ಮೇಲೆ ಬಿದ್ದ ಕಣ್ಣು ಮುಚ್ಚಿ ‘ಅಯ್ಯೋ! ಅಯ್ಯೋ! ಅಯ್ಯುಯ್ಯೋ!!’ ಎಂದೆನ್ನು ತೀದಿದ್ದನು; ಎದ್ದೇ ಇಂದ ಪ್ರಯತ್ನಕ್ಕೆ ತೊಡಗಲಿಲ್ಲ. ಬ್ಲೀಕನು ಅವನ ಬಳಿಯ ಸಿಸ್ತುಲನ್ನು ವಶಪಡಿಸಿಕೊಂಡು ಜೊತೆಗಾರರೂ ದನೆ ಬೇರೆ ಕೋಣ್ಣಿಗೆ ಹೋದನು. ವಾರ್ಡ್ ಮತ್ತು ಜೊಸನರು ಅಲ್ಲಿಯೇ ಇದ್ದರು. ಅವರು ಇವರನ್ನು ಕಂಡ ಕೂಡಲೆ ಮೇಲುಪುರಿಗೆಯ ಬಳಿಯ ಕೂಡುವ ಕೋಣೆಯನ್ನು ಹೊಕ್ಕರು. ಅವರು ಅಲ್ಲಿಯ ಕಿಟಕಿಯನ್ನು ತೀರಿದು ಒಡಿಹೋಗಲು ಪ್ರಯತ್ನಿಸುವ ಮೊದಲೇ ಬ್ಲೀಕನು ತಮ್ಮ ಜನರೂ ದನೆ ಅವರನ್ನು ಸುತ್ತುಗಟ್ಟಿಕೊಂಡು ನಿಂತನು. ವಾರ್ಡ್-ಜೊಸನರು ಅವರ ಕೈಯಿಂದ ಪಾರಾಗಿ ಹೋಗಲು ನಿಮಿಷಗಳಲ್ಲೇ ಅವರುಗಳ ಕೈ ಕಾಲುಗಳು ಬೇಡಿ-ಸಂ ಕೋಲೆಗಳಿಂದ ಭೂಷಿತವಾದವು. ಬಳಿಕ ಅವರಿಬ್ಬರ ರಟ್ಟಿಗಳಿಗೂ ನೂಲಿನ ಹಗ್ಗದಿಂದ ಕಟ್ಟಿಸಿ ಬ್ಲೀಕನು ಸ್ತ್ರಿತ್ವ ಸೊಡನೆ ನೇಭಿಲ ಹರಕೋರ್ಟನ ಬಳಿಗೆ ಬಂದನು; ಹಾಗು ಅವನ ಕೈಕಾಲುಗಳಿಗೂ ಬೇಡಿ ತೊಡಿಸಿದನು. ನೇಭಿಲನು ಬರಿಯ ಆಕ್ರೋಶದಿಂದ ಗಜೀಸಿ:—“ಪತ್ತಿದಾರನೇ, ನಿನಗಿಂಧ ಸಾಹಸವೇ? ನನ್ನೀ ಕೋವದ ಫಲವನ್ನು ನಿನು ಆ ಮೇಲೆ ಭೋಗಿಸುವೇ!”

ಬ್ಲೀಕನು ಅವನ ಬೆದರಿಕೆಗೆ ಕಿವಿಗೊಡದೆ ಆ ಮೂವರೂ ಕಳ್ಳರ ದೀಕ ರಖಿಡತಿ ಮಾಡಿದನು; ಆದರೆ ಅವರಾರ ಬಳಿಯಲ್ಲಾ ಏನೂ ದೋರಿಯಲಿಲ್ಲ. ಆಗ ಆತನು ಇನ್ನಪೆಕ್ಕರನ ಸಹಾಯದಿಂದ ಆ ಕೋಣೆಯೊಳಗಿನ ಡೆಸ್ಕು, ಟೀಬಲ್ಲಿನ ಡ್ರಾ ಮೊದಲಾದವುಗಳನ್ನು ಸಂಶೋಧಿಸಿದನು. ಅಲ್ಲಿಲ್ಲಾ ಕೂಡ ಏನೂ ಸಿಗಲಿಲ್ಲ.

ಆಗ ಇನ್ನಪೆಕ್ಕರನು:—“ಕಳವಿನ ಮಾಲಂತೂ ಎಲ್ಲಿಯೂ ಪತ್ತಿಯಾಗಲಿಲ್ಲ; ಈಗೇನು ಮಾಡೋಣ?”

ಬ್ಲೀಕ:—“ನೀವು ಇಲ್ಲಿಯೇ ಪಹರೆ ಮಾಡುತ್ತಿರ್ಬಿ. ನಾನು ಒಮ್ಮೆ ಉಪರಿಯನ್ನು ತೋಡಿಸಿ ಬರುತ್ತೇನೇ.”

ಬ್ಲೀಕನು ತನ್ನ ಮಿಂಚಿನ ಹಿಲಾಲನ್ನು ಹಿಡಕೊಂಡು ಲಗುಬಗನೆ ಅಟ್ಟ ವನ್ನೇರಿ ಹೋದನು. ಅವನು ಅಲ್ಲಿಯ ಆ ಕೋಣ ಈ ಕೋಣ ನಡುವಿನ ಹಾಲಾಗಳನ್ನೆಲ್ಲ ಹುಡುಕಿ ಕೊನೆಗೊಂಡು ಹ್ಯಾಂಡಾಬ್ಯಾಗ ಹಿಡಿದುಕೊಂಡು, ಸುಮಾರು ಹತ್ತು ನಿಮಿಷಗಳ ನಂತರ ಕೆಳಗಳಿಂದ ಬಂದನು. ಅಲ್ಲಿ ಅವನು ಅದನ್ನು ತೀರಿಯಲು, ಅದರೊಳಗೆ ಬಗೆಬಗೆಯ ವರ್ಚ-ವೈಫ್ರಾಯ್ ಮುತ್ತು-ರತ್ನಗಳ ಅಲಂಕಾರಗಳಿಂದ ವು. ಅವನು ಅವುಗಳನ್ನೆಲ್ಲ ತಿಗೆತಿಗೆದು ಮೇಜಿನ

ಮೇಲಿನಿಸಿದನು. ಮಂಚಿನ ದೀಪದ ಚೆಳಕಿನಲ್ಲಿ ಅವುಗಳೆಲ್ಲ ಭಳಭಳನೇ ಹೊಳೆಯಹತ್ತಿದ್ದನು. ಅವುಗಳೆಲ್ಲವೂ ಒಂದಕ್ಕೆಂತೊಂದು ಬಹು ಮೂಲ್ಯವಾದ ಅಭರಣಗಳೇ ಆಗಿದ್ದವು.

ಆಗ ಬ್ಲೀಕನು:—“ಈ ಬ್ಯಾಗ ಇವರು ಮಲಗುವ ಕೋಟಿಯೊಳಗಿನ ಒಲೆಯ ಮೇಲಿನ ಉಲ್ಲಾರದಲ್ಲಿ ಅಡಗಿಸಿದಲಾಗಿತ್ತು. ಇತ್ತನೋಡಿರಿ, ಇದರಲ್ಲಿ ಲೇಡಿ ಹೆಡೆಲ್‌ಎಡಳ ಕಳವಾದ ಎರಡು ಅಮೂಲ್ಯ ಅಭರಣಗಳೂ ಇವೆ. ಬೇರೆ ಅಲಂಕಾರಗಳೆಲ್ಲ ಯಾರ್ಯಾರವೆಂಬದು ಈಗ ನಮಗೆ ತಿಳಿಯಿದ್ದರೂ ಥಾಫ್‌ನೀ ಬಾರನನ್ನು ಕಳವಾದ ಅಭರಣಗಳೂ ಇವುಗಳಲ್ಲೇ ಇವೆಯೆಂದು ತೋರುತ್ತದೆ. ಇಂದು ನಮ್ಮುಗಳ ಎಲ್ಲ ಶ್ರಮವೂ ಸಫಲವಾಯಿತು. ವಾಟೆ-ಜೋಎಸ್ ನರಿಗೆ ಲಘುತ್ವಕ್ಕೆಯ ಅಮಿಷ ತೋರಿಸಿ ಅವರಿಂದ ನೇಭಿಲನ ವಿರುದ್ಧ ಸಾಕ್ಷಿ ಹೇಳಬೇಕಾದಿತೆಂದು ನನಗೇ ಈ ಮೋದಲು ಅನಿಮೃತತ್ವ; ಅದರೆ ಇಲ್ಲಿ ಹರಕೋಟೆನ ಬಗೆ ಯಾವ ಎಲ್ಲ ಪ್ರಮಾಣಗಳು ದೊರೆತಿರುವವೇ ಅವೇ ಸಾಕಷ್ಟು ಸಾಕ್ಷ್ಯಗಳಾಗಿವೆ.

ವಾಟೆ-ಜೋಎಸನರು ಪುರಾತನ ಆರೋಪಿಗಳು. ಕಳವು ದರೋಡೆಗಳೇ ಅವರ ಮುಖ್ಯ ವ್ಯವಸಾಯ; ಹಾಗು ಬೇಡಿಗಳು ಅವರ ದೀಕದ ಅಲಂಕಾರಗಳು! ಅವರು ಈ ಮೋದಲೆಷ್ಟೋ ನಾರೆ ಜೇಲು ಸೋಡಿದ್ದರೂ ಮತ್ತೆ ಅಲ್ಲಿಗೇ ಹೋಗಬೇಕಾದೆ ರಿಂದ ಅವರಿಗೇನೂ ಅನ್ಯ ವ್ಯಾಕುಲವಾಗಲಿಲ್ಲ; ಅದರೆ ನೇಭಿಲ ಹರಕೋಟೆನ ಆಗಿನ ಮಾನಸಿಕ ಅವಸ್ಥೆಯು ಅತ್ಯಂತ ತೋಚಿನೀಯವಾಗಿತ್ತು. ಎಲ್ಲಿ ಆತನ ವಿಲಾಸದ ಆಗರವಾದ ಭೇಯಾರ ಸ್ಟೀಪಿನೋಳಿಗಿನ ಸುರಮ್ಮನಿವಾಸ, ಸುಕೋಮಲ ಶುಭ್ರಶಯ್ಯೆ, ಲಂಡನ್‌ನ ಸರ್ವತ್ರೇಷ್ಟು ಹೋಟಲ್‌ಲುಗಳಲ್ಲಿಯ ರೆಸ್ಯಾರೆಂಟ್‌ದಲ್ಲಿನ ಪಾನಾಹಾರಗಳು, ಲಾಡ್-ಲೇಡಿಗಳ ಸಮಾಜದಲ್ಲಿ ಅಬಾಧಿತವಾದ ಚಲನವಲನ, ಸನ್ಯಾಸ್ಯ ಕುಲಯುವತಿಯ ರೋಡನೇ ನೈತ್ಯ, ಗಾಯನ, ನಾಟಕ, ತಮಾಸೆಗಳು ಮತ್ತು ಅನೋಡ-ಪ್ರಮೋಡಗಳು ಹಾಗು ಎಲ್ಲ ಆ ಕರ್ಮೋರ ಕಾರಾಗ್ನಹದ ತೋಂದರೆ? ಅವನು ಸ್ವರ್ಗಲೋಕದಿಂದ ಒಮ್ಮೆಲೇ ರಸಾತಲಕ್ಕೆ ಜಾರಿ ಬಿಡ್ಡಂತಾಗಿತ್ತು! ಅದರೆ ಅದರ ಹೊರತು ಯಾವ ಮಾರ್ಗವೂ ಇರಲಿಲ್ಲ. ಅವನ ಅಪರಾಧಗಳ ಸಾಕ್ಷಿಗಾಗಿ ಎಲ್ಲ ಪ್ರಮಾಣಗಳೂ ಸಿಧ್ಧವಿದ್ದವು. ಅದರಿಂದ ಅವನು ಭಯ, ಉದ್ದೇಶ ಮುಂತಾದವುಗಳಿಂದ ಬಿರುಗಾಳಿಯಂದಲ್ಲಾಡುತ್ತಿರುವ ಮರದೊಳಗಿನ ಹಳ್ಳಿಯಂತೆ ಥರಫರನೇ ನಡುಗಹತ್ತಿದನು. ಬ್ಲೀಕನು ಆತನನ್ನು ಕುರಿತು:—“ನೇಭಿಲ್, ಅಂದು ರಾತ್ರಿ ನೀನು ನನ್ನ ಎಲ್ಲ ಪ್ರಯತ್ನ

ಗಳನ್ನೂ ಮನಿಸುಂಗಿಸಿದ್ದೆ. ನೀನು ನಿನ್ನೀ ಆಶ್ರಿತ ಕಳ್ಳರ ಮೂಲಕ ಕಳವಿನ ಮಾಲನ್ನು ದಾಟಿಸಿ ಕೇವಲ ಸಾಧುವಾಗಿ ಬಿಟ್ಟಿದ್ದೆ; ಆದರೆ ಈಗ? ಇಂದು ಆ ನಿನ್ನ ಮಾನ-ಮನ್ಯಂತ್ರಗಳ ಅಭಿಪ್ರಾಹಾಸವೆಲ್ಲಿದೆ? ನೀನು ನಿನ್ನ ಪಾಪಕ್ಕೆ ಯೋಗ್ಯ ವಾದ ದಂಡನೆಯನ್ನು ಹೊಂದುವೆ. ನಿನ್ನ ದುಃಖ-ದುರ್ದರ್ಶನೆಗಳನ್ನು ಕಂಡು ನನ್ನ ಹೃದಯದಲ್ಲಿ ಅಣುಮಾತ್ರವೂ ದಯಿತು ಸಂಚಾರವಾಗದು. ನಿನ್ನ ಬಂಧುಗಳೆಲ್ಲ ನಿನ್ನ ಮುಸುಡೆ ನೋಡಿ ತಿರಸ್ಯಾರದಿಂದ ಮೋರೆ ತಿರುಗಿಸುವರು! ನಿನ್ನ ಕೇತ್ತಿರು ಅಖ್ಯಾನವನನ್ನು ಕೇಳಿ ನಿನ್ನನ್ನು ತಮ್ಮ ಬಂಧುವೆಂತು ಹೇಳಿಸಿ ಕೊಳ್ಳಲಿಕ್ಕೆ ಎಲ್ಲಾರಿಗೂ ನಾಚಿಕೆ ಎನಿಸುವದು. ನಿನ್ನ ಅಸ್ತಿತ್ವದ ನೀನಪು ಕೂಡ ಇನ್ನೆರಡು ದಿನಗಳ ನಂತರ ನಿನ್ನ ವರೆನಿಸಿಕೊಳ್ಳಬ್ಬವರಾರಿಗೂ ಉಳಿಯಲಾ ರದು.

ನೇಭಿಲನು ಬ್ಲೀಕನ ಮಾತಿಗೇನೂ ಉತ್ತರ ಕೂಡದೆ ತಲೆ ತಗ್ಗಿಸಿ ಕೊಂಡು ನಿಂತುಬಿಟ್ಟಿದ್ದನು. ಅವನ ಏರಡೂ ಕಣ್ಣಗಳಿಂದ ಅಶ್ವಗಳು ಧಾರೆ ಗಟ್ಟಿ ಹರಿಯಹತ್ತಿದವು. ಬ್ರಿಕ ಬ್ಲೀಕನು ಎರಡು ಗಾಡಿಗಳನ್ನು ತರಿಸಿದನು. ಒಂದರಲ್ಲಿ ಬ್ಲೀಕನು ಸ್ತ್ರಿತ್ತಿ, ಇನ್ನುವೇಕ್ಕರ ಹಾಗು ಹರಕೋಟ್ಟ ಇವರೊಡನೆ ಕುಳಿತನು. ಇನ್ನೊಂದರಲ್ಲಿ ಸಾದಾವೇಷದ ಪೋಲೀಸರಿಬ್ಬರೊಡನೆ ವಾಟೀ-ಜೋಸನರಿಬ್ಬರನ್ನು ಕೂಡಿಸಿದನು. ಟ್ರೀಗರವು ಅವರೊಡೂ ಗಾಡಿಗಳ ಹಿಂದಿ ನಿಂದ ಓಡಹತ್ತಿತು ಆ ಎರಡೂ ಗಾಡಿಗಳು ಅಂದು ರಾತ್ರಿ ಹನ್ನೊಂದು ಗಂಟೀಗೆ ದಕ್ಕಿಣಾಭಿಮುಖವಾಗಿ ಭರದಿಂದ ಓಡಹತ್ತಿದವು.

ಆ ಗಾಡಿಗಳು ಓಡಿದುತ್ತೆ ಉಜ್ಜ್ವಲ ದೀಪಮಾಲೆಗಳಿಂದ ಭೂಷಿತ ವಾದ ಒಂದು ನಾಟಕ ಗೃಹದೆದುರಿಗೆ ಬಂದು ನಿಂತುಕೊಂಡೆವು. ಆಗ ನಾಟಕವು ಮುಗಿವಿತ್ತು. ಅದರಿಂದ ಅಸಂಖ್ಯ ಗಾಡಿಗಳಿಂದಲೂ ನಾಟಕದಿಂದ ಹಿಂದಿರುಗಿದ ದಶಕ ಜನರಿಂದಲೂ ಆ ವಿಶಾಲವಾದ ರಾಜಬಿಂದಿಯು ಕಟ್ಟುಗಿ ಬಿಟ್ಟಿತ್ತು. ದೇವರ ವಿಧಾನವೇ ಹಾಗಿದ್ದು ದರಿಂದ ಆ ರಾತ್ರಿಯಲ್ಲಿ ಲಾಡನೆ ಸೆಸಿಂಡೇಲನು ತನ್ನ ಹೆಂಡತಿ-ಮಗಳೊಂದಿಗೆ ಆ ನಾಟಕ ನೋಡಲಿಕ್ಕೆ ಬಂದಿದ್ದನು. ಅವರೆಲ್ಲರೂ ನಾಟಕ ಗೃಹದಿಂದ ಹೊರಬಿದ್ದು ತಮ್ಮ ಮೊಟ್ಟರಿಗಾಗಿ ದಾರಿಯಲ್ಲಿ ಕಾದು ನಿಂತಿದ್ದರು. ಯಾವ ಗಾಡಿಯಲ್ಲಿ ನೇಭಿಲ ಹರಕೋಟ್ಟ ನು ಕೈಕಾಲುಗಳ ಬೇಡಿಗಳಿಂದ ಭೂಷಿತನಾಗಿ ಕುಳಿತಿದ್ದ ನೋ ಆ ಗಾಡಿಯು ಅವರ ಎದುರಿಗೇ ಬಂದು ನಿಂತುಬಿಟ್ಟಿತು. ಪ್ರಜಂಡವಾದ ಬೆಳೆನಲ್ಲಿ ನೇಭಿಲ ಹರಕೋಟ್ಟನನ್ನು ಗುಟ್ಟಿಸಲಿಕ್ಕೆ ಯಾವ ಆತಂಕವೂ ಆಗಲಿಲ್ಲ. ದಾರಿಯ ಮಗ್ಗಲಲ್ಲಿ ನಿಂತುಕೊಂಡಿದ್ದ ಡಾಫನಿ ಭಾರನನ್ನು ಇದ್ದಿಸಿಯು ನೇಭಿ

ಲನ ಮುಖದ ಕಡೆಗೆ ಹೋರಿತು. ಅವನ ಕೈ ಕಾಲಂಗಳೊಳಗಿನ ಬೇಡಗಳೂ ಅವಳಿಗೆ ಕಾಣಿಸದಿರಲ್ಲ ಕಾಫಿಯಿಲ್ಲ ಅಥವ ನೋರೀಯನ್ನು ಸೋಡಿ ಚೆರಿಗಾಗಿ ತನ್ನ ತಂದೆಯನ್ನು ಕುರಿತು:—“ಅಪ್ಪಾ, ಅತ್ತ ಸೋಡಿರಿ. ಆ ಗಾಡಿಯಲ್ಲಿನ್ನು ದಿಟ್ಟಿಸಿ ಸೋಡಿರಿ. ಎಂಥ ಆಶ್ಚರ್ಯದಿಂದ ಸೋಡಿರಿ.”

ಉದ್ದೇ ಮೇಸಿಂಡೇಲನೊಡನೆ ಸೇಭಿಲ್ಲನ ದೃಷ್ಟಿಯು ವಿನಿಮಯವಾಗುತ್ತಲೇ ಅವನು ತನ್ನ ಮುಖವನ್ನು ಗಾಡಿಯ ಒಂದು ಮೂಲೆಯ ಕಡೆಗೆ ತಿರುವ ಮರೆ ಮಾಡಿದನು. ಆಗ ಸೇಭಿಲನ ಮನಸಿಗೆ ಹೇಗೆನಿಸಿದ್ದೀತೆಂಬದನ್ನು ವಾಚಕರೀ ತಕ್ಷಿಂಜಿಕೊಳ್ಳಬಹುದು. ಅಷ್ಟರಲ್ಲಿ ದಾರಿಯು ತೆರವಾಗಲು, ಅವೇರಂತೂ ಗಾಡಿಗಳು ಮೊದಲಿನಂತೆ ವೇಗವಿಂದ ಸ್ವಾಂಪಲಂಡ ಯಾಡಿನ ಕಡೆಗೆ ಪ್ರದರ್ಶಿಸುವು.

ಲಂಡನ್‌ನೊಳಗಾಗು ಶ್ರೀಷ್ಟ ಸಮಾಜದಲ್ಲಿ ಯಾವನ ಖ್ಯಾತಿಯು ಅಸಾಧಾರಣವಾಗಿದ್ದಿತೋ, ಆತನು ಕಳವಿನ ಅವರಾಧದಿಂದ ಸೆರೆಹಿಡಿಯಲ್ಪಡಲು ಅಲ್ಲಿ ಆಗ ಎಷ್ಟು ಗೊಂದಲವೇತ್ತೆಂಬದನ್ನು ಹೇ ಇ ಲಾ ಸ ಲ್. ಪೇಟೆಯಲ್ಲಿ, ಬಿಡಿಯಲ್ಲಿ, ನಾಟಕ-ಸಿನೇಮಾಗಳಲ್ಲಿ, ಕ್ಲಬ್‌ಗಳಲ್ಲಿ ಹೀಗೆ ಸರ್ವತ್ರದಲ್ಲಿ ನೇಭಿಲನ ಅಖ್ಯಾನವೇ ಅಖ್ಯಾನ! ಮಾತು-ಕಥೆಗಳಲ್ಲೂ ವೃತ್ತಪತ್ರಗಳಲ್ಲೂ ಮೊತ್ತ ಮೊತ್ತ ಜನರಲ್ಲಿ ರಹಸ್ಯಜನಕಗಳಾದ ಕಳವು-ದರೊಡಿಗಳನ್ನು ನೇಭಿಲ ಹರಕೊರ್ಟ್‌ನಿಗೂ ಸಂಬಂಧ ಹಚ್ಚಿದ್ದ ಹಲವು ರುಚಿ ರುಚಿಯಾದ ಕಥೆಗಳು ಹೋರಬಿಇಹತ್ತಿದವು. ಎಲ್ಲ ವರ್ಗದ ವಾಚಕರು ಬಹು ಸಂತೋಷದಿಂದ ಆ ಕಾಲಸರ್ವನ ಆ ಕಥೆಗಳನ್ನು ಓದಿ ಸಂತಸವದಹತ್ತಿದರು. ಯಥಾ ಸಮಯದಲ್ಲಿ ನ್ಯಾಯಾಲಯಮೊಳಗೆ ಆ ಮೂವರೂ ಕಳ್ಳರ ವಿಕಾರಕೆಯಾಗಿ ಅವರುಗಳಿಗೆ ಅತ್ಯಂತ ಕರೊರವಾದ ದಿಫೆರ್‌ಕಾಲದ ಕಾರಾಗ್‌ಹದ ಕ್ಷೇತ್ರದಲ್ಲಿ ಗಳಾದವು. ಲೀಡೀ ಹೆಚ್‌ಲಾಡೆಲು ತನ್ನ ಕಳವಾದ ಆಭರಣಗಳನ್ನು ಗುರ್ತಿಸಿ ಕೊಂಡಳು. ಗರವ್‌ನ್ ಸ್ಟ್ರೇಟ್‌ನೊಳಗಿನ ಕಳ್ಳರ ನಿವಾಸದಲ್ಲೂ ಭೀಯಾರ ಸ್ಟ್ರೇಟ್‌ನೊಳಗಿನ ಹರಕೊರ್ಟ್‌ನ ಮನೆಯಲ್ಲೂ ರೂಡಕಿ ಮಾಡಲಾಗಿ ಹಲವು ಗುಪ್ತ ಕಾಗದ-ಪತ್ರಗಳು ಸಿಕ್ಕಿವು. ಅವುಗಳ ಮೂಲಕ ಸ್ವಷ್ಟವಾಗಿ ತಿಳಿಯಿತೀನಂದರೆ, ನೇಭಿಲ ಹರಕೊರ್ಟ್‌ನ ಉಪದೇಶದಿಂದಲೂ ಸಂಧಾನದಿಂದಲೂ ವಾಟೀ-ಜೊಸನರು ಮೊತ್ತ ಮೊತ್ತ ಲಾರ್‌ರ ಮನೆಗಳಲ್ಲಿ ಎಷ್ಟೂ ದಿನಗಳಿಂದ ಕಳವು-ದರವಡಿ ಮಾಡುತ್ತಿದ್ದರು; ಹಾಗು ಇನ್ನೂ ಅನೇಕ ಅಂಥ ಸಂದರ್ಭಗಳು ಅವರಿಂದ ಆಗತಕ್ಕ ವಿದ್ದಿವು.

ಆ ರೀತಿಯಾಗಿ ಲಂಡನ್‌ನ ಸನ್ಯಾಸ ಸುಖಿ ಸಮಾಜದ ಅಭಿಜಾತ

ಗೌರವಕ್ಕೆ ಕಲಂಕಪ್ರಾಯನೂ ಕೀಳ ಕಳ್ಳನೂ ಕವಟಿ, ಕುಚಕ್ಕೆ, ಖಲನೂ ಅದ ನೇಷಿಲ ಹರಕೊಣೆಟೆನ ಪಾಪಮಯ್ಯವೂ, ತಿರಸ್ತರಣೀಯೆನೂ, ಉನ್ನೇತ್ತೀ ತನೂ, ಉನಹಾ ಸ್ಯಾಕರನೂ ಅದ ತೋಚನೀಯ ಜೀವನ ನಾಟಕದ ಕೊನೆಯ ಅಂಕನ ಮಧ್ಯದಲ್ಲಿ ಕಟ್ಟಕಡೆಯ ಪರವೆಯು ಬಿಡ್ಡಿತು. ಒಂದು ಸಮಯದಲ್ಲಿ ಯಾರು ಅವನ ಪರಮ ಬಂಧುಗಳಿಗಿಂದ ರೋ ಈಗ ಅವರೇ ಅವನ ಸಂಬಂಧದ ಏನಾದರೂ ಪ್ರಸಂಗ ಹೊರಟೆ, ತಿರಸ್ತಾರದಿಂದ ಹೆಚ್ಚಾಗಿ ಮುಗಾನ್ನೇ ರಿಸಕತ್ತುತ್ತಾರೆ. ಅವನ ಹೆಸರು ಎತ್ತುವ ದು ಕೂಡ ಅವ ಮಾನಕರವೆಂದು ಕಲವರು ತಿಳಿಯಾಗುತ್ತಿದರು. ಯಾವ ನರಾಧಮ ಕಾಲ ಸರ್ವನು ಬ್ರಾಹ್ಮನ ಕಿರ್ತಿಯಾರನ ಸರ್ವನಾಶಕ್ಕೆಂದು ಟೊಂಕ ಕಟ್ಟಿದ್ದನೋ ಹಿ ತೈ ಷಿ ಬಂಧುವೆಂದಾಗಿ ನಾ ನಾ ಪ್ರಶ್ನೋಭನಗಳಿಂದ ನೋಸಗೊಳಿಸಿ ಅತನನ್ನು ಶಥಃಪತನದ ರಣತಲಕ್ಕೆ ಮೆಟ್ಟಿಸಿರುವನೋ, ಅವನ ಜೀವನದ ಎಲ್ಲ ಸುಖ, ಎಲ್ಲ ಆಶಿಗಳನ್ನು ಪ್ರಿಡಿಸಿ ಮಾಡಿ, ಸಾಮಾನ್ಯ ಕೀಟಕದಂತೆ ಅತನನ್ನು ಕಾಲ ಕೆಳಗೆ ಚೆಲ್ಲಿ ಕೊಟ್ಟು, ಪ್ರಾಂತದ ಜೀವನ, ಧನ, ಮಾನಮನ್ನು, ಸುಖ-ಸಂಪತ್ತು ವಾಗು ಸಾಫಲ್ಯ-ಗೌರವಗಳನ್ನು ಸ್ಥಾಪಿಸಿಕೊಳ್ಳಲಕ್ಕೆ ದೃಢಸಂಕಲ್ಪಿಯಾಗ್ನನು. ಸರ್ವದರ್ಶಿಯಾದ ವಿಧಾತನ ನಿರವೇತ್ತೆ ಮತ್ತು ಅನೋಧಿವಾದ ವಿಧಾನದಿಂದ ಈಗತಾನೇ ದುರುಳತನದ ಕಲಂಕಧ್ವಜ ವನ್ನು ಹೆಗಲ ನೇರೆ ಹೊತ್ತುಕೊಂಡು ಚರವಿಸ್ತ್ರೈತಿಯು, ದುರುಳತನದ ಶಾರ್ಗತ್ತಲೆಯ ಗ್ಯಾರಧಲ್ಲಿ ಪ್ರವೇಶಮಾಡಿಕಾಯಿತು! ಅದಾರು ಅನ್ನ ವರು, ಅಧಮರವೇ ಭೂಮಿಯ ನೇರೆ ಬಯ ದಿನ ವಿಜಯಿಯಾಗುವದೆಂತು?

ಅತ್ಯ ಡಾಹನಿ ಭಾರನನ್ನು ಇ ಅತ್ಯಂತ ರೋಗಸೀಡಿತಭಾಗಲು, ಪ್ರಸಿದ್ಧ ಡಾಕ್ಟರರ ಅಖಿಪ್ರಾಯದ ನೇರಗೆ ಲಾರ್ಡ ನೇಸಿಂಡೇಲನು ಅವಳನ್ನು ಕರೆದು ಕೊಂಡು ಹನೆ ಬದಲಿಸಲಕ್ಕೆಂದು ಒಳ್ಳೀ ಹನೆಯ ಪ್ರದೇಶಗಳಿಗೆ ಪ್ರಯಾಣ ದೇಶಿಸಿದನು. ಸರ್ವಾಜದಿಂದ ಬೇರೆಯಾದ, ಪತ್ತೀಯಿಲ್ಲದ ಹತ್ತಭಾಗ್ಯ ಬ್ರಾಹ್ಮನ ಕಿರ್ತಿಯಾರನು ಜೀವನದ ಎಲ್ಲ ಅವಲಂಬನಗಳನ್ನು ಕಳಿದುಕೊಂಡು, ಎಲ್ಲ ಆಶಿಗಳಿಗೆ ನೀರೆರಚಿ, ಹತಾತ ಹೈದರಾಬಾದಿಂದ ಎಲ್ಲಿಯೋ ಕಾಂದಾದನು. ಅವನನ್ನು ನೋಡಬೇಕೆಂದು ಅದಾರಿಗೂ ಮರುಕವಿರಲಿಲ್ಲ! ಹಿಗಿದ್ದರೂ ಅತನ ಆ ದುರವಸ್ಥೆಯಲ್ಲಾ ಯಾವ ಅತನ ಸ್ವಲ್ಪ ಹಿತೈಸಿಬಂಧುಗಳು ಅವನ ಸಂಗತಿಯನ್ನು ಮರೆಯದಿದ್ದರೋ ಅವರಿಗೂ ಅವನ ಇರವಿನ ಬಗ್ಗೆ ಯಾವ ಪತ್ತೀಯೂ ಹತ್ತಿರಲಿಲ್ಲ.

ಇಂಗ್ಲಿಂಡೆ ಜರ್ಮನಿಯ ವಿರುದ್ಧ ಯುದ್ಧ ಸಾರಿದೆ.

ಕಳವು-ದರವಡಿಗಳ ಬೇತುಗಾರನೆಂಬ ಅಪರಾಧಕ್ಕಾಗಿ ನೇಭಿಲ್ ಹರೆ ಕೋಟಿರುಗಿ ದೀರ್ಘ ಅವಧಿಯ ಶ್ರಮ ಕಾರಾಗ್ವಹದ ತಿಕ್ಕೆಯು ವಧಿಸಲ್ಪಟ್ಟ ಬಳಿಕ ಲಂಡನ್‌ನ ಸನ್ಯಾಸ್ಯ ಸಮಾಜದೊಳಗೆ ಆತನ ಹೆಸರು ಮರಿಯಾಗಿ ಬಿಟ್ಟು. ಲಾಡ್‌ ಮೆಸಿಂಡೆಲನ್‌ ಸ್ಟ್ರೀ-ಕನ್ಯೆಯರೊಡನೆ ಸುಖ ಸ್ವಾಸದಿಂದ ದೇಹಸ್ವಾಸ್ಥ್ಯಗಳನ್ನು ಹೊಂದಿ ಎಷ್ಟೋ ತಿಂಗಳುಗಳ ನಂತರ ಲಂಡನ್‌ ಪಟ್ಟಣಕ್ಕೆ ಹಂಡಿರುಗಿದನು. ಆತನು ಬಂದ ಮೇಲೆ ಪ್ರತಿಯೊಂದು ಸಾಮಾಜಿಕ ಉತ್ಸವಗಳಲ್ಲಿ ಆತನ ಅಂಗವು ಇದ್ದೇ ಇಲ್ಲಿತ್ತು; ಆದರೆ ಡಾಫನಿ ಭಾರತನ್ನು ಇನ್ನಿತಿಯು ಮಾತ್ರ ಈಗ ತೀರ ವಿಕರಿತವಾಗಿತ್ತು. ಅವಳ ಅಗನ ಸದಾನಂದಮಯ ಪ್ರಫುಲ್ಲ ಭಾವವು ಈಗ ರಲ್ಲಿ. ಅವಳ ಅಗನ ವಾಧುರ ಹಾಸ್ಯವು ಲೋಪವಾಗಿತ್ತು. ಆಗಲೆ ಆರ್ಥಿಕ ಕುಲದಂತಹ ಅವಳ ಅಪರೂಪ ರೂಪ-ಲಾವಣ್ಯಗಳು ಎತ್ತಲೋ ಮಾಯವಾಗಿ ಬಿಟ್ಟಿದ್ದನು; ಅಲ್ಲದೆ ಅಸ್ಯಾಭಾವಿಕ ಗಾಂಭೀರ್ಯವು ಅವಳ ಆ ಬಾಲಿಕಾಸುಲಭವಾದ ಚರಲ ಭಾವಕ್ಕೆ ಆದೇಶವಾಗಿತ್ತು. ಯಾವನ ಭರದಿಂದ ಮುಸುಗುಟ್ಟುತ್ತಿದ್ದ ಅವಳ ದೇಹವು ಹೀಣವಾಗಿತ್ತು; ಮನಸ್ಸು ಚಿಂತಾಕ್ರಾಂತವಾಗಿತ್ತು. ಉಜ್ಜುಲ ಮೈ ಕಾಂತಿಯು ಮಂದರೂಪಮೊಂದಿತ್ತು.

ಅತ್ಯ ಕೆಲ್ಲೇ ಯೋರನ ಕರ್ತೀರ ಯಾದಂತಿಯಾದ ಮನಸ್ಸ ಓರಾಯನ್‌ ಡೇವಳು ಈ ಕೆಲ ತಿಂಗಳುಗಳಲ್ಲೇ ಮುಸ್ಸಿನಿಂದ ಜೀರ್ಣಭಾಗಿ, ಕರಿಣ ರೋಗದಿಂದ ಅಶಕ್ತಭಾಗಿ, ಎನ್ನೇಳಲೂ ಕೂಡ ಬಾರವೆ ಸರೇ ಜೆಲ್ಲೆ ಯೋಳಿನ ತನ್ನ ಮನೆಯಲ್ಲಿ ಬಿದ್ದ ಕೊಂಡಿದ್ದಳು.

ನೋಡು-ನೋಡುತ್ತಿರಲು ಗ್ರಿಷ್ಮ ಮತ್ತುವು ಹಿಂದಾಯಿತು. ಆಕ್ಸ್ರೀಕ ವಾಗಿ ಯುರೋಪದ ಎಲ್ಲ ದೇಶಗಳಲ್ಲಿಯ ಶಕ್ಸ್ತ ಶಾಂತಿಯ ನೋಡ ವಡಗಿದ್ದಂದ ಇಂಗ್ಲಿಂಡದ ಆಕಾಶದಲ್ಲಾ ಕಾಳಾತ್ಮಿಯ ಅಂಥಕಾರವು ಒಟ್ಟು ಗೂಡಿಕೊಡಿತು. ಬಹು ದೂರದಿಂದ ರಣಕ್ಷೇತ್ರದ ಒಕ್ಕೇ ಗಂಭೀರವಾದ್ವ ಹೋಫಿನ ಸಪ್ಪಳ ಹಾಗು ಶಸ್ತ್ರಾಸ್ತ್ರಗಳ ರಣತ್ವಾರವು ಇಂಗ್ಲಿಂಡ ನಿವಾಸಿಗಳ ಕೆವಿಗಳಲ್ಲಿ ಸ್ರವೇಶವಾಗಕ್ಕಿದ್ದನು. ಇಂಗ್ಲಿಂಡದ ಸ್ಟ್ರೀವು ರುಷರುಗಳು ಇದರ ಪರಿಣಾಮ ಏನಾಗುವದೋ ಎಂದು ಭಾವಿಸತ್ತೊಡಗಿದರು. ಆ ರಣ ದುಂದುಭಿಯ ಧ್ವನಿಯು ಸಮುದ್ರದಾಚೆಯಲ್ಲಿ ಕೇಳಿಸಲಾರದೇ? ಆಗ ಎಲ್ಲರ ಬಾಯಿಲ್ಲಾ ಜರ್ಮನಿಯು ಬೆಲ್ಲಿನ್ಯಾದ ಮೇಲೆ ದಂಡೆತ್ತಿ ಬರುತ್ತಿರುವ ಸುದ್ದಿ. ಇಂಥ ಫೋರ ಸಮಯದ ಒಂದು ರಾತ್ರಿಯಲ್ಲಿ ಒಬ್ಬ ಯುವತಿಯು

ಲಂಡನ್ನಿನ ಈಸ್ಟ್ ಎಂಡ್‌ದ ಒಂದು ಜನದಟ್ಟಿಕೆಯ ದಾರಿಯಲ್ಲಿ ಒಬ್ಬೊಂಟಿಗೆ ಖಗಿ ಅಡ್ಡಾಯ್ತಿದ್ದೆಳು. ಒಂದು ಅರಾವೆಯಿಂದ ಅವಳು ತನ್ನ ಮುಖ ಕೆಮಲವನ್ನು ಮುಚ್ಚಿಕೊಂಡಿದ್ದೆಳು. ಅವಳ ಒಂಗಾರದ ಬಣ್ಣದ ತಲೆಗೂಡ ಲುಗಳು ಒಂದು ಸಾಮಾನ್ಯ ಬೆಲೆಯ ಟೋಪ್‌ಗೆಯ ಕೆಳಗೆ ಮುಚ್ಚಲಿಪ್ಪಿದ್ದವು. ಕೀರ ಸಾದಾ ತರಹದ ಉದುಪ್ರ-ತೋಡಪ್ರಗಳಿಂದ ಅವಳ ದೇಹವು ಕುಶಿಗೆಯಿಂದ ಪಾದಗಳ ವರೆಗೂ ಮುಚ್ಚಲಿಪ್ಪಿತು. ಅವಳ ಆ ಉದುಪಿನಿಂದ ಅವಳನ್ನು ಸರ್ವಸಾಥಾರಣ ಮನೆಯ ಕಸ್ಟಿಯೆಂದು ತೀರ್ಯಬಹುದಾಗಿತ್ತು; ಆದರೆ ಅವಳಂತಹ ಉಚ್ಚವಂತಿಯ ಯುವತಿಯು ಲಂಡನ್ನಿನ ಈ ಹೊಲನ್ನು ಮನ್ಯ, ಡಾರಿದ್ರ್ಯಸೂಳರ ನಿವಾಸದ ಗ್ರಾಮದಲ್ಲಿ ಎಂದಾದರೂ ಕಾಲಿಪ್ಪಿದ್ದ ಹೋ ಇಲ್ಲವೋ ಅನುಮಾನವೇ ಸರಿ. ಅವಳ ಬಾಹ್ಯವರಣದ ಕೆಳಗೆ ಯಾವ ಬಹುಮೂಲ್ಯದ ಉದುಪ್ರ ಅಡಗಿದ್ದ ತೋ ಅದನ್ನು ನೋಡಿದರೆ ಧನಾರ್ಥಕ ತರುಣರ ವಿಸ್ತೃಯಕ್ಕೂ ನೇರಿ ಉಳಿಯತ್ತಿರಲ್ಲ. ಬಂದ ಸ್ವೀಕಿನ ವಿಶ್ವಲ ವಿಲಾಸತೆಯೂ ಘ್ಯಾಶನ್ನು ಗಳ ಆಗರವೂ ಆ ಉಮೆಪಿನಲ್ಲಿ ಕಂಡು ಬರುತ್ತಿತ್ತು.

ಆ ಯುವತಿಯು ದಾರಿ ನಡೆಯುತ್ತಿರುವಾಗ ಅಸ್ಟಿವಾಗಿ--“ಹಾಯಿ! ಒನ್ನೆಂದು ನಿನ್ನ ಅತನ ದರ್ಶನವಾದರೆ ಅವನ ಕಾಲಿಗೆ ಬಿದ್ದ ಅವನಲ್ಲಿ ಕ್ರಮೆಯ ಭಿನ್ನೆಯನ್ನು ಬೇಡೀನು.”

ಅವಳು ಇಂದೇ ಅಲ್ಲಿಗೆ ಬಂದಿದ್ದ ಕಂತಳ್ಳ; ಆ ತರುಣಯು ಪುಂಡ ಜನರ ಕಣ್ಣಿಗೆ ಬೀಳದಂತಿ ಎಷ್ಟೋ ದಿನಗಳಿಂದ ತನ್ನ ಟ್ರಾಕ್ಸೆಯಲ್ಲಿ ಲಂಡನ್ನಿನಿಂದ ಆ ದಂಡುರ ಕಳ್ಳಿಗೆ ಬಂದು ರಾತ್ರಿಯ ಹೊತ್ತಿನಲ್ಲಿ ಇದೇ ರೀತಿಯಿಂದ ಯಾರನ್ನೋ ತೋರಿಸುತ್ತಿದ್ದೆಳು; ಆದರೆ ಅವಳು ಇದುವರೆಗೂ ಸ್ಕರ್ತಕಾಯ್ ಇಂದಿರಲ್ಲ. ತನ್ನ ಟ್ರಾಕ್ಸೆಯನ್ನು ದೂರದಲ್ಲಿ ನಿಲ್ಲಿಸಿ, ಅವಳು ಚೇರಿ ದಾರಿಗಳಲ್ಲಿ ಕಾಲು ನಡಿಗೆಯಿಂದಲೇ ಅಡ್ಡಾಯ್ತಿದ್ದೆಳು; ಆದರೆ ಯಾವನ ಸಲುವಾಗಿ ಅವಳ ಜೀವನ್ನು ಹಗಲಿರುತ್ತಾ ಹಾಹಾಕಾರ ಮಾಡುತ್ತಿದ್ದ ತೋ ಆತ ನೆಲ್ಲಿ? ಅವಳು ಯಾವ ನರರತ್ನವನ್ನು ಕಳೆಕೊಂಡಿದ್ದ ಹೋ ಆ ವಿಸ್ತೀರ್ಣವಾದ ಜನಸಮುದಾಯದಲ್ಲಿ ಅವನನ್ನೆಲ್ಲಿ ಮುದುಕೆಕೊಳ್ಳಬೇಕು? ಅವಳು ಹೃದ್ಯೋಗದಿಂದ ಕುರುಡಿತಾದಂತಾಗಿ ಅಲ್ಲಿ ನುತ್ತಿ ನುತ್ತಿ ಮತ್ತುತ್ತಿದ್ದೆಳು. ಅವಳ ಸುತ್ತ ಮುತ್ತು ದಾರಿದ್ರ್ಯವೆಂಬ ರಕ್ಕಿಯ ಅಟ್ಟಿಕಾಸ್ಯ! ಧೂಳ ಮುಣಿಗಿದ, ಹರಕ ಹೊಲಸಾದ ಉದುಪ್ರ ಧರಿಸಿದ, ಹೊಟ್ಟಿಗಿಲ್ಲದೆ ಬಳಲುವ, ನಿವಾರಿಂಳಾದ ಅಭಾವದ ಲೋಹಚಕ್ರದಲ್ಲಿ ನಿತ್ಯವೂ ಹೀಡಿ ಹಿಚುಕಲ್ಪಿಸುತ್ತಿರುವ ಸ್ವೀಕೃತಿ

ವರ ರಾಗ-ಕೋಕ, ಪಾಪ-ತಾಪಗಳ ಪ್ರಚೆಂದ ಪ್ರವಾಹದ ಮುಧ್ಯದಿ
ದಲ್ಲಿ ಈ ಬುರುಕೆ ಧರಿಸಿದ ಸುಂದರ ನಾರೀಮುತ್ತಿಯು! ಅವಳು ಬುರುಕೆ
ಯೋಳಿಗಂಡ ಸತ್ಯಷ್ಟಿದ್ವಿಷ್ಟಿಯಿಂದ ಪ್ರತಿಯೊಬ್ಬ ಪಥಿಕನ ಮುಖವನ್ನು ನಿರೀಕ್ಷೆ
ಮುತ್ತಿದ್ದಳ್ಳ. ಹೆಟ್ಟು ಬಡವ, ಪಾಪವಂಶದಲ್ಲಿ ಮುಳುಗಿದ್ದ, ಕೀಳುಜಾತಿಯ
ಆಹ್ಲಾಗರ ಮನೆಮನೆಗೂ ಹೋಗಿ ತನ್ನ ಪರಿಷಯದ ಮುಖವನ್ನೇನಾದರೂ
ಕಾಣುವುದೇನೆಂದು ನಿರೀಕ್ಷೆಮುತ್ತಿದ್ದಳು. ಅವಳಲ್ಲಿಯ ಅಹಂಕಾರ, ದರ್ಶ
ಮುಂತಾದವುಗಳಿಲ್ಲ ಮಣಿಗೂಡಿಟ್ಟಿದ್ದವು. ಅವನ ವರಹದಿಂದ ಬಳಿದ,
ವೇದನೆಗಳಿಂದ ನಡುಗುವ, ಮುಖತಾಂತಿ ವಿಹೀನವಾದ ಹತಾಶ ಹೃದಯವನ್ನು
ಭೀದಿಸಿ ಕಬಿರೆದಾಸನಂತೆ:-“ಮರಣರೇ ತುಮ್ಹಾ ಮನು ಶಮಾನಾನಿ!”
ಎಂಬನೇ ಆ ವ್ಯಾಕುಲಧ್ವನಿಯು ಹೋರಹೋರಿದ್ದತ್ತತ್ವ; ಆದರೆ ಆತನನ್ನು
ಒಮ್ಮೆಯಾದರೂ ಕಾಣದೆ ಸಾಯಂಕ್ರಾಂತಿಯುಂಟಾಗುತ್ತಿರಲ್ಲ. ಧನ್ಯ!
ನಾರಿಯ ಪ್ರೇಮನೇ ಧನ್ಯ! ಪಾವಾರ್ತ್ಯರಲ್ಲೇ ಆಗಲ, ಪಾಶ್ಚಾಮಾರ್ತ್ಯರಲ್ಲೇ
ಆಗಲ ನಾರೀ ಪ್ರೇಮಕ್ಕೆ ಭೀದವಿಲ್ಲ.

ಆ ಯುನತ್ತಿಯು ಹೋಗಮೋಗುತ್ತ ಒಂದು ಸಂದಿಯ ಓಣಿಯಲ್ಲಿ
ಹೋಕ್ಕಳು. ಅವಳ ಕೈಯಲೆಗ್ಗಿಂದು ಬ್ರಾಗ್ ಇಡಿತು. ಒಬ್ಬ ಕೆಳ್ಳನು ಅವಳ
ಕೈಯೋಳಿಗಿನ ಆ ಬ್ರಾಗನ್ನು ಕಸಕೊಂಡು ಒಡಹತ್ತಿದನು. ಆ ಯುನತ್ತಿಯು
ಆ ಆಕ್ಸ್ಯೂಕ ವಿಸತ್ತಿನಿಂದ ಅಂಜಿ ತತ್ತ್ವರಿಸವತ್ತಿದ್ದಳು. ಕೂಗಿ ಯಾರನ್ನಾದರೂ
ಸಹಾಯಕ್ಕೆ ಕರೆಯುವ ಕಸ್ತುಯು ಕೂಡ ಅವಳಲ್ಲಿಳಿಯಲ್ಲ; ಆದರೆ ಒಬ್ಬ
ಪಥಿಕನು ಸಮಾಪದಿಂದಲೇ ಆ ದಾರೀ ಬಡಿಯುವವನ್ನು ಕಂಡು ಕೂಗಿ ಅನ್ನು
ತ್ವಾನೇ:-“ಕಳ್ಳಾ! ಕಳ್ಳಾ!! ಅವನನ್ನು ಹಿಡಿಯಿಂ!”

ಆ ದಾರಿಕಾರನ ಆ ಕೂಗಾಟಿದಿಂದ ಗಡ್ಡಲವೇ ಗಡ್ಡಲವಾಗಿ ಹೋಯಿತು.
ನಾಲ್ಕು ಕಡೆಗಳಿಂದ ಎನ್ನೊಂದು ಜನರು ಒಡಿಬರಹತ್ತಿದರು. ಅವರೆಲ್ಲರೂ
ಆ ತರುಣಿಯನ್ನು ನಾಲ್ಕು ಕಡೆಯಿಂದ ಸುತ್ತುವರೆದು ನಿಂತುಕೊಂಡರು.
ಹಲವು ಜನರ ಸಂದರ್ಭಿಯಿಂದ ಅವಳಿಗೆ ಶ್ರಾಸನಿರೋಧವಾಗಕ್ಕಿತ್ತು; ಹಾಗು
ಅವಳು ನಿಮಿಷಾಧಿದಲ್ಲಿ ಅಲ್ಲೇ ಮುಖಭೀಕೋಂದಿಬ್ದಿಳ್ಳಾ. ಆ ಅನ್ಸ್ಯೇಯಲ್ಲಿ
ಅವಳು ಬಹುಶಃ ಜನರ ತುಳಿದಾಟಕ್ಕೆ ಬರಿಯಾಗುವವರೇ; ಆದರೆ ಅವಳು
ಆ ಪರ ವಿಪತ್ತಿಗೀಡಾದುದನ್ನು ಕಂಡು ಒಬ್ಬ ಪ್ರೇರಿಸನು ಅಲ್ಲಿಗೆ ಬಂದು
ಅವಳನ್ನು ಹಿಡಿದೆತ್ತಿ ಆ ಜನಸಮ್ಮಾನದ ಆಚೆಗೆ ತಕ್ಕಾಂದು ಹೋದನು.

ಅಷ್ಟರಲ್ಲಿ ಅವಳ ಬ್ರಾಗ್ ಕರ್ಕೊಂಡು ಹೋಗಿದ್ದ ಕಳ್ಳನು ಕಾಣದಾದನು.
ಆಗ ಆ ಯುನತ್ತಿಯು ಅವಸ್ಥೆಯು ಕಡು ಶೋಚನೀಯವಾಯಿತು. ಒಬ್ಬ

ಉದಾರಚರ್ಚೆ, ಪರೋಪಕಾರಿ ಡಾಕ್ಟರನು ಆ ದರಂದ್ರರ ಹಳ್ಳಿಗೆ ರೂಗಿಂದ ಸ್ವೀಕಿತ ದರಿದ್ರ ಜನರಿಗೆ ಚಿಕಿತ್ಸೆಮಾಡಲೋಎಂದು ಅಗ ಅಲ್ಲಿಗೆ ಬಂದಿದ್ದನು. ಅತನ ಬಳಯಲ್ಲಿ ಬೈಷಣಿ ಪೆಟ್ಟಿಗೆಯಿದ್ದಿತು. ಅತನು ಆ ಸ್ಕ್ಯಾಟಿಡ್‌ನಿಂದ ಬಿದ್ದಿದ್ದ ತರುಣೆಯ ಪಕ್ಕದಲ್ಲಿ ಕುಳಿತು ಅವಳ ಬುರುಕೆಯನ್ನು ಬದಿಗೇ ಸರಿಸಿ ಅವಳ ಬಾಯಲ್ಲಿ ತುಸ ಬ್ರ್ಯಾಂಡಿಯನ್ನು ಸುರುವಿದನು. ಒಬ್ಬ ತತ್ತಣನು ಅದೇ ಕಾಲಕ್ಕೆ ಅಲ್ಲಿಗೆ ಬಂದು ನಿಂತುಕೊಂಡನು. ಅವನ ಉಡುಪ್ರ ಮಲಿನ ವೂ ಮೋತೆಯ ಮೇಲೆ ದಟ್ಟಿವಾಗಿ ಚೆಕ್ಕಿದ ಗಡ್ಡಿ-ಮಾಸೆಗಳೂ ಇದ್ದವು. ಬೀದಿಯ ಚೆಳಕೆನಲ್ಲಿ ಅವನು ಆ ತರುಣೆಯ ಮುಖವನ್ನು ಮೋಡುತ್ತೇ ಲೇ ಬೆಂಬೆಂದ್ದನು. ಒಂದು ನಿಮುಖ ಮಾತ್ರವೇ ಅತನ ಹೃದಯದ ವ್ಯಾಖಾರವು ಕಟ್ಟಾಯಿತು! ಅವನು ನಿಟ್ಟಿಸಿರುಗರೆದು ವಿಸ್ತೃಯಿಭರದಿಂದ:—“ನನಗೇನು ಕನಸು ಬಿಡಿದೆಯೋ? ಡಾಫನಿಯು ಇಲ್ಲಿಗೇಕೇ?” ಎಂದಂದನು.

ಅತನು ತುಸ ದೂರದಲ್ಲಿಯೇ ನಿಂತುಕೊಂಡು ಯೋಚಿಸಹತ್ತಿದನು: “ಅ ರಾತ್ರಿಯ ಕಾಲದಲ್ಲಿ ಹೊರಾಯಿಟ್ ಶ್ಯಾಂಪೇಲದಂತಹ ಹೊಲಸು ಗಲ್ಲಿಯಲ್ಲಿ ಡಾಫನಿ ಭಾರನನ್ನು ಇ ಕಾಲು ನಡಿಗೆಯಿಂದ ಅಡ್ಡಾದುತ್ತಿರುವಳಿಲ್! ಇವೇನುನನ್ನು ಕಟ್ಟಿನ ವಿಭ್ರಮವೇ ಅಥವಾ ಇವಳು ಇಲ್ಲಿ ನನ್ನನ್ನೇ ಹುಡುಕೆ ಕೊಂಡು ಬಂದಿರುವಳೋ? ದಾರಿಯಲ್ಲೇ ಇವಳು ಹೀಗೆ ಮಂಧರ್ ಹೊಂದಿದ್ದೇಕೇ?”

ಅದಕ್ಕೆ ಡಾಕ್ಟರ್:—“ಏನೂ ಭಯವಿಲ್ಲ. ಇವಳು ಇಷ್ಟರಲ್ಲೇ ಎಚ್ಚರಿಯುವಳು.”

ಯಾವ ಸೌಲಿಸನು ಅವಳನ್ನು ಜನಸಂದರ್ಭೆಯೋಳಿಗಿಂದ ಎತ್ತಿತಂದಿದ್ದನೋ ಅವನು:—“ಅ ಹುಡುಗಿ ಯಾರು? ಎಂಥ ರೂಪವಿದು? ಈ ಯುವತಿಯು ಖಂಡಿತವಾಗಿಯೂ ಯಾವನೊಬ್ಬ ಸನ್ಯಾಸಿನ ಮಗಳು. ಇವು ಇಲ್ಲಿಗೇಕೇ ಬಂದಿದ್ದಾಗಿಲ್ಲಾಗು?”

ಆ ತರುಣನು:—“ನಾನು ಇವಳನ್ನು ಗುತ್ತಿಸುತ್ತೇನೆ. ಈ ಹಳ್ಳಿಯಲ್ಲಿ ಇವಳ ಮನೆಯಿಲ್ಲ. ಈ ಹಳ್ಳಿಯು ಇವಳ ಪಾದಸ್ವರ್ಥಕ್ಕೂ ಯೋಗ್ಯವಲ್ಲ. ಈ ಯುವತಿಯು ಬಹುಶಃ ಇಲ್ಲಿಯ ದೀನದರಂದುಗೆ ಸಹಾಯ ನೀಡಲಕ್ಕೆಂದು ಬಂದಿರಬಹುದಾಗಿವೆ. ಒಂದು ಗಾಡಿಯಲ್ಲಾದರೂ ಮೋರೆತೀತೇ?”

ಆ ಅದೇ ದಾರಿಯಲ್ಲಿಂದು ಬರಿ ಗಾಡಿಯು ಹೋಗುತ್ತಿತ್ತು. ಆ ತರುಣನೇ ಇಂಗಿತದಿಂದ ಕೋಚಮನ್ನನು ಆ ಗಾಡಿಯನ್ನು ನಿಲ್ಲಿಸಿ, “ಪ್ರಸಂಗ ನೇನು?” ಎಂದು ಕೇಳಿದನು.

ತರುಣ:—“ಆ ತರುಣಿಗೆ ಒಮ್ಮೆಲೇ ಮೂರ್ಖೀ ಬಂದಿದೆ. ನೀನು ಇವ ಅನ್ನು ಇವಳ ಮನೆಗೊಯ್ದು ಬಿಡು. ಇವಳ ಮನೆ ನಂಬರು ೪೧ A ಅಪ್ಪರ ಕ್ರೂಕ್ ಸ್ಟ್ರೀಟ್ ನಲ್ಲಿದೆ. ಆ ತರುಣಿಯು ಲಾಡ್ ಮೆಚಿಂಡೀಲರ ಮಗಳು.”

ಕೋಳಿಮನ್ನನು ಅವನಂಬಿಗೆಯಿಂದ ಗೋಣನಲ್ಲಾಡಿಸುತ್ತು:—“ಆ ಹೆಸರು ಹೇಳದೆ ಬೃಹಂಗಹ್ಯಾಮ್ ಅರಮನೆಯಿಂದ ರಾಜಕ್ಷಯೇ ಬಂದಿರುವಳಿಂದು ಏಕೆ ಹೇಳಲಿಲ್ಲ? ಆ ಯುವತಿಯ ಬಳಯಲ್ಲಿ ಬಾಡಿಗೆಯ ಹಣ ವೇನಾದರೂ ಇದೆಯೋ?”

ಆ ತರುಣನು:—“ನಾನು ನಿಜವಿದ್ದದನ್ನೇ ಹೇಳಿರುವೆನು; ಆದರೆ ಇವಳ ಹತ್ತೀರ ಹಣವೇನೂ ಇದ್ದಂತಿಲ್ಲ. ಕಳ್ಳನು ಇವಳ ಬೃಹ್ಗಾ ಹಾರಿಸಿ ಕೊಂಡು ಪಲಾಯನ ಮಾಡಿಲುವನೆಂಬದನ್ನು ಎಲ್ಲರೂ ಬಳ್ಳರು. ಏನೇ ಇರಲಿ, ನಾನು ನಿನ್ನ ಬಾಡಿಗೆಯ ಹಣವನ್ನು ಮುಂಗಡವಾಗಿಯೇ ಕೊಡುತ್ತೀನೆ. ನೀನು ಇವಳನ್ನು ಇವಳ ಮನೆಗೊಯ್ದು ತಲುಪಿಸು.”

ಹೀಗೆಂದು ಹೇಳಿ ಆ ತರುಣನು ತನ್ನ ಜೀಬಿನೋಳಿಂದ ಬಾಡಿಗೆಯ ಇವನ್ನು ತೆಗೆದು ಕೋಳಿಮನ್ನನ ಕೈಗಿತ್ತನು. ಆ ಮೇಲೆ ಆತನು ಸಮಾಪದಲ್ಲಿಯೇ ಕೂಡಿದ್ದ ಜನಸಂದರ್ಶಿಯಲ್ಲಿ ಸೇರಿ ಅದ್ದುರ್ನಾದನು.

ಆ ಯುವತಿಗೆ ಆಗಲೆ ಚೀತನೆಯುಂಟಾಗಿವ್ಯಿತು. ಆಕೆ ಮೆಲ್ಲ ಮೆಲ್ಲನೇ ಎದ್ದುನಿಂತಹೇನೋ ಸ್ಥಿಯೇ; ಆದರೆ ಆಗಲೂ ಅವಳು ಸಂಪೂರ್ಣ ದೇಹ ಭಾನವುಳ್ಳವಾಗಿರಲಿಲ್ಲ. ಅವಳು ಯಾವ ಮಾತನ್ನು ಆಡದಾದಳು. ಅದರೂ ಕೋಳಿಮನ್ನನು ತನ್ನನ್ನು ಆ ಗಾಡಿಯಲ್ಲಿಯ್ದು ಮನೆಗೆ ತಲು ಪಿಸುವನೆಂಬದನ್ನು ಕೇಳಿ ಅವಳು ಖಮುಮಪ್ಪಿಗೆ ಅಪ್ಪಿತ್ತಾದಳು. ಆ ಪ್ರಣಯಿಂದ ಯುಗ್ಮದ ಪರಷ್ಪರರ ನಾಲ್ಕು ಕಣ್ಣಗಳ ಮಾಲನ್ವಾದುದೇನೋ ಸ್ವಾಧಾರಣೆ; ಆದರೆ ಅವರುಗಳಲ್ಲಿ ಯಾವ ಸಂಭಾವಣನ್ನು ಆಗಲಿಲ್ಲ. ಡಾಫ್ನಿ ಭಾರನನ್ನು ಇಂದ್ರಾವು ಕಿಲ್ಲೆಯಾರನನ್ನು ಗುರ್ತಿಸಿದಕ್ಕೋ ಇಲ್ಲವೋ ಆವಳ ದವಳಗೇ ಗೊತ್ತು. ಯಾವಾತನನ್ನು ಕೋಧಿಸಲಿಕ್ಕೇಂದು ಬಂದು ಅವಳು ಆ ಬಗೆಯ ಸಂಕಟಕ್ಕೇಡಾಗಿದ್ದ ಕೋ ಆತನನ್ನು ಎದುರಿಗೆ ಕಂಡರೂ ಕೂಡ ಅವಳು ಏನೂ ಮಾತಾಡಿದ್ದರಿಂದ ಆಗ ಅವಳ ವಾಟಿಯೇ ಕುಂಭಿತವಾಗಿರಬಹುದು. ವಿರಹವೇದನೆಯಿಂದ ಕೆಲ್ಕಿಗೊಂಡ ಅತ್ಯಷಿತ ಹೃದಯಿಗಳು ಹಗಲಿನಲ್ಲಿ ಪರಸ್ಪರಿಗೆ ಭೀಟ್ಟಿಯಾದ ಚೆಕ್ಕವಾಕ ದಂಪತಿಗಳಂತೆ ಪರಸ್ಪರಿಂಡ ಮಾಡಾದರು. ಕಿಲ್ಲೆಯಾರನ ಹಸಿದ-ನೀರಿಡಿಸಿದ-ತಪ್ಪಣಿತ್ತುದೆಮರಿಗೆ ಸುಧಾ ಪಾಶ್ಚಾತ್ಯ ಆಯತನಾಗಿ ಬಂದಿದ್ದರೂ ಆವನ್ನು ಅವನ್ನು ತುಟಿಗಳಿಂದ ಸ್ವರ್ಪಿಣಿ

ಸುನ ಮೊದಲೇ ಅದು ನೇಲಕ್ಕೆ ಬಿದ್ದು ಚೂರುಚೂರಾಯಿತು! ಅವನು ನಿಟ್ಟು ಸಿರುಗರೆದು ತನ್ನ ಮನಸ್ಸಿನಲ್ಲಿ—“ಒಂದಿಷ್ಟು ತಡೆದು ನಾನು ಅವಕ್ಷಾಡನೆ ನಾಲ್ಕು ಮಾತುಗಳನ್ನಾದರೂ ಅಡಿದ್ದರೆ ಅದರಿಂದ ಯಾವ ಕೇಡೂ ಉಂಟಾಗುತ್ತಿರಲ್ಲ; ಅದರೆ ಆ ಸುಯೋಗವನ್ನು ನಾನು’ನನ್ನ ಅಂತ್ಯೇಯಿಂದ ಕಳೆದು ಕೊಂಡಿನು. ಇನ್ನು ಅವಳ ಪುನರ್ದರ್ಶನದ ಆಶಯೇ ಇಲ್ಲ.”

ನಿಜವಾಗಿಯೂ ಅವಳ ಪುನರ್ದರ್ಶನದ ಆಶಯು ಆಶನಿಗಿರಲ್ಲ. ಗಾಡಿಯವನಿಗೆ ಸಿಗತಕ್ಕೆಷ್ಟು ಬಾಡಿಗೆಗಿಂತ ಹೆಚ್ಚು ಬಾಡಿಗೆಯು ಮುಂಗಡವಾಗಿಯೇ ದೊರೆತುದರಿಂದ ಡಾಫಣಿಯು ಅವನ ಗ್ರಾಮದಿಯನ್ನಾರೋಹಿಸಿದ ಕೂಡಲೇ ಅವನು ಅದನ್ನು ಭರದಿಂದ ಬಿಟ್ಟನು. ಸೋರ್ಡನೋಡುತ್ತಿರುವಷ್ಟುರಲ್ಲಿ ಆಗಾಡಿಯು ಕಣ್ಣಿರೆಯಾಗಿ ಹೋಯಿತು. ಎಪ್ಪು ಹೊತ್ತು ಅದು ಕಾಣಿಸುತ್ತಿತ್ತೋ, ಅಪ್ಪು ಹೊತ್ತಿನ ವರಿಗೂ ಹತ ಭಾಗ್ಯ ಕಿಲ್ಲೇಯಾರನು ಆಗಾಡಿಯ ಕಡಿಗೆ ದುರುದರನೆ ನೋಡುತ್ತ ನಿಂತಿದ್ದನು.

ಟ್ರೀಫಾಲಗಾರ ಸ್ವೈಂಜರು ಬರಲು ಅಲ್ಲಿಯ ರಾಜಬೀದಿಯಾಳಿಗಿನ ಒನ್ನಂದಣಿಯ ಮೂಲಕ ಆ ಗಾಡಿಯ ಗಿಗಿ ತಡೆಯುಂಟಾಯಿತು. ‘ಒಮ್ಮೆಲ್ಲೆ ಸಾವಿರಾರು ಜನರ ಬಾಯಿಂದ ಬಹು ದೊಡ್ಡ ಧ್ವನಿಯುಂಟಾಗಿ ವಾಯುತರಂಗಗಳಲ್ಲಿ ಬೆರೆತು ಬಿಟ್ಟಿತು. ಅದೇನು ಗೋಂದಲವೆಂಬದನ್ನು ತಳಯಲಾರದೆ ಡಾಫಣಿಯು ಗಾಡಿಯೋಳಿಗಿಂದಲೇ ಮೋರಿ ಹೊರಹೊರದಿಸಿ ಅತ್ತಿತ್ತ ಸೋರ್ಡಿದ ಕೂಡಲೇ ಒಂದು ಉಪ್ಪರಿಗೆಯ ಎತ್ತರವಾಕ ಗೋಡಿಗೆ ಅಂಟಿಸಲಿಪ್ಪಿದ್ದ ಪ್ರಕಟಿಸಿಯು ಅವಳ ಸೋರ್ಡನನ್ನು ಆಕಾರಿಸಿತು. ಅದರಲ್ಲಿ—“ಇಂಗ್ಲಂಡು ಜರ್ಮನಿಯ ವರುದ್ದ ಯುದ್ಧ ಸಾರಿದೆ” ಎಂದಿತ್ತು.

ಕಿಲ್ಲೇಯಾರನನ್ನು ನಾನೇ ಶೋಧಿಸುವೆನು.

ಸಹ್ಯಂಬರ ತಿಂಗಳು ಉದಯಿಸಿತು. ಯುದ್ಧವು ಭರದಿಂದ ನಡೆದಿತ್ತು. ಒಂದು ತಿಂಗಳ ಅ ಮುಂಚೆ ಇಡೀ ಯುರೋಪಿಯಂಡದಲ್ಲೇ ಧ್ವನಿಸಕಾರಿಯಾದ ಆ ಭಿನ್ನಣ ಯುದ್ಧದ ಸಂಭವವು ಕೂಡ ಇಂಗ್ಲಂಡ ನಿವಾಸಿಗಳಾದ ಯಾವ ಸ್ಥೀ-ಪುರುಷರ ಮನಸ್ಸಿನಲ್ಲಿಯೂ ಹುಟ್ಟಿರಲಿಲ್ಲ; ಅದರೆ ಅದೊಂದೇ ತಿಂಗಳಲ್ಲಿ ಸ್ಪೃದೇಶಪೇಮಿಗಳಾದ ಇಂಗ್ಲಿಷ ಸ್ಥೀ-ಪುರುಷರ ಬಾಯಲ್ಲಿ ಆಯುದ್ಧದ ಹೊರತು ಬೇರೆ ಮಂಡಿಗಳೇ ಬರುತ್ತಿರಲಿಲ್ಲ. ಫ್ರಾನ್ಸು ಮತ್ತು ಬೆಲ್ಜಿಯು ದೇಶಗಳು ಆಗ ನಾನು ರಕ್ತದಿಂದ ಅಭಿಷೇಕಗೊಳ್ಳುತ್ತಿದ್ದವು.

ಸ್ವದೇಶಪ್ರೇಮಿಗಳಾದ ಸಾಹಸೀ ವೀರರ ಕಾದ ಹೃಡಯ್ಯ ರಕ್ತವನ್ನು ಕುಡಿದು ಅಂತರ್ಕೃತಾಂತರು ರಣಭೂಮಿಯಲ್ಲಿ ಉದ್ದಾಮ ನೈಕ್ಯವನ್ನು ರಂಭಿಸಿದ್ದರು. ಜಲ, ಸ್ಥಳ, ಆಂತರಿಕ್ಯ ಮುಂತಾದ ಕಡೆಗೆಲ್ಲ ಭಯ ಮತ್ತು ಉದ್ದೇಗದ ಚಿಹ್ನೆ ವೆ ಸ್ವಷ್ಟವಾಗಿ ತೋರುತ್ತಿತ್ತು.

ದೇಶದಲ್ಲಿ ಈ ಬಗರೆಯ ಕರಿಕಾವರ್ತ ಪ್ರಾಪ್ತವಾಗಿರುವಾಗ ಒಂದು ಚೆಳಿಗಿ ನಲ್ಲಿಬಬ್ಬ ಸದ್ಗೃಹದ್ವಾರೆ ಕೆಲ ಕೆಲಸಕ್ಕೆಂದು ಬ್ಲೇಕನನ್ನು ಕಾಣಲಿಕ್ಕೆ ಬಂದನು. ಅತನ ಹೆಸರು ಉಯಿಲ್ಲವೂ ಪಾಚ್ರಮೇಂಟ. ಅವನು ಕೆಲ್ಲೀಯಾರನ ಸ್ವಾದರತ್ತಿಯಾದ ಮಿಸೆಸ್ ಪ್ರಾಯನ್ ಡೇನೆಂಟ ಎಟನ್ ಎಂಬದನ್ನು ನಮ್ಮ ವಾಚಕರಿಗೆ ಮತ್ತೆ ತಿಳಿಸುವ ಕಾರಣವಿಲ್ಲ.

ಪಾಚ್ರಮೇಂಟನು ಅಲ್ಲಿಗೆ ಬಂದು ಬ್ಲೇಕನ ಎದುರುಗಡೆಯ ಕುಚ್ಯಿಯಲ್ಲಿ ಕುಳಿತನು. ನಂತರ ತನ್ನ ಪಾಕೇಟ್ಸೆನೊಎಂದ ನಷ್ಟದ ದಬ್ಬಿಯನ್ನು ತೆಗೆದನು; ಹಾಗು ಮುಂಗಿನ ಹೊರಳಿಗಲಲ್ಲಿ ನಷ್ಟವನ್ನು ಚೆನ್ನಾಗಿ ತುಂಬಿಕೊಂಡನು. ಆ ನಷ್ಟದ ಫೋಟೋನಿಂದ ಆತನ ಕಣ್ಣಗಳು ನೀರಿನಿಂದ ತುಂಬಿದ್ದವು; ಮತ್ತು ಕಂರವು ಭಾರವಾಯಿತು. ಆತನು ಆ ಅವೇಗವನ್ನು ಸಹಿಸಿಕೊಂಡು ಬ್ಲೇಕನನ್ನು ಕುರಿತು:— “ಬ್ಲೇಕರೀ, ಬಹು ಅದ್ವಿತೀಯಾದ ವ್ಯಾಪಾರವು ಫೋಟೋ ಸಿದೆ. ಅದು ಎಷ್ಟು ವಿಷ್ಯುಯೆಕರವಾಗಿದೆಯೋ ಅಥವ್ಯೇ ಅಪ್ರಿಯೆಕರವಾಗಿರುತ್ತದೆ!”

ಬ್ಲೇಕನು ಆಗಂತುಕನ ಅಗಮನದ ಉದ್ದೇಶವನ್ನು ಕೊಂಡಿರ್ವೂ ತಿಳಿಕೊಳ್ಳಲಾರದೆ:— “ಹಾಗೆಯೋ?” ಎಂದಂದನು.

ಪಾಚ್ರಮೇಂಟನು ನಷ್ಟದ ದಬ್ಬಿಯನ್ನು ಜೀಬಿನಲ್ಲಿರಿಸಿ ಗಂಭೀರಭಾವ ದಿಂದ:— “ಅಹುದು. ಅದು ಎಷ್ಟು ಅಪ್ರಿಯೆಕರವಿದೆಯೋ ಅಥವ್ಯೇ ಅಚಿಂತ್ಯಪೂರ್ವಕವಾಗಿದೆ. ಆ ಫೋಟೋಯು ಬ್ರಾವುನ್ ಕೆಲ್ಲೀಯಾರನಿಗೆ ಸಂಬಂಧಿಸಿದ್ದಿದೆ. ತಾವು ಆ ದುರುದ್ವಿಯ ಅಧಃಪತಿತ ತರುಣ ಪಾಲಕರೆಂದು ತಿಳಿದು ತಮ್ಮನ್ನು ಕಾಣಬಂದಿರುತ್ತೇನೆ.”

ಬ್ಲೇಕನು ಹುಟ್ಟಿ ಮೇಲಕ್ಕೆರಿಸುತ್ತು:— “ವಿಹಿತವೇಸಿಗಿದಿಂ. ಇನ್ನು ತಾವು ಆ ಅಪ್ರೀತಿಕರ ಮತ್ತು ಅಚಿಂತ್ಯಪೂರ್ವಕವಾದ ಫೋಟೋಯನ್ನು ವಿವರಿಸಿ ನನ್ನನ್ನು ನಿಶ್ಚಿಂತನನ್ನಾಗಿ ಮಾಡಬಹುದು.”

ಪಾಚ್ರಮೇಂಟ:— “ಅದನ್ನು ಪ್ರಾರಂಭಿಸಿದೆ ನಿಮಗೆ ತಿಳಿಸುತ್ತೀನೆ. ನನ್ನ ಮಾತನ್ನು ಪೂರ್ಣವಾಗಿ ಕೇಳಿಕೊಂಡ ನಂತರ ಆದು ಅಪ್ರಿಯ ಕರವೂ ಅಚಿಂತ್ಯಪೂರ್ವವೂ ಹೇಗೆಂಬದು ನಿಮಗೆ ತಾನೆ ತಿಳಿಯಬಹು.

ನಮ್ಮ ಘನಾಧ್ಯ ಪಕ್ಕಗಾರಳಾದ ಮನಸೆ ಓರಾಯನ್ ಡೇನೆಳು ಕೆಲ ದಿನಗಳ ಮುಂಚೆ ತೀರಿಕೊಂಡೆಕೆಂಬ ಸಂಗತಿಯನ್ನು ನೀವು ಕೇಳಿಕೊಂಡಿರಬಹುದು."

ಬ್ಲೇಕ್:—"ಅಹುದು; ವೃತ್ತಪತ್ರಿಕೆಗಳಲ್ಲಿ ಆ ವೃತ್ತವು ಪ್ರಕಟಿಸಾಗಿತ್ತು."

ವಾಚಂಮೇಂಟ್:—"ಓರಾಯನ್ ಡೇನೆಳು ತನ್ನ ಸೋದರಳಾಯನಾದ ಕಿಲ್ಲೇಯಾರನೇ ತನ್ನ ಎಲ್ಲ ಧನಸಂಪತ್ತುಗಳಿಗೆ ಉತ್ತರಾಧಿಕಾರಿಯಿಂದು ಒಂದು ವೃತ್ತಪತ್ರವನ್ನು ಮಾಡಿಟ್ರಿಡ್ ಈ; ಆದರೆ ಕಿಲ್ಲೇಯಾರನು ದುಃಖಂಗತಿಯಿಂದ ಅಧಿಕಾರಿತಾಗಲು, ನಮ್ಮ ಪಕ್ಕಗಾರಳು ಒಂದು ದಿನ ಲಂಡೆ ನ್ನಿಗೆ ನನ್ನ ಆಫೀಸಿಗೆ ಬಂದು ಆ ವೃತ್ತಪತ್ರವನ್ನು ರದ್ದು ಪಡಿಸಲಿಕ್ಕಾಗಿ ಮತ್ತೊಂದು ಹೊಸ ವೃತ್ತಪತ್ರ ಸಿದ್ಧಪಡಿಸಲಿಕ್ಕಾಗಿ ನನಗೆ ಹೇಳಿದ್ದು. ನಾನು ಅವಳ ಆವೇರದ ಮೇರೆಗೆ ಹೊಸ ವೃತ್ತಪತ್ರವನ್ನು ಬರೆದೆನು. ಆ ಹೊಸ ವೃತ್ತಪತ್ರ ಮಾಲಿಕ ಅವಳು ತನ್ನ ಸೋದರಳಾಯನ ಹೇಸರಿಗೆ ಮುಂಚೆ ಬರೆದಿದ್ದ ತನ್ನ ಆಸ್ತಿಯ ಉತ್ತರಾಧಿಕಾರತ್ವವನ್ನು ರದ್ದು ಮಾಡಿಸಿ ತನ್ನ ಸ್ಥಿರ-ಚರ ಆಸ್ತಿಗಳನ್ನೆಲ್ಲ ವೇಶಹಿತದ ಕಾರ್ಯಗಳಿಗೆ ದಾನ ಮಾಡಿದ್ದು. ಆ ವಿಶುಲ ಸಂಪತ್ತಿಯು ವೇಶಹಿತಕ್ಕೆ ನಿಯೇಜಿತವಾಗಿದ್ದರೆ ದೇಶಕ್ಕೆ ವೃತ್ತಿ ಉಪಕಾರವಾಗುತ್ತಿತ್ತೆಂಬದನ್ನು ಹೇಳಲಾಧ್ಯವು! ಓರಾಯನ್ ಡೇನೆಳು ವಾತರೋಗದಿಂದ ಸೀಡಿತ್ತಾಗಿದ ಸ್ತ್ರೀಯು. ಅವಳಿಗೆ ಯಾವಾಗ ಏನು ಅನಿಸುತ್ತಿತ್ತೋ ಅದನ್ನು ರೂ ಇಲಿಯುವಂತಿರಲಿಲ್ಲ. ತನಗೆ ಸ್ವಂತಕ್ಕೆ ಯಾವುದು ವಿಹಿತವೇರೆನ್ನಿಸುತ್ತಿತ್ತೋ ಅದನ್ನೇ ಅವಲು ಮಾಡುತ್ತಿದ್ದು. ಆ ಸಿಸಿ ಸ್ವಭಾವದ ಹೆಣ್ಣು ಮಂಗಳು ಯಾರ ಭಿಡಿ-ಮುರವತ್ತುಗಳಿಗೂ ಬಲಬಿಳುತ್ತಿರಲಿಲ್ಲ. ಅವಳು ಈ ಮೋದಲು ಯಾವ ವೃತ್ತಪತ್ರವನ್ನು ಮಾಡಿಟ್ರಿಡ್ ಹೋ ಅದು ಅವಳ ಮನೆಯಲ್ಲೇ ಇತ್ತು. ಅದನ್ನು ಅವಳು ನನ್ನ ಕಡೆಗೆ ಕೊಟ್ಟಿದ್ದಿಲ್ಲ. ನಾನು ಅವಳಿಗೆ ಯಾವ ಹೊಸ ವೃತ್ತಪತ್ರವನ್ನು ಬರೆದು ಕೊಟ್ಟಿದ್ದಿನೇ ಅವಳು ಅದನ್ನು ತನ್ನ ಸಂಗತವೇ ಒಯಿದ್ದು; ನನ್ನ ಬಳಯಲ್ಲಿರಿಸಿರಲಿಲ್ಲ. ಪಕ್ಕಕಾರರು ತನ್ನ ಹಟವನ್ನೇ ನಡೆಸಹಕ್ತಿದರೆ ನಾನೇನು ಮಾಡಲಿಕ್ಕಾಗುತ್ತಾರೆ? ಅವಳು ಮನೆಗೆ ತಿರಳುವಾಗ ನನಗೆ ಹೇಳಿದ್ದ ಹೇನಂದರೆ, ತಾನು ಈ ಮೋದಲು ತನ್ನ ಸೋದರಳಾಯನಿಗಾಗಿ ಬರೆದಿಟ್ಟ ವೃತ್ತಪತ್ರವನ್ನು ಮನೆಗೆ ಹೋದ ಕೂಡಲೇ ಹರಿದು ಹಾಕುತ್ತೇನೆಂದು. ಆ ಮೇರೆ ಅವಳು ನನಗೊಮ್ಮೆ ಭೇಟಿಯಾದಾಗ ತಾನು ಆ ಪತ್ರವನ್ನು ಹರಿದು ಹಾಕಿರುತ್ತೇನೆಂದೂ ತಿಳಿಸಿದ್ದು; ಆದರೆ ನಿನ್ನ ರಾತ್ರಿಯಲ್ಲಿ ನಾನು ಸರೇ ಜಿಲ್ಲೆಯೋಳಿಗಿನ ಆಕೆಯ ಮನೆಗೆ ಹೋಗಿ ಸೋದುತ್ತೇನೇ, ಅವಳು ಭದ್ರವಾದ

ತಿಜೋರಿಯಲ್ಲಿಂದು ಮೃತ್ಯುಪತ್ರವಿದೆ; ಅದರೆ ಅದು ಅವಳು ನನ್ನ ಆಫೀಸಿಗೆ ಬಂದು ಅದೇ ಕೊನೆಯದೆಂದು ಬರೆಯಿಸಿದ್ದ ಅವಳ ಹೊಸ ಮೃತ್ಯುಪತ್ರವಲ್ಲ; ಯಾವ ಮೃತ್ಯುಪತ್ರ ಬರೆದು ಅವಳು ತನ್ನ ಎಲ್ಲ ಆಸ್ತಿಯನ್ನು ತನ್ನ ಸೋದರಳಿಯನಿಗೆ ಕೊಟ್ಟು ಅವನನ್ನು ತನ್ನ ಏಕಮಾತ್ರ ಉತ್ತರಾಧಿಕಾರಿಯಿಂದು ಸೈಕರಿಸಿದ್ದಿಳೋ ಅದೇ ಆ ಮೃತ್ಯುಪತ್ರವು!”

ಬ್ಲೀಕನು ವಿಸ್ತೃಯಭರದಿಂದ:-“ಹಾಗೇಯೋ? ಇದಂತೂ ಬಹು ಅದ್ವುತ್ತಷಟ್ಟನೆಯೇ ಸರಿ! ಅವಳು ಕಟ್ಟುಕೆಡೆಯದೆಂದು ಯಾವ ಮೃತ್ಯುಪತ್ರ ಮಾಡಿ ಸಿದ್ದಿಳೋ ಅದು ಇಲ್ಲವೇ ಇಲ್ಲವೆಂದು ಖಾತ್ರಿ ಮಾಡಿಕೊಂಡಿರಾ?”

ವಾಚಃ—ಅಹುದು; ಈ ಮೃತ್ಯುಪತ್ರದ ಹೊರತು ಬೇರೆ ಯಾವ ಮೃತ್ಯುಪತ್ರವೂ ಅಲ್ಲಿರುವದಿಲ್ಲ. ಎನ್ನು ಸೂಕ್ಷ್ಮವಾಗಿ ಹುಡುಕಿದರೂ ಬೇರೆ ಪತ್ರವು ಸಿಗಲಿಲ್ಲ.

ಬ್ಲೀಕ:—ಹಾಗಾದರೆ ಕೊನೆಗೆ ಓರಾಯನ್ ಡೇನ ಮುದುಕೆಯು ಸಂಕ್ಲಷಣೆ ಬದಲಿಸಿತೇ?

ವಾಚಃಮೇಂಟನು ನಾಲಿಗೆ ಬಿಗಿಹಿಡಿದು:-ಖಂಡಿತವಾಗಿಯೂ ಹಾಗಿಲ್ಲ. ಅವಳ ಉದ್ದೇಶವು ಹಾಗೆ ಯೇ ಇದ್ದರೆ ಅವಳು ನನಗದನ್ನು ಖಂಡಿತವಾಗಿಯೂ ತಿಳಿಸುತ್ತಿದ್ದಳು. ಅವಳ ಭ್ರಮದಿಂದಲೇ ಈ ಅನುಧರ್ಮವೈದಿಗಿದೆ. ಅವಳು ಅದನ್ನು ಎಲ್ಲಿಟ್ಟಿದ್ದೆನೆಂದು ತಿಳಿದಿದ್ದಿಳೋ ಭ್ರಮವಶದಿಂದ ಅದನ್ನೇ ಹರಿದೊಗೆದಿರುತ್ತಾಳೆ! ಸಾಯಂವ ಕಾಲಕ್ಕೂ ಅವಳಿಗೆ ತನ್ನಭ್ರಮವು ತಿಳಿಯಲ್ಲ. ಅಯ್ಯೋ! ಇದೆಂಥ ಪರಿತಾಪದ ವಿಷಯವಾಗಿಬಿಟ್ಟಿತಲ್ಲ!”

ಬ್ಲೀಕನು ಮುದಿತನಾಗಿ:—ಹಾಗಾದರೆ ಇನ್ನು ನಮ್ಮ ಕಿಲ್ಮೀಯಾರನೇ ಅವಳ ಆ ಎಲ್ಲ ಚರ್-ಸ್ಕ್ರಿಪ್ತಿಗೆ ಉತ್ತರಾಧಿಕಾರಿಯಲ್ಲವೇ?

ವಾಚಃಮೇಂಟನು ಹತಾರಭಾವದಿಂದ:—ಅಗತ್ಯವಾಗಿಯೂ ಹಾಗೆಯೇ. ಮೃತ್ಯುಪತ್ರದ ಪೌರ್ಚಿಟ ದೊರಕಿಸುವಾಗ ಅಡ್ಡಿಯನ್ನುಂಟು ಮಾಡುವ ಬೇರೆ ಯಾರೂ ಇಲ್ಲ. ಆದುದಂದಲೇ ಆ ಮೃತ್ಯುಪತ್ರಕ್ಕನುಸರಿಸಿ ಕಿಲ್ಮೀಯಾರನೇ ಅವಳ ರಾಜಪ್ರಾಂತ ಸಾದದಂತಹ ವಿಸ್ತೀರ್ಣವಾದ ಮನೆ-ಮತಗಳಿಗೂ ವರ್ಣಕ್ಕೆ ತೀರ ಕಡಿಮೆಯಿಂದರೂ ಹದಿನ್ಯೇದು-ಇಪ್ಪತ್ತು ಸಾವಿರ ಪೌಂಡುಗಳ ಉತ್ತರ್ತತ್ವಿಯ ಭೂಮಿ-ಕಾಣಿಗಳಿಗೂ ಏಕಮಾತ್ರ ಉತ್ತರಾಧಿಕಾರಿಯಾದನು. ಇವುಗಳಲ್ಲದೆ ಬೇರೆ ಬೇರೆ ಬ್ಯಾಂಕುಗಳಲ್ಲಿ ಅವಳ ಹಣವು ಅಗಣತವಿರುತ್ತದೆ. ಅದೆಲ್ಲವೂ ಕಿಲ್ಮೀಯಾರನದೇ. ದಾರಿಯ ತಿರುಕನು ರಾಜನ ಪಶ್ಯಯ್ ಪಡೆದಂತಾಯಿತು! ಎಂಥ ಸುದ್ಯೇನವಾತನದು! ಎಂಥ ಆಕ್ಷೇಪದ ವಿಷಯವಿದು!

ಪಾರ್ಚೆನೆಂಟನು ಕ್ಯಾಬ್ಲಾನಾದುದನ್ನು ಕಂಡು ಬ್ಲೇಕನು:—“ಆಕ್ಸ್‌ಪೆನ್
ವಿಷಯವೆಂತು? ಸೋಡರತ್ತಿಯ ಸಂಪತ್ತಿಗೆ ಸೋಡರಳಿಯ ಮಾಲಕಾನಾದ.
ಇದರಲ್ಲಿ ಎಟ್ಟಿರ್ಬಿಯ ಮನಸ್ಸಿಗೆ ಕ್ಲೋಫಿಮೆಂಟ್‌ಬಾಗತಕ್ಕ ಕಾರಣವಾವುದೆಂ
ಬದು ಕಾಣಿಸಲ್ಲ?”

ಪಾರ್ಚೆನೆಂಟನು ಗೋಣನ್ನು ಲ್ಲಾಡಿತ್ತಿ:—ಕ್ಲೋಫಿವಲ್‌ನೇ? ಮಹಾಕ
ಯರೇ, ಕ್ಲೋಫಿನೇನೂ ಇಲ್ಲವೇ? ದೇಶಹಿತದ ಕಾರ್‌ಗಳಿಗೆ ಯಾವ ವಿಶುಲ
ಹಣವನ್ನು ಖಚಿತವಾದರೂ ಕಂಡಿತ್ತಿತ್ತೋ ಅದು ಒಂದಿಷ್ಟು ಭ್ರಮದ ಮೂಲಕ ಒಬ್ಬ
ಅನ್ಯವನ್ನಿಂತಹ ತಿಂಡಿ ಅವಿತರ್ವಯಿಯೂ ಆಗಿರುವ ತರುಣನ ಕೃಗೆ ಆಕ್ಸ್‌ಪೆನ್
ವಾಗಿ ಹೊಯಿತು! ಆತನು ಆ ಎಲ್ಲ ಹಣವನ್ನು ಮೂರೇ ದಿನಗಳಲ್ಲಿ ಡೂ
ಜಾಡಿ, ಸೇರಿಕುಡಿದು ಹಾಗು ಕ್ಯಾಪ್ಟನ್‌ನಾಗಿ ಹಾಳು ಮಾಡಿ ಬಿಡುವನು. ಇದಕ್ಕೆ
ಯಾವ ಸ್ವದೇಶಹಿತ್ತಿಷಿಯು ಆಕ್ಸ್‌ಪೆನ್‌ನಲ್ಕಿಲ್ಲವೆಂಬದನ್ನು ನೀವೇ ಹೇಳಿ
ನೋಡೋಣ? ದೇಶಹಿತದ ಸ್ವಾಧ್ಯಾಕ್ಷೇಂದೇ ನಾನು ಆಕ್ಸ್‌ಪೆನ್‌ನುತ್ತಿರುವದು.”

ಬ್ಲೇಕ್:—ದೇಶಕ್ಕಾಗಿ ಎಟ್ಟಿರ್ಬಿಗಳ ಜೀವವೂ ತಳಮುಳಸುತ್ತಿರುವದೆಂ
ಬದು ಸಂಹೋಡದ ಸಂಗತಿಯೇ ಸರಿ; ಅದರಿ ಯಾರನ್ನು ದರೂ ನ್ಯಾಯವಾದ
ಅಥಿಕಾರದಿಂದ ವಂಚಿಸಿ, ಅವರಿಗೆ ಲಭಿಸತಕ್ಕ ಹಣವನ್ನು ದೇಶಹಿತದ ಕೆಲ
ಸಕ್ಕೆ ದಾನವಾದಲಾಗಿಲ್ಲೇಂದು ಕ್ಲೋಫಿನೋಳ್ಳವದು ಯೋಗ್ಯವೇ? ಕೆಲ್ಲೇ
ಯಾರನು ಘಟನಾಚಕ್ರದಲ್ಲಿ ಸಿಕ್ಕು ಪಂಕಟಿಕ್ಕೇಡಾಗಿರುತ್ತಾನೆ. ಅವನು ತನ್ನ
ಕುಕೆ ರ್ಫದ ಫಲವನ್ನು ಖೋಗಿಸಿರುತ್ತಾನೆ. ಅವನಿಗೆ ಸಾಕಷ್ಟು ಕೈಯಾಗಿದೆ.
ಅತನು ತನ್ನ ಸೋಡರತ್ತಿಯ ಅಸ್ತಿಗೆ ಉತ್ತರಾಧಿಕಾರಿಯಾದರೆ ಇನ್ನು ಆ
ಹಣವನ್ನು ಹಾಳುವಾಡಲಾರನು; ಇಸ್ತೇ ಅಲ್ಲ, ಅವನು ಅದನ್ನು ಸದ್ವಿನಿ
ಯೋಗ ಮಾಡುವನೆಂದೇ ನನ್ನ ನಂಬಿಗೆಯಿದೆ.

ಪಾರ್ಚೆ:—ನಿವ್ಯಾ ನೂತ್ನು ನಿಜವಾದರೆ ಸಂತೋಷವೇ ಆದಿತ್ಯ.
ಅದರೂ ಹಾಗೆ ಆಗುವದೋ ಇಲ್ಲವೋ ಎಂಬದು ಅನುಮಾನವೇ. ಏನೇ ಆಗಲಿ.
ಕಿಲ್ಲೇಯಾರನಂತ್ರಾ ಈಗ ಘರಾರಯಾಗಿರುವನು! ಅವನ ಸಂಪತ್ತಿಯನ್ನು
ವರಕ್ಕಿಡಿಸಿಕೊಳ್ಳುವವರಾರು? ಅವನನ್ನು ಬೀರೆ ಬೀರೆ ವ್ಯತ್ಪತ್ತಿಗಳಲ್ಲಿ ವಾರೆಯೇ
ಪ್ರಕಟಿಸಬೇಕೆಂದು ನಾನು ಯೋಚಿಸಿರುತ್ತೇನೆ.

ಬ್ಲೇಕ್:—“ಬೀರೆ; ಇಷ್ಟು ಅವಸರದಿಂದ ಪ್ರಕಟಿಸಿ ಪ್ರಕಟಿಸುವ ಕಾರಣ
ವಿಲ್ಲ. ನಾನು ಸ್ವತಃ ಅವನನ್ನು ಶೋಧಿಸುತ್ತೇನೆ. ನನ್ನ ಪ್ರಯೋಗಳಿಗೆ

ತೀವ್ರವೇ ಯಶ ಹೊರಿಯಬಹುದು. ಆತನು ಸುಮಾರು ಒಂದು ವರ್ಷದಿಂದ ಕಾಣಿದ್ದಾಗಿದ್ದರೂ ನನ್ನ ನಂಬಿಗೆ....”

ಬ್ಲೈಕ್ ನ ವಾಕ್ಯವು ಮುಗಿಯುವ ಮೊದಲೇ ಏಸೆಸ್ ವಾಡೆಎಲ್‌ಎ ಕೈಯಲ್ಲಿಂದು ಕಾಗದ ಹಿಡಿದುಕೊಂಡು ಅಲ್ಲಿಗೆ ಬಂದಳು. ಆಕೆ ಆ ಕಾಗದ ವನ್ನು ಬ್ಲೈಕ್ ನ ಕೈಗಿತ್ತು:—“ಒಬ್ಬ ಗೃಹಸ್ಥನು ಒಂದು ಬಹು ದೊಡ್ಡ ಮೊಟರಿ ನಲ್ಲಿ ಬಂದು ಇದನ್ನು ನಿಮಗೆ ತಲುಪಿಸಲೀಂದು ನನ್ನ ಕೈಗಿತ್ತನು; ಆದರೆ ಆ ಮೊಟರು ಎಷ್ಟು ಚೆನ್ನಾಗಿದೆತ್ತಾ! ಅದಕ್ಕೆ ಕೆಂಪು-ಹಸರು-ನೀಲಿ ಬಣಿದ ಗಾಜುಗಳ ಕೆಡಿಕೆಗಳಿಂದ್ದು, ಒಳಗಡಿಗೆಲ್ಲ ಗಾದಿಗಳು. ಅವು ಬರೀ ಗಾದಿಗಳಾಗಿರ ಲಿಲ್ಲ; ರಾಜಸಿಂಹಾ ಸನದಂತಿದ್ದ ಶ್ರು. ಆ ಗೃಹಸ್ಥನಾದರೂ ಭಾರೀ ಮನುಷ್ಯನು. ಅವನ ಉಡಿಗೆ-ತೊಡಿಗೆಗಳು ಅರಮನೆಯೋಳಿಗಿನ ಜೋವದಾರ-ದರಕಚಾರ ನಂತಿದ್ದವು.”

ಬ್ಲೈಕ್:—“ಆತನು ಉತ್ತರಕ್ಕಾಗಿ ಕಾದಿರುತ್ತಾನೇನು?”

ವಾಡೆಎಲ್:—“ಇಲ್ಲಿರೀ. ಅವನು ಈ ಕಾಗದವನ್ನು ನಿಮಗೆ ಕೊಡ ಹೇಳಿದವನೇ ಚಿರುಗಾಳಿಯಂತೆ ಮೊಟರು ಬಿಟ್ಟುಕೊಂಡು ನಡೆದೇ ಬಿಟ್ಟು.”

ಬ್ಲೈಕ್:—“ಒಕ್ಕೀದು. ನೀನಿನ್ನ ತೆರಳು” ಎಂದು ಹೇಳಿ, ಅವನು ಆ ಕಾಗದವನ್ನೂ ಡೆದು ಓದಿದನು. ಅದನ್ನು ಎರಡಿರೆಡು ಸಾರೆ ತ್ರೀಕಾರದಿಂಬ ಕೊನೆಯವರೆಗೂ ಒಂದಿ ಮುಗಿಸಿದ ಬಳಿಕ ತಾನು ಕುಳಿತ ಕುಚ್ಚಿಯಿಂದಿತ್ತು ಶಿಂತನು. ಆ ಹೇಳಿ ಪಾಚ್ ಹೇಂಟಿನನ್ನು ದ್ವೇಷಿಸಿ:—“ಇಂದಿನ ವ್ಯಾಪಾರಗಳ ಒಂದಕ್ಕೆಂತೊಂದು ಅದ್ಭುತವೇ ಆಗಿವೆ. ಲಾಡ್ ಹೇಸಿಂಡೇಲನು ಅತಿ ತೀವ್ರ ವಾಗಿ ಬಂದು ತನ್ನನ್ನು ಕಾಣಬೇಕೆಂದು ಅವೇಕ್ಕಿಸಿರುವನು ಅವನು ಏತ ಕ್ಷಮಿ ನನ್ನನ್ನು ಕರೆದಿರುತ್ತಾನೆಂಬದನ್ನು ನಾನು ಬಲ್ಲಿಸು. ನಾನು ಅಲ್ಲಿಗೆ ಹೋರಿದಬೇಕು ನಿಮ್ಮಿಂದ ಲಗುಬಗನೆ ಅಪ್ಪಣಿ ಹೊಂದಬೇಕಾಯಿ ತೆಂದು ಸೋಂದುಕೊಳ್ಳಬೇಡಿ. ನೀವು ಪ್ರಕಟನೆಯನ್ನು ಪ್ರಕಟಿಸಬೇಡಿರಿ. ಕಿಲ್ಲೀಯಾರನನ್ನು ಅದಷ್ಟು ತೀವ್ರ ಶೋಧಿಸುವ ಭಾರವನ್ನುನಾನು ಹೊತ್ತಿರು ತ್ತೀನೇ. ಆತನ ಪತ್ತಿ ಹತ್ತುತ್ತಲೇ ನಾನು ನಿಮ್ಮ ಆಫಿಸಿಗೆ ಬಂದು ನಿಮ್ಮನ್ನು ಕಾಣುತ್ತೀನೇ. ಹೋಗಿ ಬರುವಿರಾ? ನಮಸ್ಕಾರ!”

‘ನಾವಿಬ್ಬಿ ರೂ ನಾಳಿಯೇ ಘರ್ನಿಗೆ ಹೋರಬೋಣ.

ಉಡ್ ಮೆಸಿಂಡೇಲನ ದ್ವಾರರಕ್ಕೆನು ವಾಚನಾಲಯದೊಳಗೆ ಕುಳಿತು ಕೊಂಡಿದ್ದ ಉಡ್ ಮೆಸಿಂಡೇಲನೆಡಿಗೆ ಹೋಗಿ:—“ಹುಜಾರರ ಕರೆಯ ಮೇರಿಗೆ

ಬಂದಿರುವ ರಾಬಟ್ ಬ್ಲೈಕರು ತಮ್ಮ ಭೇಟಿಗಾಗಿ ಹೊರಗಡೆ ಕಾದಿರುತ್ತಾರೆ” ಎಂದು ತಿಳಿಸಿದನು.

ಮೇಸಿ:—“ಅವರನ್ನು ಇಲ್ಲಿಗೇ ಕಳಿಸಿಕೊಡು.”

ಉಡ್‌ಮೇಸಿಂಡೇಲನು ವಾಚನಾಲಯದಲ್ಲಿ ಬೆಂಕಿಯ ಅಗಿಷ್ಟಗೆಯ ಹತ್ತರ ಕುಳಿತು ಏನನ್ನೇನ್ನು ಯೋಚಿಸುತ್ತಿದ್ದನು ಆತನ ಮೋರೆಯು ತೀರ ಕಕ್ಷಾವಿಕ್ಕೆಯಾಗಿತ್ತು. ಬ್ಲೈಕನು ಆತನ ಹತ್ತರ ಬರುತ್ತಲೆ ಮೇಸಿಂಡೇಲನು ಎದ್ದು ಬಂದು ಅವನಿಗೆ ಶೀಕಹ್ಯಾಂಡ ಮಾಡಿದನು. ಆ ಮೇಲೆ ಅವನನ್ನು ಅಲ್ಲಿಯದೊಂದು ಕುಚಿಯ ಮೇಲೆ ಕೂರಿಸಿದನು.

ಉಡ್‌ಮೇಸಿಂಡೇಲನು ಕ್ಷೇತ್ರಕಾಲ ನಿಸ್ತೇಭುನಾಗಿದ್ದು ನಂತರ:—“ನೀವು ನನ್ನ ಕಾಗದ ಕಂಡೊಡನೆಯೇ ಬಂದುದಕ್ಕಾಗಿ ನಾನು ನಿಮಗೆ ಅತ್ಯಂತ ಖುಣಿಯಾಗಿರುತ್ತೀನೆ. ನಾನು ನನ್ನ ಮಗಳ ಸಂಬಂಧದಲ್ಲಿ ನಿಮ್ಮಾಡನೆ ಆಲೋಚನೆ ಬೇಕಾಗಿರುತ್ತದೆ.

ಬ್ಲೈಕ್:—ನಾನು ನನ್ನ ಮುಂಚೀಯೇ ತಿಳಿದಿರುತ್ತೀನೆ. ನೀವು ನಿವ್ಯಾಮಗಳ ಸಲುವಾಗಿ ಬಹು ಕಷ್ಟವಾದಬೇಕಾಗಿದೆ, ಎಂಬುದು ನನಗರಿಯದ ವಿಷಯವಾಗಿಲ್ಲ.

ಮೇಸಿಂಡೇಲ್:—ಬ್ಲೈಕರೇ, ನನ್ನ ಮನಃಕಷ್ಟದ ಸಂಗತಿಯನ್ನು ನಿಮಗೆ ಇನ್ನೆಷ್ಟು ಹೇಳಲಿ? ನನ್ನ ಮನಸ್ಸಿಗೆ ಒಂದಿಷ್ಟೂ ಸುಖಶಾಂತಿಯಿಲ್ಲ. ನನಗೆ ಇವ ಜೊಬ್ ಶೇ ಮಗಳು; ನಾನು ಇವಳ ಮೋರೆಯಕಡಿಗೆ ನೋಡಲಾರೆನು. ಡಾಫ್ ನಿಯು ಕಿಲ್ಲೀಯಾರನನ್ನು ಮರಿತಿರುವಳಿಂದು ನನಗನಿಸುತ್ತಿತ್ತು. ಆ ಬಗೆಯ ನನ್ನ ನಂಬಿಗೆಗೆ ಕಾರಣವೂ ಇತ್ತು. ಕಿಲ್ಲೀಯಾರನು ಕೆಂಪು ಸೈನ್ಯದೊಳಗಿನ ಚಾಕರಿ ಬಿಟ್ಟು ಫರಾರಿಯಾಗಲು, ಡಾಫನಿಯು ನನ್ನೆ ದುರಿಗೆ ಆ ಬಗೆ ಎಂದೂ ಯಾವ ಮಾತ್ರಾ ತೀಗಿಯಲ್ಲ; ಆದರೆ ನಾನು ಅವರಿರ್ವರ ವಿವಾಹ ಸಂಬಂಧ ವನ್ನು ಕಡಿಮೊಗೆಯಲು, ಅದರಿಂದ ಅವಳು ಒಮ್ಮೆಲೇ ರೋಗಿಸಿದಿತ ಖಾದಳು. ಅವಳ ಹ್ಯಾದ್ಮೋಗಕ್ಕೆ ನಿರಾಶೀಯೇ ಕಾರಣವೆಂದು ಈಗ ನನಗನಿಸ ಹತ್ತಿದೆ. ಹನೆ ಬದಲಿಸಲಿಕ್ಕೆಂದು ನಾನು ಅವಳನ್ನು ದೇಶ-ವಿದೇಶಗಳಿಗೆ ಕರೆದೊಯಿದ್ದೇನು. ಅಲ್ಲಿ ಅವಳು ದೇಹಾರೋಗ್ಯದಿಂದಿದ್ದಳು. ಅದರಿಂದ ನಾವು ಗಳು ಲಂಡನ್ನಿಗೆ ಮರಳದೆವೆ; ಆದರೆ ಅವಳ ಮುಂಚಿನ ಮಿಂಚು ಬೇರೆ ಮತ್ತೊಂದು ತೋರಲಿಲ್ಲ. ಕಳಿದ ಬಂದು ವರ್ಷದಿಂದಲೂ ಅವಳು ನಕ್ಷದ್ದನ್ನು ಯಾರೂ ಕಂಡಿಲ್ಲ. ಅವಳು ಯಾವ ಸಾಮಾಜಿಕ ಉತ್ಸವಗಳಲ್ಲೂ ಸಹಭಾಗಿಯಾಗು ವದಿಲ್ಲ. ನೃತ್ಯ-ಗೀತಗಳ ವಿಷಯದ ಅವಳ ಮೊದಲಿನ ಅನುರಾಗವು ಸಂಪೂರ್ಣ

ಶೋಷಿಸಿದೆ. ಲಗ್ನ ವಾದರೆ ಅವಳ ವಿಷಯದಲ್ಲಿ ಯೂ ಮಾನಸಿಕ ನಿರ್ಬಳತೆಯೂ ದೂರವಾದವಾದೆಯ ಬಗೆಯ ನಾನು ಎಷ್ಟೇಇಂದ ಯೋಗ್ಯ ವರಗಳನ್ನು ಅವಳ ಗಾಗಿ ಅರಿಸಿದೆನು; ಅದರೆ ಡಾಫೆನಿಯು ಅವಷಾರಣ್ಯ ವರಿಸಲಕ್ಕೆ ಸಮ್ಮತಿಸಲಿಲ್ಲ. ಇತ್ತೀಚೆಗೆ ಅವಳ ಸ್ವಾಧ್ಯಾತ್ಮ ಮತ್ತೆ ಕುಂದಿದೆ. ಕೆಲ್ಲೇಯಾರನನ್ನು ಕಾಣದಿರುವುದೇ ಅವಳ ಮನಸ್ಸಿನ ಅಷ್ಟು ಕಷ್ಟಕ್ಕೆ ಕಾರಣವಂದು ನನಗಿನಿಸಹಕ್ಕಿದೆ.”

ಲಾರ್ಡ ಮೇಸಿಂಡೆಲನು ಕ್ರಾಕಾಲ ಸುಮ್ಮನಿದ್ದು ಮತ್ತೆ ಹೇಳಿಕೊಡುವೆನು:—“ಅಮುದು; ಅದರ ಹೊರತು ಅವಳ ಅಶುಖ್ಯಕ್ಕೆ ಚೀರೆ ಕಾರಣವೇ ನಿಮೆ, ಎಂಬುದು ನನಗಂತೂ ತಿಳಿಯಲ್ಪಾಲ್ಪಾದು. ಅವಳು ಯಾವಾಗಲೂ ಚಂತಾ ಕ್ರಾಂತಳಿ! ಉಪಕ್ಕೆ ಕುಳತರೆ ಏನನ್ನು ತಿನ್ನುವದಿಲ್ಲ. ಹಾಗೇಕೆಂದು ಕೇಳಿದರೆ ‘ನನಗೆ ಹಸಿನೆ ಇಲ್ಲ’ ಎಂಬದೊಂದೇ ನಿತ್ಯತ ಉತ್ತರ. ಅದರಿಂದ ಅವಳ ದೇಹ ವು ದಿನದಿನಕ್ಕೆ ಸ್ವೀಣವಾಗುತ್ತಲಿದೆ. ಇವಳು ಪ್ರಫಲ ಮನಸ್ಸಾಗಲು ಶಕ್ತಿಭಾಗ ದಿದ್ದರೆ ಇವಳಿಗೆ ಚೀರೆ ಏತರಿಂದಲೂ ಅರೋಗ್ಯಭಾಷಾಗುವ ಆಶಿಯಿಲ್ಲಿಂದು ಡಾಕ್ಟರರು ಸ್ವಷ್ಟವಾಗಿ ತಿಳಿಸಿರುತ್ತಾರೆ. ಡಾಕ್ಟರರು ವೈಹಿಕ ರೋಗಳಿಗೆ ಚೇ ಕಾದಂತಹ ಮನ್ಮಂಜು ಮಾಡಲಾಗಬನು.”

ಅದಕ್ಕೆ ಚೀಕನು:—“ಕೆಲ್ಲೇಯಾರನ ಅದರ್ಥನವೇ ಅವಳ ಮನೋ: ರೋಗಕ್ಕೆ ಕಾರಣವೆಂಬದನ್ನು ನೀವು ನಿಃಸಂವೇಚವಾಗಿ ಹೇಳಬಲ್ಲಿರಾ?”

ಮೇಸಿ:—“ಖಂಡತವಾಗಿಯೂ ಅದೇ ಕಾರಣವು. ಅವನು ಮರಳಿ ಬಂದರೆ ಡಾಫೆನಿಯು ಕೂಡಲೇ ರೋಗನುಕ್ಕಾಗುವಾಗು. ಈ ನನ್ನ ಹತಭಾಗ ಕುರಾರಿಯು ಅವನನ್ನೇ ಬಯಸುವಾಗು!”

ಚ್ಹೀಕ:—“ನಿಮ್ಮ ಡಾಫೆನಿಯ ಪ್ರೇಮವು ಅತಿ ಗಭೀರವು; ಅತಿ ಪರಿಶ್ರಮ!

ಮೆಸಿ:—“ಆಕಾಶದಮ್ಮ ಗಭೀರವು! ಈ ಬಗೆಯ ನಾಟಕೀ ಪ್ರೇಮವನ್ನು ನಾನು ಸಹಿಸಲಾರೆನು. ಸ್ತ್ರೀಯರ ಹೃದಯವು ಕೇವಲ ನಿಸ್ಪಾರವು. ಅವರನ್ನು ಅದ್ವಿತೀಯ ಪರಾವರ್ತನೆ ತಿಳಿಯದೆ ಮತ್ತೀನು?”

ಚ್ಹೀಕ:—“ಕೆಲ್ಲೇಯಾರನ ಬಗೆ ನಿಮ್ಮ ಅಭಿಪ್ರಾಯವೇನ್ನಿದೆ?”

ಲಾರ್ಡ ಮೇಸಿಂಡೆಲನು ಉತ್ತೀಇತ ಕಂತಸ್ಯರಧಿಂದಃ:—“ಆ ರಾಸ್ತೆ ಖಾನ ಬಗೆ ನನ್ನ ಅಭಿಪ್ರಾಯವೇನೇಂಬದನ್ನು ನೀವು ಮತ್ತೆ ಕೇಳುವರಾ? ಆತನ ಯಾವ ಕುಕುರಿಗಳು ನಿಮಗೆ ಗೋಜರವಾಗಿಲ್ಲ? ಆತನು ತಾನಾಗಿ ಡಾಫೆನಿಗೆ ಯಾವ ಶುಷ್ಕ ಕಾಣಕೆಗಳನ್ನು ಕೂಟಿಸ್ತದ್ದನ್ನೀ, ನನ್ನ ಮನೆಯನ್ನು ಹೊಕ್ಕು

ಅವುಗಳನ್ನು ಕರ್ಮೋಯ್ಯಲಕ್ಕೆ ಅವನಿಗೆ ನಾಚಿಕೆಯಾಗಲಿಲ್ಲವೇ? ಇದೇ ಏಷು ಅತನ ಪ್ರೇಮದ ಪಡಿಕಟ್ಟಿ? ಮನುಷ್ಯನು ಇಷ್ಟರ ಮಟ್ಟಿಗೆ ಅಧಃಪತಿತಾಗಬೇಕೇ? ಅತನ ದುಃಖಭಾವವನ್ನು ಕಂಡೇ ಅವನ ಸೋದರತ್ತೆಯು ತನ್ನ ಹೊಸ ವೃತ್ತುಪತ್ರದಲ್ಲಿ ಅವನಿಗೊಂದು ಘಾರ್ವಿಂಗು ಕೂಡ ಕೊಟ್ಟಿಲ್ಲ. ಅತನ ಸ್ವಭಾವದೋವಡಿದ ಅವನ ನಾಕು ಹೋಯಿತು. ಇಂಥವನಿಗೆ ನಾನು ಸ್ವೇಚ್ಛೆಯಿಂದ ನನ್ನ ಕಸ್ಯೇಯನ್ನು ಕೂಡುವೇನೋ? ನೀವಿದನ್ನು ನನಗೆ ಮತ್ತೆ ಏಕ ಕೇಳಿತ್ತಿರಿ?”

ಬ್ಲೇಕ್:—“ನಿಂವು ಅವನನ್ನಿಷ್ಟು ನಿಂದಿಸಬೇಡಿರಿ. ಅವನ ಸೋದರತ್ತೆಯು ಅವನನ್ನು ಅತ್ಯಂತ ವಂಚಿಸಿರುವಳು. ಅತನ ಪರಮ ಶತ್ರುವು ಅವನೆಂಧುವೆಂದಾಗಿ ಅತನನ್ನು ಸರ್ವ ರೀತಿಯಿಂದಬೂ ನಾಶಗೊಳಿಸಿರುತ್ತಾನೆ. ಅದೇ-ಆ ರಾಸ್ತಾಲ್ಲಿ ನೇಭಿಲಹರಕೋರ್ಟ್‌ನೇ ಕಿಲ್ಲೇಯಾರನಿಗೆ ಬಲವಾದ ಆಶೆದೋರಿ ಅತನನ್ನು ನಿರಾಶಗೊಳಿಸಿದನು.”

ಲಾರ್ಡ್ ಮೇಸಿಂಡೆಲ್:—“ಆ ಎಲ್ಲ ಸಂಗತಿಯನ್ನು ನಾನು ನಿಮ್ಮಿಂದ ಈ ಮೊದಲೇ ಕೇಳಿಕೊಂಡಿದ್ದೇನೆ; ಮತ್ತು ಅದನ್ನು ನಿಜವೆಂದೂ ನಂಬುತ್ತೇನೆ. ಅತನು ಸಮಾಜದ ದೃಷ್ಟಿಯಿಂದ ಇಷ್ಟ ಹೇಯನೂ ಹೀನನೂ ಆಗದಿದ್ದರೆ ಒಂದುವೇಳೆ ನಾನು ಅತನಿಗೆ....”ಇಷ್ಟೇ ಅಂದು ಅವನು ಸುಮ್ಮನಾದನು. ಆ ಮೇಲೆ ಕೆಲ ನಿಮಿಷ ಸುಮ್ಮನಿದ್ದು ಮತ್ತೆ:—“ಆದರೆ ಅತನು ಹೇಗೆಯೇ ಇರಲಿ, ನನ್ನ ಮಗಕೆನ್ನಂತೂ ನಾನು ಬದುಕಿಸಲೇ ಬೇಕು. ಅವಳ ಜೀವನವು ವಿವಸ್ತುವಾಗಿ ಹೋಗಿದೆ. ನಾನು ನನ್ನ ಕಣ್ಣಿಗೆ ಅವಳ ಮರಣವನ್ನು ಸಹಿಸಲಾರೆನು. ಅವಳು ಕಿಲ್ಲೇಯಾರನನ್ನೇ ಅವೇಕ್ಷಿಸುತ್ತಾಳೆ. ನನ್ನ ಮಾನ-ಮನ್ನ ಈ ಇವುಗಳಿಲ್ಲ ಹೊದರೂ ಚಿಂತಿಯಿಲ್ಲ. ನಾನು ಡಾಫನಿಯ ಆಶೆಯನ್ನು ಪೂರ್ತಿಗೊಳಿಸುವೆನು; ಸಮಾಜದ ಉಪಹಾಸವನ್ನು ಸಹಿಸುವೆನು. ಏನಾದರೂ ನನ್ನ ಪ್ರೀತಿಯ ಡಾಫನಿಯು ಸುಖಿಯಾಗಲಿ! ನಾನು ಅವಳ ನೀಸಹಾಯ, ದರಿದ್ರ ಸ್ವಾಮಿಯನ್ನು ಪರಿಪೂರ್ಣಿಸಲಿಕ್ಕೆ ಸಮರ್ಪಿಸಿರುತ್ತೇನೆ. ಆ ಯೋಗ್ಯತೆಯು ನನ್ನಲ್ಲಿದೆ.”

ಬ್ಲೇಕ್:—“ಆದರೆ ಬ್ರಾವುನ್ ಕಿಲ್ಲೇಯಾರನು ಈಗ ನೀಸಹಾಯಕ ದರಿದ್ರನಾಗಿಲ್ಲ. ಎಷ್ಟೋ ಮಂದಿ ಲಾರ್ಡ್ ಜನರಿಗಿಂತಲೂ ಅತನು ಧನವಂತನಾಗಿರುತ್ತಾನೆ.”

ಮೇಸಿಂಡೆಲ್:—“ಧನವಂತನೇ! ತಿರುಕ್ಕಿಗಿಂತಲೂ ಕಡೆಯಾದ ಕಿಲ್ಲೇಯಾರನು ಹಲವು ಲಾರ್ಡ್‌ರಿಗಿಂತಲೂ ಧನವಂತನೇ? ಬ್ಲೇಕರೇ ನಿಮಗೇನು

ತಳೆ ಕೆಟ್ಟಿದೆಯೀ?”

ಬ್ಲೇಕ್: “ಇಲ್ಲ; ನಾನು ನಿಜವನ್ನೇ ಹೇಳಿರುವೆನು. ನಾನು ಇಂದೇ ತಿಳಿದಿರುವೇನಂದರೆ, ಮಿಸೆಸ್ ಓರ್ವಯನ್ ಡೇನಳು ಸಾಯುವ ವೊದಲು ಭ್ರಮ ದಿಂದ ತನ್ನ ನೂತನ ಮೃತ್ಯುಪತ್ರಹರಿರೋಗಿದಿರುತ್ತಾ ಇಂದು; ಆದರೆ ಅವಳುಕೆಲ್ಲೇ ಯೋರನಿಗೆ ಅನುಕೂಲವಾದ ಯಾವ ಮೃತ್ಯುಪತ್ರವನ್ನು ಮುಂಚೆ ಮಾಡಿದ್ದೀ ಇಂದ್ರಾ ಅಮೋಂವೇ ಈಗುಳಿದಿರುವ ಮೃತ್ಯುಪತ್ರವು. ಅವಳ ಎಟ್ಟಿರ್ದಿಲ್ಲ ಯಾದ ಪಾರ್ಷ್ವ ಮೆಂಟನು ಇಂದು ನನ್ನನ್ನು ಕಂಡು ಕೆಲ್ಲೇಂದೂ ತನ್ನ ಸೋದರತ್ತಿಯ ಎಳ್ಳ ಆಸ್ತಿ-ಪಾಸ್ತಿಗಳಿಗೆ ಏಕಮಾತ್ರ ಉತ್ತರಾಧಿಕಾರಿಯಾದನಂದೂ ಅವನ ಭೂಮಿ-ಕಾಣೆಗಳ ಉತ್ಪತ್ತಿಯೇ ನ ವರ್ಷ ಕ್ಕೆ ಹದಿನ್ಯೇದು-ಇಪ್ಪತ್ತು ಸಾವಿರ ಪೌಂಡಿದೆಯೆಂದೂ ಅದರ ಹೊರತು ಬೇರೆ ಬೇರೆ ಬ್ರಾಂಕುಗಳಲ್ಲಿರುವ ದುಡ್ಡಿಗಂತೂ ಮಿತಿಯೇ ಇಲ್ಲವೆಂದೂ ತಿಳಿಸಿರುತ್ತಾನೆ. ಅದಮಿಂದ ಕೆಲ್ಲೇಂದೂ ಮಾರುಕಟನ್ನು ದಳವು ದಲವು ಮಂದಿ ಲಾಡರಲ್ಲಿ ಇಲ್ಲೆಂಬ ಮಾತು ಸತ್ಯವು.—ಮೂರು ಪೂರು ಸಾರೆಯೂ—ಸತ್ಯವಾಗಿವೆ.”

ಲಾಡರ ಮೆಸಿಂಡೆಲನು ದುಡ್ಡಿಗಿಂತಲೂ ಚಾರಿತ್ರ್ಯಕ್ಕೆ ಹೆಚ್ಚು ಮಹತ್ವ ಹೊಡುತ್ತಿದ್ದನು. ಕೆಲ್ಲೇಂದೂ ನಿಜವಿದ್ದರೆ ಇದಕ್ಕೆ ಸುಸಂವಾದವೇ ಅನ್ನ ಬೆಳೆಯದ ಮೆಸಿಂಡೆಲನ ಮತವು ಒಮ್ಮೆಲೆ ಪರಿವರ್ತಿತವಾದಿತೆಂತಲ್ಲ. ಅದರೂ ಆತನು:—“ಈ ಸಂಗತಿಯು ನಿಜವಿದ್ದರೆ ಇದಕ್ಕೆ ಸುಸಂವಾದವೇ ಅನ್ನ ಬೇಕು. ನಿಮ್ಮ ನುಡಿ ಕೇಳಿ ನಿನಗೆ ಸಂತೋಷವಾಯಿತು; ಆದರೆ ಕೆಲ್ಲೇಂದೂ ರನ ಸುಚರಿತವನ್ನು ಕೇಳಿದರೆ ನನಗೆ ಇದಕ್ಕೂ ಹೆಚ್ಚು ಸಂತೋಷವಾದಿತು.”

ಬ್ಲೇಕ್:—“ದೊಡ್ಡ ಜನರ ವ್ಯಾಲ್ ದೊಂಡಗಳೂ ಮುಖ್ಯಾಬಿಡುತ್ತವೆ. ಕೆಲ್ಲೇಂದೂ ನಿನ್ನ ಮೇಲೆ ಜನರು ಸಂಘಸಿಸುವರು; ಅವನನ್ನು ಹೊಗಿಬುವರು. ಅದೆಲ್ಲಿರಲಿ. ಈಗ ನಿಂವು ನನ್ನನ್ನೇನು ಮಾಡಹೇಳುವಿರಿ? ನಾನು ಅವನನ್ನು ಪತ್ತಿ ಹಚ್ಚಿಕೊಂಡು ಬರಬೇಕೆಂದು ನಿಂವು ಬಯಸುವಿರಾ?”

ಮೆಸಿ:—“ಹೌದು; ಅವನನ್ನು ಶೋಧಿಸಿ ಕರೆತನ್ನಿಂದಿರಿ. ಡಾಫನಿಯಾನ್ನು ಅವನಿಗೆ ಧಾರೆಯೆಡು ಕೊಟ್ಟು ಅವಳನ್ನು ಬದುಕಿಸೋಣ.”

ಬ್ಲೇಕ್:—ನಿಂವು ಯೋಗ್ಯ ಸಂಕಲ್ಪವನ್ನೇ ಮಾಡಿರುವಿರಿ. ಹೀಗೆ ಮಾಡಿ ನಿಂವು ಅನುತಾಪ ಪಡಲಾರಿರೆಂದು ನನ್ನ ಭರವಸೆಯಿದೆ. ನಾನು ಆತ ನನ್ನ ತೀವ್ರವೇ ಪತ್ತಿ ಹಚ್ಚುವೆನೆಂಬ ನಂಬಿಗೆಯು ನಫಗಿದೆ; ಆದರೂ ಒಂದು ವರ್ಷದಿಂದಲೂ ಅವನನ್ನು ಅದೆಲ್ಲಾ ಅದಾಡು ಕಂಡಿಲ್ಲ.

ಮೆಸಿಂಡೆಲ:—“ಈ ಮಾತು ನಿಜವಲ್ಲ. ಕೆಲ ತಿಂಗಳಿಗಳ ಹಿಂದೆ ಡಾಫ

ನಿಯು ಅವನನ್ನು ಕಂಡಿರುತ್ತಾಳೆ.

ತಾನು ಈತ್ತೇ ಯಾರನನ್ನು ಎಲ್ಲಿ ಹಾಗು ಹೇಗೆ ಕಂಡೆನೆಂಬದನ್ನು ಡಾಫ್ ನಿಯು ತನ್ನ ತಂಡಿಗೆ ಮರೆ ಮಾಜದೆ ಹೇಳಿದ್ದಳು. ಮೇಸಿಂಡೇಲನು ಆ ಬಗ್ಗೆ ಮಗಳಿಂದ ಏನೇನು ಕೇಳಿಕೊಂಡಿದ್ದನೇ ಅದನ್ನೆಲ್ಲ ಬ್ಲೀಕನಿಗೆ ಹೇಳಿದನು. ನಮ್ಮ ವಾಚಕರಿಗೆ ಆ ಸಂಗತಿಯು ತಿಳಿದಿರುವದರಿಂದ ಅದನ್ನು ಮತ್ತೆ ಹೇಳುವ ಗೊಡನೆಗೆ ಹೋಗುವದಿಲ್ಲ.

ಬ್ಲೀಕನು ಎಲ್ಲವನ್ನೂ ಕೇಳಿಕೊಂಡು ವಿಸ್ತೃಯಭರದಿಂದ:— ಡಾಫನಿಯ ಪ್ರೇಮವೆಷ್ಟು ಗಭಿರವಪ್ಪಾ! ನಿಮ್ಮ ಮಗಳು ರಾತ್ರಿಯ ವೇಳಿಯಲ್ಲಿ ಲಂಡ ನ್ನಿನ ದರಿದ್ರ ಹೃಗಳಲ್ಲಿ ಕಾಲುನಡಿಗೆಯಿಂದ ಸಂಚರಿಸಿ ತನ್ನ ಪ್ರಿಯಕರನನ್ನು ಹುಡುಕಲಿಕ್ಕೆ ಪ್ರಯತ್ನಿಸಿದಳಲ್ಲವೇ? ಇದು ಅವಣಾನೀಯ ಸಂಗತಿಯೇ ಸರಿ.

ಮೆಸಿ:—ಆತನಿಗಾಗಿ ಅವಳು ತೂಸ ಕಷ್ಟಪಟ್ಟಿಲ್ಲ. ಸುವ್ಯೇವವಿತ್ತಿನ್ನಿಲ್ಲ; ಇಲ್ಲದಿದ್ದರೆ ಅವಳು ಅಲ್ಲಿಯವರಾರಿಂದಲಾದರೂ ಆಕ್ರಮಿತಾಗಿದ್ದರೆ ಸಮಾಜದಲ್ಲಿ ನಾನು ಮೋರೆ ತೋರಿಸುವಂತಿರಲ್ಲ. ನಾನು ಅವಳನ್ನು ಹೆಚ್ಚಾಗಿ ಹೃದು ಅಂದು ಇನ್ನೊಮ್ಮೆ ಅಂಥ ಹುಚ್ಚುಭ್ರಾಹಕ್ಕೆ ಹೋಗಬೇಡಿಂದು ನಿಷೇಧಪಡಿಸಿದೆನು. ಆಗಿನಿಂದಲೇ ಅವಳ ಬೇಸೆಯು ಹೆಚ್ಚಿತು.

ಬ್ಲೀಕ:—ಕಿಲ್ಲೇ ಯಾರವು ಎಲ್ಲಿಯೇ ಇರಲಿ; ನಾನು ಅವನನ್ನು ಹುಡುಕಿ ಕರೆತರಿದೆನು. ಅವನಿಗೆ ಹೀರಿಯಾರ ಕೊಂಚ ವೃತ್ತಿಯೂ ಉಂಟು. ಆ ಹಣವನ್ನು ಅವನು ಎಲ್ಲಿಂದ ಪಡೆಯುವನೆಂಬದನ್ನು ತಿಳಿಕೊಳ್ಳುವದು ಕಿಳಣಕೆಲಸವಲ್ಲ.

ಮೆಸಿ:—ನಿಮಗೆ ಹೇಗೆ ಸಾಧ್ಯವೇ ಹಾಗೆ ನೀವು ಅವನನ್ನು ಶಕ್ಯವಾದಷ್ಟು ಬೇಗನೆ ಪತ್ತಿ ಹಚ್ಚಿರಿ. ನೀವು ಈಗ ಡಾಫನಿಯನ್ನೊಮ್ಮೆ ಕಾಲುವಿರಾ? ನಿಮ್ಮೊಡನೆ ಸಂಭಾಷಿಸಿದರೆ ಅವಳ ಮನಸ್ಸಿಗೆ ತುಸ ವಿರಾಮವಾದರೂ ಆದೀತು, ನಿಮ್ಮನ್ನು ಇಲ್ಲಿಗೆ ಬರ ಹೇಳಿದ ಸಂಗತಿಯು ಆಕೆಗೆ ತಿಳಿದಿದೆ.

ಡಾಫನಿ ಭಾರನನ್ನು ತನ್ನ ಮಲಗುವ ಕೋಣಿಯಲ್ಲಿ ಒಂದು ಆರಾಮಾ ಕುಚೀಯ ಮೇಲೆ ಆಡುಗಿದ್ದಳು. ಬ್ಲೀಕನು ಅವಳ ಕಂದಿದ ದೇಹ ಹಾಗು ಕಾಂತಿಹೀನ ಮುಖಗಳನ್ನು ಕಂಡು ಅತ್ಯಂತ ವೃಧಿಗೊಂಡನು. ಅರಳಲಿಷ್ಟ ಕೆನುಲವು ಅಕಾಲದಲ್ಲಿ ಒಣಗಿ ಕಳಜಿತೊಡಗಿತ್ತು!

ಬ್ಲೀಕನು ತನ್ನ ತಂಡಿಯೊಡನೆ ತನ್ನ ಕೋಣಿಗೆ ಬರುತ್ತಿರುವದನ್ನು ಕಂಡ ಡಾಫನಿಯು ಬಹು ಮೃದು ದನಿಯಿಂದ:—“ಬ್ಲೀಕರೇ, ನಮಸ್ಕಾರ. ನೀವು ಆರೋಗ್ಯದಿಂದಿರುವಿರಾ?”

ಬೀಕೆ:—“ನಾನಂತೂ ಅರೋಗ್ಯದಿಂದಲೇ ಇದ್ದೇನೇ: ಅದರೆ ನಿನೆಪ್ಪು ಭಯಂಕರ ರೋಗಿಸ್ತುಂಟಾಗಿರುವೆಯಲ್ಲ! ನಿನ್ನ ತಂದೆಯಿಂದ ನಿನ್ನ ಬೇನೆಯ ಸಂಗತಿಯನ್ನು ಕೇಳ ಆತ್ಮಂತ ಮಃಖಿತನಾಮೆನು. ನಿನ್ನೀ ಕೋಚನೀಯ ಸ್ಥಿತಿಯನ್ನು ಕಂಡು ನನ್ನ ಮನಸ್ಸಿನಲ್ಲಿ ಅದಕ್ಕೆಂತಲೂ ಹೆಚ್ಚು ವೇದನೆಯಾಗುತ್ತದೆ. ಪ್ರಸಿದ್ಧ ಡಾಕ್ಟರರು ಎಷ್ಟೋ ದಿನಗಳಿಂದ ಚಕ್ಕಿತ್ವಿನಾಡುತ್ತಿದ್ದರೂ ನಿನಗೆ ಕೊಂಡರೂ ಗುಣವಾಗಿಲ್ಲ. ಇನ್ನು ನಾನೇ ಕೆಲ ದಿನಸ ನಿನ್ನ ಚಕ್ಕಿತ್ವಿಯ ಭಾರವನ್ನು ವಹಿಸಿ ಸೂರ್ಯಾತ್ಮೀನೇ. ನಿನಗೆ ಅದರಿಂದ ಏನಾದರೂ ಭಲ ವಾಗುವದೋ ಇಲ್ಲವೋ ಎಂಬದನ್ನು. ನಿನ್ನ ತಂದೆಯೊಮೆನೆ ಆ ಸಂಬಂಧದ ಎಲ್ಲ ವಾತು-ಕಥಿಗಳು ಆಗಿರುತ್ತವೆ. ನಾನು ಬೇಗನೇ ಬ್ರಾಹ್ಮನ ಕಿಲ್ಲೇ ಯಾರನನ್ನು ಪತ್ತಿಹಚ್ಚಿಕೊಂಡು ಬರುತ್ತೀನೆ.”

ಡಾಫನಿಯು ಕುಗಿದ ದ್ವಾರಿಯಿಂದ:—“ಅಪ್ಪನು ಆ ಬಗ್ಗೆ ನಿಮಗೆ ಒಲ ವಂತಪಡಿಸಿರುವನೆ?”

ಮೇಸಿ:—“ಅಹುದವಾಪ್ತಿ ಅಹುದು. ನಾನು ಈ ಬಗ್ಗೆ ಬೀಕರಂಗೆ ಒಲ ವಂತ ಪಡಿಸಿರುತ್ತೀನೆ. ಮಗಳಾಗಿ ನನ್ನ ಅಹಂಕಾರ-ಗರ್ವಗಳಿಲ್ಲವೂ ಪರಾಜಿತವಾದವು. ನಿನ್ನ ಜೀವನವೇ ನನಗೆ ಇಲ್ಲಕ್ಕೆಂತಲೂ ಹೆಚ್ಚು ಇವು ವಾದುದು. ನಿನ್ನಿಂದ್ರಿಯೇ ಈಡೆರಲಿ. ಕಿಲ್ಲೇಯಾರನು ಮೊರೆತೊಡನೆಯೇ ನಿನ್ನನ್ನು ಅವನಿಗೆ ಅಪೀಫಿಸಿ ಬಿಡುತ್ತೀನೆ.”

ಡಾಫನಿಯು ಮುಡಿತಖಾಗಿ:—“ಅವ್ಯಾ, ನಾನಿನ್ನ ಬೇಗನೇ ಗುಣ ಹೊಂದುವೇನೆಂದು ಅನಿಸುತ್ತದೆ. ನಾನು ನಿನ್ನನ್ನು ಸಂತಪಗೋಳಸಲೆಂದು ಆತನನ್ನು ಮರಿಯಲಿಕ್ಕೆ ಎಷ್ಟೋ ಪ್ರಯೋಜಿಸಿದೆನು. ಮನಸ್ಸಿನೊಮೆನೆ ಒಂದೇ ಸವನೆ ಕಾದಿ ಕಾದಿ ಗಾಯಗೊಂಡಿನು, ಸೊರಗಿ ಶಾಯಳಾವೆನು; ಆದರೂ ಆತನನ್ನು ಮರಿಯಲಾಗಲಿಲ್ಲ.”

ಬೀಕೆ:—“ನಿನಿನ್ನ ನಿಶ್ಚಿಂತಖಾಗಿರು. ನಾನು ತೀವ್ರವೇ ಆತನನ್ನು ಕರತರುತ್ತೀನೆ. ಇನ್ನು ನಾನು ಹೊರಡುತ್ತೀನೆ; ಆದರೆ ಇಲ್ಲಿಂದ ಹೊರಡುವ ಮೊದಲು ನಿನಗೆ ಕಿಲ್ಲೇಯಾರನ ಸಂಬಂಧದ ಒಂದು ಸಂಗತಿ ತಿಳಿಸುವೆನು.”

ಆದಕ್ಕೆ ಲಾಡ್ ಮೇಸಿಂಡೆಲನಂದನು:—“ಬೀಡ; ಈಗ ಹೇಳ ಬೇಡಿ. ನಾನದನ್ನು ಪ್ರಸಂಗವರಿತು ತಿಳಿಸುವೆನು. ಇವಳ ಈ ಬಗೆಯ ಕ್ಷೇತ್ರದೇಹಕ್ಕೆ ಹೆಚ್ಚು ಉತ್ತೀರ್ಜನವು ಸಹನವಾಗಲಾರದು.”

ಬೀಕೆನು ಅವರಬ್ಬಿಗೂ ಪ್ರೌಢನೊಟ್ಟು ಮನಗೇನೋ ಹಿಂದಿರುಗಿದ್ದನು; ಆದರೆ ಆಗ ಆತನ ಮನಸ್ಸು ಚಿಂತಾರಹಿತವಾಗಿರಲಿಲ್ಲ. ಆತನು ಲಾಡ್

ಮೇಸಿಂದೇಲ ಮತ್ತು ಕಾಫನಿ ಭಾರನನ್ನಿಂಗೆ ಕೆಲ್ಲೇಯಾರನನ್ನು ಚೇಗನೇ ಪತ್ತಿ ಹಣ್ಣಿ ಕರೆತರುವೆನೆಂದು ಅಶೋರಿಂ ಬಂದಿದ್ದನು; ಅಡ್ಡರಿ ಅವನನ್ನೆಲ್ಲಿ ಪತ್ತಿ ಹಣ್ಣಲಿ? ನನ್ನ ಪ್ರಯತ್ನಕ್ಕೆ ಯಶವೆಂದು ಹೊರೆಯುವದು? ಇದನ್ನು ಅನುಮಾನಿಸುವದೇ ಅವನಿಗೆ ದುಸ್ತರವಾಗಿ ಹೋರಿಯಿತು.

೬ ೬ ೬ ೬

ಬ್ರಾಹ್ಮನ ಕೆಲ್ಲೇಯಾರನು ಒಂದು ವರ್ಷದ ಹಿಂದೆ ‘ತುಪ್ಪ ಎಂದ’ ದಿಂದ ತನ್ನ ಅನುತಾಪ ಸಂಬಂಧದ ಶಾಗದನನ್ನು ಕಾಫನಿಗೆ ಕಳಿಸಿದ್ದನು; ಹಾಗು ಒಂದು-ಒಂದೂವರೆ ತಿಂಗಳ ಮುಂಚೆ ಹೊರಾಯಿಟ್ ಚ್ಯಾಂಪೇಲದ ಹತ್ತರ ಒಂದು ದಿನ ರಾತ್ರಿಯಲ್ಲಿ ದೈವಯೋಗದಿಂದ ಕಾಫನಿಗೆ ಆಕ್ಸ್‌ಕ್ವಾರ್ಟ್ ವಾಗಿ ಆತನ ದರ್ಶನವಾಗಿತ್ತು. ಈ ಎಲ್ಲ ಸಂಗತಿಗಳನ್ನು ಮನದಂದು ಬ್ಲೇಕನು ನಿರ್ಧರಿಸಿದ್ದೇನಂದರೆ, ಕೆಲ್ಲೇಯಾರನು ಲಂಡನ್‌ನ ಪೂರ್ವಭಾಗದ ದರಂದ್ರ ಹಲ್ಲಿಗಳಲ್ಲಿ ಯಾವುದೋ ಒಂದು ಬಗೆಯಿಂದ ಗೌಪ್ಯವಾಗಿ ವಾಸಿಸಿರುತ್ತಾನೆ. ದರಂದ್ರರೋಳಿಗೆ, ದರಂದ್ರರ ವೇಷದಿಂದ, ತೀರ ಅಣ್ಣವಾದ ಹಿರಿಯರ ವೃತ್ತಿಯೋಳಿಗೆ ಆತನ ಉಟ-ವಸತಿಗಳ ನಿರ್ವಹಣವಾಗುತ್ತಿರೆಬೇಕು; ಆದರೆ ಇದೆಲ್ಲವೂ ಕೇವಲ ಅನುಮಾನವೇ. ದಾಂಡ್ಯದ ರೂಪನನ್ನು ತಡೆಯಲಾರವೆ ಆತನು ಒಂದು ವೇಳೆ ಇಂಗ್ಲಂಡದಿಂದ ಬೇರೆ ಕಡೆಗೆ ಹೋಗಿದ್ದರೂ ಹೋಗಿರ ಬಹುದು; ಅಥವಾ ರೋಗಿಯಿಡಿತನಾಗಿ ಯಾವುವೋಂದು ದರಂದ್ರ ಚಪ್ಪರ ದಲ್ಲಿ ಆತನ ಅಂತರ್ವಾ ಆಗಿದ್ದೀತು. ಏನಾಗಿತ್ತೋ-ಯಾರು ಬಲ್ಲರು?

ಈ ಸಂಬಂಧದಲ್ಲಿ ವೃತ್ತಪತ್ತಿಗಳಲ್ಲಿ ಆತನ ವಿಷಯದ ಪ್ರಕಟನೆ ಪ್ರಕಟಿಸುವದೇ ಪ್ರಥಮ ಕರ್ತವ್ಯವೆಂದು ಬ್ಲೇಕನಿಗನಿಸಿತು; ಆದರೆ ಈತನೇ ಪಾಚರ ಮೆಂಟನು ಹಾಗೆ ಮಾಡಬೇಕೆಂದಾಗ ಹಣೇಧ ಮಾಡಿದವನು! ಎಷ್ಟೋ ಯೋಚಿಸಿದ ನಂತರ ಆತನು ಆ ಸಂಬಂಧವಾಗಿ ಅನೇಕ ವೈಜ್ಞಾನಿಕ ಪತ್ತಿಗಳಲ್ಲಿ ಪ್ರಕಟಿಸಿದನು. “ಕೆಲ್ಲೇಯಾರನು ಎಲ್ಲಿದ್ದ ರೂ ಅವನು ಎಟ್ಟಿರ್ ಪಾಚರವೆಂಟ ರನ್ನು ಕೂಡಲೇಕಂಡರೆ ಅವರಿಂದ ಅವನಿಗೆ ತನ್ನ ವಿಷಯದ ಬ್ಲೇಕ್ ಸಂಗತಿಯು ತಿಳಿದಿತು” ಎಂಬುದೇ ಆ ಪ್ರಕಟನೆಯ ಸಾರವಾಗಿತ್ತು.

ಆದರೆ ಆತನು ಆ ಪ್ರಕಟನೆಯನ್ನು ವೃತ್ತಪತ್ತಿಗಳಿಗೆ ಕಳಿಸುವ ಮುನ್ನ ಬ್ಲೇಕನು ಕೆಲ್ಲೇಯಾರನ ತಂಡೆಯ ಆಸ್ತಿಯಿದ್ದ ಸಮರಸೇಟ್ ಹಾಸಿಗೆ ಹೋಗಿ ಆತನ ತಂಡೆಯ ವೃತ್ತಪತ್ತವನ್ನು ನೋಡಿ ಬಂದನು. ಅದರಲ್ಲಿ ಕೆಲ್ಲೇಯಾರನಿಗೆ ವರ್ಷಕ್ಕೆ ಒಂದು ನೂರು ಪೊಂಡಿನ ವೃತ್ತಿಯು ಬರೆದಿತ್ತು. ಯಾವನು ಆ ಹಾನನ್ನು ಕೆಲ್ಲೇಯಾರನಿಗೆ ಕಳಿಸುತ್ತಿದ್ದನೋ ಆತನೋಷ್ಟ

ಎಟ್ಟಿರು. ಆತನನ್ನು ರಾಜಸರ್ವನ್ನು ನೇಂದಿನನ್ನುವರು. ಬ್ಲೀಕನು ಆ ರಾಜಸರ್ವನ್ನು ನನ್ನ ಕಂಡು ಕೇಳಲು, ವೇಧನಾಳ ಗ್ರೀನ್ ಲೇನಿನಲ್ಲಿ ಉಗಾನೇ ಮನೆಯಲ್ಲಿ ಕಿಲ್ಲೇಯಾರನು ವಾಸಿಸಾತ್ತಾನೇಂದೂ, ಮೂರು-ಮೂರು ತಿಂಗಳಗೊಮ್ಮೆ ಇಷ್ಟ ತೈಪುದು ಪೊಂಡುಗಳಂತೆ ಅನ್ನಿಗೆ ಚೆಕ್ಕು ಕಳಸುತ್ತಿರುವೆನೇಂದೂ, ಇನ್ನು ಮುಂದಿನ ಚೆಕ್ಕನ್ನು ಇನ್ನೊಂದು ವಾರಕ್ಕೆ ಕಳಿಸಲಿರುವೆನೇಂದೂ ಆತನು ಹೇಳಿದನು.

ಬ್ಲೀಕನು ಅದನ್ನು ಕೇಳಿ ನಿಧಾರ್ತನಾದನು. ತಾನು ಅಲ್ಲಿಗೆ ಹೋದ ಕೂಡಲೇ ತನಿಗೆ ಕಿಲ್ಲೇಯಾರನ ಭೀಟ್ಟಿಯು ಖಂಡತವಾಗಿಯೂ ಆಗುವದೆಂದು ತಿಳಿದನು. ಆಗಲೆ ಅವನು ಆ ಎಟ್ಟಿರುವು: ಆಫ್ಸಿಸಿನಿಂದ ವೇಧನಾಳ ಗ್ರೀನ್ ಲೇನಿನ ಉಗಾನೇ ನಂಬರಿನ ಮನೆಗೆ ಹೋಗಿ ಸೋಡುತ್ತಾನೆ, ಅಲ್ಲಿ ಆತನಿರಲಿಲ್ಲ.

ಆ ಮನೆಯು ಮಾಲಕಳಿಂದ ತಿಳಿದ ಸಂಗತಿಯಿಂದ ಬ್ಲೀಕನ ಕಣ್ಣಗಳು ಬೆಳ್ಗಾಗಿ ಬಿಟ್ಟವು! ಅವಳು ಹೇಳಿದ್ದೇನಂದರೆ:—‘ಕಿಲ್ಲೇಯಾರನೇಂಬ ಹೆಸರಿನವನನಾವನ್ನೂ ಇಲ್ಲಿರಲಿಲ್ಲ. ಉಯಿಲ್‌ಸನ್‌ ಎಂಬ ಹೆಸರಿನ ಸುಮಾರು ಅಂ ವರ್ಷ ವಯಸ್ಸಿನ ಒಬ್ಬ ತರುಣನು ಕೆಲವು ತಿಂಗಳುಗಳಿಂದ ಇಲ್ಲಿ ಬಾಡಿಗೆ ಇದ್ದನು; ಆದರೆ ಸಾಧಾರಣವಾಗಿ ಒಂದು ತಿಂಗಳನಿಂದಲೂ ಅವನು ಕಾಣಿದ್ದಾನೆ.’ ಅವನು ಆಕೆಯ ಬಾಡಿಗೆಯನ್ನೂ ಚುಕ್ಕಾ ಕೊಟ್ಟು ಹೋಗಿದ್ದನು; ಆದರೆ ಎಲ್ಲಿಗೆ ಹೋಗುತ್ತಿರುವೆನು, ಎಂದಿಗೆ ಮರಳ ಬರುವೆನು ಎಂಬ ಯಾವುದನ್ನೂ ಅವನು ಆಕೆಯೆದರು ಹೇಳಿ ಹೋಗಿರಲಿಲ್ಲ.

ಬ್ಲೀಕನು ಮುಂದೆಂದು ವಾರದ ವರೆಗೆ ಅಲ್ಲಲ್ಲಿ ಹುಡುಕಿದನು. ಅವನ ಪಶ್ಚಿಮ ಎಲ್ಲಿಯೂ ಹತ್ತಿರಲಿಲ್ಲ. ವೈನಿಕ ಪಶ್ಚಿಮೋಳಗೆ ಪ್ರಕಟಿಸಿದ್ದ ಪ್ರಕಟಿಸಿದ್ದಲೂ ಏನೂ ಪ್ರಯೋಜನವಾಗಲಿಲ್ಲ. ರಾಜಸರ್ವನ್ನನು ಕಂತಡ ಮೇರಿಗೆ ಇಷ್ಟರಲ್ಲಿ ತಾನು ಕಳಿಸತಕ್ಕ ಅ ಪೊಂಡು ಚೆಕ್ಕನ್ನು ಕಿಲ್ಲೇಯಾರನ ಅಡ್ಡಿಗೆ ಕಳಿಸಿದನು; ಆದರೆ ಅದು ಎಸ್ಟೇಟ್ ದಿನಗಳ ತರುವಾಯ ಹೀಂದಿರುಗಿ ಬಂತು. ‘ಮಾಲಕನ ಪಶ್ಚಿಮಿಲ್ಲ’ ಎಂದು ಆ ಕಡೆಯ ಬೀಟ್ಟಿನ ಪ್ರೇಸ್ಟ್ ಮನ್ನನು ಆ ಲಕ್ಷ್ಯೋಟಿಯ ಮೇಲೆ ವರಾ ಬರೆದಿದ್ದನು.

ಆ ಚೆಕ್ಕು ತಿರುಗಿ ಬಂದುದನ್ನು ಕಂಡು ಬ್ಲೀಕನ ಮನಸ್ಸಿನಲ್ಲಿಂದು ಹೋಸ ಅನುಮಾನವುಂಟಾಯಿತು. ಆಗ ಆತನು ಸ್ಕೃತಿನನ್ನು ಕುರಿತು ಹೇಳಿದನೇನಂದರೆ:—“ಕಿಲ್ಲೇಯಾರನ ಸ್ಕೃತಿಯ ಚೆಕ್ಕು ಮರಳ ಬಂತು; ಅದರಿಂದ ಆತನು ಈಗ ಲಂಡನ್‌ನಲ್ಲಿಲ್ಲ; ಆದರೆ ಬರತಕ್ಕ ಹಣ ತಕ್ಕೊಂಡುವ ವ್ಯವಸ್ಥೆ ಮಾಡದೆ ಆತನೆಲ್ಲಿಗೆ ಹೋಗಿದ್ದಾನು? ಆತನು ಯಾವುದೊಂದು ಸ್ವೇಚ್ಛ

ಪಥಕರ್ತನ್ನಿಲ್ಲಿ ಸೇರ್ವರ್‌ಡೆ ಹೊಂದಿ ರಣಭೂಮಿಗೆ ಹೋಗಿರಬಹುದೆಂದು ನನಗನಿ ಸುತ್ತಿದೆ. ವೈರಿಗಳನ್ನೇ ದುರಿಸುವ ಸಲುವಾಗಿ ದೇಶದ ನಾಲ್ಕು ಕಡೆಗಳಲ್ಲಾ ದಂಡಾಳುಗಳನ್ನು ಸಂಗ್ರಹಿಸುತ್ತಿದ್ದಾರೆ. ಅತನಂತಹ ಸಾಹಸೀ ಸೈನಿಕ ತರು ಣನು ಇಂಥ ಈ ಸುಯೋಗವನ್ನು ಕಳೆದುಕೊಳ್ಳುವನೇ? ಅಹುದು; ಅವನು ಖಂಡಿತವಾಗಿಯೂ ಯಾವುದೊಂದು ಚೆರೆ ಹೆಸರಿನಿಂದ ದಂಡಿನಲ್ಲಿ ಸೇರಿರುವನು. ಅವನು ಶಸ್ತ್ರಾಳಿಯಲ್ಲಿ ನಿಷ್ಟಣನು. ಅವನಿಗೆ ದಂಡಿನ ಶಿಕ್ಷಣ ಕೊಡುವ ಆವಶ್ಯಕತೆಯಲ್ಲ. ಅತನು ಯಾವ ದಿವಸ ದಂಡಿನಲ್ಲಿ ಸೇರಿರುವನೋ, ಅಂದೇ ಆವನನ್ನು ರಣಭೂಮಿಗೆ ಕಳಿಸಿರಬಹುದು. ನಾನು ನನ್ನೀ ಅನುಮಾನವನ್ನೀ ನಂಬಿ ಇನ್ನು ಆತನ ಪತ್ತಿಗೆ ಹತ್ತುವೇನು. ನಾನು ಇಂದೇ ಡಾಫ್ನಿಯನ್ನು ಕಂಡು ಆವಳಿಂದ ಕಿಲ್ಮೇ ಯಾರನು ಆವಳಿಗೆ ಕಳಿಸಿದ್ದ ಕಾಗದಗಳನ್ನು ಇಸಕೊಂಡು ಬರುತ್ತೇನೆ. ಆವೀರ್ವರ ವಿವಾಹ ಸಂಬಂಧವು ನಿಷ್ಟಿತವಾದಾಗ ಆತನು ಭಾರನನ್ನು ಇಗೆ ನಿಜವಾಗಿಯೂ ಹೆಲವು ಕಾಗದಗಳನ್ನು ಕಳಿಸಿರಬೇಕು; ಡಾಫ್ನಿಯಾ ಬಹುಶಃ ಅವನ್ನೆಲ್ಲ ಕಾದಿಪ್ಪಿರಬೇಕು.”

ಬ್ಲೇಕನು ಮತ್ತಿರದು ದಿನಗಳ ವರಿಗೆ ಕಿಲ್ಮೇ ಯಾರನ ಪತ್ತಿಯಲ್ಲಿ ತೊಡಗಿ ಮೂರನೇ ದಿನ ಸಾಯಂಕಾಲಕ್ಕೆ ಮನಿಗೆ ಹಿಂದಿರುಗಿದನು. ಆಗಿನ ಬ್ಲೇಕನ ಉಲ್ಲಾಸವನ್ನು ಕಂಡು ಸ್ತ್ರಿತನು:—‘ಒಡಿಯಾ, ತಮ್ಮ ಮೋರೆಯ ಉಪ್ಪಣಿಂದ ತಾವೇನಾದರೂ ಸುಸಂವಾದ ಹೊಂದಿರುತ್ತೀರೆಂದು ತಿಳಿಯುತ್ತುದೆ.’

ಬ್ಲೇಕನು ಆರಾಮಾ ಖಾಚಿರು ಮೇಲೆ ಬಿದ್ದ ಕೊಂಡು ಚಿರ್ಯಾಟ ಸೇದುತ್ತು:—“ಅಹುದು; ನಿಜವಾಗಿಯೂ ಸುಸಂವಾದವನ್ನು ದೊರೆಕಿಸಿರುವೆನು. ನಾನು ಕಿಲ್ಮೇ ಯಾರನ ಪತ್ತಿ ಹಚ್ಚಿರುವೇನು. ನನ್ನ ಅನುಮಾನವು ಸುಖಾಗಲಿಲ್ಲ. ನಾನು ಇಂದು ಆವರಾಣ್ಣ ಕಾಲದಲ್ಲಿ ದಂಡಿನ ರಕ್ಖಾಟಿನ ಬರಾಕಿಗೆ ಹೋಗಿದ್ದೇನು. ಕಳೆದ ಕೆಲ ವಾರಗಳಲ್ಲಿ ಯಾವ ಎಲ್ಲ ಸೈನಿಕರು ಅಲ್ಲಿ ಭಕ್ತಿಯಾಗಿರುವರೋ, ಅವರ ಆ ಭಕ್ತಿಯ ರೀಜಿಸ್ಟ್ರು ತಿಗಿಸಿ ಪರಿಸ್ತೇಸಿದೆನು. ಒಂದು ಕರಾರ ಪತ್ರವು ಕಿಲ್ಮೇ ಯಾರನ ಕೈಬರೆಹದಿಂದ ಬರೆದಿರುವಂತೆ ನನಗೆ ತೋರಿತು; ಆದರಿ ಅದರ ಕೆಳಗೆ ‘ಉಚ್ಚರ ಕನ್ವಾ’ ಎಂದು ಸಹಿಯಿದ್ದಿತು. ಒಳಕ ನಾನು ಭಾರನನ್ನು ಇಂದ ಯಾವ ಕಾಗದ ಇಸಕೊಂಡು ಬಂದಿದ್ದಿನೋ ಅದರೊಳಗೆ ಅಕ್ಕರೆಗಳಿಗೂ ಆ ಅಕ್ಕರೆಗಳಿಗೂ ಒರೆಹಚ್ಚಿನೋಡಿದೆನು. ಆ ಲೀಖಕನೇ ಕಿಲ್ಮೇ ಯಾರನಾಗಿದ್ದನು. ಅತನು ರಚನೆ ಕನ್ವಾನೊಂದ ಭಿನ್ನವಾವುದಿಂದಲೇ ಸೈನ್ಯದಲ್ಲಿ ಪ್ರವೇಶ ತ ಪಡೆದಿರುವನು. ಅತನು ಯಾವ ರೀಜಮೆಂಟಿನಲ್ಲಿ ಸೇರಿರುವನೋ, ಅದು ‘ನಂ. ೮, ಏಡಲ್

ಸೆಕ್ಕೆ' ಎಂದಿದೆ. ಒಂದು ತಿಂಗಳ ಹಿಂದೆಯೇ ಆ ರೆಜಿಮೆಂಟ್ ಫಾನ್ಸ್ ದೇಶಕ್ಕೆ ಕಳೆಸಲಾಗಿದೆ."

ಸ್ತ್ರೀತ್ರೈ:—"ಇದು ಸುಸಂವಾದವೇ ಸರ. ಇಷ್ಟರಲ್ಲಿ ಆ ಬಡವನು ಜರ್ಣಿನ್ನರ ಬಾಂಬಿಗೆ ತುತ್ತಾಗದಿದ್ದರೆ ಅದೇ ಕಲ್ಪಾಣಿಕರಣ."*

ಬ್ಲೇಕ್:—"ಇಲ್ಲ; ಆತನು ಖಂಡಿತವಾಗಿಯೂ ಜೀವದಿಂದಿರುವನು. ಆ ಮಂಡಲ ಸ್ಕೆರೆಜಿಮೆಂಟ್‌ನ್ನು ನ್ಯಾಂ ಅಂಥ ಭಯಂಕರ ಯುದ್ಧ ರಣಭೂಮಿಗೆ ಕಳಿಸಿಲ್ಲ. ಆದ್ದರಿಂದ ಆತನಿನ್ನು ಸತ್ತಿಲ್ಲ. ತಾನು ಸಾಯಚೀಕೆಂದೇ ಆತನು ದಂಡಿಗೆ ಸೀರಿರುವನು. ಇದೊಂದೇ ಯೋಚನೆಯ ವಿಷಯ."

ಸ್ತ್ರೀತ್ರೈ:—"ಅಗೇನು ಮಾಡಬೇಕೆಂದಿರುವಿಲ? ನೀವು ಆತನಿಗೆ ಆತನ ಸೇರಿದರತ್ತೀಯ ಧನ-ಸಂಪತ್ತಾಗು ಲಾಭದ ವಿಷಯ ತಿಳಿಸಿದರೆ ಅವನು ತನ್ನ ಜೀವಕ್ಕೆಮ್ಮೆ ಉದಾರನಾಗಲಿಕ್ಕೆಲ್ಲ."

ಬ್ಲೇಕ್:—"ಸ್ತ್ರೀತ್ರೈ, ಹಾಗಳ್ಲಿ; ನಾಪಟ್ಟಿರು ಫಾನ್ಸ್‌ವ ರಣಭೂಮಿಗೆ ಹೊಗಿ ಆಕಸನ್ನು ಕಾಣೋಣ. ಡಾಫನಿಯಿಂದಲೂ ಒಂದು ಶಾಗದ ಬರೆಯಿನಿಂತೆ ತ್ತೀನೇ. ಅದನ್ನು ಕಂಡ ಮೇಲೆ ಆತನ ಮನ್ಯಾವೇದನಯು ಬಹು ಮಟ್ಟಿಗೆ ಕಡಿಮೆಯಾಗುವದು. ನಾನು ಪ್ರಕಟಿಸಿದ ವೃತ್ತಪತ್ರದೊಳಗಿನ ಪ್ರಕಟಿಸೆಯು ನಿಜವಾಗಿಯೂ ಆತನ ದೃಷ್ಟಿಗೆ ಬಿದ್ದಿಲ್ಲ. ಡಾಫನಿಯು ತನಗಾಗಿ ಎಷ್ಟು ವ್ಯಾಕುಲಾಗಿರುವಳಿಂಬದನ್ನು ಆತನರಿಯನು. ಇವೆರಡೂ ಶುಭವಾರ್ತೆಗಳು ಆತನಿಗೆ ಏಕೆಂದರಲ್ಲಿಯೇ ಮೊರತರೆ, ಆವನು ಬದುಕಿರಲು ಇಚ್ಛಿಸುವನು. ನಾನು ಇಂದೇ ಲಾರ್ಜ್ ವೇಸಿಂಡೆಲ ಹಾಗು ಡಾಫನಿಯ ರನ್ನು ಕಂಡು ಅವರಿಗೆ ಇದನ್ನು ತಿಳಿಸುವೆನು. ಆ ಬಳಕ ನೇವ್ವೀ ಆಫೀಸಿಗೆ ಹೊಗಿ ಕೆಲ ಸಂಗತಿ ತಿಳಿಕೊಂಡು ನಾಕೆಯೇ ನಾವಿಬ್ರಹ್ಮ ಫಾನ್ಸ್‌ಕ್ಕೆ ಹೊರಡೊಣ."

ಎಲೋ, ವೈರಿಗಳು ಸೋತರು; ಮುನ್ನಿಗಿರಿ!

ರಿಚರ್ಡ್ ಕನಸಾನು ಪ್ರಾಯನ್ನೇಟ್,-ಸಾಥಾರಣ ಕಾಲಾಳಗಳ-ಪರ್ಫರ್ಮೆನ್ಸ್ ಸೇರಿದ್ದನು. ಅವನು ಅಂದು ಒಂದು ಸಾಮಾನ್ಯ ಕಂಬಳಯಂದ ಮೈಯ ನ್ಯೂಲ್ ಮುಟ್ಟಿಕೊಂಡು ತನ್ನ ರೈಫಲ್‌ನ್ನು ಹತ್ತುರಿಟ್ಟುಕೊಂಡು ಟ್ರೀಂಚೆ=ನೆಲದಲ್ಲಿ ಅಗಿದ ತೆಗೆ=ನಲ್ಲಿ ಮಲಗಿಕೊಂಡಿದ್ದನು. ಆಗ ಅವನಿಗೊಂಡು ಇನಿಗನನು ಬಿದ್ದಂತಿ ತೋರುತ್ತಿತ್ತು; ಯಾಕಂದರೆ ನಿದ್ರಾವಸ್ಥೆಯೊಳಗಿನ ಆತನ ಮುಖವು ಅತ್ಯಂತ ಪ್ರಫುಲ್ಲನ್ನು ಹಾಸ್ಯಮಯನ್ನೂ ಆಗಿತ್ತು. ಎಲ್ಲಿಯ ಕಂಪಿ ಸೈನ್ಯ

ದೊಳಗನ ಅತ್ಯಂತ ಮನ್ಯಾಡಿಯ ಲಿಪ್ಪನೆಂಟಿ ಹಾಗು ಎಲ್ಲಾರು ಹೆಸರು-ದೇಸೆ ಗಳಿಂದ ಸಾಮಾನ್ಯ ಕಾಲಾಳು! ದೈವವು ವಿಫಲವಾದರೆ ಮನುಷ್ಯನು ಎಲ್ಲ ವನ್ನಾಗೂ ಸಂಸಬೇಕಾಗುವದು.

ಆದರೆ ಈಲ್ಲಾವಧಿಯೆಲ್ಲೇ ಯಾವಮೊಂದು ದುಃಖಪ್ರಯೋಗನ್ನು ಕಂಡ ರಂಜತ್ತರೆ ಕನಾರ್ಥನು ನಿಡೆಯಲ್ಲೇ ಚೀರಿಕೊಂಡೆನು. ಆ ಕೂಡಲೇ ನಿದ್ರಾಭಂಗ ವಾಗಲು ಅವನು ಚಟ್ಟಕ್ಕನೆ ಎದ್ದು ಕುಡಿತನು. ಅತನ ಕನಷು ಮರೀಯಾಯಿತು. ತನ್ನ ಸದ್ಯದ ದುರವಸ್ಥೆಯು ನೇನಾಗಲು ಆತನು ಹತಾಶಾವದಿಂದ ಮೊನ್ಮೇ ನಾಲ್ಕು ಕಡೆಗೆ ಹೊರಳಿ ಸೋಡಿವನು. ಆಗ ರಾತ್ರಿಯು ಹರಿದು, ತೀರ ಬೆಳಗಾಗ ಬಂಧಿತ್ತು. ಸುಂದರಣೆ ದಿಕ್ಕೆನಲ್ಲಿ ಕೆಂಪು ಹರಿಯಹತ್ತಿತ್ತು. ನಿಶಿಯು ತನ್ನ ಕರ್ಮ ಪೊರವಿಯನ್ನು ಮೇಲ್ಕ ಮೇಲ್ಕನೆ ಬಚ್ಚಿಡಂತ್ತಿದ್ದಳು.

ಖಾಕೇ ಡ್ರೆಸ್ಸಿನ ದಂಡಾಳುಗಳು ಗುಢ ಸ್ವಾಸ್ಥ್ಯಾಂವ ಶ್ರವ ಪರಿಹರಿಸಿ ಕೊಂಡು ಎದ್ದು ಕುಡಿತರು. ಕರ್ವ ಯನಿಸ್ತೇ ದೂ ಎನಗಳಿಂದಲೂ ಅವರು ಆ ಟ್ರೀಂಚುಗಳಲ್ಲಿಯೇ ಆರು ಸತ್ತೆಯಾರು. ಅಲ್ಲಿ ಹಲವು ಅನಾನುಕೂಲತೆ ಗಳನ್ನು ಪರುಪರೆಕ್ಕಿದ್ದರೂ ತರ್ವಾತಿಲ್ಲ. ಕೊಂಡು ಅಸಂತೋಷವನ್ನು ವನ್ನು ವ್ಯಕ್ತಪಡಿಸುತ್ತಿರಲ್ಲ. ಯಾ ಇತ್ತೂ ಅವರು ಸಂಪೂರ್ಣ ಸಿದ್ಧರಾಗಿದ್ದರು. ತಾವುಗಳು ಬೇಗನೆ ಯಾ ಚಾಚು ಅಡುಗುಗಬೇಕೆಂಬು ಅವರಿಗೆ ತಿಳಿದಿತ್ತು. ಹಲಕೆಲವರು ಪ್ರಾಯುತ್ತೇಣಿ ಕನಾ ಸಬ್ಜಿಗೆ ಬಂದು ಸಂಭಾವಕೆಗೆ ಪ್ರಾರಂಭಿಸಿದರು; ಆದರೆ ಅವರ ವರ್ತತು ಆತನ ಕಿವಿಗೆ ಕೇಳಿಕಲಿಲ್ಲ. ಅತನು ಹಂಬದಿಯ ಗೋಡೆಗೆ ಶತ್ರು ಕುಟುಂಬ, ತನ್ನ ಭಾಗ್ಯ ಪರಿಸರ್ತನವನ್ನು ಕುರಿತು ಚಿಂತಿಸುತ್ತಿದ್ದನು.

ಆಗ ಅವನು ತನ್ನ ಮನದಲ್ಲಿ—“ಡಾಫನಿಯು ನಷ್ಟನ್ನು ಈಗಲೂ ಸ್ತ್ರೀತಿಸುವಕ್ಕೋ? ನಾನು ಅಧಿಕತನ ಯೋಂದಿರುವೆನು; ಹೆಸರು-ದೇಸೆ, ಮಾನಮನ್ಯಾಡೆ, ನ್ಯಾಕ್ರಿ-ಅಧಿಕಾರ ಇದ್ದುಗಳೆಲ್ಲಾ ಕಳಿಕೊಂಡಿರುವೆನು; ಆದರೂ ಅವಳು ನನ್ನನ್ನು ಸ್ತ್ರೀತಿಸುವಳಿಲ್ಲವೇ? ನಾಪರ್ವತ ಅಲಂಕಾರಗಳನ್ನು ಕಿಡಿಸುವೆನು. ನನ್ನ ಅಪರಾಧವನ್ನು ಅವಳು ಮನ್ಯಾಸಿರುತ್ತಾನೇ? ಅಂದು ರಾತ್ರಿಅವಳು ಹೋರಾಯಿಟಿ ಜಾಂಪೇಲದ ಬ್ರಾಹ್ಮಲ್ಲಿ ಕಾಲುನವಿಗೆಯಿಂದ ಪಂಚರಿಂತ್ರು ಖಂಡಿತವಾಗಿಯೂ ನನ್ನನ್ನೇ ಮುತ್ತುಕ ಬಂಧಿದ್ದು. ಬೇರೆ ಯಾವ ಉದ್ದೇಶ ಕ್ಷೇಂದು ಅವಳುಅಲ್ಲಿಗೆ ಬರುವುದು? ಅಹಾ! ಅವಳು ಕೇವಲ ಸರಳಿಯು; ಪ್ರೇಮ ವಹ್ಯಲ ಲಲನೆಯು. ನಾನು ಅಧಿಕಾರಿತ ಲಾಂಭಿತ, ತಿರಷ್ಪುತ್ತ, ಸಮಾಜದೊಳಗಿಂದ ಹೊರದೂತಪ್ಪಿನವನು. ಇಂಥ ನಾನು ಅವಳ ಪ್ರೇಮಕ್ಕೆ ಯೋ

ಗ್ನಾನೇ? ಅದರೂ ಕೂಡ ಅವಳು ನನ್ನನ್ನು ಹೃತಿಸುವಳು. ಅಂದು ರಾತ್ರಿ ನಾನು-ಅವಳಿಗೆ ನನ್ನ ಗುರ್ತು ಕೊಡಲಿಲ್ಲ; ಅವಳಿಯನ್ನೇ ಮಾತಾದುವ ಪ್ರಸಂಗವನ್ನು ಬೇಕಾಗಿ ಕಳೆದನು. ಹಾಗೆ ಮಾಡಿದ್ದೇ ವಹಿತವಾಯಿತು. ಇಲ್ಲದಿದ್ದರೆ ಅವಳನ್ನಿಂದ ವೇದನೆಯನ್ನು ಹೆಚ್ಚಿಸಿದಂತಾಗುತ್ತಿತ್ತೇ ಎನಿಃ ಮತ್ತೇನು ಲಾಭವಾಗುತ್ತಿತ್ತು? ನಮ್ಮಿವರ್ತಲ್ಲಿ ಈಗ ಖಾಹಿಸಲಾರದವ್ಯು ಅಂತರವುಂಟಾಗಿದೆ ಆ ಅಂತರವು ಕಡಿಮೆಯಾಗುವ ಸಂಭವವೇನೂ ಇಲ್ಲ. ಅವಳಿಯನ್ನೇ ಪುನರ್ಮಾಲನವಾಗುವ ಯಾವ ಆಯಾ ಇಲ್ಲ. ಇತ್ಯೇ ಇಲ್ಲ; ಈ ಜೀವನದಲ್ಲಿ ಆಕೆಯ ಸ್ನಾಂದೂ ಪಡೆಯಲಾರೆನೆಂಬದು ಖಂಡಿತವು. ನನ್ನ ಎಲ್ಲ ಮುಖಗಳ ದೀಕ್ಷಾ ಆಯೋಗಿದೆ. ಕತ್ತಲೆ, ನಾಲ್ಕು ಕಡೆಗೆ ಶಾರ್ಗತ್ತಲೆ!! ಆಗಿನ ಅನುಭವವ ಸೆನಪ್ಪ ವಿಶ್ವಾತಿಯ ಅಂಥಕಾರದಲ್ಲಿ ಮುಳುಗಿ ಹೋದರೆ, ಅದರಂದಲಾದರೂ ಒಂದಿನ್ನು ಶಾಂತಿ ಹೋಂದೇನು, ಆದರೆ ಅದೂ ದುರ್ಭಾವ್ಯ! ಹಾಗಾವರೆ ಮತ್ತುವ ಆಶಿಗಾಗಿ ಜೀವಿತವು? ಸಾಯಂಕ್ರಾಂತೇ ರಣಭಾವಿಗಾಗಿ ಹೋರಟು ಬಂದಿರುತ್ತೇನೆ. ಸ್ವಚ್ಛೇಶ ಐತಕ್ಕಿಗೆ ಈ ದೇಹದರ್ಜನ ಮಾಡಮೋರಿತೆ, ಅದರಂದ ಸಾನ ಪಾರಕ್ಕೆ ಕೊಂಡವಾದರೂ ಪ್ರಾಯಿತ್ತಿತ್ತು ಫಟಿಸಿತು. ನಾನು ಇದುವರಿಗೆ ನನ್ನ ದೆಂಬದೆಲ್ಲವನ್ನೂ ಕಳೆದುಕೊಂಡಿದ್ದೇನೇ; ಆದರೆ ಸಾಯಂವ ಅಧಿಕಾರದಿಂದ ನನ್ನನ್ನಾರು ವಂಚಿಸುವರು? ಜರ್ಮನ್ನು ದಂಡಿನ ಬಂದು, ಗುಂಡಿಸಿದ ನನ್ನ ಎಲ್ಲ ದುಃಖಗಳೂ ಪರಿಹಾರವಾಗುವವು.”

“ಪ್ರಾಯವ್ಯಾಧಿ ಕನಾನ ಕಣ್ಣಗಳಲ್ಲಿ ಸೇರು ತುಂಬಿದವು. ಹೃಡಯದಲ್ಲಿ ತಾಗಿದ್ದ ವೇದನಗಳು ಆತನ ಅಂತಃಕರಣದೊಳಗಿಂದ ಹೋರಬಿವ್ಯಕ್ತಿದ ವೆಂಬಿತೇ ಶೋರಕ್ತಿತು. ಆದರೆ ಆತನು ಹೆಚ್ಚು ಪ್ರಯತ್ನಿಸಿದ ಶಿಂದ ಮನಸ್ಸಿನ ಭಾವವನ್ನು ಅರಗಿಸಿ, ತನ್ನ ಜೊತೆಗಾರರ ಮಾತು-ಕಥೆಗಳಲ್ಲಿ ಭಾಗವಹಿಸಿದನು. ಒಂದಿನ್ನು ನಗೆ ನಗಲಿಕ್ಕೂ ಪ್ರಯತ್ನಿಸಿದನು, ಆದರೆ ಆತನ ಆಮ್ಲಾನ್ಹಾಸ್ಯವೆಂದರೆ ಹೋದಿದಿಂದ ಕೂಡಿದ ರಾತ್ರಿಯೋಳಿನ ಚಂದ್ರನ ಚೆಳಕೇ! ಬೆಳಗಾಯಿತು; ಆದರೆ ಸೂರ್ಯಾವಯವ ಯಾವ ಲಕ್ಷಣವೂ ಕಂಡು ಬರಲಿಲ್ಲ. ಇಡೀ ಆಗಿವು ಕಪ್ಪುಮೋಡಗಳಿಂದ ತುಂಬಿತ್ತು. ಅಲ್ಲವು ವರಕಾರದ್ದೋ ಆ ಎಲ್ಲ ದಂಡಾಳಗಳ ಬೆಳಗಿನ ಉಂಟಿವಾಯಿತು. ಅಂದು ಯುದ್ಧಕ್ಕೆ ಹೋರಬದ ಹೋತ್ತು ಗತ್ಯಂತರವಿಲ್ಲೆಂಬ ಮಂದಿ ಬಂದಿತು. ಅವರೆಲ್ಲರೂ ಅದೇ ಸುಧಾ ಯನ್ನು ಕುರತು ಚಚ್ಚಿಸಬಹುದರು. ಶತ್ರುಗಳನ್ನು ಹೀಂದ್ರಾಡಿ ಅವರನ್ನು ಸ್ಥಾನಭೂಪ್ಯ ಗೋಳಿಸಲು ಅವರೆಲ್ಲರೂ ಸಿದ್ಧರಾವರು. ವೈ ದಾಃ ಬಂಡಿಗಲ್ಲಿನಂತಿ ಒತ್ತಪ್ಪಿಗೆ ತನ್ನ ಶಿಬಿರವನ್ನು ಕ್ಷೇತ್ರದು ಕುಳಿತ್ತು.

ಅವರನ್ನು ಅಲ್ಲಿಂದ ಯೋಸಿಮೋಡಿಸುವದು ಯಾರಿಗೆ ಶಾಧ್ಯ?

ಆದರೆ ಈ ಎಲ್ಲ ಬಗೆಯ ಶ್ರೀಕೃಷ್ಣ ಪತೆದ ರಣಧರ ಬ್ರಿಹಿರ ಸ್ವರ್ಪಂಚ ಅದನ್ನು ಅಧಿಭವವೆಂದು ತಿಂಯಿಲಿಲ್ಲ. ಇನ್ನೇ ಸಂಬಿನ ಮಾತ್ರೆ ಸ್ವರ್ಪಂಚ ಮೆಂಟಿನ ಮೇಲೆಯೇ ಆ ಅಧಾರಧ್ಯ ಶಾಫನದ ಭಾರವು ಬಿಡ್ಡಿತು. ಅವರೆಂಬಿವರುವ ವರಗೂ ತನ್ನ ನೇನಾನತಿಯು ಅನ್ಯಂತೆ ಪಾಲಿಗಲಿಕ್ಕೆ ಕೂರಿಸಂಕ್ಷಲಿಸಿದರು. ತಾನು ಇಂದು ಯುದ್ಧಕ್ಕೆ ಯೋರಜುವೆನೇಂದು ಪ್ರಾರ್ಥಿಸ್ತೇಟು ಕನಪಾನು ಎಲ್ಲಾಗುತ್ತಲೂ ಉತ್ತಾಪಗೊಂಡಿಸು. ಇಯುವ ಮಂಯೋರು ತನಗೆ ಇತ್ತು, ಶ್ರೀರ್ಮಾತಿತ್ತಿಂದಿನ, ಆತನು ಈ ಯೋಜಲು ಕಲ್ಪಿಸಿರಲಿಲ್ಲ. ಅಗ ಆತನು ತನ್ನ ಮನವನ್ನೀ. — 'ಇಂದ, ಸನಗಾರ್ಭಾ ನನ್ನಂದಿಂದೇ ಕಂಡ ಯ ದಿನವೆರಡು ಹೇಳುತ್ತಿರು, ಮತ್ತಿ ಹೇಳಿಸುತ್ತಿದೆ ಸ್ವರ್ಪಂಚನು ಯಾವಾಗಲೂ ಬಯಸುತ್ತಿರುವ ವ್ಯಕ್ತಿಯನ್ನು ನಾಸಿಂದು ಯೋಂದುತ್ತೀರೆ. ಇಂದು ನನ್ನ ಎಲ್ಲ ವೇದನೇಗಳ ಕೊನೆಯಾಗುವದು. ಶೀರವ ಗೌರವ ಕಾಯಿವ ನಲು ವಾಗಿ ರಣಕ್ಷೇತ್ರದಲ್ಲಿ ಸ್ವಾರ್ಥಾನ್ನಿಂದ, ನೇನೆಂಬ ವಾತೀಯನ್ನು ಕೇಳಿ ಡಾಫ್ ನಿಯು ಒಂದು ವೇಳೆ ನನ್ನಲ್ಲಿ ಕೊಂಡೆ ಪ್ರಕ್ರಿಯೆಯಾದರೂ ವಿಂಬಾಯಿ, ನಿನ್ನ ನೇನವೆಂದರೆ ಅವಳಿಗ್ನು ತೆಂಜ್ಞಿಸು-ಶೂರಮು ಅದೇ ಸನಗೆ ಇರ್ಮಾಧಾನವು."

ಬ್ರಿಹಿರ ದಂಡು ಯುದ್ಧಕ್ಕೆ ಅಸೀರಿಗಬೇವೆ, ಅಂಬದನ್ನು ವೈರಿಗೆ ಕಡೆಯಿರು ತಿಳಿರಲಿಲ್ಲ. ಅವರ ಕಡೆಯೂ ಯಾವ ಮಾಬಿಂಘನು ಎತ್ತಿರ ಪ್ರದೇಶದಲ್ಲಿ ಕುಳಿತು ಬ್ರಿಹಿರ ದಂಡನ ತೆಲನವಲನಗಳನ್ನು ನೀರಿಸ್ತುಷ್ಟಿಸ್ತೂ ನೋ ಆತನಿಗೂ ಅದು ತಿಂಯಿಲಿಲ್ಲ. ಅನ್ಯು ಗೌರ್ವಾಗಿಯೇ ಬ್ರಿಹಿರ ದಂಡನ ಅಂವನ ಯಾವುದೆ ಸ್ಥಿತಿಯೂ ನಿಡಿತ್ತ. ಕ್ರಮವಾಗಿ ಒಂದು ಪ್ರಕರವು ಕಳೆಯಿತು. ಆಗಲೂ ಕೂಡ ದಟ್ಟವಾದ ಮಂಜಿಸಿಂದ ಎಲ್ಲೆಲ್ಲಾ ಅಂಧಕಾರವೇ. ಅವ್ಯಾರಲ್ಲಿ ಕಪ್ಪಾನನ ಆಳ್ಳಿ ಯೋರಿಟ್ತಿತು. ಮಿತ್ತ ಸ್ವರ್ಪಂಚವೆಂಬಿನ ಹುರುಪಿನ ದಂಡಾಳುಗಳು ಆ ಆಳ್ಳಿ ಯನ್ನು ಕೇಳಿದ ಕೂಡಲೇ ಒದ್ದು ಒಡಿದ ಕಳ್ಳಿದಂತೆ ಭರ್ವಿಂದ ತಂತಮ್ಯ ಟ್ರೀಂಚಂಗಳೊಳಗಿಂದ ಯೋರಿಬಿದ್ದು ಬಂದರು. ನೂರಾರು ಸ್ವೇನಿಕ ತರುಣರು ಉತ್ತಾಪದಿಂದ ಯಷಣಾ ಧ್ವನಿಗೈಯುತ್ತೆ ಬ್ರೈಲುಪ್ರವೇಶಮೋಳಗಿಂದ ವೈರಿಸ್ತೇನ್ನು ಕ್ರಿಂಬುಖಾಗಿ ಭರಿದಿಂದ ಸಾಗಕ್ತಿದರು. ಅವರು ಕೆಲವು ಮಾರ್ಗವನ್ನು ಆತಂಕವಿಲ್ಲವೇ ಕ್ರಿಂಬಿದ ಬಳಿಕ ವೈರಿ ದಂಡಾಳುಗಳಿಂದ ಅಂಧಭ್ಯಾ ರೈಫಲ್ಲು ಹಾಗು ಭಯಂಕರ ವಾದ ಮತ್ತಿನಾಗನ್ನು ಗಳ ಮೂಲಕ ಜ್ಯಾಲಾನಲಂಡಂತೆ ಅಗ್ನಿ ವಷಣಾವಾಗ ಲಿಕ್ವಾರಂಭವಾಯಿತು. ಬ್ರಿಹಿಕ ಸ್ವೇನ್ಯದ ಮೇಲೆ ನಡುನಡುವೆ ಗುಂಡುಗಳು

ಬೀಳಂತ್ರಿದವು. ತೋರುಗಳ ಗಂಭೀರವಾದ ಸಪ್ಪಳವು ಆಗಾಗ್ಗೆ ಅಗಿ ಕಿವಿ ಗೆ ಗಡಿಚಕ್ಕಿದವು. ಒಮ್ಮೆಲ್ಲೇ ನೂರಾರು ಪೆಡಿಲುಗಳ ಸಪ್ಪಳದಿಂದ ಪ್ರಲಯ ಕಾಳಿದ ಭೂಕಂಪನಾಡಂತೆ ನಾಲ್ಕು ದಿಕ್ಕುಗಳು ಸಾಮಾನ್ಯವು. ಆಕಾಶ-ವಾತಾ ವರ್ಗಕಲ್ಲಿ ಮತ್ತೆ ಅದೇ ಪ್ರತಿಫಲನಿಸುವಾಗ ಗಟ್ಟಿತು. ಆ ಭೀಷಣ ದೃಕ್ಕೊಂಡ-ಮಾತಾಕಾಲನ ಆ ಕರ್ಮಾಂಧಾರವನ್ನಾಳಿಯು-ಬಳ್ಳಿ ಸಲರಕ್ಕೆವಾಗಿತ್ತು!

ಬರಬರುತ್ತ ಗುಂಡುಗಳ ಸುರಿವಾರು ಯೆಚ್ಚಿತು. ಎದುರಿನಲ್ಲಿ ಅಗ್ಗಿ ಯ ಮರಣಪ್ರವಾಹವು ಭರಿಂದ ಕಡಲುತ್ತಿದೆ. ಹಾಗೆಯೇ ಮುಂದೆ ಹೋದರೆ ಆ ಕರಾಲ ಪ್ರವಾಹದಲ್ಲಿ ಸಿಕ್ಕು ಪ್ರಾರ್ಥಿ ಕಳೆಕೊಳ್ಳುವದು ಖಂಡಿತವು! ಆದರೂ ಕೂಡ ಅವನು ನಾಹಿಸಿಗಳಾದ ಬ್ರಿಟಿಷ್ ವಿರರು ಹಂಜರಿಯಿಲ್ಲ. ಒಂದು ಕ್ಷೇತ್ರ ಕೂಡ ಅವರು ತಡೆದು ಸ್ಥಿರಿಲ್ಲ. ಅವರು ಯಾವ ಬಗೆಯಿಂದ ವೀರವಿಕ್ರಮ, ರಾಜು ಸಾಲುಗೊಂಡು ತೋರುತ್ತಿದ್ದರೋ, ಅದೇ ರೇತಿಯಿಂದ ಮುಂದೆ ಸಾಧರು. ಆ ದಾರುಂಬಾನ ಸಂಕಳವಲ್ಲಿ ಪ್ರಾಣಾತ್ಮಕ ಬಿಲೀಯಾಗಿ ಯಾವನೂ ಒಬ್ಬ ದ್ವಾರಾ ಕೂಡಿ ಹಂದರುಗಿ ನೋಡಲಿಲ್ಲ. ಗುಂಡುಗಳ ಅಷಟ್ಟುತ್ತ ಸುರಿವಾರು ಯಾನ್ನು ಸಿಂಹಿಂತ ಅಂತರಂಗದಿಂದಲೂ ಶ್ರುತಿಸುವುದು ಮಂಡಲವಿಂದಉಂಟಾಗಬಾಕಾಲಿದ ಮುಕ್ಕಿಯ ಸೇರಿನಂತೆ ತೆಲೆ-ಮೂಲಿಕ ಧರಿಸಿ ಬ್ರಿಟಿಷ್ ಏರಪ್ರತಿರು, ಮುಂದೆ ಸಾಗಿದರು. ಕತ್ತುಗಳ ಪೂರ್ಣ ಭೇದಮಾಡಿ, ಅವರನ್ನು ಖಾಸ್ತಿ ಖಾಸ್ತಿ ಹಾಡಿದ್ದೇಸುವಡೆ ಆವಕ ಹೆಗ್ಗಿರಿಯು! ಆ ಗುಂಬಾಧನಾಗಿಯೇ ಆ ಮೃತ್ಯುಪ್ರವಾಹದಲ್ಲಿ ಅವರು ರೂಪದ್ವರಿಯಂತುತ್ತಿದ್ದರು. ಜಮಂಫನ್ ಸ್ವರ್ಪಿಕರ ತೋರುಗಳಿಂದ ಹಾಲಿ ಸ್ವಾಮುತ್ತಿದ್ದಾಗ್ಗೆ ಮಾತ್ರವಾದ ಗುಂಡುಗಳು ಹೆಲವು ಮುಂದಿ ಸಾಧನೀ ಬ್ರಿಟಿಷ್ ದಂಡಾಳುಗಳಿಗೆ ಒಡೆದವು. ಅವರುಗಳ ಸ್ತಂಭರದ ನಡಿಯಿಂದ ರಣಭೂಮಿಯು ಕೆಚಿಕೆಚಿಯಾಗಿತ್ತಿತು; ಅದರೆ ಸ್ವದೇಶಪ್ರೇಮಿಗಳಾದ ಬ್ರಿಟಿಷ್ ವಿರರು ಅದಕ್ಕೆ ಅಂಜಲಿಲ್ಲ. ಅದಾವನೂ ಹೇಡಿಯಂತೆ ವೇರಿಗಳಿಗೆ ಚೆನ್ನು ತೋರಿಸಿ ವೀರರ ಹೆಸರಿಗೆ ಕೆಲಂಕ ಹಚ್ಚಿಲ್ಲ; ಅದರೆ ಆ ರಣಭಂಡಿ ಬ್ರಿಟಿಷ್ ವೀರರ ನಿರಘರಕ ಕ್ಷಾಸವನ್ನು ಕಂಡು ಅವರ ಸೇನಾವತಿಯ ಹೃದಯವು ನಡ್ಡಿತು; ನಿರಘರಕ ಬಲಕ್ಷಯಮಾಡಿಕೊಳ್ಳುವದರಿಂದ ಯಾವ ಲಾಭವೂ ಇಲ್ಲಿ ಮುತ್ತಿದು, ಅವನು ದಂಡಾಳುಗಳಿಗೆ ತಮ್ಮ ನಿವಾಸದ ಕಡಿಗೆ ಹಂಡಿರುಗಲು ಅಪ್ಪಣಿ ಮಾಡಿದನು. ಅಲ್ಲಿಂದ ಮರಳುವ ಸಲುವಾಗಿ ಯಾವ ಬಿಗುಲನ ಧ್ವನಿಯಾಯಿತೋ ಪ್ರಾಯವೈಟ್ ಕನಪಾನು ಅದಕ್ಕೆ ಕಿವಿಗೊಡಿಲ್ಲ. ಸತ್ಯ ಕೆಪ್ಪು ಉಳಿದಿದ್ದ ದಂಡು ಹಂಡಿರುತ್ತು; ಅದರೆ ಆತನು ರಣಭೂಮಿಯಲ್ಲಿ ಸತ್ಯಬಿಧಿದ್ದು

ದಂಡಾಳಗಳ ಮಧ್ಯದಲ್ಲಿ ವೈರಿ ದಂಡನ ಕಡೆಗೆ ಭರದಿಂದ ಛಿಡಿದನು. ರಳಭೂಮಿಯಲ್ಲೇ ದೇವನಿಸರ್ಚನಗೊಳಿಸಲು ಅತನು ಕೃತಸಂಕಲ್ಪಿಯಾಗಿ ದ್ವಿನು. ಅವನು ಹಾಗೆ ಮುಂದರಿಯತ್ತಿದ್ದ ದನ್ನ ಕಂಡು ಅವನ ಜೋತೆ ಯಲ್ಲಿದ್ದ ಸೈನಿಕರು ಹಂಡಿರುಗುವ ಸಲುವಾಗಿ ಅತನನ್ನು ಬಲವಂತಪಡಿಸಹತ್ತಿದರು; ಆದರೆ ಆಗ ಅತನು:-“ನಾನು ವೈರಿಗಳಿಗೆ ಅಲ್ಪವಾದರೂ ದಂಡಿಸದೆ ಹಂಡಿರುಗೆನು.” ಎಂದು ಸಿಕ್ಕುಣ್ಣಾಗಿ ತಿಂಡಿದನು.

ಏನಾದರೂ ಕನವಾನು ಹಿಂದಿರುಗಲೇ ಇಲ್ಲ. ಆಗ ಅತನು ತನ್ನ ಬಗ್ಗೆ, ಡಾಫನಿಯ ಬಗ್ಗೆ, ತನ್ನ ಅವಮಾನ, ಕಲಂಕ, ಆಗ್ರಹವ ಮುಂತಾದುದೆಲ್ಲ ವನ್ನು ಮರೆತಿದ್ದನು. ಅತನ ಜೋತಿಗಾರರು ವಿಸ್ತೃಯಭರದಿಂದ ಅವನ ಕಡೆಗೆ ನೋಡುತ್ತೇ ನಿಂತರು. ಅವರು ಅವನೇನು ಮಾಡುವನ್ನಂಬದನ್ನು ನೋಡುತ್ತೇ ತೊಡಗಿದರು. ವೈರಿಪಕ್ಷದವರು ಆಗಲೂ ತೋಷಿ ಹಾಂಸುವನನ್ನು ಬಿಟ್ಟಿರಲ್ಲ. ಆ ಅಗ್ನಿಪಕ್ಷಿಯ ಮಧ್ಯದೊಳಗಿಂದ ಅತನು ತನ್ನ ಬಂದೂಕೆ ನಿಂದ ಗುಂಡುಗಳನ್ನು ಹೊಡಿ ಹೊಡಿಯುತ್ತಿಲೇ ಮುಂದಾದನು! ಇವನ ಗುಂಡುಗಳು ಶತ್ರುಪಕ್ಷದ ಟ್ರಂಚಿನೊಳಗೆ ಹೊಗಿ ಬೀಳಹತ್ತಿದವು. ವೈರಿಯ ಕಡೆಯ ಗುಂಡುಗಳು ಬರಹತ್ತಿದ ಕೂಡಲೇ ಕನವಾನು ನೆಲಕ್ಕೆ ಮಲಗುವನು; ಅ ನೇರೆ ಮತ್ತೆ ಎದ್ದು ತಾನು ಗುಂಡು ಹೊಡಿಯುವನೇ; ಮತ್ತು ರಾಗಿಯೇ ಮುಂದರಿಯುವನು. ಅವನು ಆ ರೀತಿ ಮಹಾ ಮಹಿಮು ರಣದೇವತೆಯಂತೆ ಬಯು ಪರಾಕ್ರಮದಿಂದ ಯುದ್ಧ ವೇಸಗಹತ್ತಿದನು. ಕಟ್ಟಕಡೆಗೆ ಅತನು ಒವ್ವೆಲೆ ಗಟ್ಟಿಯಾಗಿ ಹೇರಿ:—“ಅತ್ತೇ ನೋಡಿರಿ, ವೈರಿಗಳು ಹಂಜರಿಯ ಹತ್ತಿದ್ದಾರೆ. ಎಲ್ಲೇ ಮತ್ತರೆ, ಈ ಸುಯೋಗದಲ್ಲಿ ನಾವೆಲ್ಲರೂ ಕೂಡಿ ಅವರನ್ನು ಆಕ್ರಮಿಸೋಣ ಬಿನ್ನಿರಿ.” ಎಂದನು

ತೋಷುಗಳ ಹೊಗಿಯಿಂದಾದ ಕತ್ತಲಲ್ಲಿ ಏನೂ ಕಾಣಿಸುತ್ತಿರಲಿಲ್ಲ. ತಮ್ಮಗಳ ಗುಂಡಿನ ವರ್ಷಣಕ್ಕುಂಜ ಬಯು ಸಂಖ್ಯಾಕ ಬ್ರಿಟಿಷ ಸೈನ್ಯವು ತಮ ಗಳಿಂದ ಹಿಂದೆ ಸರಿಯಿತೆಂದು ಮನಸ್ಸಿನಲ್ಲಿ ಯೋಚಿಸಿ, ಜಮಾನ್ನರು ತಮ್ಮಗಳ ಮತ್ತಿನಾಗನ್ನು ಗಳನ್ನು ತಡೆದು ಹಂಡಿರುಗಿದರು. ಅವರು ಒಡಹತ್ತಿದ ರೆಂದು ಮಿಡ್ಲಸೆಕ್ಸ್‌ನ ಬೆಜೆವೆಂಟ್‌ ಉನ್ನಾದದಿಂದ ರಣಿತವನ್ನು ಹಾಡುತ್ತ ಪ್ರಾಯವೈಟ್ ಕನವಾನನ್ನು ನುಸರಿಸಿತು; ಆದರೆ ಅಷ್ಟರೊಳಗೆ ಆ ರಚಣೆ ಕನವಾನೋಬ್ಬನೇ ನಾದು ಮಂದಿ ಜಮಾನ್ನ ಸೈನಿಕರನ್ನು ಆಕ್ರಮಿಸಿ ಅವರು ಛಿಡಿಹೋಗುತ್ತಿರುವ ದಾಯಿಯನ್ನು ಕಟ್ಟಿ ಮಾಡಿದ್ದನು! ಅಷ್ಟರಲ್ಲಿ ವೈರಿಗಳಿಂದ ಹೊಡಿಯಲ್ಪಟ್ಟ ಒಂದು ಗುಂಡು ಬಂದು ಅವನ ಹೆಗಲಲ್ಲಿ ನೆಟ್ಟಿತು!

ಅತನ ಅಪೂರ್ವ ಸಾಹಜ ವೀರತ್ವಗಳಿಂದ ಅಂದು ಬ್ರಿಟಿಷರು ಗೆದ್ದರ. ವೇರಿ ದಳದ ದಂಡೆಗೆ ಲ್ಲಿರ್ನ ಇವರಿಂದ ಆಶ್ರಮಿವಿಧಲ್ಪಟ್ಟವು. ಎಷ್ಟೋ ಜನ ವೈರಿದಂ ಡಾಳಾಗಳು ಸೆರಿಸಿಕ್ಕುವು; ಆದರೆ ಪ್ರಾಯವ್ಯಾಟಿ ಲಚರ್‌ ಕನಪ್ಪನ ನೈತ್ರಿಕವು ಹೆಚ್ಚು ಹರಿದುದಂಬ, ಆಕಶೆ ಎದೆ ಸ್ನಿಲ್ಲಲಿಕ್ಕೆ ಶಕ್ತನಾಗಲಿಲ್ಲ. ಅವನು ಶಕ್ತಿಗುಂಬಿದವನಾಗಿ, ತವ್ಯ ವೇನಾವಕಿಯ ಮುಂಭಾಗದಲ್ಲಿ ಮೂಳೆಗೊಂಡೆ ಬಿಂದುನು!

ಕಾಲಸರ್ವ ಕೊನೆಯ ಹೊಂಚು

ರಣಭೂಮಿಯ ಆಷ್ಟತ್ತಿಯ ಡಾಕ್ಕುರನು ಆಷ್ಟತ್ತಿಯ ಚಾಗಿಲಲ್ಲಿ ನಿಂತು ಕೊಂಡು ಬ್ಲೀಕನನ್ನು ಕುರಿತು:—“ಆತನು ಮೋದನು” ಎಂದು ಹೇಳಿದನು.

ಬ್ಲೀಕನು ಭಯಿದಿಂದ:—“ಸರ್ವನಾಶವಾಯಿತಲ್ಲ! ನೀವು ಏನು ಹೇಳು ತ್ತಿರುವಿರಿ? ಅವನು ಸತ್ತನೆ? ಸಮೃದ್ಧಿ ಪ್ರಾಪ್ತಿಯತ್ವ, ಯತ್ವ, ಪರಶ್ರಮ ಗಳಿಲ್ಲ ವ್ಯಧಿವಾದವೇ?”

ಡಾಕ್ಕರ:—“ಅಲ್ಲಲ್ಲ; ಅವನು ಸಾಯಂವನೇಕೆ? ಪ್ರಾಯವ್ಯೇಷ್ಟ ಕನ ಪಾನ ಜೀವಕ್ಕೇನೂ ಅಸಾಯೆಪಲ್ಲ. ಅವನ ದೆಗಲಲೋಂದು ಗುಂಡು ಹೊಕ್ಕಿತ್ತು. ಸಿನ್ನ ತದಸ್ಯ ಮಾರಗೆ ತೀಗಿಯಿಂತು. ಇಂದು ಬೇಳಿಗನ ವರೆಗೂ ಅತನನ್ನು ಆಷ್ಟತ್ತಿಯಲ್ಲಿಯೇ ಇರಿಸಿದ್ದೇವು. ಆ ವೇಲೆ ಶುರೂ ಸೆಗೆಂದು ಅವನನ್ನು ರೋಯಾಯಿಗೆ ಕ್ಷಾಸಳಾಗಿದೆ.”

ಬ್ಲೀಗೆಂದು ದೇರಿ ಡಾಕ್ಕರನು ಹೈಂಡಿ ಸುಮೃದ್ಧಿದ್ದು, ಮತ್ತೆ:—“ಬ್ಲೀಕರೇ, ಸೀರ್ ಇನ್ನೂಂದು ಸಂಗತಿ ತಿಳಿಲ್ಲವೇ? ಆ ನೀಂಚನು ಕಡೆಗೆ ಕಾಲಸರ್ವನಂತಿಯೇ ಮಾಡಿದನಲ್ಲ!”

ಬ್ಲೀಕ:—“ನೀವು ಏನು ಅನ್ನವಿರೋ ತಿಳಿಯಾಗಿದೆ. ಕನಪಾನು ಕಾಲಸರ್ವನಂತೆ ವರ್ತಿಸಿದನೆ? ಇದು ಪರಮ ವಿಸ್ತೃಯಿದ ಸಂಗತಿಯೇ ಸರಿ.”

ಡಾಕ್ಕರ:—“ಅಲ್ಲಲ್ಲ; ಕನಪಾನು ಹಾಗೆ ವರ್ತಿಸಿಲ್ಲ. ಒಂದಾನೊಂದು ಕಾಲದಲ್ಲಿ ಅತನ ಪರಮ ಹಿತಕ್ಕೆ ವೂ ಆಪದ್ಬಂಧವೂ ಆಗಿದ್ದ ಆ ನೀಂಚ ಕಳ್ಳಿನೇಭಿಲ ಹರಕೋಟಿನು, ಯಾವನನ್ನು ನೀವು ಕಳವಿನ ಮಾಲು ಸಹಿತ ಹಿಡಿದು ಕೊಟ್ಟಿ ದೀಘಾಕಾಲದ ಸ್ತರಮ ಶಿಕ್ಷೆ ಮಾಡಿಸಿರಲಿಲ್ಲವೇ ಅವನು ಇತ್ತೀಚೆಗೆ ಅತನು ಕ್ಷಮೆಯಾಡಿಸಿ ತಾನು ರಿಕ್ಷಾಟಿಗೆ ಭಕ್ತಿಯಾಗುವನೆಂದು ಸರಕಾರಕ್ಕೆ ಬಿನ್ನವಿಸಿದನು. ಈಗ ಬ್ರಿಟಿಷರಿಗೆ ಹೇಗೂ ಸಿಕ್ಕುಪ್ಪ ದಂಡಾಳಾಗಳು ಬೇಕೇ ಬೇಕಾಗಿರುತ್ತವೆ. ಅದರಿಂದ ಅವರು ನೇಭಿಲ್ಲನ ಶಿಕ್ಷೆಯನ್ನು ಕಡಿಮೆ ಮಾಡಿಸಿ ಅತನನ್ನು ಇಲ್ಲಿಗೆ ಕಳಿಸಿದರು. ಸೈನ್ಯಾಧಿಕಾರಿಯು ಅವನು ಸೈನ್ಯದಲ್ಲಿ ಸೇರ

ಲಕ್ಷ್ಯ ದೇಹಮಾನದಿಂದ ತಕ್ಷವಸಿಲ್ಲಿಂದು ನಿರ್ಧರಿಸಲು, ಅವನನ್ನು ಗಳಿಗೊಂಡಿವರ ಶುಶ್ರಾಸೆಗಿರುವ ಕುರ್ತಾಷಾಲಯಕ್ಕೆ ಕಳಿಸಿದರು. ಆ ರೀತಿಯಾಗಿ ಕೆಲ ದಿನಗಳಿಂದ ಆತನು ನಮ್ಮ ಆಸ್ಪತ್ರೆಯಲ್ಲಿ ಒಬ್ಬ ಸೂ ಕರುಂಚಾರಿಯಾಗಿ ಹ್ದನು. ಮೊನ್ನೆಯ ದಿನ-ಪ್ರಾಯವ್ಯಾಟ ರಿಜರ್ವ ಕನಪ್ಪನು ರಣಭೂಮಿಯಲ್ಲಿ ಶಾಯ್ರ್ ತೋರಿ ಪ್ರಖ್ಯಾತನಾದುವನ್ನು ಕೇಳಿ ನೇಂಭಿಲನು ಅವನ ಇಗ್ಗೆ ಒಳಗೊಳಗೇ ಅಸೂಯಿಸಬಹುದ್ದಿದನು; ಆನರೆ ಆದು ಯಾರ ಲಕ್ಷ್ಯವಲ್ಲಿ ಬರಲಿಲ್ಲ. ನಿನ್ನೆಯ ದಿವಸ ಕನಪ್ಪನು ಇಲ್ಲಿಗೆ ತುಕ್ಕಾಂತಿಗಿರುವ ಬರಲು, ಇಲ್ಲಿ ಆತನ ಹೆಗಲೊಳಗಿನ ಗುಂಡು ತೆಗೆಮೊಗಿನು ಅವನನ್ನು ಇಲ್ಲಿಯೇ ಇಟ್ಟುಕೊಂಡಿದ್ದೇವು; ಆದರೆ ಈ ನೇಂಭಿಲ ಹರಕೋಟ್ಟಿನು ತನ್ನ ಮಂಟ್ಪ ಸ್ವಭಾವದಂತೆ ಆ ರಿಜರ್ವಕನಪ್ಪನು ತನ್ನ ವೇದಸ್ಥಿತಿಯಿಂದ ಸ್ತ್ರೀತಿದಿಃ ಚಿಂದಿಸುವಾಗ ಅವನು ಕೇಳಿದಾಗೆಲ್ಲ ಬರ್ಫವ ಸೀರು ಮಾತ್ರ ಕೊಡಬೇಕಂದು ನಾನು ಶುಶ್ರಾಸಾಲಯಮೊಳಗಿನ ಎಲ್ಲರಿಗೂ ತಿಃಸಿರಲಕ್ಷ್ಯ ಈ ಕಾಲಿಸರ್ವನು ತನ್ನ ಮೌದಲಿನ ಕುನಂಪನ್ನು ತೀರಿಸಿಕೊಂಡು ನೀರಿನ ಬದಲು ಈ ಆಸ್ಪತ್ರೀಯೋಚಿತಿಗಿನ ಬಂದು ತೀರ್ಕುವಿಷದ ದ್ವಾರಾವನ್ನು ಆತನಿಗೆ ಕೊಟ್ಟಿನು. ತಾನು ಅವನನ್ನು ಕೊಡುವಾಗ ಹತ್ತರ ಯಾರೂ ಇಲ್ಲವೆಂದೇ ಆತನ ಗ್ರಂಥಿಕೆಯಿತ್ತು; ಆದರೆ ಕರ್ಧಮುರ್ ಸಂಯೋಗದಿಂದ ನಾನು ನನ್ನ ಕೋಕೆಯೋರಣೆ ಬಂದು ರಂಧ್ರಾಂಗನಾಲಕ ದಿನಾಲು ಸೋಮೆತ್ತಿರುವಂತೆ ಆಗಲೂ ಆ ವಾದಿಸಿಸೋಗೆ ಇಣಕೆ ಸೋಡಿವೆನು. ಹರಕೋಟ್ಟಿನು ಬರ್ಫವ ನೀರನ್ನು ಚೆಂಡಿ ಆ ವಿಷದ್ವಾರಾವಕವನ್ನು ಗ್ರಾಸಿಗೆ ಸುರುವಲಿಕ್ಕಾ ನಾನು ಅತ್ಯಾಂತ ಸೇಡಲಿಕ್ಕಾ ಗಂಟೇವಿತ್ತು. ಕೂಡಲೇ ನಾನು ನನ್ನದ್ವೈಸ್ವಕೂಪ ಪೂರು ಹಾಕದೆ ಇಲ್ಲಿಗೆ ಬರಲಿಕ್ಕಾ ನೇಂಭಿಲನು ಆ ಗ್ಲಾಸನ್ನು ಕನಪ್ಪನ ತುಟಿಗೆ ಹಿಡಿಯಲಿಕ್ಕಾ ಗಂಟೇ ಬಿತ್ತು. ಆ ಕೂಡಲೇ ನಾನು ಅವನನ್ನು ಕಸಿದುಕೊಂಡನೆಲ್ಲವೇ, ಆಗಲೇ ಸೈನ್ಯಾಧಿಕಾರಿಯನ್ನು ಕರೆಯಿಸಿ, ಆ ಕಾಲಿಸರ್ವ ನೇಂಭಿಲನ ಮಂಟ್ಪದ್ವಾರೆ ರುಜುವಾಡ ಮಾಡಿವೆನು. ಅದನ್ನು ಕಂಡು ಸೈನ್ಯಾಧಿಕಾರಿಯು ಅಶ್ವಿಂತ ರೋಷಗೊಂಡನು. ಯಾವನ ಶಾರ್ಕ್ ನಾಹಣ ಗಳಿಂದ ತಮ್ಮ ಬ್ರಿಟಿಷರಂಡಿಗೆ ಅಂದು ಜರುಮೊರೆತಿಕ್ಕೋ ಅಂತಹನಿಗೆ ವಿಷವುಣಿಸಿ ಕೊಲ್ಲುವ ಆ ಹರಕೋಟ್ಟ ಪ್ರಾಣ ಯಾರೆಂದು ಆತನು ವಿಚಾರಿಸಿದನು. ನಾನು ಅವನಿಗೆ ಆತನ ಈ ಮೌದಲಿನ ಚರಿತ್ರವನ್ನೇಲ್ಲ ತಿಳಿಸಲು, ಅವನು ‘ಇಂಥ ಕಾಲಿಸರ್ವನನ್ನು ಈ ಲೋಕದಲ್ಲಿರಸುವುದೇ ತಪ್ಪ’ ಎಂದಂದು, ಆ ನೇಂಭಿಲ ಹರಕೋಟ್ಟಿನಿಗೆ ಆಗಂದಾಗ ಗುಂಡು ಹಾಕಿಸಿ ಕೊಲ್ಲಿಸಿದನು! ಇದೇ ಆ ಕಾಲಿಸರ್ವನ ಸಂಗತಿಯು.

ಬ್ಲೇಕ್:—ಪಿತರೇ ಆಯಿತು. ಅಂಥವರಿಗೆ ಹಾಗೆ ಆದರೇ ಲೋಕಕ್ಕೆ ಪೂರ್ವಾದಿತು. ತೆ ಸ್ತೋಚನ ವಾಹ! ಸರಳ ಸ್ವಭಾವದ ಆ ತರುಣನನ್ನು ಮಾನ ಪಂಥಕ್ಕೆ ಮುಟ್ಟಿಸಿರುವನೆಂಬದನ್ನು ನೋಡಿರಿ.

ಡಾಕ್ಟರ್:—ಆಹಾ; ಅಂಥವರ ಗತಿಯು ಹಾಗೆಯೇ ಆಗುವದು.

ಬ್ಲೇಕ್: ಕನಪ್ಪನು ಈಗ ಯೇಗಿರುತ್ತಾನೆ?

ಡಾಕ್ಟರ್: ಈಗ ಅವನಿಗೆ ತುಂಬ ಜೀರ್ಣಬಂದಿವೆ. ದೇರೆಮೊಳಗಿನ ಗುಂಡು ತೆಗೆ ಮೊಗೆದ ಮೇಲೆ ಹೀಗೆಯೇ ಆಗುತ್ತಿರುತ್ತದೆ. ಅದಕ್ಕಾಗಿ ಅಂಜುವ ಕಾರಣವಿಲ್ಲ. ಸ್ವರೂಪ ಚೇಗನೆ ಕಡಿಮೆಯಾಗುವದು. ಮೊನ್ನೆನ ಯಾವುದಲ್ಲಿ ಅವನು ಎಷ್ಟು ಶಾರ್ಯರ್ತ್ಯಾಸೀಲಿನಿಂದಿರುತ್ತಾನ್ನು ನೀವು ತಿಳಿದಿರುವರಾ?

ಬ್ಲೇಕ್:—ಕೆಲವುಟ್ಟಿಗೆ ಕೇಳಬುವೇನು. ಆ ದಂಡಿನ ಕರ್ನಲ್‌ನೇ ಹೇಳಿದನು. ಅತನ ರಣ ಶಾರ್ಯರ್ತ್ಯಾಸೀಲಿನ ತಮೆ ಅಂದು ಜಯವಾಯಿತೆಯಾ ತಾವು ರತ್ನಗಳ ಪ್ರಾರ್ಥನೆ ಸ್ಥಾಧಿನಷಣಿಕೆಯಾದಿವೆಯೂ ಹೇಳಿದ್ದರೂ ಕನಪ್ಪನ ಅಲ್ಲಾ ಕಂತ ಏರೆತ್ತಬನ್ನು ಹೊಗಬಂಧನು. ಅತನ ಆ ಶಾರ್ಯರ್ತ್ಯಾಸೀಲಿನಿಂದ ಕೇಳಬುತ್ತೇನೆ.

ಡಾಕ್ಟರ್:—“ಹಾಗಳ್ಲಿನೇ! ತಮ್ಮ ಮಾತು ಕೇಳಿ ನನಗೆ ಅತ್ಯಂತ ಸಂತೋಷ ವಾಯಿತ್ತು. ಅತನು ಅಂದು ಸ್ವಾಜವಾಗಿಯಾ ಅಸಾಧ್ಯ ನಾಧನವನ್ನೇ ಮಾಡಿದನು.

ಸ್ತ್ರೀತನು ಬ್ಲೇಕನ ಮೊಟ್ಟಿನಲ್ಲಿ ಕುಳತು ಒಂದು ಕವಿಯಿಂದ ಡಾಕ್ಟರ್ ಸೊಡನೆ ತಮ್ಮ ಒಡೆಯನು ಸಡೆಸಿದ್ದ ಸಾಫ್ತಾರಣ ಕೇರುತ್ತಿದ್ದನು; ಬೇರೆ ಕವಿಯಿಂದ ರಣಭಾವಿಯಲ್ಲ ಹಾರುತ್ತಿರುವ ಭೀಷಣ ತೋಫುಗಳ ಗಜನೆಯನ್ನು ಅವರೊಳಗಿಂದ ಹಾನಿ ಗುಂಪಾದ ಗುಂಪಾಗಕು ಒಡೆದು ಜಲ್ಲಾಪಿಲ್ಲಯಾಗುವಾಗ ಆಗುವ ಸುಗಂಭಿರ ಸ್ನಾನಾದವನ್ನೂ ಕೇಳುತ್ತಿದ್ದನು. ಅಂದು ಬೆಳಗಿನಲ್ಲೀ ಬ್ರಿಟಿಶ ಸ್ಟೇನ್ಸ್‌ನ್ನು ಸೈನ್ಸ್‌ನ್ನೆಡನೆ ಕಾಡತ್ತಿತ್ತು. ಆಗ ಇಂಗ್ಲಿಷ್‌ತಾಗ ಬಂದಿದ್ದರೂ ಆ ಯುದ್ಧವು ಒಂದೇರಿತಿಯಲ್ಲಿ ನಡೆದಿತ್ತು. ಜಮಾನ್ ದಂಡನ್ನು ಹಿಂದೊಡಿಕೆಂದು ಬ್ರಿಟಿಶರು ಬಹು ಶಾರ್ಯರ್ತ್ಯಾಸಿಂದ ನುಗ್ಗಿತ್ತಿದ್ದರು. ಜಮಾನ್ ನ್ನು ರು ಬ್ರಿಟಿಶರ ವಶಮೊಳಗಿನ ಕೆಲ ಭಾಗವನ್ನು ತಮ್ಮ ಭೀಷಣ ತೋಫುಗಳ ಮೂಲಕ ಹಾರಿಸಿ ಬಿಡಲಿಕ್ಕೆ ಪ್ರಯತ್ನಿಸುತ್ತಿದ್ದರು. ಅದನ್ನೇ ಮಂದಿಗಾಯಿ ಗೊಂಡ ಸೈನಿಕರು ರಣಭಾವಿಯಿಂದ ರಣಕ್ಕೇತ್ತಿಕ್ಕೆ ಸಮಾಪದಲ್ಲಿದ್ದ ಆಸ್ತಿಗೆ ಕಳಿಸಲ್ಪಿಟ್ಟಿದ್ದರು. ಕಳಿಸಲ್ಪಿಟ್ಟಿದ್ದರು; ಹಾಗು ಈಗಲೂ ಆಯಿಡೋಫಾರ್ಮನ್ ಉಗ್ರ ವಾಷನೆಯಿಂದ ಸಮಾರ್ಪಣ ಪ್ರದೇಶಮೊಳಗಿನ ವಾಯುವೆಲ್ಲ

ತುಂಬಿಹೊಗಿತ್ತು. ಅಸ್ವತ್ತಿಯೋಳಿಗನ ಸರ್ವ ಮತ್ತು ವಾದೆಬಾಯಿಗಳಿಗೆ ಕೊಂಡಿನ್ನಾ ವಿರಾಮವಿರಲಿಲ್ಲ. ಅವರ ಉಡಿಗೆ ತೆ-ಡಿಗಿಗಳು ಗಾಯಷಟ್ಟಿವರ ಗಾಯಗಳಿಂದ ಹೊರಡಿಮ್ಮತ್ತಿದ್ದ ರಕ್ತದಿಂದ ಮುಣಗ್ಗೆನ್ನು. ಆ ಡಾಕ್ಟರನ್ನಿಗೆ ಗಾದರೂ ಚೆಚ್ಚಿ ಹೊತ್ತು ಮಾತ್ರ ಮಾತಾದಲ್ಕೆ ಅವಕಾಶವಿರಲಿಲ್ಲ. ಅತನು ಆ ಶ್ರೀಯೋಳಿಗೆ ಹೋಗಲನುವಾಗಿ ಬ್ಲೇಕನನ್ನು ಕುರಿತು:-ನೀವು ಹೋಗಬೇಕೆಂದು ಇಚ್ಛಿಸುತ್ತಿದ್ದರೆ ರೇಜಿನದ ರೇಲ್ವೇ ಸ್ಟೇಶನ್‌ನಿಗೆ ಹೋಗಲೇ ಪ್ರಾಯಷಟ್ಟೆಟ ಕನಪ್ಪನನ್ನು ಕಾಣಬಹುದು. ಅಲ್ಲಿಗೆ ಹೋಗುವ ರೈಲು ಬರಲಿಕ್ಕೆ ಇನ್ನೂ ಅವಕಾಶವಿನೆ.

ಬ್ಲೇಕ:—ರೇಜಿನದ ಸ್ಟೇಶನ್ನು ಇಲ್ಲಿಂದ ಎನ್ನು ಮಾರವಿದೆ?

ಡಾಕ್ಟರ್:—ಸಮಾಪದಲ್ಲೇ ಇದೆ. ಇಲ್ಲಿಂದ ಎರಡು-ಮೂರು ಮೈಲುಗಳ ಗಿಂತ ಹೆಚ್ಚಿಲ್ಲ.

ಬ್ಲೇಕ:—ಮಹಾಶಯರಿಗೆ ಧನ್ಯವಾದಗಳು. ನಾನು ಅಲ್ಲಿಗೇ ಹೊರಡುವೇನು; ನಮುಸ್ಯಾರ!

“ನಮುಸ್ಯಾರ-ಮಹಾಶಯ” ಎಂದಂದು ಡಾಕ್ಟರನು ಬ್ಲೇಕನ ಅಪ್ಪಣಿ ಪಡೆದು ಆಸ್ವತ್ತಿಯೋಳಿಗೆ ನಡೆದನು. ಬ್ಲೇಕನಾದರೂ ತನ್ನ ಹೊಟ್ಟಿರಣಲ್ಲಿ ಕುಳತು ಸ್ಪೇರಿಂಗನ್ನು ತಿರುಗಿಸಹಕ್ಕಿದನು. ಭೋಂ ಭೋಂ ರಜ್ಜು ಮಾಡುತ್ತೇ ಅವನ ಹೊಟ್ಟರು ವಾಯುವೇಗದಿಂದ ಹೇಳಬದ ಸಾರ್ಥಕನ್ನು ಕ್ರಮಿಸಲ್ಪಾಡಿತು. ಸ್ಕೃತಿನು ಬ್ಲೇಕನ ಪಕ್ಕದಲ್ಲಿ ಕುತ್ತ, ಯುದ್ಧಕ್ಕೇತ್ತಿದ ಕಡೆಗೆ ಟೆಕ್ ಮಾಕವೆಂದು ನೋಡಹಕ್ಕಿದನು. ಆಗ ರಣಭೂಮಿಯ ಮೇಲಿನ ಆಕಾಶವು ತೋರಿಸಿ ಹೊಗೆಯಿಂದ ತುಂಬಿ ಅಂಥಕಾರವಾಗಿ ಬಿಟ್ಟಿತ್ತು.

ಸ್ಕೃತಿ:—ನಮಗೆ ರಣಭೂಮಿಯಲ್ಲೇ ಕಿಲೋಯಾರನ ಭೇಟಿಯಾದೀ ತೆಂದು ನನಗನಿಸಿತ್ತು. ಹಾಗಾಗಿದ್ದರೆ ಆ ಸಂಧಿಯಲ್ಲಿ ಕೆಲ ಹೊತ್ತು ಯುದ್ಧ ವನ್ನಾದರೂ ಪ್ರತ್ಯೇಕ ನೋಡಲು ಹೊರಿಯುತ್ತಿತ್ತು. ಇದುವರೆಗೂ ನನಗೆ ಇಂಥ ದೊಡ್ಡ ಯುದ್ಧವು ನೋಡಲಿಕ್ಕೆ ಹೊರತಿಲ್ಲ.

ಬ್ಲೇಕ:—ಈ ಸಾರೆಯೂ ನಿನಗೂ ಸಂಧಿಯು ದೊರಕದು. ಇಂದು ಸಂಜ್ಯ ಯೋಳಗಾಗಿಯೇ ನಾವು ರೇಜಿನರಕ್ಕೆ ಹೋಗಲೇಬೇಕು.

ಸ್ಕೃತಿ:—ಅಲ್ಲಿಂದ ನಾವುಗಳೇನು ನೆಟ್ಟಿಗೆ ಲಂಡನ್‌ನಿಗೇ ಹಿಂದಿರುಬೇಕೇ?

ಬ್ಲೇಕ:—ಹಾಗಿಯೇ ಆದೀತು. ಆ ಬಗ್ಗೆ ಈಗಲೇ ನಿತ್ಯತವಾಗಿ ಹೇಬರುವಂತಿಲ್ಲ.

ಮೊಟ್ಟರು ತ್ವರಿತವಾಗಿ ಒಡಹತ್ತಿತು. ದೂರದಲ್ಲಿ ಹೋಪ್-ಬಂದೂಕು ಮತ್ತಿನ್ನು ಗನ್ನಿಗಳ ಸ್ವಲ್ಪವು ಪ್ರತಿಯೂಲದ ಮೇಘಗರ್ಜೆ ನೇಯಂತೆ ಗಜೆಗೆ ಮತ್ತಿರು ವದು ಅವರ ಕಿವಿಗೆ ಕೇಳಿ ಮತ್ತಿತ್ತು. ಗಾಯಗೊಂಡ ಸೈನಿಕರನ್ನು ಹೊತ್ತು ಕೊಂಡು ಬರುತ್ತಿದ್ದ ಅಂಬುಲನ್ಸ್ ಕಾರುಗಳು ಇವರ ಅಕ್ಕಪಕ್ಕಗಳಲ್ಲೇ ಒಡುತ್ತಿದ್ದವು. ಆ ಕಾರುಗಳು ಯುದ್ಧಾವಿಯೋಳಿಗೆ ಗಾಯಗೊಂಡ ದಂಡಾಳುಗಳನ್ನು ಅರ್ಪತ್ತಿಗೆ ತಂದು ಹಾಕುತ್ತಿದ್ದವು. ಮುದ್ದು-ಗುಂಡಿನ ಗಾಡಿಗಳೂ ಇವರ ಗಾಡಿಯ ರತ್ನರೀಣಿದಲ್ಲೇ ಒಡಾಡುತ್ತಿದ್ದವು. ರಣಸಾಹಿತ್ಯವನ್ನು ಆ ಗಾಡಿಗಳ ಮುಂಬತ್ತೆ ಯುದ್ಧಕ್ಕೇತ್ತಮೋಳಿಗಿನ ದಂಡಾಳುಗಳಿಗೆ ತಲುಪಿಸುತ್ತಿದ್ದರು. ಖಾದ್ಯ-ಪೇಯ ಪದಾರ್ಥಗಳ ಗಾಡಿಗಳು ಬ್ರಿಟಿಷ್ ಸೈನಿಕರು ತಂಗಿದ್ದ ಟ್ರಿಂಚರ್ ಕಡೆಗೆ ಹೋಗಿ ಅವಾಗೆಲ್ಲ ವಾನಾ ಹಾರಗಳನ್ನು ಕಾಲಕಾಲಕ್ಕೆ ತಲುಪಿಸುತ್ತಿದ್ದವು. ಯಾರಿಗೂ ಯಾವದರ ಕೊರತೆಯೂ ಇರಲಿಲ್ಲ. ಅದರಿಂದ ಎಲ್ಲರ ಬಾಯಲ್ಲಾ ಉತ್ಸಾಹಭರಿತ ಶಬ್ದಗಳೇ; ಯಾರೂ ಅಸಂತುಷ್ಟಿರಲಿಲ್ಲ. ಅಲಸ್ಯ, ಜಾಡ್ಯ, ಸಂಕೋಚಿ, ಭಯ ಇವೆಲ್ಲವುಗಳೂ ಆ ಭಾಗದಿಂದ ಪಲಾಯನ ಹೇಳಿದ್ದವು. ಮೃತ್ಯುವೇ ಮೃತ್ಯಂಜಯಿಯಾದ ಅವೃತ ಭಾಂಡವನ್ನು ಕೈಯಲ್ಲಿ ಹುಡಿದುಕೊಂಡು ಬ್ರಿಟಿಷ್‌ನ ಸಾಹಸೀ ವೀರ ದಂಡಾಳುಗಳಿಗೆ ರಣಸಮುದ್ರದಲ್ಲಿ ಅವೃತಕ್ಕೆ ಅಧಿಕಾರಿಗಳಾಗುವಂತೆ ಹರುಪು ಕೊಡುತ್ತತ್ತು. ಮನೆಯೋಳಿಗಿನ ಸಾಂಪ್ರದಾಯಿಕ ಅಪ್ರೇಸ್ಟರ್ ಸ್ವೀಕರ ಸಂಬಂಧ, ಗಾರ್ಫಸ್ಟ್ ಜೀವನದ ಶಾಂತಿ-ಸಮಾಧಾನ ಮುಂತಾದವುಗಳು ಪ್ರಚಂಡವೂ ಉದ್ದಾಮವೂ ಆದ ಆ ರಣಮಂಡಿಯ ಮಾನದಿಂದ ಎಷ್ಟು ತುಳ್ಳಿವು? ಪ್ರೇಮದ ಮನೋರ್ಯವಾದ ಕೊಳಲಿನ ಧ್ಯಾನಿಯು ರಣಕ್ಕೇತ್ತಿದ ದುಂಡಂಬಿಯ ಮತ್ತು ರಣಭೇರಿಯ ಧ್ಯಾನಿಯ ಮಾನದಿಂದ ಎಷ್ಟು ಅಲ್ಪವು? ಎಂಬದನ್ನು ಸ್ವಿತ್ತನು ಮೊಟ್ಟಿನಲ್ಲಿ ಕುಡತೀ ಮನಸ್ಸಿನಲ್ಲಿ ಭಾವಿಸಿದನು. ಮುಂದೆ ಅಲ್ಪವಧಿಯಲ್ಲೇ ಚೈಕನ ಮೊಟ್ಟರು ರೇಜಿನ ಗ್ರಾಮದೊಳಗಿಂದ ಹಾಯ್ಯ ಅದರಾಚಿಗಿಡುತ್ತೇವೆ ಶ್ವಾಸ ಹೊರಿಸಿ ಮೊಟ್ಟಿನಲ್ಲಿ ನ್ನೀಗಿ ಹೋಯಿತು ಸ್ವೇಶನ್ನಿನಲ್ಲಿ ಕಾಲಿಟ್ಟಿ ಕೂಡಲೇ ಅವರು ಯಾವ ಸೋಟಿ ವನ್ನು ಕಂಡರೋ ಅಂಥ ದೃಷ್ಟಿವನ್ನು ಅವರು ಅದು ಮೊದಲೆಂದೂ ಕಂಡಿರಲಿಲ್ಲ. ಅಂಥ ಸೋಟವನ್ನು ಸೋಡೆಬಹುದೆಂಬ ಕಲ್ಪನೆಯನ್ನು ಕೂಡ ಅವರೆಂದೂ ಮಾಡಿರಲಿಲ್ಲ.

ಆ ರೇಲ್ಸ್‌ಸ್ವೇಶನ್ನಿನ ಪಾಲ್ಯಟಫಾರ್ಮನಲ್ಲಿ ನೂರುಗಟ್ಟಿ ಗಾಯಗೊಂಡ ದಂಡಾಳುಗಳು ಬಂದು ಬಿಟ್ಟಿದ್ದರು. ಕೆಲವರು ಸೀರಳನಲ್ಲಿ ಕುಳಿತಿರುವರು; ಬೇರೆ ಕಲವರಿಗೆ ಸೀರಳು ದೋರೆಯಿದ್ದರಿಂದ ಬಿಸಿಲಲ್ಲೇ ಬಿದ್ದು ಕೊಂಡಿರುತ್ತಾರೆ.

ಎತ್ತು ಸೋಡಿದತ್ತೇಲ್ಲ ಗಾಯಗೊಂಡ ಸ್ವಿಕರ ಗುಂಟು ಗಳೇ ಗುಂಪು. ಅವಕ್ಕೆ ಲ್ಲರೂ ರೈಲಿಗಾಗಿ ಕಾದಿದ ರು. ಯಾರು ಸ್ಥಿತ ಗಾಯಗೊಂಡದೆಪ್ಪೇ ತನ ರನ್ನ ರೈಲಿನ ಮೂಲಕ ಸೆವಿಂದ ಯಾರು ಹೀಂದು ಅಕ್ಕತ್ತಿಗೆ ಚಿಹ್ನೆ ಹಾಗೆ ತ್ತಿತ್ತು. ಯಾರಿಗೆ ಅಪ್ಪಾಗಾಯಿಗಳಿಗೆ ಹ್ಯಾ! ಅನಂತಿಗೆ ಹೀಂದಿಸಿ ಹ್ಯಾ! ಯಾಲ್ಲೇ ಕಳಿಸಲಾಗುತ್ತಿತ್ತು. ಅಕ್ಕತ್ತಿಗೆ ಹೇಗೆ ವೊದಲು ಅವರಿಗೆ ಸೇವಾ ಶುಕ್ರಪಣಕ್ಕೆ ಯಾವ ರಕ್ಷತ್ತಿಯೂ ಆಗುತ್ತಿರಲಿಲ್ಲ. ಯಾವ ರುಲು ಒಬ್ಬ ತ್ತಿತ್ತೋ ಅದೇ ಗಾಡಿಯಲ್ಲಿ ಅವರಕ್ಕಿರಿಗೆ ಒಮ್ಮೆಲೆ ಹ್ಯಾ! ಗ್ರಂತಿರಲಿಲ್ಲ. ಯಾರಿಗೆ ರೈಲಿನಲ್ಲಿ ಸ್ಥಾ ಮೊರೆಯುತ್ತಿರಲಿಲ್ಲ! ಅವರು ಜೀರೆ ತ್ರೈಂಬ ಒರುವ ವರೀಗೂ ಹಾಗೆಯೇ ಆ ಪಾಲ್ಯಾಟಫಾಪ್, ಸ್ಥಾ ಬಿದ್ದ ಸೀರೀಕ್ಕುಸುತ್ತಿರಬೇಕಾಗೆ ತ್ತಿತ್ತು; ಉದರೆ ಅವಕ್ಕಿಗೆ ಅವರಾರೂ ಹೊಂಚ್ಯೂ ಅಧಿಕರಾಗುತ್ತಿದ್ದಿಲ್ಲ ಅಧಿಕಾ ಅವರ ಬಾಯಿಂದ ಅನಂತೋಽದ ನಾತೆಗಾಗಲಿ, ತಿರಬ್ಬಿದ್ದ ಬ್ರಿಗಾ ಗಳಾಗಲಿ ಕೇಳಬರುತ್ತಿರಲಿಲ್ಲ. ಅವರ ಸಂಬಂಧಿ ಅಷ್ಟಂತು ಕರವಾದದ್ದು! ಅವರ ಧೃತಿಯಿಂದ ಅದ್ದು ತನಾದದ್ದು! ಅಂಥ ಸಂಸ್ಕೀರ್ಣತೆಯಿಂದ ಅವರ ತವ್ತಾ ಆ ಅಷ್ಟು ವೇದನೆಗಳನ್ನು ಸಮಿಸುತ್ತಿದ್ದರು.. ರದ್ದು ಕ್ರಾಸಿನ ಇಂಟಿ-ಮ್ಹಾವರು ವರಿಚಾರಿಕೆಯರು ಅಡ್ಡಾಡಿ ಅಡ್ಡಾಡಿ ರೆಕ್ಕರ್ಪ್ರವರ್ವಿಂದ ದೇಹಾಂಗಿ ಇರುವುದು ಏರಿಗೆ ಕುಡಿಯುವ ಸೀರನ್ನು ಒಂದಿಗೆ ಕಾಂಪ್ಯೂಟ್‌ರು.. ದಾರ ಇವಾದ ನೀರಾಡಿಕೆಯಿಂದ ತಮ್ಮ ಗಂಟಿಯೊಣಿಗೆ ಹೇಗುತ್ತಿದ್ದರೂ ತಮಗೆ ಮೇದಲು ಶೈರು ಕೊಡಬೇಕೆಂದು ಅದಾಯಾ ಆ ಪಡೆಡಬೇಯಿರಿಗೆ ಹೀಡಿಸ ಕುಡಿಸುತ್ತಿರ ಅಲ್ಲ. ಕೆಲಕೆಲವು ಗಾಯಗೊಂಡ ದಂಡ ದುಗಳು ಭಜಿಂಕರ ಜ್ಞಾಪದಿಂದ ತಲ್ಲ ನಡುಗಿಮುತ್ತಿದ್ದರು. ಕೇವಲ ಕರುಣಾವಸೂತ್ರಗಳಾದ ಆ ಸರಜಾರಿಕೆಯರು. ಅಂಥವರ ತತ್ತೀ-ಮಳೆಗಳ ಮೇಲೆ ಕೋಲನ ವಾಟಿರನ ಸಾಷ್ಟಿಗಳನ್ನು ಹಾಕುತ್ತಿದ್ದರು, ಯಾಗು ಅವರ ಯಾತನೆಗಳನ್ನು ಸ್ವರಮನಗೊಳಿಸಲು ವ್ಯಯತ್ವಿಸುತ್ತಿದ್ದರು.

ಆ ವ್ಯವಯವಿದಾರಕ ಸೋಧನನ್ನು ಸೋಡಿ ಸ್ಕ್ರಿತ್ತ ಮತ್ತು ಡ್ಲೀಕ ರಿಬ್ ರೂ ಬೆರಗಾಗಿ ಬಿಟ್ಟರು. ಅವರು ವಿಸ್ತೃಯಭರದಿಂದ ಗಾಯವಟ್ಟಿ ಸ್ವೇಂಕೆ ಕಡೆಗೆ ಸೋಡಹತ್ತಿದ್ದರು. ಅವರು ಆ ಹೇಳೆ ಸ್ವೇಂಕೆನ್ನಿನ ಪಾಲ್ಯಾಟಫಾಮಿನ್ನೇ ಗಿನ ಎಲ್ಲ ಸ್ವೇಂಕರ ಮುಖವನ್ನು ಸಿರಕಿಸಿ ಸಿರಕಿಸಿ ಸೋಡಹತ್ತಿ ನಾಗಿ, ಕೊಗೊನ್ನೆ ಭುದ್ವನಾಮಧಾರಿಯಾದ ಕಿಳ್ತೇಯಾರನ ವದುಂಗ ಹೊಗಿ ನಿಂತರ

ವ್ಯಾಯವೇಟಿ ರಿಷಡ್ ಕನ್ಪ್ (ಬ್ರಾಹ್ಮನಾಕೆಲ್ಲೇಯಾರ)ನು ಡ್ಲೀ ಸ್ಕ್ರಿತ್ತರನ್ನು ಕಂಣಾಕ್ಕಣವೇ ಗುತ್ತಿಸಿದನು. ಅವರನ್ನು ಆ ವಿದೇಶದಲ್ಲಿ, ತ.

ಜೀವನದ ಆ ಮಹಾವಂಕಟಿಗ್ರಹ ಪ್ರಸಂಗದಲ್ಲಿ ಕಂಡ ಕೂಡಲೇ ಆತನ ಈ ಮೊದಲಿನ ವಿಷಯ ಕರವಾದ ವದನವು ಪ್ರಫಲಿತವಾಯಿತು. ಆತನು ಇಟ್ಟಿನಿರು ಗೆರೆಮ, ಅಷ್ಟು ದನಿಯಿಂದ:—ಮಹಾನುಭಾವ ಹ್ಲೇಕರೇ! ತಾವು ಇಲ್ಲಿಗೇಕೆ ಬಂದಿರಿ? ನನಗೇನು ಕನಸು-ಗಿನಷು ಬಿಡ್ಡಿ ಹೆಯ್ಯೆ?”

ಹ್ಲೇಕನು ಅವನ ತಲೆಯ ಹತ್ತಿರ ಕು-ಪುಕೂಂಡು ಮೆಲ್ಲನೇ:—ಕೆಲ್ಲೇ ಯಾರ, ಇದು ಕನಷ್ಟು. ನಾವು ನಿಜವಾಗಿಯೂ ಇಲ್ಲಿಗೆ ಬಂದಿರುತ್ತೇವೆ. ನಿನ್ನನ್ನು ಹುಡುಕಿಕೊಂಡೇ ಬಂದಿದ್ದೇವೆ. ಬಹು ದಿನಗಳಿಂದಲೂ ನಿನ್ನ ಪತ್ತಿ ಹಕ್ತಿರಲಿಲ್ಲ. ಇತ್ತು ದಿನಗಳ ನಂತರ ನನ್ನ ಶ್ರಮಾಘಲ್ಯವಾಯಿತು.

ಕೆಲ್ಲೇ:—“ನನ್ನನ್ನು ಹುಡುಕ ಬಂದಿರುವಿರಾ? ನನ್ನನ್ನು ಹುಡುಕುವ ಉದ್ದೇಶವೇನ್ನ?: ಈಗ ನನ್ನನ್ನು ಕಂಡರೂ ಕಾಣಿದಂತೆಯೇ ಸರಿ. ಸಮಾಜದ ವೃಷ್ಟಿಯಿಂದ ನಾನು ಹಕ್ತಿರುತ್ತೇನೇ. ಜೀವನದ ಎಲ್ಲ ಆಶೀರ್ವಾಗಿ, ನನ್ನ ಕಲಂಕಿತ, ತಿರ್ಪುತ್ತಿರುವ ಜೀವನವನ್ನು ಪೂರ್ಣವಾಗಿ ಸಲುವಾಗಿಯೂ ಮರಣದ ಶಾಂತಿಮಾರ್ಯ ಕಂಕುಳದಲ್ಲಿ ಶ್ವರ್ಯ ಮೊಂದುವ ಸಲುವಾಗಿಯೂ ನಾನೀ ವಿದೇಶಕ್ಕೆ ಬಂದಿರುತ್ತೇನೆ. ಈ ಪ್ರಸಂಗದಲ್ಲಿ ನಿಮಿಂದ ನನ್ನ ಆಗತ್ಯವೇ? ನನ್ನ ಗತಿಹಿದ ಜೀವನವು ನನಗೇಗ ಕ್ರಾವಲ ಕನಷು!

ಹ್ಲೇಕನು ಸ್ನೇಹ ಭರದಿಂದ “ಕೆಲ್ಲೇ ಇಯಾರ, ಇತ್ತೇಕೆ ಹತಾಶನಾಗುತ್ತೇ? ನಿನ್ನ ಭಾಗ್ಯಕಾರದಲ್ಲಿ ವಿನತ್ತಿನ ವೇರಾಗು ಕಲೆಕಿರುತ್ತವೆಂದೂ ಆ ಮೇಘ ಗರಿಂದೂ ಸರಿಯಲಾರವೆಂದೂ ನೀನು ತಿಂದರುತ್ತೇಯೂ? ಹಾಗು ಇನ್ನು ಮೇಲೆ ನೀನೆಂದೂ ಮುಖದ ದಿನಗಳನ್ನು ಕಾಣಲಾರಿಯಾ? ತಪ್ಪ; ಕೆಲ್ಲೇಯಾರ, ಇದು ಸಿನ್ನ ದೋಷ ತಪ್ಪು! ನಾನು ನಿನಗೆ ಎನ್ನೋ ಸಂಗತಿಗಳನ್ನು ತಿಳಿಸಬೇಕಾಗದೆ; ಆದರೆ ನಿನ್ನೀ ಅವಸ್ಥೆಯನ್ನು ಕಂಡು ನಿನಗೆ ಅವನ್ನೆಲ್ಲ ಈಗಲೇ ತಿಳಿಸುವ ನಾಹಕವಾಗುವದಿಲ್ಲ. ಅದಿರಲಿ; ಈಗ ನಿನಗೆ ಹೇಗೆನಿಸುತ್ತದೆ?”

ಕೆಲ್ಲೇ:—“ಹೆಗಲಲ್ಲಿ ನೆಟ್ಟಿದ್ದ ಗುಂಡೆನ್ನು ಡಾಕ್ಟರನು ತೆಗೆದಿರುವನು; ಆದರೆ ವೇದನೆಗಳು ಮಾತ್ರ ಮೊದಲಿನಂತೆಯೇ ಇವೆ. ಇಂದು ತುಸ ಜ್ಞಾನವೂ ಬಂದಿದೆ. ಆದರೂ ಒಟ್ಟಿನಲ್ಲಿ ಗುಣಮುಖವೆಂದೇ ಹೇಳಬಹುದು.”

ಹ್ಲೇಕನು ಕೈ ಹೊತ್ತು ಸುಮ್ಮನಿದ್ದು, ನಂತರ:—“ನಿನ್ನ ಅಸಾಮಾನ್ಯ ಶಾಯಿಕಾಗಿ ನಿನಗೆ ‘ವ್ಯಾಕೈಪ್ಪೇರಿಯಾ ಕಾಪ’ ಕೊಟ್ಟಿ ಮನ್ನಿ ಸುವರು.”

ಕೆಲ್ಲೇಯಾರನು ನಿರಾಶಿಯ ನಗೆ ನಕ್ಕಿ:—“ಅಹುದು; ಇಂದು ಚೆಳಿಗೆ ನಮ್ಮ ಶರ್ವಲ್ಲಿನು ಹಾಗೆ ಹೇಳಿದ್ದನ್ನು ಕೇಳಿರುವದೇನೋ ಸರಿ: ಅಲ್ಲದೆ ನನಗೆ ದಂಡಿನಲ್ಲಿ ಉಳ್ಳೇ ಪ್ರಮೋಶನ ಕೂಡ ಸಿಗುವದೆಂದೂ ತಿಳಿದಿದ್ದೇನೆ; ಆದರೆ

ನನಗೆ ವ್ಯಾಕ್ಯೇಂದ್ರಿಯಾ ಕ್ರಾಸಿಫಿಂಡಲು ಲಾಭವಿಲ್ಲ; ಪ್ರಮೇಧರನಕ್ಕೂ ನಾನು ದಷಾಪಿಸಿಲ್ಲ. ನಾನು ಯಾವಾಗ ನಮ್ಮದಂಡನಿಂದ ಹೊರಟು ಹೋಗಿ ಇಮ್ಮೆ ಸ್ನೇರ್ ‘ಟ್ರಿಂಚು’ಗೆ ಸ್ನೇ ಆಕ್ರಮಿಣಿಸೇನೋ, ಆ ಸ್ನೇಲ್ಲಿ ಈ ಯಾವ ಲೋಭಗಳ ಆಕಾಂಕ್ಷೆಯು ಕೊಂಡವೂ ಇರಲಿಲ್ಲ. ದೇಸರು ವಡೆಯಲ್ಲೋ ಸಂಗ್ರಹಿತ ನಾನು ಆ ದುಃಖಾನಂದ ಕಾರ್ಯಕ್ರೆ ತ್ರಿಪ್ರತ್ಯಾಗಾರಲಿಲ್ಲ. ಸಾರುಲು ಸಂರಕ್ಷಣೆ ಸಿದ್ಧಾನಿರ್ಮೀ ನಾನಾ ಕೆಳವಕ್ಕೆ ತುಂಡಿಸಿದ್ದೇನು. ನಾನು ದಾಗೆ ವೈರಿಗಳ ದಂಡಿ ಸೆದ್ದರು ಹೋದರೆ, ಅವರಿಂದ ಒದಲಬ್ಬಿ, ಗುಂಡುಗಂಡ ನನಗೆ ಕೂಡಲೆ ಮುದ್ರಣಘೋದಗುವದೆಂದು ಹೇಳಿಸ್ತೇನು; ಆಗ ಸ್ನೇ ಮುಖ್ಯ ಸಂಬಿಳಣೆ ಮೃತ್ಯುವೇ ಆಗಿತ್ತು; ಆದೆ ಅರಿಗಳ ಗುಂಪಿಸಾದ ಗಾಯಗೊಂಡರೂ ನಾನು ಸಾಯಿಲಿಲ್ಲ; ಆ ಗಾಯವು ಪ್ರಾರ್ಥಾಂತಿಕವಾಗಿಲ್ಲ. ಯಾವಣಿಗೆ ಜೀವಿ ಸಿರುವ ಯಾವ ಪ್ರಲೋಭನವೂ ಇಲ್ಲಿಸ್ತೇ, ಯಾವಣಿಗೆ ವರಣಾದಿಂದ ಶೀಳಾಂತಿಸಕಲ ಸೆತ್ತಾಪಗಳ ಸಿವ್ಯಾತ್ಮಿಯೋ ಅಂಥವನು, ಯಾವ ಆವೀಗಾಗಿರಿಸೇಕು?”

ಬ್ಲೇಕ್:—“ಕಿಲೇ ಇಯಾರ್, ಇಂಟ್ರೇಕೆ ಸ್ವರಾಶನಾಗಿರುವೆ? ಜೀಫ್-ರೂ ನಿನಗೆ ಡಲಪ್ ಪ್ರಲೋಭನಗಳಿವೆ. ಉರ ರಚನೆಯೆಂದರೂ ವರ್ಷಕ್ಕೆ ಹದಿ ಸ್ವೇಚ್ಛಾ-ಇಷ್ಟತ್ವ ಸಾಪೆರ ಪ್ರೋ ಸರ್ಗಸ ಆದಾಯ ಮೃತ್ಯು-ಜೀ ಜಲ್ಲಿಯೋಳಿಗಿನ ಅರಮಣಿಯಂತಹ ಮನೆ ಇತ್ತು ಯಾವುದೊಂದು ಸ್ವಕ್ಕಿಯು ಜೀವನಧಾರಣಕ್ಕೆ ನಾಕಷ್ಟ್ಯ ಪ್ರಲೋಭನಗಳಿಲ್ಲವೇನು?”

ಕಿಲ್ಲೇ:—“ಇದು ನಿಷಾವೆ? ನನ್ನ ಸೋದರತ್ತೀಯು ತೀರಿಕೊಂಡಳಿಂದು ಸೀವನ್ನು ತೀರಿರಾ? ನಾಯುವಾಗ ಅವನು ಈ ಮೌದಲು ನನ್ನಲ್ಲಿ ಮಾಡಿದ್ದ ದುರ್ವಾಸಾರದ ಒಗೆ ಪರ್ವತಾತ್ಮಾವರ್ತಿ, ನನಗೆ ತನ್ನ ಸಂಪತ್ತನ್ನಿಲ್ಲ ಕೊಟ್ಟು ಬಿಟ್ಟಿರುವರ್ಕ? ಆದರೆ ಈ ಬಗೆಯ ಚೇಷ್ಟುಯಿಂದ ಪ್ರಯೋಜನವಿಲ್ಲ. ಭೂಮಿಯೋಳಿಗನ ಯಾವ ಸಂಪತ್ತು ನನ್ನಿಷ್ಟುನ್ನು ಮೋಹಿಸಲಾರದು. ಸಂಪತ್ತು ಭೋಗಿಸುವ ಇಚ್ಛೆಯೇ ನನಗಿಲ್ಲ; ಆದರೂ ಜಾಯುವಾಗ ನನ್ನ ಸೋದರತ್ತೀಯ ಮತಿಪರಿವರ್ತನವಾದಮೊಂದು ಆಕ್ಷರ್ಯಕರವೇ ಸರಿ.”

ಬ್ಲೇಕ್:—“ನಿನ್ನ ಸೋದರತ್ತೀಯು ನಿನ್ನಲ್ಲಿ ಸ್ವೀತಿಯಿಟ್ಟು ನಿನ್ನನ್ನು ತನ್ನ ಸಂಪತ್ತಿಗೆ ಉತ್ತರಾಧಿಕಾರಿಯನ್ನು ಮಾಡಿರುವಳಿಂದು ತಿಳಿರುಬೇಡ. ದೇವರೇ ನಿನಗೆ ಒಲೆದರುವನು; ಅಂದಮೇಲೆ ಅವನ ಇಟ್ಟಿಗೆ ಅದಾರು ವಿರೋಧಿಗಳಾಗುವರು? ಅವಳು ನಿನ್ನನ್ನು ವಂಚಿಸುವ ಮೃತ್ಯುಪತ್ರವನ್ನು ಬರಿಸಿದ್ದಳು; ಯಾಗು ಅದನ್ನು ಮುಂಚಿನ ಮೃತ್ಯುಪತ್ರದ ಜೊತೆಗೇ ಇಟ್ಟಿದ್ದಳು. ಸಾಯುವದಕ್ಕೆ ಕೊಂಡ ಮುಂಚೆ ಅವಳು ನೋಡಲನೇ ಮೃತ್ಯುಪತ್ರವನ್ನು

ಹರಿದು ಸುಧುವದಕ್ಕೆ ಬದಲು ಭ್ರಮೇಯಿಂದ ಎರಡನೇಯದನ್ನೇ ಹರಿದು ಸುಷ್ಪುಬಿಟ್ಟಿಂದು! ಈಗ ಆ ಎರಡನೇ ಪತ್ರವು ಕಾಜರಿಲ್ಲ; ಆದ್ದರಿಂದ ಮೊದಲ ನೇ ಮೃತ್ಯುಪತ್ರವೇ ದೃಢವಾಯಿತು. ಇದನ್ನು ಯಾರೂ ಮೊಟ್ಟಮಾಡುವು.

ಕೆಲ್ಲೇಯಾರನು ಸೋಚಿಗಿಂದ: — ‘ಆದರೆ ನನ್ನಂತಹ ಅವಸ್ಥೆಯ ಜನರು ಸಂಪತ್ತು ಕಟ್ಟಿಕೊಂಡು ಮಾಡುವದೇನ್ನ? ದುಡ್ಡು ಕೊಟ್ಟು ಸುಖ ಶಾಂತಿಗಳನ್ನು ಕೂಳುಲಾಗುವದೇ? ಸಮಾಜದಲ್ಲಿ ನನಗೆ ಸ್ಥಾನವಿಲ್ಲ; ನನ್ನ ಉದ್ದೇಶವರಿಗೆ ದುರುಳತನದ ಕಲಂಕವು ಅಂಟಿಕೊಂಡಿದೆ. ದುಡ್ಡಿನಿಂದ ಆ ಕಲಂಕವೇನಾದರೂ ದೂರವಾಗುವದೇ?’

ಬ್ಲೇಕ್: — ನೀನು ಸ್ವತಃ ನಿನ್ನನ್ನು ಎಷ್ಟು ತುಳ್ಳಿ-ಕಲಂಕಿತನೇಂದುಕೊಳ್ಳುವೆಯೋ ಸಮಾಜವು ನಿನ್ನನ್ನು ನಿಜವಾಗಿಯೂ ಅಷ್ಟು ಹೇಯ ಕಾಗು ಕೆಲಸಕ್ಕೆಬಾರದ ಶ್ರಾಫೆಯೆಂದು ತಿಳಿವಿಲ್ಲ. ನೀನು ನಿನ್ನ ಸ್ವಂತ ಅವರಾಧ ದಿಂದಲೇ ಸುಖ-ಸಾಭಾಗ್ಯಗಳಿಗೆ ಎರವಾಗಿರುವೆ; ಅವುಗಳನ್ನು ನಿನಗೆ ಮತ್ತೆ ಮೋರಿಕಿಂಬಿ ಕೊಡಲಕ್ಕೆಂದು ನಾನು ಇಂಗ್ಲಿಂಡದಿಂದ ನಿನ್ನನ್ನು ಹುಡುಕುತ್ತು ಇಲ್ಲಿಯವರಿಗೆ ಬಂದಿರುತ್ತೇನೆ.

ಕೆಲ್ಲೇಯಾರನು ಮುಖವನ್ನುತ್ತಿ ಬ್ಲೇಕನ ಕಡೆಗೆ ಟಿಕಮಾರ್ಕವೆಂದು ಸೋಚುತ್ತು: - ನಾನು ಸ್ವಯಂಮರಾಧ ಡಾಗು ಬುದ್ಧಿಗೇಡಿತನಗಳಿಂದ ಯಾವ ಸುಖ ಸಾಭಾಗ್ಯಗಳನ್ನು ಕಾಲಿನಿಂದ ಮೆಟ್ಟಿ, ತುಳ್ಳಿಸು ಕಲಂಕಿತವೂ ಆದ ಜೀವನವನ್ನು ತಕ್ಕೊಂಡು ಈ ವರ್ವೇಶವ ರೋಭೋವಿಗೆ ಸಾಯಂಲಕ್ಕೊಂದು ಬಂದಿರುತ್ತೇ ಸೋ ಆ ಸುಖ, ಸಾಭಾಗ್ಯ, ಆನಂದ, ತೈಸ್ತಿ ಮುಂತಾದವುಗಳನ್ನು ನಿಂತು ನಿನಗೆ ಮತ್ತೆ ಮೋರಿಕಿಂಬಿ ಕೊಡಲು ಬಂದಿರುವಿರಾ? ನೀವು ನನ್ನೊಂದನೇ ಖಂಡಿತವಾಗಿಯೂ ಪರಿಹಾಸ ಮಾಡುವದಿಲ್ಲ. ಆದರೂ ನನಗೆ ನಿವ್ಯಾಮದ್ವಾರಿ ಅಧಿಕಾರಿಯಾಗಿದೆ.

ಬ್ಲೇಕ್: — ಡಾಫನೀ ಭಾರನನ್ನು ಈ ಗಲ್ಲಾ ನಿನ್ನನ್ನು ಪ್ರೀತಿಪೂರ್ವಿಕಿತ್ವಾಳೆ.

ಕೆಲ್ಲೇಯಾರ: — ಆದನ್ನು ಬಲ್ಲಿನು. ನಾನು ತೀರ ಅಧಿಮ, ತೀರ ನೀಂತೆ. ನಾನು ಅತ್ಯಂತ ಹತ್ತಿಭಾಗ. ಅವಕೊಡನೆ ನಾನು ಪಶುವಿನಂತೆ ವರ್ತಿ ಸಿರುತ್ತೇನೆ. ಅದನ್ನು ತಿಳಿದೂ ತಿಳಿದು ಆಕೆಯು ಈ ಕಃಪದಾರ್ಥನನ್ನು ಪ್ರೀತಿ ಸುವರ್ಣೀ? ಆವಳ ಹೃದಯವು ಅತ್ಯಂತ ಶ್ರೀಷ್ಟವು; ಆವಳ ಪ್ರೇಮಕೈ ಚೇರಿ ಉನಮೆಯಿಲ್ಲ; ಆದರೆ ಅವಳ ತಂಡೆಯು ನನಲ್ಲಿ ರೋಷಗೊಂಡಿರುವನು. ಅದರಿಂದ ಆತನು ನನ್ನ ನೋರೆ ಕೂಡ ಸೋಡಿಲಾರನು.

ಬ್ಲೇಕ್: — ಈಗ ಆತನ ನುನೋಭಾವವೂ ಬದಲಿಸಿದೆ. ಡಾಫನಿಯು ನಿನ್ನ ವರಹದಿಂದ ಅತ್ಯಂತ ಕಾತರಳೂ ಅತ್ಯಂತ ಅಶಕ್ತಳೂ ಆಗಿರುತ್ತಾಳೆ.

ಅವಳು ದಿನದಿನಕ್ಕೆ ಹೆಚ್ಚೆ-ಹೆಚ್ಚು ಸೊರಗಹತ್ತಿದ್ದಾ ಈ; ನಿನ್ನನ್ನು ಬಿಟ್ಟರೆ ಅವಳ ಜೀವರಕ್ಕೊಕ್ಕೆ ಅನ್ಯೆ ಉಪಾಯವಿಲ್ಲಂದು ತಿಳಿದು, ಲಾರ್ಡ ಮೆಸಿಂಡೇಲನು ತನ್ನ ನಚ್ಚಿನ ಮಗಳ ಜೀವವನ್ನು ಬದುಕಿಸುವ ಹಾಗು ಅವಳನ್ನು ಮಂಬಿಪುವ ಸಂಕ್ಷಿಪ್ತ ಮಾಡಿರುವನು. ನಿಮ್ಮಗಳ ಮಾಲನಕ್ಕೆ ಅವನಿನ್ನು ಅಡ್ಡಿಯನ್ನುಂಟು ಮಾಡುವದಿಲ್ಲ. ಆತನು ಡಾಫನಿಯನ್ನು ನಿನಗರಿಸುವವಕ್ಕೆಂದು ಉತ್ತರಕ ನಾಗ ನಿನ್ನನ್ನು ಪತ್ತಿ ಹಚ್ಚಿ ತರಲಿಕ್ಕೆಂದು ನನ್ನನ್ನು ಇಲ್ಲಿಗೆ ಕಳಿಸಿ ಕೊಟ್ಟಿರುತ್ತಾನೆ. ಡಾಫನಿಯಾದರೂ ನಿನಗೊಂದು ಶಾಗದವನ್ನಿತ್ತಿರುತ್ತಾ ಈ.

ಬ್ಲೇಕನ ಆ ಸುಡಿ ಕೇಳಿ ಕೆಲ್ಲೇಯಾರನ ಕಣ್ಣಗಳು ಒಮ್ಮೆಲ್ಲ ತೆರೆದವು. ಮುಖಮಂಡಲವು ಆನಂದದಿಂದ ಉಷ್ಣಲವಾಯಿತೆ.. ಉಸಿರು ವೇಗದಿಂದ ಅಡಕತ್ತಿತು. ಅವನು ಅತಿ ಕಷ್ಟದಿಂದ ಕತ್ತಲ್ಪಡಿತ್ತ ತನ್ನ ಎರಡೂ ಕೃಗಳಮೇಲಿಟ್ಟುಕೊಂಡು:—“ಬ್ಲೇಕರೇ, ತಮ್ಮ ಮಾತು ನಿಡವೇ? ಲಾರ್ಡ ಮೆಸಿಂಡೇಲನು ನನ್ನನ್ನು ಕರೆತರಲೆಂದು ನಿಮ್ಮನ್ನು ನಿಡವಾಗಿಯೂ ಕಳಿಸಿರುವನೇ? ಅವನು ಡಾಫನಿಯನ್ನು ನಿನಗರಿಸುವನೇ? ನನ್ನ ಗತಾಯುವ್ಯಾದ ಎಲ್ಲ ಕರ್ದ್ದುಗಳೂ ಮುಚ್ಚಿ ಹೋಗುವವೇ? ಗತಿಸಿದ ಮುಖ ದಿನಗಳು ಮತ್ತೆ ತಿರುಗಿ ಬರುವವೇ? ಇವೇನು ಶಕ್ಯವೇ? ಇವೇನು ಶಕ್ಯಪೂರ್ಣ? ಬ್ಲೇಕರೇ, ನಿಮ್ಮ ಮಾತ್ತಕೇಳಿ ನನಗೆ ಮತ್ತೆ ಬದುಕುವ ಮನಸ್ಸಾಗುತ್ತವೆ. ಅಂಥಕಾರಮಯವಾವ ಭೂಮಿಯು ಮತ್ತೆ ಸೂರ್ಯಪೂರ್ಕಾಶದಿಂದ ಚೆಳಗಹತ್ತಿತು. ಮೊದಲಿನಂತೆಯೇ ಸುಖ, ಶಾಂತಿ, ಆನಂದಗಳು ದೊರೆಯುವವೆಂದು ಅನಿಮತ್ತದೇ. ದೇವಾ, ಈ ಹತ್ತಭಾಗಿ, ಅವದಾಧರ ನರಾಧಮನ ಮೇಲೆ ನಿನ್ನ ಕರುಣೆಯವ್ಯವ್ಸೂ! ನನ್ನಂತಹ ಮಹಾ ಪಾಪಿಯನ್ನು ಕೂಡ ನೀನು ಕ್ಷಮಿಸಿದೆಯಲ್ಲವೇ? ದಯಾಮಯ; ನಿನ್ನ ದಯೆಗೆ ಮೇರೆಯೇ ಇಲ್ಲ!”

ಆಗ ಕೆಲ್ಲೇಯಾರನ ಎರಡೂ ಕಣ್ಣಗಳಿಂದ ಅಶ್ರುಗಳು ಥಾರೆಗಟ್ಟಿಸುರಿಯಹತ್ತಿದ್ದವು; ಅವನು ಆಗ ಮತ್ತೇನನನ್ನು ಸುಡಿಯಾದನು. ಆಕ್ಷಿಸ್ತ ವಾಗಿ ಆತನ ಕೈ ಮೇಲಿನ ತಲೆಯು ನೇಲಕ್ಕೆ ಬಿತ್ತು. ಆತನ ಉಸಿರು ಕಟ್ಟಿತ್ತುದಿಗೆತು. ದುರ್ಬಲ ಕರೀರಕ್ಕೆ, ಹಗುರಾದ ಮನಸ್ಸಿಗೆ ಅಂಥ ವಿವುಲ ಅನಂದದ ವೇಗವನ್ನು ಪಡುಮಂದಿಕ್ಕಾವಾಗಿ ಹೋಯಿತು. ಆತನ ಆ ಮೂರಭಿತ್ತಿಗೆ ತಿಳಿಯನ್ನು ಕಂಡು ಬ್ಲೇಕನು ಆಂಜಿದನು. ಅಷ್ಟರಲ್ಲಿಬ್ಬ ಪರಿಚಾರಕೆಯೂ ಅಲ್ಲಿಗೆ ಬಂದು ಅವನಿಗೊಂದಿಕ್ಕುಬ್ರಾಯಿಂಡಿ ಕುಡಿಸಿದಳು.

ಅದರಿಂದ ಅಲ್ಲಾವಧಿಯಲ್ಲೇ ಕೆಲ್ಲೇಯಾರನು ಹುಷಾರಾದನು. ಬಳಿಕ ಆತನು ಬ್ಲೇಕನನ್ನು ಕುರಿತು:—“ಡಾಫನಿಯು ಕೊಟ್ಟ ಪತ್ತವೆಲ್ಲಿದೆ? ಅದನ್ನು

ತೆಗೆಯಿರಿ ನೋಡೋಣ.”

ಬ್ಲೇಕನು ಕೊಟ್ಟ ಆ ಪತ್ರವನ್ನು ಹಕ್ಕಾಂದು ಕೆಲ್ಲೇಯಾರನು ಅದನ್ನು ಸೂರಾ ಒದಿದಿ ನೋಡಿದ ಬಳಿಕ ಉಲ್ಲಸಿತ ದೊಯಿಂದ:—ಬ್ಲೇಕರೇ, ಅಗ ಮಾತ್ರ ನಿವೃ ಮಾತು ನಿಜವೆಂದು ಅನಿಸಿತು. ಭಲೆ! ದೇವರು ನನ್ನದೈವದಲ್ಲಿ ಇಷ್ಟು ಮುಖವನ್ನು ಬರೀದಿರುವನಲ್ಲವೇ?”

ಕೆಲ್ಲೇಯಾರನ ಮಾತು ಮುಗಿಯುವಪ್ಪರಲ್ಲಿ ಆಪ್ತತ್ವೀಯ ಟ್ರೀನು ಸ್ವೇಶನಿಂದ ಪಾಲ್ಯಿಟ್ ಫಾಮಿಫಲ್ಲಿ ಬಂದು ನಿಂತಿತು. ಆ ಟ್ರೀನಿನೊಳಗೆ ಗಾಯ ಗೊಂಡನರ ಸಲುವಾಗಿ ಅತಿ ಶುಭ್ರವೂ ದಪ್ಪವೂ ಅದ ಹಾಸಿಗೆಗಳು ಕಾಸ ಲ್ಪಟ್ಟಿದ್ದವು. ಪ್ರತಿಯೊಂದು ಡಬ್ಬಿಯಲ್ಲಿ ಎಷ್ಟೋ ಇನ ಪರಿಚಾರಕೆಯರೂ ಪರಿಚಾರಕರೂ ಇರುತ್ತಿದ್ದರು. ಗಾಯಗೊಂಡ ಸ್ವೇಶರ ವಿರಾಮಕ್ಷಾಮ್ರ ಕಷ್ಪಿನಿವಾರಣಕ್ಷಾಮ್ರ ಎಷ್ಟು ಹೆಚ್ಚು ವ್ಯವಹ್ರಿ ಮಾಡುತ್ತಬಹುದಿತ್ತೋ ಅಷ್ಟಕ್ಕೆ ಅಲ್ಲಿ ಕೊರತೆಯಿರಲಿಲ್ಲ. ಟ್ರೀನು ಬಂದ ಕೂಡಲೇ ಗಾಯಗೊಂಡ ದಂಡಾಳುಗಳ ನ್ನೆತ್ತಿ ಚೇರೆ ಚೇರೆ ಡಬ್ಬಿಗಳಗೊಯ್ದು ಪ್ರತಾಪ್ರಕ್ಷೇಕಗಳಾದ ಹಾಸಿಗೆಗಳ ಮೇಲೆ ಮಲಗಿಸಿದರು. ಬ್ಲೇಕನೂ ಸ್ಕ್ರಿತ್ತನೂ ಸೇರಿ ಕೆಲ್ಲೇಯಾರನನ್ನೊಂದು ಹಾಸಿಗೆಗೊಯ್ದು ಮಲಗಿಸಿದರು. ಆ ಮೇಲೆ ಅವನಿಂದ ಅಪ್ಪಣಿಸಡೆಯು ವಾಗ ಬ್ಲೇಕ:—“ಇಂದೂ ಸಂಜೀಗಿ ರೋಯಾರದಲ್ಲಿ ನುತ್ತಿ ನಿನ್ನನ್ನು ಕಾಣುವೆನು. ದೇವರು ನಿನಗೆ ಕಲ್ಪಾಣ ಮಾಡಲಿ.”

ಟ್ರೀನು ಸಕಾಲದಲ್ಲಿ ಸ್ವೇಶನ್ನು ಬಿಟ್ಟು ಮೊರಟಿತು. ಕೂಡಲೇ ಬ್ಲೇಕ ನು ಸ್ಕ್ರಿತ್ತನೊಡನೆ ತನ್ನ ಮೊಟರನ್ನೇರಿ ವಾಯುವೇಗದಿಂದ ಸಿನ್ ನದಿ ದಡ ದಲ್ಲಿ ಪ್ರಾಕ್ತುತಿಕ ಸೌಂದರ್ಯಗಳ ಲೀಲಾನಿಕೆತನದಂತಿರುವ ರೋಯಾರ ಪಟ್ಟಣಕ್ಕೆಫುಮುಖವಾಗಿ ಸಾಗಿದನು. ರಣಭೂಮಿಯೊಳಗಿನ ಕೋಲಾಹಲ ಶಬ್ದವೂ, ತೋಫು-ತುಬಾಕಿಗಳ ಸುಗಂಭಿರ ಪವ್ಪಳವೂ, ಮೇಘಗಳೇ ಗಡ್ಡಿಗಟ್ಟಿರುವಂತೆ ತೋರುವ ಹೊಗೆಯೂ ಅವರಿಂದ ಬಹು ಹಿಂದೆ ಉಳಿದವು.

ಅಗ ಸ್ಕ್ರಿತ್ತನು ಬ್ಲೇಕನ್ನು ಕುರಿತು:—“ನಾವು ರೋಯಾರದಲ್ಲಿ ಇಷ್ಟು ದಿನವರಬೇಕು?”

ಬ್ಲೇಕ:—“ಕೆಲ್ಲೇಯಾರನು ಸಂಪೂರ್ಣ ಗುಣ ಹೊಂದುವವರಿಗೆ. ಅವನು ಗುಣ ಹೊಂದಿ ಆಪ್ತತ್ವೀಯಿಂದ ಬಿಡುಗಡೆ ಹೊಂದುವ ವರೀಗೂ ನಾವು ರೋಯಾರದಲ್ಲೇ ಇರಬೇಕಾಗುವದು. ಆತನಿಗೆ ತೀವ್ರವೇ ಗುಣವಾಗಬಹು ದೆಂದೆನಿಸುತ್ತೇನೆ.

ಉಪಸಂಹಾರ.

ಮುಂದೆ ಕೆಲವು ದಿನಗಳಲ್ಲಿ ಬ್ರಾಹ್ಮನ ಕಿರೀಯಾರನು ಸಂಪೂರ್ಣ ಅರೋಗ್ಯ ಪಡೆದು ಇಂಗ್ಲಂಡಕ್ಕೆ ಮರಳಿದನು. ಲಂಡನ್‌ನಲ್ಲಿ ಬಂದು ನೋಡುತ್ತಾನೆ, ಅಲ್ಲಿಯವರೆಲ್ಲರೂ ತನ್ನ ಶಾಯಿ-ಸಾಹಸಗಳ ಬಗ್ಗೆ ಹೆಚ್ಚಾಗಿ ಹೇಗೆ ಖೃತಿದ್ವಾರೆ. ಯಾರು ಸ್ವತಃ ವೀರರೋ ಅವರೇ ಎಲ್ಲಕ್ಕೂ ಮೊದಲು ವೀರರನ್ನು ಸನ್ನಾನಿಸುವರು. ಇಂಗ್ಲಂಡೆಕ್ಕರನು ಕಿರೀಯಾರನ ಶಾಯಿ-ಸಾಹಸಗಳ ಪುರಶ್ಯಾರರೂಪದ ಸರ್ವಸಾಧನವಾದ ವ್ಯಾಕ್ಷೇರಿಯಾ ಕ್ರಾಸನ್ನು ಸ್ವಹತ್ವದಿಂದ ಆತನ ಎದೆಯ ಮೇಲೆ ತೂಗಗಟ್ಟಿದನು; ಹಾಗು ಆತನ ಸದ್ಯ ಸ್ಥಿತಿಯನ್ನು ತಿಳಿದು, ಅವನನ್ನು ಆತನಿದ್ದ ದಂಡಿನ ಕಪ್ಪಾನನನ್ನಾಗಿ ಮಾಡಿದನು. ಮುಂದೆ ಕೆಲ ದಿನಗಳ ಮೇಲೆ ಲಾರ್ಜ ಮೇಸಿಂಡೇಲನು ಡಾಫನಿ ಭಾರನನ್ನು ಇನ್ನು ಅವನಿಗೆ ಕೊಟ್ಟು ಮದುವೆ ಮಾಡಿದನು.

ವಿವಾಹದ ನಂತರ ಕಿರೀಯಾರನು ಮಂಡಿಯೋಡನೆ ತನ್ನ ಶರೇ ಜಲ್ಲೆ ಯೋಳಿನ ಸೋದರತ್ತೆಯ ಮನಗೆ ಹೋದನು. ಆ ಪ್ರಚಂಡವಾದ ಮನಸೆ-ಮರ್ತ, ವಸ್ತ್ರಾಣಗಳಾದ ಹೊಲ-ಗಡ್ಡ ಹಾಗು ತನ್ನ ದಾಗಿದ್ದ ಎಲ್ಲ ಧನ-ರೂಪತ್ವನ್ನು ಸಿರೀಪ್ಪಿಸಿದನು. ಈಗ ಬ್ರಾಹ್ಮನ ಕಿರೀಯಾರನು ಲಕ್ಷ್ಯಧಿವರ್ತಿಯಾಗಿದ್ದನು!

ಆದರೆ ಆ ಅತ್ಯಂತ ಸುಖದ ದಿನಗಳಲ್ಲಾ ಕಿರೀಯಾರನು ತನ್ನ ಸ್ವರ್ವೇರ ವಷಯಕ ಕರ್ತವ್ಯವನ್ನು ಮರೆಯಲಿಲ್ಲ. ಶುಖ, ವಾಸ್ತವ್ಯ, ಲಗ್ಗುವಾದ ಹಂಡ ತಿಯ ಹೃದಯಭರಿತವಾದ ಪ್ರೇಮ ಇವೆಲ್ಲವುಗಳನ್ನು ಉಪೇಕ್ಷಿಸಿ, ಲಗ್ಗುವಾದ ಕೆಲ ದಿನಗಳಲ್ಲಿ ಆತನು ತನ್ನ ರೆಜಿನೆಂಟನ್ನು ಕೂಡಿಕೊಂಡ್ರಲಿಕ್ಕೆಂದು ಫ್ರಾನ್ಸು ದೇಶಕ್ಕೆ ಹೋರಟಿನು. ಯಾವ ಅನೇಕ ಮಂದಿ ಸೈನ್ಯಾಧಿಕಾರಿಗಳು ಫ್ರಾನ್ಸುದ ರಣ ಭೂಮಿಯಲ್ಲಿ ಅಷ್ಟಾವರ್ಷ ಶಾಯಿವನನ್ನು ಪ್ರದರ್ಶಿಸಿ ವೀರಜನರಿಂದ ಹೊಗಳಿಸಿ ಕೊಂಡಿರುವರೋ, ಬ್ರಾಹ್ಮನ ಕಿರೀಯಾರನು ಅವರಲ್ಲಿ ಬ್ಯಾನು. ಆ ಮಹಾ ಯುದ್ಧದಲ್ಲಿ ಶಾಧ್ಯ ಸಾಹಸಗಳನ್ನು ತೋರಿಸಿದ ಬಗ್ಗೆ ಯಾರ ಯಾರ ಹೇಸರು ಗಳು ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರಿಯಲ್ಪಡಬಹುದೋ ನವ್ಯ ಬ್ರಾಹ್ಮನ ಕಿರೀಯಾರನು ಅವರುಗಳಲ್ಲಿ ಅಗ್ರೀಸರನು; ಆದರೆ ಆತನ ಈಗನ ಹೇಸರನ್ನು ಪ್ರಕಟಿಸುವ ಅಧಿಕಾರವು ನಮಗಿಲ್ಲದಾಗಿದೆ. ಅಸ್ತು.

ತ್ವರಿತ ಮಾರ್ಗ!

ದಂಗಾರ

ಬೇಗನೆ ತರಿಸುವುಳ್ಳಿ!

ಸದೀರ್ವೀಕಾರ ಒಂದಿಕೆ

(ಅಂಗಣದ ಮಾರ್ಗಕ್ಕೆ)

ಈ ಸಾರೀಯು ನಿಷೇಷಣಗಳು:—೧ ಸ್ವರಾಜು, ೨೦೧೫
ಮಾನ್ಯ, (ಮಾತ್ರಾಸಿಕ ಕಾರಣಂಬಿ, ಎಂಬುದನ್ನು ವಿಜಯ), ೩ ಪ್ರಾ
ಕಾಸೆಕ ಸಾಪ್ತಕ್ರಿಯೆ, ೪ ಏಂಬ ಲಾಭ ಶ್ರದ್ಧಾಗಳು ಮತ್ತೊಂದು ಮಾನ್ಯ
ಸಾಪ್ತಕ್ರಿಯೆಯಲ್ಲಿ ಧೂಗಳು, ಪ್ರಕೃತಿಗಳ ಯಾವಾದ್ದಾರಿ ಮೊದಲಿಗೆ
ಬೇಕಾಗುತ್ತಿದ್ದು, ಅಂತಹ ಮುದ್ರಾ ಮತ್ತೊಂದು ಮಾನ್ಯ, ಮಾನ್ಯಾಜಿಕ
ವಿಷಯಗಳು, ಯಾವಾದ್ದಾರಿ, ಪ್ರಶಸ್ತಿ ಹಾಗೆಯು ಕುರಿತಾಗಿ
ಶ್ರೀ ಶ್ರವಣಾಗಾನವಾರ್ತೆ. ಶ್ರೀ ಏಂಬ ಸಾರೀಯು ಕಾರ್ಯಕ್ರಮದಲ್ಲಿ
ಯಾವಾದ್ದುತ್ತದೆ ಸಂಪೂರ್ಣವಾಗಿ ಕಾಳಿಕೆಯಾದ್ದು ಅಂದ
ಮತ್ತೆ. ಏಂಬ ಈ ಸಾರೀಯು ಪ್ರಶಸ್ತಿ ಕ್ರಿಯೆಯಾಗಿ ಮುದ್ರಿಸಿ
ಮಿಡೆಗಳ ಕ್ರಿಯೆ ವಾಯು ಯಾವಾದ್ದೆಂದೂ ಶ್ರೀ ಶ್ರವಣಾಗಾನ
ವಿಷಯ ಮಾತ್ರಾಸಿಕ ಕಾರಣದಲ್ಲಿ ಕಾಳಿಕೆಯಾದ್ದು ಅಂದ
ಮತ್ತೆ. ೨—೨೦ ಡಿ. ಪಿ. ಮುಂಬಾನ್ ಮತ್ತೆ. ೩—೨೦
ಮಾಸ:— ಸಹಿತ ಸಂಪೂರ್ಣ, ಅಂದಾಗಿ ಮತ್ತೆ.

ಅಂಗಣದ ಮಾರ್ಗಕ್ಕೆ— ಶ್ರೀ ಶ್ರವಣಾಗಾನ ಮುದ್ರಿಸಿ ಗ್ರಂಥ
ನಾಲ್ಕೆ ಪುಕ್ಕಿನಾನ್ ಗ್ರಂಥವಾಗಿ
ಸಹಿತ ಮಾನ್ಯಾಜಿಕ, ಸಹಿತ ಮಾನ್ಯ, ಮಾನ್ಯಾಜಿಕ
ಕಾರ್ಯಕ್ರಮಗಳು, ಸಹಿತ ಕಾರ್ಯ, ಚಂತಾಗಳು, ಕಾರ್ಯಗಳ
ಮಾನ್ಯ ಪ್ರಶಸ್ತಿಗಳು ಮತ್ತೊಂದು ಸ್ವರಾಜು, ಸ್ವರಾಜು
ಬಗೆಯಿಂದ ಉಂಟಾಗಿ ಕ್ರಿಯೆಗೆ ಮಾನ್ಯ ಉಂಟಾಗಿ
ಸಿದ್ಧಿ ಮಾನ್ಯ ಸಿದ್ಧಿ.
ಬೇಗನೆ ಕಾಳಿಕೆಗಾಗಿ ಬರಿಯಿಂದ.
ಶಿರಾಸ:— ಶ್ರೀ ಶ್ರವಣಾಗಾನ ಮುದ್ರಿಸಿ ಗ್ರಂಥ
ನಾಲ್ಕೆ, ಆಸಂದಾನನ [ಕಾರ್ಯಾಗಾನ]

